



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಜನವರಿ ೨೬, ೨೦೧೨ (ಮಾಘ ೬, ಶಕ ವರ್ಷ ೧೯೩೩)	ಸಂಚಿಕೆ ೪
-----------	---	----------

ಭಾಗ-೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ
ಸಂಬಂಧಿಸಿದ ಅಧಿಸೂಚನೆಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 113 ಹೆಚ್‌ಎಸ್‌ಹೆಚ್ 2010, ಬೆಂಗಳೂರು, ದಿನಾಂಕ: 17-09-2011

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ವೃಂದದ ಜೇಷ್ಠತಾ ಪಟ್ಟಿಯನ್ನು ದಿನಾಂಕ: 30-11-2009 ರಲ್ಲಿದ್ದಂತೆ ತಯಾರಿಸಲು ತೀರ್ಮಾನಿಸಿ, ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಾವಳಿ 1957 ರ ನಿಯಮ 10ನ್ನು ಅನುಸರಿಸಿ ಬಾಧಿತರಾದ ವೈದ್ಯರುಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಸಂಬಂಧಿಸಿದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 13 ಹೆಚ್‌ಎಸ್‌ಹೆಚ್ 2010 ದಿನಾಂಕ: 04-03-2010 ರಲ್ಲಿ ಪ್ರಕಟಿಸಲಾಗಿತ್ತು.

ಈ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವಂತಹ ಕೆಲವು ವೈದ್ಯರುಗಳು ಅವರ ಹೆಸರುಗಳನ್ನು ಈ ಜೇಷ್ಠತಾ ಪಟ್ಟಿಯಲ್ಲಿ ಸೇರಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಸೂಕ್ತ ಸ್ಥಳದಲ್ಲಿ ಸೇರಿಸುವುದರಿಂದ ಕೆಲವು ಬದಲಾವಣೆ ಉಂಟಾಗಿರುವುದರಿಂದ ಮತ್ತೊಮ್ಮೆ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದೆ.

ಈ ಅಧಿಸೂಚನೆಯ ಅನುಬಂಧದಲ್ಲಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿರುವ ಸ್ಥಾನವನ್ನು ಒಪ್ಪಿಕೊಳ್ಳುವುದರಿಂದ ಬಾಧಿತರಾದ ಅಥವಾ ಒಪ್ಪಿಕೊಳ್ಳದ ಅಧಿಕಾರಿಗಳು ಈ ಸ್ಥಾನದಿಂದ ಬಾಧಿತರಾಗಿರುವುದಕ್ಕೆ ಅಥವಾ ಒಪ್ಪಿಕೊಳ್ಳದಿರುವುದಕ್ಕೆ ನಿರ್ದಿಷ್ಟ ಕಾರಣಗಳು ಮತ್ತು ಆಧಾರಗಳನ್ನೊಳಗೊಂಡ ಆಕ್ಷೇಪಣೆಗಳನ್ನು ದ್ವಿಪ್ರತಿಗಳಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಲುಪುವಂತೆ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಮೂಲಕ ಸಲ್ಲಿಸಬಹುದು. ಒಂದು ಮುಂಗಡ ಪ್ರತಿಯನ್ನು ಕೆಳಗೆ ಸಹಿ ಮಾಡಿರುವವರಿಗೆ ನೇರವಾಗಿ ಕಳುಹಿಸಿ ಕೊಡುವುದು. ಈ ಜೇಷ್ಠತಾ ಪಟ್ಟಿಯಲ್ಲಿ ಕಾಣಿಸಿರುವ ಹೆಸರು, ದಿನಾಂಕ, ಸೇವಾ ವಿವರ, ಮುಂತಾದವುಗಳಲ್ಲಿ ನಿರ್ದಿಷ್ಟ ತಪ್ಪುಗಳು ಕಂಡು ಬಂದು ಅವುಗಳ ಬದಲಾವಣೆ ಅವಶ್ಯವಿದ್ದಲ್ಲಿ ನಿರ್ದಿಷ್ಟ ದಾಖಲೆಗಳೊಡನೆ ಇವುಗಳನ್ನು ಕೆಳಗೆ ಸಹಿ ಮಾಡಿರುವವರ ಗಮನಕ್ಕೆ ತರಬಹುದು.

ನಿರ್ದಿಷ್ಟ ಕಾರಣಗಳು, ದಾಖಲೆಗಳು, ಆಧಾರಗಳು ಇಲ್ಲದಿರುವ ಆಕ್ಷೇಪಣೆಗಳನ್ನು ಮತ್ತು ಅವಧಿ ಮೀರಿ ತಲುಪಿದ ಆಕ್ಷೇಪಣೆಗಳನ್ನು ಸರ್ಕಾರವು ಪರಿಗಣಿಸುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಚಿಕ್ಕೇಗೌಡ,

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು)

(೩೫೩)

**PROVISIONAL GRADATION LIST OF GENERAL DUTY MEDICAL OFFICERS
AS ON 30-11-2009**

Sl. No.	Old Gr. No.	General Duty Medical Officer	DOB	DES	DEC
1	2	3	4	5	6
1	455	Dr. SRINIVAS K	30-04-1966	05-07-1991	29-07-1991
2	458	Dr. SADHASHIVA	15-04-1964	05-07-1991	19-07-1991
3	460	Dr. VANI R BHAT	09-05-1966	05-07-1991	08-07-1991
4	461	Dr. JAGADISH KUMAR P M	29-07-1964	05-07-1991	30-07-1991
5	462	Dr. ANUPAMA	13-07-1967	05-07-1991	08-08-1991
6	463	Dr. SHARMILA M S	24-09-1963	05-07-1991	27-07-1991
7	465	Dr. JYOTHI S	26-02-1966	05-07-1991	30-07-1991
8	469	Dr. SUJATHA B L	06-06-1965	05-07-1991	11-09-1991
9	470	Dr. VIDHYASHANKAR P.R.	20-07-1963	05-07-1991	29-07-1991
10	471	Dr. PRASAD K N	08-12-1963	05-07-1991	26-07-1991
11	479	Dr. VENKATESH S	10-05-1964	05-07-1991	07-08-1991
12	482	Dr. RAVIMURTHY	06-04-1965	05-07-1991	31-07-1991
13	484	Dr. JAYANTHI N R	07-09-1965	05-07-1991	17-07-1991
14	487	Dr. SHAILA B	08-02-1967	05-07-1991	24-07-1991
15	492	Dr. VIJAYALAKSHMI B R	08-07-1966	05-07-1991	29-07-1991
16	493	Dr. SANGRAMAPPA S BIRADAR	24-08-1962	05-07-1991	01-08-1991
17	499A	Dr. SRIMATHI RAJESRI KHUBA	07-12-1965	22-07-1991	05-07-1991
18	503	Dr. JULAKARNINE	29-03-1966	05-07-1991	26-08-1992
19	509	Dr. SHEK FAROOQ	10-03-1965	05-07-1991	22-07-1991
20	513	Dr. DEVADAS.H.V	05-01-1965	05-07-1991	27-07-1991
21	526	Dr. SHASHIKALA K	01-06-1966	05-07-1991	21-07-1991
22	532	Dr. MAHMED JAKEER ANSARI	10-03-1963	05-07-1991	14-10-1991
23	533	Dr. JANARDHAN N	04-05-1964	05-07-1991	01-08-1991
24	537	Dr. ANIL R	12-04-1967	05-07-1991	20-07-1991
25	549	Dr. DHANALAKSHMI B	29-12-1965	05-07-1991	30-07-1991
26	560	Dr. VISHWANATH R V	01-06-1950	05-07-1991	30-07-1991
27	579	Dr. HANUMANTHAPPA P H	02-05-1964	05-07-1991	12-07-1991
28	598	Dr. MOTHI LAL N CHAVAN	05-04-1962	05-07-1991	22-07-1991
29	599	Dr. SHASHIKANTH V MUNIYAL	15-02-1965	05-07-1991	19-07-1991
30	605	Dr. PRABHU S K	22-06-1964	05-07-1991	04-08-1991
31	608	Dr. SURESH S KANAKANNAVAR	13-03-1962	05-07-1991	22-08-1991
32	609	Dr. RANGASWAMY H D	01-06-1962	05-07-1991	02-08-1991
33	622	Dr. PATRIC J KRISTOPHER DISOZA	17-03-1961	05-07-1991	04-09-1991
34	624	Dr. SHANKAR J	12-05-1961	05-07-1991	11-11-1991
35	626	Dr. PATEL SHIVASHANKAR	25-11-1961	05-07-1991	20-07-1991
36	634	Dr. RENUKA KUMAR BASAPPA YERESEEME	26-06-1964	05-07-1991	18-07-1991
37	635	Dr. KUMAR G M	18-05-1961	07-08-1991	07-08-1991
38	640	Dr. DHAMAYANTHI SURANGI M	13-01-1962	05-07-1991	26-11-1991
39	648	Dr. NARAYANA R L	15-09-1965	05-07-1991	25-07-1991
40	653	Dr. CHANDRAKALA K C	23-04-1962	09-09-1991	20-09-1991
41	656	Dr. RAMADEVI R	09-05-1965	09-09-1991	02-01-1992
42	659	Dr. DHANANJAYA A HIREMATH	20-05-1962	09-09-1991	21-10-1991
43	663	Dr. SHANKAR J	29-09-1966	09-09-1991	11-11-1991
44	670	Dr. VENKATESH R	01-04-1964	09-09-1991	25-09-1991
45	679	Dr. CHANDRA PRAKASH K.C.	30-06-1962	09-09-1991	20-09-1991
46	681	Dr. VENKATESH R	24-01-1963	09-09-1991	25-09-1991

1	2	3	4	5	6
47	684	Dr. SRIDHARA S	21-11-1963	09-09-1991	04-10-1991
48	696	Dr. NAGARATHNA S	01-12-1964	09-09-1991	04-10-1991
49	697	Dr. VENKATACHALA M	01-09-1963	09-09-1991	01-02-1992
50	700	Dr. RUPA M	07-11-1963	09-09-1991	18-09-1991
51	701	Dr. SRINIVASA MURTHY K	01-06-1961	09-09-1991	20-11-1991
52	705	Dr. PUSHPA H R	17-12-1966	09-09-1991	30-09-1991
53	706	Dr. MYTHRESH	01-03-1965	09-09-1991	09-11-1991
54	707	Dr. HANCHINALA SHARADA	01-06-1962	09-09-1991	18-09-1991
55	721	Dr. PREMKUMAR BASAIAH HIREMAT	08-05-1951	09-09-1991	04-10-1991
56	728	Dr. SUBASH VALKINDI	01-10-1961	09-09-1991	26-09-1991
57	739	Dr. KUDUREGOWDA H N	01-06-1961	09-09-1991	26-09-1991
58	741	Dr. GEETHA B N	05-06-1953	09-09-1991	01-09-1991
59	743	Dr. MAHANTHESH I HANCHILAL	01-05-1964	09-09-1991	03-08-1991
60	746	Dr. BHARGAVI M S	24-05-1963	09-09-1991	19-11-1991
61	750A	Dr. MANJUNATH B	21-07-1965	10-10-1994	24-10-1994
62	750B	Dr. KUMAR	01-06-1958	02-05-1996	11-05-1996
63	751	Dr. NAGARAJ R CHANDI	18-01-1967	09-06-1997	09-06-1997
64	752	Dr. SHIVAKUMAR B	24-04-1969	09-06-1997	09-06-1997
65	753	Dr. VISHALAKSHI B A	19-07-1967	09-06-1997	09-06-1997
66	754	Dr. RAJASHEKHARA	01-06-1967	09-06-1997	09-06-1997
67	755	Dr. VIJAYAKUMAR K JAIN	21-07-1968	09-06-1997	09-06-1997
68	756	Dr. HIREMATH S C	01-06-1953	09-06-1997	09-06-1997
69	757	Dr. MANJUNATHA S N	10-04-1969	09-06-1997	09-06-1997
70	758	Dr. SHIVAKUMAR H R	05-01-1962	09-06-1997	09-06-1997
71		Dr. SURESH M S	22-05-1966	09-06-1997	09-06-1997
72	759	Dr. RAGHUVeer H.N.	10-07-1968	09-06-1997	09-06-1997
73	760	Dr. AGASA BHAGILAVAR M SUNANDA	28-04-1967	09-06-1997	09-06-1997
74	761	Dr. SOMANATH PATIL	20-05-1964	09-06-1997	09-06-1997
75	762	Dr. JAYASHREE M YAMMI	10-07-1964	09-06-1997	09-06-1997
76	1193A	Dr. MANJUNATH R	01-06-1966	09-06-1997	09-06-1997
77	763	Dr. ABDUL AZEEZ A M	28-12-1968	09-06-1997	09-06-1997
78	764	Dr. KUMAR K	16-10-1967	09-06-1997	09-06-1997
79	765	Dr. MAMATHA K	08-03-1963	09-06-1997	09-06-1997
80	766	Dr. GIRIJA THAI B N	29-08-1967	09-06-1997	09-06-1997
81	767	Dr. DEVENDRA MAINALE	12-10-1960	09-06-1997	09-06-1997
82	768	Dr. SHARADAMMA P	01-07-1963	09-06-1997	09-06-1997
83	769	Dr. MANJUNATHA G	01-06-1967	09-06-1997	09-06-1997
84	770	Dr. RAVI N	24-03-1968	09-06-1997	09-06-1997
85	771	Dr. KALPANA B.L	24-04-1966	09-06-1997	09-06-1997
86	772	Dr. BELAVEGE H S	22-07-1965	09-06-1997	09-06-1997
87	773	Dr. HALEMANE I.B.	04-02-1967	09-06-1997	09-06-1997
88	773A	Dr. LOKESH B H	22-07-1968	09-06-1997	09-06-1997
89	774	Dr. NARAYANASWAMY M.V	10-06-1965	09-06-1997	09-06-1997
90	775	Dr. DIVAKAR T.N.	05-01-1969	09-06-1997	09-06-1997
91	776	Dr. SATISH N.V.	12-05-1967	09-06-1997	09-06-1997
92	777	Dr. RAVINDRANATH K	20-05-1965	09-06-1997	09-06-1997
93	778	Dr. MANJUNATH Y H	27-10-1968	09-06-1997	09-06-1997
94	779	Dr. SHANTHA C	19-07-1969	09-06-1997	09-06-1997
95	780	Dr. ASHA RANI K N M	25-06-1966	09-06-1997	09-06-1997
96	781	Dr. ANANTHASHEAYANA A DESAI	12-05-1966	09-06-1997	09-06-1997
97	782	Dr. JAGADISH K T	01-07-1967	09-06-1997	09-06-1997
98	783	Dr. SURESH K.G.	05-04-1967	09-06-1997	09-06-1997

1	2	3	4	5	6
99	784	Dr. SHEKHAR H.N.	02-01-1964	09-06-1997	09-06-1997
100	785	Dr. PADMAVATHI GORIJALA	01-01-1964	09-06-1997	09-06-1997
101	786	Dr. SRINIVASAMURTHY	15-07-1964	09-06-1997	09-06-1997
102	787	Dr. RAMESH B H	24-02-1965	09-06-1997	09-06-1997
103	788	Dr. ROHINI	10-07-1968	09-06-1997	09-06-1997
104	789	Dr. RAMAKRISHNA H.	12-08-1964	09-06-1997	09-06-1997
105	790	Dr. MUKTHAMBA B.C.	23-09-1967	09-06-1997	09-06-1997
106	791	Dr. MEGHALADEVI S.	21-09-1968	09-06-1997	09-06-1997
107	792	Dr. JAYASHREE	23-03-1969	09-06-1997	09-06-1997
108	793	Dr. RAJENDRA CHANDRAKANTH NAGAVI	30-12-1968	09-06-1997	09-06-1997
109	794	Dr. RADHAKRISHNA A.S.	12-05-1961	09-06-1997	09-06-1997
110	795	Dr. SUBRAMANYA RAO K	05-07-1963	09-06-1997	09-06-1997
111	796	Dr. PREMALATHA GOGI	05-11-1966	09-06-1997	09-06-1997
112	797	Dr. VISWANATH SIMPI	02-09-1968	09-06-1997	09-06-1997
113	798	Dr. MAHABALESHWARA HEGDE	21-11-1967	09-06-1997	09-06-1997
114	799	Dr. LALITHA S.C	05-12-1964	09-06-1997	09-06-1997
115	800	Dr. REDDY KONDAMADHAGALA S.	22-09-1967	09-06-1997	09-06-1997
116	801	Dr. RAJENDRA S BALEKAI	05-05-1957	09-06-1997	09-06-1997
117	802	Dr. RAJENDRA G KULKARNI	30-11-1965	09-06-1997	09-06-1997
118	803	Dr. SOMASHEKHARA S.R (Merged at BMC)	12-07-1968	09-06-1997	09-06-1997
119	804	Dr. SRINIVASA KULKARNI	01-06-1964	09-06-1997	09-06-1997
120	805	Dr. SHIVANAGOUDA SANGANA GOUDA PATILA	01-07-1967	09-06-1997	09-06-1997
121	806	Dr. GAYATHRI M.N.	04-12-1967	09-06-1997	09-06-1997
122	807	Dr. SHIVALINGA S	01-04-1962	09-06-1997	09-06-1997
123	808	Dr. MANJULA K.L.	25-05-1969	09-06-1997	09-06-1997
124	809	Dr. NARAYANAN K	02-08-1960	09-06-1997	09-06-1997
125	810	Dr. LEELA R P	09-05-1967	09-06-1997	09-06-1997
126	811	Dr. PRATHIMA P.	13-07-1968	09-06-1997	09-06-1997
127	812	Dr. SATHYANARAYANA H.V.	06-09-1965	09-06-1997	09-06-1997
128	813	Dr. SHAILAJA YESHODHARA	24-04-1961	09-06-1997	09-06-1997
129	814	Dr. ANURADHA P R	12-02-1967	09-06-1997	09-06-1997
130	815	Dr. NANDA B.Y.	01-04-1962	09-06-1997	09-06-1997
131	816	Dr. ASHOK LONI	05-02-1963	09-06-1997	09-06-1997
132	817	Dr. RATHIKANTH V SWAMY	01-09-1967	09-06-1997	09-06-1997
133	818	Dr. VENKATESH N.	09-12-1965	09-06-1997	09-06-1997
134	819	Dr. SAROJA THIGADI	07-02-1967	09-06-1997	09-06-1997
135	820	Dr. SHIVAKUMAR S.V.	15-04-1962	09-06-1997	09-06-1997
136	821	Dr. PUSHPA RANI G.	28-05-1968	09-06-1997	09-06-1997
137	822	Dr. JAYAPRAKASH N.R	13-11-1961	09-06-1997	09-06-1997
138	823	Dr. SURESH H.C.	02-11-1957	09-06-1997	09-06-1997
139	824	Dr. THIPESWAMY B.	03-05-1968	09-06-1997	09-06-1997
140	825	Dr. CHANDRASHEKHAR S	14-02-1967	09-06-1997	09-06-1997
141	826	Dr. SALAPPA SANGAPPA SAVADI	22-06-1963	09-06-1997	09-06-1997
142	828	Dr. BHAJANTHRI R.B.	01-04-1967	09-06-1997	09-06-1997
143	829	Dr. SARVESHRAJE URS A S	07-02-1964	09-06-1997	09-06-1997
144	830	Dr. SHIVARAMA SASTRI	13-06-1967	09-06-1997	09-06-1997
145	831	Dr. THIPPESWAMY G.	06-06-1962	09-06-1997	09-06-1997
146	832	Dr. RAVIKUMAR S.C.	02-04-1968	09-06-1997	09-06-1997
147	833	Dr. SHOBHA H.B.	25-11-1967	09-06-1997	09-06-1997
148	834	Dr. JAGADISH CHANDRA S BENNUR	23-03-1964	09-06-1997	09-06-1997
149	835	Dr. HITHALAMANE R.S.	01-06-1963	09-06-1997	09-06-1997
150	836	Dr. MAHESHA A.P.	12-12-1968	09-06-1997	09-06-1997

1	2	3	4	5	6
151	837	Dr. JAGADEESHA M.	21-12-1968	09-06-1997	09-06-1997
152	838	Dr. BHARATHI S.G.	15-06-1965	09-06-1997	09-06-1997
153	839	Dr. SHARAD K THALAVAR	22-07-1964	09-06-1997	09-06-1997
154	840	Dr. SRIMANTHA KOLAKLUR	01-08-1963	09-06-1997	09-06-1997
155	841	Dr. JAYANANDA M.	07-05-1969	09-06-1997	09-06-1997
156	842	Dr. GURUMURTHY B.T.	22-10-1967	09-06-1997	09-06-1997
157	844	Dr. ASHA HANUMASHETTY	11-08-1959	09-06-1997	09-06-1997
158	845	Dr. BALAKRISHNA C.S.	10-07-1968	09-06-1997	09-06-1997
159	846	Dr. VEERASHETTY SAJANASHETTY	01-09-1950	09-06-1997	09-06-1997
160	847	Dr. SHASHIKALA G.	21-04-1960	09-06-1997	09-06-1997
161	848	Dr. SANJEEV KUMAR PATIL	10-09-1966	09-06-1997	09-06-1997
162	849	Dr. SURESH K.S	10-01-1963	09-06-1997	09-06-1997
163	850	Dr. GEETHA M.	26-06-1966	09-06-1997	09-06-1997
164	851	Dr. NAGARAJU K	25-09-1962	09-06-1997	09-06-1997
165	852	Dr. PURUSHOTHAMA T S	01-06-1968	09-06-1997	09-06-1997
166	853	Dr. NALINI H R	21-12-1965	09-06-1997	09-06-1997
167	854	Dr. SUSHEEL KUMAR K	01-07-1964	09-06-1997	09-06-1997
168	855	Dr. CHANNANA	30-01-1962	09-06-1997	09-06-1997
169	856	Dr. YELADA GARUDACHAR BELLUBI	25-03-1953	09-06-1997	09-06-1997
170	857	Dr. RAVINDRA M.D.	22-10-1950	09-06-1997	09-06-1997
171	858	Dr. CHANDRASHEKHAR P.R.	17-12-1965	09-06-1997	09-06-1997
172	859	Dr. SAMYOGITHA KULKARNI	05-06-1964	09-06-1997	09-06-1997
173	860	Dr. VARMA M.S.	22-07-1956	09-06-1997	09-06-1997
174	861	Dr. SUMITHRA K.	04-02-1967	09-06-1997	09-06-1997
175	862	Dr. MOHAMMED KAZA SAMSUDDIN NAZEER	22-06-1962	09-06-1997	09-06-1997
176	863	Dr. CHANDRASHEKHAR M KADAM	10-05-1965	09-06-1997	09-06-1997
177	864	Dr. SHASHIDHARAN V	01-01-1965	09-06-1997	09-06-1997
178	865	Dr. YESHODHA M.S	03-02-1962	09-06-1997	09-06-1997
179	866	Dr. BASAVARAJAPPA S.B.	03-07-1966	09-06-1997	09-06-1997
180	867	Dr. LAKSHMAPPA E.	23-04-1961	09-06-1997	09-06-1997
181	868	Dr. RAVIKUMAR M.L.	04-05-1967	09-06-1997	09-06-1997
182	869	Dr. SAROJA V PATIL	13-04-1969	09-06-1997	09-06-1997
183	870	Dr. KONDALA KARAKARA LAKSHMANA	12-03-1962	09-06-1997	09-06-1997
184	871	Dr. VADHIRAJ B POKKAN	10-07-1967	09-06-1997	09-06-1997
185	872	Dr. SHIVASHARANAPPA BOOSANUR	01-06-1966	09-06-1997	09-06-1997
186	873	Dr. SHIVANANDA P T	04-06-1965	09-06-1997	09-06-1997
187	874	Dr. SHIVAKUMAR S.V.	09-08-1964	09-06-1997	09-06-1997
188	875	Dr. UMESHA D	20-07-1967	09-06-1997	09-06-1997
189	876	Dr. BHOGALAY SURYAKANTHA	10-10-1952	09-06-1997	09-06-1997
190	877	Dr. BALAKRISHNA RAO S L	01-09-1963	09-06-1997	09-06-1997
191	878	Dr. RAJESH K.S	22-06-1967	09-06-1997	09-06-1997
192	879	Dr. NAVALGUNDA SUREKHA	04-04-1961	09-06-1997	09-06-1997
193	880	Dr. GANESH B H	10-05-1967	09-06-1997	09-06-1997
194	881	Dr. VEERANNA BEVINAGIDADA	10-08-1967	09-06-1997	09-06-1997
195	882	Dr. ESHWARA SIDDAPPA HEBBALLI	13-09-1955	09-06-1997	09-06-1997
196	883	Dr. DILIP RATHOD	14-01-1956	09-06-1997	09-06-1997
197	884	Dr. SHIVAKUMAR N.M.	11-02-1968	09-06-1997	09-06-1997
198	885	Dr. SURESH S.A	22-02-1966	09-06-1997	09-06-1997
199	886	Dr. DILIP BASAVARAJA DEVATAGI	01-06-1952	09-06-1997	09-06-1997
200	887	Dr. MARDESH P.N	23-05-1960	09-06-1997	09-06-1997
201	888	Dr. RAJASHEKHAR	06-05-1968	09-06-1997	09-06-1997
202	889	Dr. SUBASH C.	26-01-1967	09-06-1997	09-06-1997

1	2	3	4	5	6
203	890	Dr. VASANTHA NAYAK M.L.	22-07-1963	09-06-1997	09-06-1997
204	890A	Dr. MAHALINGAPPA C	12-02-1951	09-06-1997	09-06-1997
205	891	Dr. MALLESH BANDE E.	26-02-1953	09-06-1997	09-06-1997
206	892	Dr. SHIVAPUTRAPPA BASAPPA HIREJOLI	01-06-1951	09-06-1997	09-06-1997
207	893	Dr. SHARADH NAYAK	28-06-1963	09-06-1997	09-06-1997
208	894	Dr. GIRIDHARA R KUKANOOR	01-06-1961	09-06-1997	09-06-1997
209	895	Dr. MANJUNATH K.R.	29-07-1954	09-06-1997	09-06-1997
210	896	Dr. SATHYANARAYANA REDDY	10-11-1952	09-06-1997	09-06-1997
211	897	Dr. INDUSHEKHAR	01-06-1966	09-06-1997	09-06-1997
212	898	Dr. SAJJANA PARAMESHWARA	01-08-1960	09-06-1997	09-06-1997
213	899	Dr. NARAYANAPPA	05-05-1962	09-06-1997	09-06-1997
214	900	Dr. RUKMINI SUDHKAR	03-05-1965	09-06-1997	09-06-1997
215	901	Dr. RAVIKUMAR S T	09-11-1959	09-06-1997	09-06-1997
216	902	Dr. BRHMENDRA M	03-07-1966	09-06-1997	09-06-1997
217	903	Dr. PRAKASH K.S.	01-12-1966	09-06-1997	09-06-1997
218	904	Dr. VENKTESH T.L.	25-03-1957	09-06-1997	09-06-1997
219	905	Dr. HANUMANTHAPPA M.B	06-04-1954	09-06-1997	09-06-1997
220	906	Dr. DIWAKARA H.O.	07-05-1964	09-06-1997	09-06-1997
221	907	Dr. RAJENDRA M DODAMANI	06-12-1962	09-06-1997	09-06-1997
222	908	Dr. AVINASH KASKE	01-06-1968	09-06-1997	09-06-1997
223	909	Dr. SADANANDA M	14-02-1963	09-06-1997	09-06-1997
224	910	Dr. PANKAJAKSHI P.V.	15-02-1962	09-06-1997	09-06-1997
225	911	Dr. SANJAYA S PATIL	01-07-1967	09-06-1997	09-06-1997
226	911A	Dr. JABBAR M A	01-06-1961	09-06-1997	09-06-1997
227	912	Dr. BHARATHI B PATIL	10-08-1964	09-06-1997	09-06-1997
228	913	Dr. PRAMILA	27-09-1963	09-06-1997	09-06-1997
229	914	Dr. ASHOKA RAMSINGH JADHAVI	01-06-1968	09-06-1997	09-06-1997
230	915	Dr. THYAGARAJ K.S.	16-05-1955	09-06-1997	09-06-1997
231	916	Dr. MURUGAPPA A MARALI	06-01-1954	09-06-1997	09-06-1997
232	917	Dr. BASAVARAJ THANDHOORA	04-04-1954	09-06-1997	09-06-1997
233	918	Dr. ASHOK BIDDAPPA GOL	01-08-1959	09-06-1997	09-06-1997
234	919	Dr. MOHAN RAO HITHALE	13-11-1950	09-06-1997	09-06-1997
235	920	Dr. RAJASHEKHAR M.	15-05-1953	09-06-1997	09-06-1997
236	921	Dr. DHONGRE YESHWANTH	01-04-1961	09-06-1997	09-06-1997
237	922	Dr. RADHAKRISHNA M.A.	22-02-1965	09-06-1997	09-06-1997
238	923	Dr. SHIVARAJA H	04-06-1963	09-06-1997	09-06-1997
239	923A	Dr. VEENA H	01-03-1964	24-07-1997	24-07-1997
240	924	Dr. VIJAY H RATHOD	20-05-1962	09-06-1997	09-06-1997
241	925	Dr. MRUTHUNJAYA	02-06-1961	09-06-1997	09-06-1997
242	926	Dr. THANUJA	28-05-1971	25-07-1997	25-07-1997
243	927	Dr. MANJULA B	08-06-1970	25-07-1997	25-07-1997
244	928	Dr. SUDHAMANI V	01-07-1969	25-07-1997	25-07-1997
245	929	Dr. NADIM AHMED	22-07-1971	25-07-1997	25-07-1997
246	930	Dr. JNANAPRAKASH S N	05-04-1970	25-07-1997	25-07-1997
247	931	Dr. MAHALAKSHMAMMA C N	12-08-1962	25-07-1997	25-07-1997
248	932	Dr. ASMA TABASAM	27-10-1966	25-07-1997	25-07-1997
249	933	Dr. ERANNA R.P	29-11-1971	25-07-1997	25-07-1997
250	934	Dr. ALUVELAMMA	20-04-1965	25-07-1997	25-07-1997
251	935	Dr. KHAGAWASIRUDDIN	26-03-1970	25-07-1997	25-07-1997
252	936	Dr. UDAYA SHANKAR H G	07-03-1968	25-07-1997	25-07-1997
253	937	Dr. VEENA N	11-03-1971	25-07-1997	25-07-1997
254	938	Dr. JAGANATH	22-10-1964	25-07-1997	25-07-1997

1	2	3	4	5	6
255	939	Dr. MEENAKSHI	01-10-1970	25-07-1997	25-07-1997
256	940	Dr. RANGA RAO M R	19-05-1971	25-07-1997	25-07-1997
257	941	Dr. ASWINI S KURTHAKOTI	13-04-1972	25-07-1997	25-07-1997
258	942	Dr. VIJAYALAKSHMI B TUNGAL	15-12-1966	25-07-1997	25-07-1997
259	943	Dr. PADMAJA H S	04-02-1972	25-07-1997	25-07-1997
260	944	Dr. SUDINDRA P R	14-07-1968	25-07-1997	25-07-1997
261	945	Dr. VANAJA S	17-01-1969	25-07-1997	25-07-1997
262	946	Dr. BABU REDDY K	20-06-1969	25-07-1997	25-07-1997
263	947	Dr. ANAND G	25-06-1971	25-07-1997	25-07-1997
264	948	Dr. SRINIVAS A N	19-07-1970	25-07-1997	25-07-1997
265	949	Dr. VEENA V	05-08-1967	25-07-1997	25-07-1997
266	950	Dr. MAMATHA J	03-03-1971	25-07-1997	25-07-1997
267	951	Dr. RAJALAKSHMI G	05-01-1967	25-07-1997	25-07-1997
268	952	Dr. SURESH M S	22-05-1968	25-07-1997	25-07-1997
269	953	Dr. UMESH R B	04-07-1967	25-07-1997	25-07-1997
270	954	Dr. PUTTATHAYAMMA	25-05-1968	25-07-1997	25-07-1997
271	955	Dr. MARIYAMBI V K	07-05-1968	25-07-1997	25-07-1997
272	956	Dr. RADHAKRISHNA H. D. R.	20-05-1970	25-07-1997	25-07-1997
273	957	Dr. SURESHA T N	29-03-1971	25-07-1997	25-07-1997
274	958	Dr. CHANDRASHEKAR SALIMATT S	12-08-1971	25-07-1997	25-07-1997
275	959	Dr. RICHA SAXENA	21-09-1966	25-07-1997	25-07-1997
276	960	Dr. SANDYA S S	05-04-1970	25-07-1997	25-07-1997
277	961	Dr. BASAVARAJA M PATIL	17-07-1971	25-07-1997	25-07-1997
278	962	Dr. SAVITHA D	22-05-1969	25-07-1997	25-07-1997
279	963	Dr. SHIVAPPA D R	01-06-1969	25-07-1997	25-07-1997
280	963A	Dr. VENKATESH N D	01-05-1966	13-08-1997	25-07-1997
281	964	Dr. NIRMALA M R	20-05-1970	25-07-1997	25-07-1997
282	965	Dr. VIJAYALAKSHMI B C	27-02-1971	25-07-1997	25-07-1997
283	966	Dr. VINOD KUMAR P SANU	30-06-1971	25-07-1997	25-07-1997
284	967	Dr. VEENA B S	11-01-1968	25-07-1997	25-07-1997
285	968	Dr. GAJANANA SRIPADA BHATT	18-12-1971	25-07-1997	25-07-1997
286	969	Dr. NAVEEN N S	03-04-1969	25-07-1997	25-07-1997
287	970	Dr. HEMALATHA K R	07-03-1960	25-07-1997	25-07-1997
288	971	Dr. VEENA K	22-03-1970	25-07-1997	25-07-1997
289	971A	Dr. NANDHISH B	05-12-1970	02-08-1997	23-11-2000
290	972	Dr. SREEDEVI PRIYADARSHINI	28-01-1972	25-07-1997	25-07-1997
291	973	Dr. JAGADISH H R	09-02-1971	25-07-1997	25-07-1997
292	973A	Dr. SUMANGALA J	12-04-1970	25-07-1997	13-08-1997
293	974	Dr. VINAYAK BHATT	11-03-1971	25-07-1997	25-07-1997
294	975	Dr. NOORUDHIN ANSARI	16-04-1970	25-07-1997	25-07-1997
295	976	Dr. SHYALAJA	23-05-1971	25-07-1997	25-07-1997
296	977	Dr. RAJASHEKAR I KOUJALAGI	01-05-1965	25-07-1997	25-07-1997
297	978	Dr. MANJUNATHA C	29-09-1968	25-07-1997	25-07-1997
298	979	Dr. NAGALAKSHMI B	08-04-1970	25-07-1997	25-07-1997
299	980	Dr. GURUMALLAPPA T	24-04-1971	25-07-1997	25-07-1997
300	980A	Dr. SUBASHA	01-02-1968	25-07-1997	18-08-1997
301	981	Dr. SHOBHA RANI T	01-10-1970	25-07-1997	25-07-1997
302	982	Dr. VIKRAM B PATIL OKALI	15-05-1971	25-07-1997	25-07-1997
303	983	Dr. JEELAN PASHA	01-06-1969	25-07-1997	25-07-1997
304	984	Dr. THIBBEGOU DA C D	10-06-1970	25-07-1997	25-07-1997
305	985	Dr. GEETHA M N	22-04-1968	25-07-1997	25-07-1997
306	986	Dr. UMADEVI H R	25-12-1967	25-07-1997	25-07-1997

1	2	3	4	5	6
307	987	Dr. DINESH KAMATH H	06-02-1972	25-07-1997	25-07-1997
308	988	Dr. SHALINI SAJJAN SHETTY	26-12-1970	25-07-1997	25-07-1997
309	989	Dr. VEERESH Y NAREGAL	01-06-1967	25-07-1997	25-07-1997
310	990	Dr. SUMANGALA G.N.	11-02-1969	25-07-1997	25-07-1997
311	991	Dr. CHANDER INDRAJITH BHEEMANNA	22-01-1962	25-07-1997	25-07-1997
312	992	Dr. HARISH M K	28-11-1971	25-07-1997	25-07-1997
313	993	Dr. SAJJAN DUNDAPPA	01-06-1967	25-07-1997	25-07-1997
314	994	Dr. RAGHUNATH M	20-05-1971	25-07-1997	25-07-1997
315	995	Dr. REKHA K B	16-01-1970	25-07-1997	25-07-1997
316	996	Dr. MOHAN KUMAR B R	30-01-1966	25-07-1997	08-08-1997
317	997	Dr. SHANTHAKUMAR V	20-06-1966	25-07-1997	25-07-1997
318	998	Dr. SHIVAPPA G C	08-12-1968	25-07-1997	25-07-1997
319	999	Dr. VEERANNA REDDY G	01-06-1965	25-07-1997	25-07-1997
320		Dr. SHALINI D' MENZES	14-09-1968	25-07-1997	25-07-1997
321	1000	Dr. MURALIDHAR K R	05-05-1968	25-07-1997	25-07-1997
322	1001	Dr. PRASHANT B	25-03-1971	25-07-1997	25-07-1997
323	1002	Dr. SEEMA MANOHAR GUNJAL	02-04-1972	25-07-1997	25-07-1997
324	1003	Dr. MALLIKA B	16-06-1969	25-07-1997	14-08-1997
325	1004	Dr. SUNITHA KS	05-01-1971	25-07-1997	25-07-1997
326	1005	Dr. JAGANNATH PAIRU	15-10-1968	25-07-1997	25-07-1997
327	1006	Dr. SUJATHA P	12-01-1972	25-07-1997	25-07-1997
328	1007	Dr. RAJAKUMAR S	22-07-1969	25-07-1997	25-07-1997
329	1008	Dr. MAMATHA M S	02-07-1967	25-07-1997	25-07-1997
330	1009	Dr. JAYAPRAKASHA	15-07-1970	25-07-1997	25-07-1997
331	1010	Dr. MALATHI G	20-10-1968	25-07-1997	02-09-1997
332	1011	Dr. RAGHU S R	22-07-1969	25-07-1997	18-08-1997
333	1012	Dr. PRADEEP KUMAR	23-10-1968	25-07-1997	25-07-1997
334	1013	Dr. PUSHPALATHA K R	17-08-1969	25-07-1997	25-07-1997
335	1014	Dr. DEVANANDA M	21-01-1970	25-07-1997	25-07-1997
336	1015	Dr. CHANDRASHEKHAR K	07-10-1971	25-07-1997	25-07-1997
337	1016	Dr. MANJUNATHA B S	14-09-1964	25-07-1997	25-07-1997
338	1017	Dr. ANILKUMAR SAFFARI	15-10-1967	25-07-1997	25-07-1997
339	1018	Dr. PARVEEN KUMAR B	16-08-1969	25-07-1997	25-07-1997
340	1019	Dr. SHIVASHANKAR P	02-06-1968	25-07-1997	25-07-1997
341	1020	Dr. RANGASWAMY T R	20-07-1967	25-07-1997	25-07-1997
342	1021	Dr. MAMATHA J	13-09-1967	25-07-1997	25-07-1997
343	1022	Dr. NANDAKUMAR G	26-05-1964	25-07-1997	25-07-1997
344	1023	Dr. RAMESH B K	12-02-1970	25-07-1997	25-07-1997
345	1024	Dr. KISHORE D N	22-11-1969	25-07-1997	25-07-1997
346	1025	Dr. PRAKASH M S	25-08-1968	25-07-1997	25-07-1997
347	1026	Dr. ASHA A	15-03-1971	25-07-1997	25-07-1997
348	1027	Dr. KISHOR KUMAR M	15-05-1972	25-07-1997	25-07-1997
349	1028	Dr. NAGAMURTHY G	13-04-1968	25-07-1997	25-07-1997
350	1029	Dr. NAGAVENI Y C	20-07-1967	25-07-1997	25-07-1997
351	1030	Dr. SALEEM A JAMADAR	22-07-1970	25-07-1997	25-07-1997
352	1031	Dr. GANGIBAI L	15-11-1970	25-07-1997	25-07-1997
353	1032	Dr. VINODHKUMAR SHARANAPPA H	05-07-1970	25-07-1997	25-07-1997
354	1033	Dr. SHADAKSHARI B C	05-02-1970	25-07-1997	25-07-1997
355	1034	Dr. SRIDHAR C G	16-07-1970	25-07-1997	25-07-1997
356	1034A	Dr. SHAMBAVI C S	20-04-1969	29-08-1997	25-07-1997
357	1035	Dr. BHARATHRAJ B S	30-07-1970	25-07-1997	25-07-1997
358	1036	Dr. SHOBHA N	20-03-1968	25-07-1997	25-07-1997

1	2	3	4	5	6
359	1037	Dr. NATARAJ B	08-05-1970	25-07-1997	25-07-1997
360	1038	Dr. SHIVANNA C K	25-07-1967	25-07-1997	25-07-1997
361	1039	Dr. RAMESH K R	01-06-1968	25-07-1997	25-07-1997
362	1040	Dr. VIJAYANARASIMHA N L	13-01-1969	25-07-1997	25-07-1997
363	1040A	Dr. MALLANAGOWDA S PATIL	01-08-1969	25-07-1997	15-08-1997
364	1041	Dr. VINAYKUMAR N P	29-01-1969	25-07-1997	25-07-1997
365	1042	Dr. PREMAKUMARI N	01-06-1971	25-07-1997	25-07-1997
366	1043	Dr. CHAMPAKAMALINI S MAVINATHOP	18-05-1966	25-07-1997	25-07-1997
367	1044	Dr. GOGI PREMALATHA	05-11-1966	25-07-1997	25-07-1997
368	1045	Dr. KRISHNA K	10-08-1966	25-07-1997	25-07-1997
369	1046	Dr. SHASHIDHARA S	24-11-1970	25-07-1997	25-07-1997
370	1047	Dr. YASAVANTH A MADINKAR	02-06-1965	25-07-1997	25-07-1997
371	1048	Dr. DWARAKESH M	06-06-1968	25-07-1997	25-07-1997
372	1049	Dr. MANJUNATHA SHETTY H	22-07-1967	25-07-1997	25-07-1997
373	1050	Dr. SAHANA NAIK G	11-05-1970	25-07-1997	25-07-1997
374	1051	Dr. NAGESH RAO P	23-02-1965	25-07-1997	25-07-1997
375	1052	Dr. RAVIKEERTHI M	19-07-1971	25-07-1997	25-07-1997
376	1053	Dr. VISWANATH B	11-07-1969	25-07-1997	25-07-1997
377	1054	Dr. SURESH BABU P	06-05-1971	25-07-1997	25-07-1997
378	1055	Dr. VENUGOPAL V	03-01-1968	25-07-1997	25-07-1997
379	1056	Dr. ASHOK KUMAR MADAR	02-09-1971	25-07-1997	25-07-1997
380	1057	Dr. SAALI MANJAPPA	15-06-1969	25-07-1997	25-07-1997
381	1058	Dr. PUTTASWAMY	17-02-1963	25-07-1997	13-08-1997
382	1059	Dr. MOHAMED MUNAVAR HUSSAIN M	03-12-1968	25-07-1997	25-07-1997
383	1060	Dr. CHANDRE GOWDA	01-06-1966	06-08-1997	05-08-1999
384	1061	Dr. ARCHANA M C	11-10-1963	25-07-1997	25-07-1997
385	1062	Dr. RENUKA	20-03-1972	25-07-1997	25-07-1997
386	1063	Dr. MAMATHA P	19-06-1969	25-07-1997	25-07-1997
387	1064	Dr. BASAVARAJAPPA H S	21-07-1968	25-07-1997	25-07-1997
388	1065	Dr. JAGADISHAN P.S.	20-08-1964	25-07-1997	25-07-1997
389	1066	Dr. PURUSHOTHAMA R	22-11-1970	25-07-1997	25-07-1997
390	1067	Dr. SHANTHALA C R	01-07-1967	25-07-1997	25-07-1997
391	1068	Dr. OMKARA MURTHY B	10-02-1966	25-07-1997	25-07-1997
392	1069	Dr. AKRAM PASHA	20-07-1967	25-07-1997	25-07-1997
393	1070	Dr. SATHYANARAYANA K G	10-10-1966	25-07-1997	25-07-1997
394	1071	Dr. BHAGYA B	20-03-1963	25-07-1997	25-07-1997
395	1072	Dr. BANGARU H	05-01-1966	25-07-1997	25-07-1997
396	1073	Dr. SURESH K	29-06-1969	25-07-1997	25-07-1997
397	1074	Dr. NAGARAJ R	20-06-1971	25-07-1997	25-07-1997
398	1075	Dr. SREENIVASA MURTHY C	07-08-1969	25-07-1997	25-07-1997
399	1076	Dr. SURESH T L	19-05-1967	25-07-1997	25-07-1997
400	1077	Dr. RAVINDRA T	20-07-1969	25-07-1997	25-07-1997
401	1078	Dr. SANJAY MITHAR	25-05-1965	25-07-1997	25-07-1997
402	1079	Dr. REKHA N	17-04-1972	25-07-1997	25-07-1997
403	1080	Dr. MANU M O	27-01-1967	25-07-1997	25-07-1997
404	1081	Dr. GURUNATH B CHAVAN	01-01-1967	25-07-1997	25-07-1997
405	1082	Dr. RUDRAIAH H.G.M	01-06-1970	25-07-1997	25-07-1997
406	1083	Dr. RAVISHANKAR B M	19-07-1968	25-07-1997	25-07-1997
407	1084	Dr. JANARDHANA D C	12-06-1968	25-07-1997	25-07-1997
408	1085	Dr. RAJU K N B	11-04-1966	25-07-1997	25-07-1997
409	1086	Dr. THYAGARAJA K	09-02-1969	25-07-1997	25-07-1997
410	1087	Dr. THIPPESWAMY A	21-05-1967	25-07-1997	25-07-1997

1	2	3	4	5	6
411	1088	Dr. HANUMA NAIK L	22-10-1965	25-07-1997	25-07-1997
412	1089	Dr. MOHAMED ABDUL KHADAR	03-09-1970	25-07-1997	25-07-1997
413	1090	Dr. SRIRAMA K	11-01-1968	25-07-1997	25-07-1997
414	1091	Dr. DASAPPA T V	04-05-1966	25-07-1997	25-07-1997
415	1092	Dr. NINGAPPA B BANNIGIDAD	01-06-1970	25-07-1997	15-08-1997
416	1093	Dr. SUDHA H S	06-11-1967	25-07-1997	25-07-1997
417	1094	Dr. VIJAYA M C	19-07-1968	25-07-1997	25-07-1997
418	1095	Dr. RAVIKUMAR K L	05-07-1970	25-07-1997	25-07-1997
419	1096	Dr. SHIVAKUMARA B S	27-02-1969	25-07-1997	25-07-1997
420	1097	Dr. VENKATESH B C	07-01-1965	25-07-1997	25-07-1997
421	1098	Dr. RAJU J E	06-07-1964	25-07-1997	25-07-1997
422	1099	Dr. VENKATESH J D	15-06-1967	25-07-1997	25-07-1997
423	1100	Dr. ANASUYA S	02-08-1967	25-07-1997	25-07-1997
424	1101	Dr. RAMESH KABANUR	02-10-1967	25-07-1997	25-07-1997
425	1102	Dr. NIRMALA R	28-09-1964	25-07-1997	25-07-1997
426	1103	Dr. SATHISH E	15-04-1969	25-07-1997	25-07-1997
427	1104	Dr. MAHABOOB SHARIEF D R	04-08-1957	25-07-1997	25-07-1997
428	1105	Dr. VIJAYALAKSHMI V	28-06-1969	25-07-1997	25-07-1997
429	1106	Dr. JAGADISH K T	01-07-1967	25-07-1997	25-07-1997
430	1107	Dr. NALINI V	08-02-1966	25-07-1997	25-07-1997
431	1108	Dr. SHIVAKUMAR K B	24-04-1969	25-07-1997	25-07-1997
432	1109	Dr. SHASHI S L	13-06-1969	25-07-1997	25-07-1997
433	1110	Dr. SANTOSH KUMAR G	02-02-1969	25-07-1997	25-07-1997
434	1111	Dr. DAYANAND A J	14-07-1964	25-07-1997	25-07-1997
435	1112	Dr. RAMA M G	22-12-1970	25-07-1997	25-07-1997
436	1113	Dr. SRIMANTH SIDDAPPA KOLKUR	01-08-1963	25-07-1997	25-07-1997
437	1114	Dr. SHANKAR RAO	24-05-1967	25-07-1997	25-07-1997
438	1115	Dr. ACHAPPASWAMY B S	08-07-1966	25-07-1997	25-07-1997
439	1116	Dr. MAHENDRA R	11-12-1968	25-07-1997	25-07-1997
440	1117	Dr. SHIVA MURTHY T	06-04-1966	25-07-1997	25-07-1997
441	1118	Dr. KAMMAR SHERSHA FAKKRUDIN	02-01-1970	25-07-1997	25-07-1997
442	1119	Dr. SUBHASH SHIVAPPA POOJARI	01-05-1963	25-07-1997	25-07-1997
443	1120	Dr. MAHESHWARAPPA T	20-07-1967	25-07-1997	25-07-1997
444	1121	Dr. SHIRARAM P	01-06-1964	25-07-1997	25-07-1997
445	1122	Dr. GANGADHAR K H	10-06-1972	25-07-1997	25-07-1997
446	1123	Dr. PUTTARAJU A K	03-11-1964	25-07-1997	25-07-1997
447	1124	Dr. RAGHUNANDAN	22-12-1969	25-07-1997	25-07-1997
448	1125	Dr. MOHAN K	02-10-1967	25-07-1997	25-07-1997
449	1126	Dr. SHIVAYOGI S GIDAD	01-07-1963	25-07-1997	25-07-1997
450	1127	Dr. MOHAN DAS U	01-08-1970	25-07-1997	25-07-1997
451	1128	Dr. VIJAYAKUMAR D S	04-02-1966	25-07-1997	25-07-1997
452	1129	Dr. VASUDEVA MURTHY H.S.	23-06-1968	25-07-1997	25-07-1997
453	1130	Dr. SHIVAPRAKASH D S	14-02-1972	25-07-1997	25-07-1997
454	1131	Dr. SALEEM N	04-03-1968	25-07-1997	25-07-1997
455	1132	Dr. THIRTHANATH D V	05-05-1965	25-07-1997	25-07-1997
456	1133	Dr. SHIVAKUMAR G	16-05-1964	25-07-1997	25-07-1997
457	1134	Dr. RAJKUMAR B HIREMATH	16-05-1964	25-07-1997	25-07-1997
458	1135	Dr. AMARAPPA PARAMANNA	10-06-1967	25-07-1997	25-07-1997
459	1136	Dr. RUDRAPPA J R	05-07-1963	25-07-1997	25-07-1997
460	1137	Dr. UNASH K	01-07-1969	25-07-1997	25-07-1997
461	1138	Dr. SAYED SIRAJUDDIN	20-06-1968	25-07-1997	25-07-1997
462	1139	Dr. GANGADHAR M G	24-04-1969	25-07-1997	25-07-1997

1	2	3	4	5	6
463	1140	Dr. AYUB ALI KHAN JAI	13-01-1966	25-07-1997	25-07-1997
464	1141	Dr. CHANDRA MARAKALA	01-12-1970	25-07-1997	25-07-1997
465	1142	Dr. SHIVASWAMY M.L.	10-11-1969	25-07-1997	25-07-1997
466	1143	Dr. MANJULA SHAJWADKAR	13-12-1965	25-07-1997	25-07-1997
467	1144	Dr. KALANDAR SAB M	15-08-1968	25-07-1997	25-07-1997
468	1145	Dr. IEETHKAR AHAMED K R	14-08-1986	25-07-1997	25-07-1997
469	1146	Dr. GANESH BABU H S	13-05-1969	25-07-1997	25-07-1997
470	1147	Dr. ANILKUMAR R	24-05-1970	25-07-1997	25-07-1997
471	1148	Dr. RAFEEQ AHAMED KHAN J AHA	15-05-1967	25-07-1997	25-07-1997
472	1149	Dr. RAJEEV L K	25-03-1970	25-07-1997	25-07-1997
473	1150	Dr. GIRISH KUMAR CHADAGA	02-11-1962	25-07-1997	14-10-1997
474	1151	Dr. KASHAWA MALYA P	03-08-1960	25-07-1997	25-07-1997
475	1152	Dr. SOMANATH R DODDAMANI	01-06-1968	25-07-1997	25-07-1997
476	1153	Dr. CHANNAKESHA S P	03-08-1969	25-07-1997	25-07-1997
477	1154	Dr. JAGADESH B M	30-04-1967	25-07-1997	25-07-1997
478	1155	Dr. NAGAVENI S K	02-11-1969	25-07-1997	25-07-1997
479	1156	Dr. JYOTHI M P	03-02-1965	25-07-1997	25-07-1997
480	1157	Dr. ANIL KUMAR H S	15-07-1969	25-07-1997	25-07-1997
481	1158	Dr. LATHADEVI	06-10-1968	25-07-1997	25-07-1997
482	1159	Dr. MAMATHA K S	28-05-1966	25-07-1997	25-07-1997
483	1160	Dr. PADMA M R	02-10-1969	25-07-1997	25-07-1997
484	1161	Dr. RENUPRASAD G P	10-05-1966	25-07-1997	25-07-1997
485	1162	Dr. SUDHEER SHIVARAMAIAH	10-12-1951	25-07-1997	25-07-1997
486	1163	Dr. RAVINDRA KUMAR V	09-08-1967	25-07-1997	25-07-1997
487	1164	Dr. MALLIKARJUNA HUGAR	11-06-1968	25-07-1997	25-07-1997
488	1165	Dr. THIMMARAJU K J	18-06-1968	25-07-1997	25-07-1997
489	1166	Dr. RAVISHANKAR KATKAR	20-02-1955	25-07-1997	25-07-1997
490	1167	Dr. ISHARATH UNNISHA	01-06-1969	26-07-1997	26-07-1997
491	1168	Dr. JAGADESH NUCHIN	22-07-1967	26-07-1997	26-07-1997
492	1169	Dr. SADASHIVAPPA M	21-10-1969	26-07-1997	26-07-1997
493	1170	Dr. PATIL SHASHI	26-04-1972	26-07-1997	18-08-1997
494	1171	Dr. VEENA M S	02-05-1968	26-07-1997	26-07-1997
495	1172	Dr. VENUGOPAL M	21-07-1966	26-07-1997	26-07-1997
496	1173	Dr. RAVIKUMAR B N	22-07-1970	26-07-1997	26-07-1997
497	1173A	Dr. SRINIVAS R	21-09-1965	26-07-1997	26-07-1997
498	1174	Dr. SHAILESH KUMAR B N	01-06-1961	26-07-1997	26-07-1997
499	1175	Dr. SRIDHAR S M	20-04-1967	26-07-1997	19-08-1997
500	1176	Dr. SHOBA N	01-06-1967	26-07-1997	26-07-1997
501	1177	Dr. ANIL KUMAR BANAGAR	27-02-1972	26-07-1997	26-07-1997
502	1178	Dr. RAJESH SURAGIHALLI	01-07-1965	26-07-1997	26-07-1997
503	1179	Dr. VIJENDRA B K	20-07-1967	26-07-1997	26-07-1997
504	1180	Dr. SATISH P	01-11-1969	26-07-1997	26-07-1997
505	1180A	Dr. SAROJINI DHANAGONDA	15-06-1967	09-10-1997	23-11-2000
506	1181	Dr. ABDUL GAFFAR	15-03-1969	26-07-1997	26-07-1997
507	1182	Dr. CHIKKANARASA REDDY P S	22-04-1969	26-07-1997	26-07-1997
508	1183	Dr. ANIL S	02-10-1968	26-07-1997	26-07-1997
509	1184	Dr. VEERAPPA B YARAGANNA	19-05-1970	26-07-1997	26-07-1997
510	1185	Dr. ASHOKA H N	12-05-1968	26-07-1997	26-07-1997
511	1186	Dr. HEMALATHA M S	29-05-1971	26-07-1997	26-07-1997
512	1187	Dr. MANJUNATH T S	06-07-1971	26-07-1997	26-07-1997
513	1188	Dr. VASANTHI B N	10-05-1970	26-07-1997	26-07-1997
514	1189	Dr. ASHA BHATT K I	23-08-1969	26-07-1997	26-07-1997

1	2	3	4	5	6
515	1190	Dr. MALAVEGOWDA R N	30-06-1968	26-07-1997	26-07-1997
516	1191	Dr. SUMA UMESH	07-10-1963	26-07-1997	26-07-1997
517	1192	Dr. RAVINDRA KUMAR T M	24-05-1971	26-07-1997	26-07-1997
518	1193	Dr. JAYAPRAKASH G	14-05-1971	26-07-1997	26-07-1997
519	1194	Dr. RUPA B M	26-06-1970	26-07-1997	26-07-1997
520	1195	Dr. SATISH D S	04-07-1969	26-07-1997	26-07-1997
521	1195A	Dr. SIDDALINGAPPA C.M.	17-07-1969	26-07-1997	18-08-1997
522	1196	Dr. SOMASUNDARA K	18-05-1971	26-07-1997	26-07-1997
523	1197	Dr. VIDYAVATHI D R	24-10-1966	26-07-1997	26-07-1997
524	1198	Dr. CHANDRA SHEKAR S	10-07-1970	26-07-1997	26-07-1997
525	1199	Dr. AJITH KUMAR SHETTY N	23-04-1970	26-07-1997	26-07-1997
526	1200	Dr. BALARAMA SINGH TAKUR	15-04-1970	26-07-1997	26-07-1997
527	1201	Dr. PUSHPALATHA LENGHA SHETTY L	05-10-1964	26-07-1997	26-07-1997
528	1202	Dr. RAMESH P V	19-01-1972	26-07-1997	26-07-1997
529	1203	Dr. GIRISH S	20-07-1967	26-07-1997	26-07-1997
530	1204	Dr. HARISH BABU G A	02-03-1968	26-07-1997	26-07-1997
531	1205	Dr. ANITHA M S	11-01-1964	26-07-1997	26-07-1997
532	1206	Dr. RAMPRASAD K N	15-09-1970	26-07-1997	26-07-1997
533	1207	Dr. SHARADHA B M	08-05-1966	26-07-1997	26-07-1997
534	1208	Dr. GOWRAMMA N BELLAD	19-07-1970	26-07-1997	26-07-1997
535	1209	Dr. RAMESH S	02-06-1971	26-07-1997	26-07-1997
536	1210	Dr. SATYANARAYANA H B	06-03-1965	26-07-1997	26-07-1997
537	1211	Dr. ZUBAIR AHAMED K	25-04-1970	26-07-1997	26-07-1997
538	1212	Dr. ASHA T H	13-03-1972	26-07-1997	26-07-1997
539	1213	Dr. ANILKUMAR M THALVADE	22-07-1967	26-07-1997	26-07-1997
540	1214	Dr. BALACHANDRA GIRIYA MESTA	01-06-1969	26-07-1997	26-07-1997
541	1215	Dr. MANJUNATH B S	05-04-1970	26-07-1997	26-07-1997
542	1216	Dr. TEJAMANI C M	24-07-1971	26-07-1997	26-07-1997
543	1217	Dr. KRISHNA G	26-10-1964	26-07-1997	26-07-1997
544	1218	Dr. UMESH UPADHYA P M	01-01-1966	26-07-1997	26-07-1997
545	1219	Dr. CHITRA K	28-02-1968	26-07-1997	26-07-1997
546	1220	Dr. DAYANANDA T R	01-05-1968	26-07-1997	26-07-1997
547	1221	Dr. KASTURI S	01-05-1970	26-07-1997	26-07-1997
548	1222	Dr. NEELAMMA S	18-06-1964	26-07-1997	26-07-1997
549	1223	Dr. SUJATHA H R	01-10-1964	26-07-1997	22-11-1997
550	1224	Dr. SUNETHA JADHAV	08-12-1971	26-07-1997	26-07-1997
551	1225	Dr. MALLARAJU S	04-03-1968	26-07-1997	26-07-1997
552	1226	Dr. RAMACHANDRA T G	01-06-1963	26-07-1997	26-07-1997
553	1227	Dr. THIPPESWAMY B	03-05-1968	26-07-1997	26-07-1997
554	1228	Dr. RAJASHEKAR M	29-05-1968	26-07-1997	26-07-1997
555	1229	Dr. CHENNA BAVI M	25-07-1968	26-07-1997	26-07-1997
556	1230	Dr. NARAYANA SWAMY D K	03-06-1970	26-07-1997	19-03-1998
557	1231	Dr. MAMATHA M	20-08-1969	26-07-1997	26-07-1997
558	1232	Dr. PRATHIMA DEVI M D	30-04-1968	26-07-1997	26-07-1997
559	1233	Dr. LOKESWARI K L	12-06-1969	26-07-1997	26-07-1997
560	1234	Dr. SHASHIKALA M	01-06-1957	26-07-1997	26-07-1997
561	1235	Dr. PUSHPALATHA K N	13-09-1969	26-07-1997	26-07-1997
562	1236	Dr. UMASHANKARI A	20-10-1963	26-07-1997	26-07-1997
563	1237	Dr. VENKATARAMU C V	08-07-1966	26-07-1997	26-07-1997
564	1237A	Dr. CHANDRAVATHI K	03-08-1967	26-07-1997	10-09-1998
565	1238	Dr. CHANDRAKALA B H	29-04-1964	26-07-1997	26-07-1997
566	1239	Dr. MAHENDRA S V	01-06-1970	26-07-1997	26-07-1997

1	2	3	4	5	6
567	1240	Dr. NANDA	24-08-1964	26-07-1997	26-07-1997
568	1241	Dr. RAJESHKUMAR M S	04-06-1968	26-07-1997	26-07-1997
569	1242	Dr. INDRA R KABADE	24-03-1972	26-07-1997	26-07-1997
570	1243	Dr. JAYASHREE NAYAK V	09-06-1970	26-07-1997	26-07-1997
571	1244	Dr. DEVAPPA H KADADALLI	01-08-1969	26-07-1997	26-07-1997
572	1245	Dr. GIRIJAMBA D	17-04-1971	26-07-1997	22-08-1997
573	1246	Dr. MANJULA K	20-09-1969	26-07-1997	26-07-1997
574	1247	Dr. VEENAKUMARI M	27-08-1969	26-07-1997	26-07-1997
575	1248	Dr. HANUMANTHAIHAH	01-06-1966	26-07-1997	26-07-1997
576	1249	Dr. PRAKASH T K	03-11-1971	26-07-1997	26-07-1997
577	1250	Dr. NANDAKUMAR S V	29-05-1970	26-07-1997	26-07-1997
578	1251	Dr. KRISHNA KUMAR B R	15-01-1970	26-07-1997	26-07-1997
579	1252	Dr. SRINIVAS M A	26-04-1968	26-07-1997	26-07-1997
580	1253	Dr. SADASHIVA K.L.	14-08-1965	26-07-1997	26-07-1997
581	1254	Dr. PADMAJA A	08-10-1968	26-07-1997	26-07-1997
582		Dr. ROBERT ROBELLO	10-07-1967	26-07-1997	26-07-1997
583	1255	Dr. HALEMANE ERANNA BASAPPA	04-02-1967	26-07-1997	26-07-1997
584	1256	Dr. DAYANANDA S	20-06-1967	26-07-1997	26-07-1997
585	1257	Dr. MANJUNATH SWAMY K.B.	30-03-1967	26-07-1997	26-07-1997
586	1258	Dr. BASAVARAJ S P	20-07-1970	26-07-1997	26-07-1997
587	1259	Dr. MAHAMED ARIFF	01-04-1954	26-07-1997	26-07-1997
588	1260	Dr. NIZAMUDDIN	04-05-1959	26-07-1997	26-07-1997
589	1261	Dr. SURESH A R	21-03-1972	26-07-1997	26-07-1997
590	1262	Dr. RAGUNATH J	13-07-1963	26-07-1997	26-07-1997
591	1263	Dr. PARAPPA K	17-06-1965	26-07-1997	26-07-1997
592	1264	Dr. HIEMATH BASAVASWAMY	01-06-1968	26-07-1997	26-07-1997
593	1265	Dr. ANITHA KIRAN	30-05-1971	26-07-1997	26-07-1997
594	1266	Dr. BASAVARAJU M	22-05-1968	26-07-1997	26-07-1997
595	1267	Dr. RAJU C	04-05-1961	26-07-1997	26-07-1997
596	1268	Dr. NAGARAJA. O	01-06-1963	26-07-1997	26-07-1997
597	1269	Dr. MUBARAK	07-08-1965	26-07-1997	26-07-1997
598	1270	Dr. RAJAPPA N	01-06-1966	26-07-1997	26-07-1997
599	1271	Dr. MAHAMED ABDUL REHAMAN	26-10-1968	26-07-1997	26-07-1997
600	1272	Dr. SURENDRANATH D S	24-06-1970	26-07-1997	26-07-1997
601	1272A	Dr. BASAVARAJ D	01-06-1967	28-05-1998	28-05-1998
602	1273	Dr. BASAVARAJ S GULAGI	20-07-1968	07-10-1998	12-10-1998
603	1274	Dr. RAJAKUMAR YARAGAL S	05-07-1969	26-07-1997	26-07-1997
604	1275	Dr. VENKATESH K S	08-04-1971	26-07-1997	26-07-1997
605	1276	Dr. RADHADEVI K	11-01-1968	26-07-1997	26-07-1997
606	1277	Dr. MAHESH K R	04-11-1969	26-07-1997	26-07-1997
607	1278	Dr. SHIVANANDA B KUDUTARKAR	02-06-1969	26-07-1997	26-07-1997
608	1279	Dr. NAGARAJ G	01-01-1968	26-07-1997	26-07-1997
609	1280	Dr. NITYANANDA NAYAK	17-12-1966	26-07-1997	26-07-1997
610	1281	Dr. ASHA A M	10-01-1965	26-07-1997	27-08-1997
611	1282	Dr. DEVENDRACHAR K	14-06-1962	26-07-1997	26-07-1997
612	1283	Dr. SYEDA THASEEN FATHIMA	02-12-1967	26-07-1997	26-07-1997
613	1284	Dr. GOPAL R VAGAMORE	01-06-1961	26-07-1997	26-07-1997
614	1285	Dr. SHANKARAPPA	10-07-1967	26-07-1997	26-07-1997
615	1286	Dr. SUDHA C O	18-07-1966	26-07-1997	26-07-1997
616	1287	Dr. SALEEM AHAMED B	21-07-1957	26-07-1997	26-07-1997
617	1288	Dr. KENCHU GOUDA	01-06-1969	26-07-1997	26-07-1997
618	1289	Dr. RAJESH H N	19-01-1970	26-07-1997	26-07-1997

1	2	3	4	5	6
619	1290	Dr. RAMESH KONKANI	04-08-1963	26-07-1997	26-07-1997
620	1291	Dr. SULOCHANA L	07-10-1954	26-07-1997	26-07-1997
621	1292	Dr. KENCHAPPA R BANTI	27-05-1964	26-07-1997	26-07-1997
622	1293	Dr. BASANYAPPA J	12-01-1951	26-07-1997	26-07-1997
623	1294	Dr. RAVI M C	20-05-1969	26-07-1997	25-03-1998
624	1295	Dr. MAHESH BABU H R	05-03-1970	26-07-1997	17-08-1998
625	1296	Dr. PUTTAMADIAH G M	21-07-1969	24-08-1998	31-08-1998
625 A	1296 A	Dr. ROOSI.C.S	04-05-1968	28/12/1998	28/12/1998
626	1297	Dr. MEENA C.K.	22-12-1966	05-10-1999	05-10-1999
627	1297A	Dr. VIJAYA S		05-10-1999	05-10-1999
628	1298	Dr. SHIVAKUMAR T.C.	20-05-1967	05-10-1999	05-10-1999
629	1299	Dr. VEENA V.	05-08-1967	05-10-1999	05-10-1999
630	1300	Dr. KUMAR NAYAK H.	05-07-1958	05-10-1999	05-10-1999
631	1301	Dr. LATHA B.M.	12-06-1967	05-10-1999	05-10-1999
632	1302	Dr. NAGESH V.R.	21-07-1965	05-10-1999	05-10-1999
633	1303	Dr. PRAKASH D.	24-10-1965	05-10-1999	05-10-1999
634	1304	Dr. BASAREDDY N	01-06-1968	05-10-1999	05-10-1999
635	1305	Dr. MULIMANI (DYAMMANA B MULIMANI) D.B.	04-06-1955	05-10-1999	05-10-1999
636	1306	Dr. VENKATACHALA MURTHY	28-01-1962	05-10-1999	05-10-1999
637	1307	Dr. RATHOD L.L.	01-08-1968	05-10-1999	05-10-1999
638	1308	Dr. VIJAYAKUMAR M.	09-02-1966	05-10-1999	05-10-1999
639	1309	Dr. VEERABHADRAIAH T A	01-06-1967	05-10-1999	05-10-1999
640	1310	Dr. PRAKASH JAIN R B	22-01-1967	05-10-1999	05-10-1999
641	1311	Dr. ASHOK VENKOBA RAO	01-06-1964	05-10-1999	05-10-1999
642	1312	Dr. MURALIDHAR N	19-07-1965	05-10-1999	05-10-1999
643	1313	Dr. RAVISHANKAR S	10-11-1964	05-10-1999	05-10-1999
644	1314	Dr. SANTOSH GURANNA SABADI	01-08-1964	05-10-1999	05-10-1999
645	1315	Dr. SURENDRAN K A K	22-12-1963	05-10-1999	05-10-1999
646	1316	Dr. GAYATHRI R K	10-04-1968	05-10-1999	05-10-1999
647	1317	Dr. RADHAKRISHNA REDDY C G	15-06-1968	05-10-1999	05-10-1999
648	1318	Dr. BASAVIAH	08-04-1966	05-10-1999	05-10-1999
649	1319	Dr. NAGARAJU H G	01-06-1967	05-10-1999	05-10-1999
650	1320	Dr. KRISHNAKUMARI H P	12-05-1964	05-10-1999	05-10-1999
651	1321	Dr. ABDUL R	01-06-1968	05-10-1999	05-10-1999
652	1322	Dr. CHANNAMMA KATTI	22-05-1966	05-10-1999	05-10-1999
653	1323	Dr. NANDA N S	18-11-1966	05-10-1999	05-10-1999
654	1324	Dr. VAGISH S	12-10-1967	05-10-1999	05-10-1999
655	1325	Dr. SHASHIKALA NIMBANNAVAR	22-07-1963	05-10-1999	05-10-1999
656	1326	Dr. JAWALI KUSUMA BRAHAMA RAO	01-06-1964	05-10-1999	05-10-1999
657	1327	Dr. SUNITHA V	08-08-1964	05-10-1999	05-10-1999
658	1328	Dr. HONAKERI S.M.(SATHYAPPA M HONAKERI)	20-05-1966	05-10-1999	05-10-1999
659	1329	Dr. GURURAJARAO	27-07-1957	05-10-1999	05-10-1999
660	1330	Dr. YELLA RAMESH BABU	25-07-1968	05-10-1999	05-10-1999
661	1331	Dr. RAJKUMAR NAYAK G	18-10-1966	05-10-1999	05-10-1999
662	1332	Dr. SANJAYA BABU GOUDA PATIL	25-12-1964	05-10-1999	05-10-1999
663	1333	Dr. IBRAHIM KALEEL A	10-05-1968	05-10-1999	05-10-1999
664	1334	Dr. SHOBHA S	25-01-1964	05-10-1999	05-10-1999
665	1335	Dr. SHANTHKUMAR A	20-06-1966	05-10-1999	05-10-1999
666	1336	Dr. HIMAKARA K.S.	01-02-1969	05-10-1999	05-10-1999
667	1337	Dr. RAJU R	14-06-1964	05-10-1999	05-10-1999
668	1338	Dr. AKELIKAR AVINASH S	05-05-1960	05-10-1999	05-10-1999
669	1339	Dr. ANAND PRAKASH G.	23-05-1966	05-10-1999	05-10-1999

1	2	3	4	5	6
670	1340	Dr. SIDDAPPA SWAMY	01-07-1961	05-10-1999	05-10-1999
671	1341	Dr. RAGHAVENDRA UDUPA K	15-06-1966	05-10-1999	05-10-1999
672	1342	Dr. BASAVARAJU LAKSHMAN HUDED	29-04-1968	05-10-1999	05-10-1999
673	1343	Dr. KUMARASWAMY K.H.	21-07-1958	05-10-1999	05-10-1999
674	1344	Dr. SINDHYALALA SUGANDA BHEEMAPPA	20-06-1959	05-10-1999	05-10-1999
675	1345	Dr. RAMANJANI S.	15-05-1949	05-10-1999	05-10-1999
676	1346	Dr. MOHAN H RANGANNANAVAR	30-01-1959	05-10-1999	05-10-1999
677	1347	Dr. RAMESH BABU G.	22-03-1965	05-10-1999	05-10-1999
678	1348	Dr. PRAMILA D.	01-07-1961	05-10-1999	05-10-1999
679	1349	Dr. JAYARAJU D.(DEVI KOPPA JAYARAJU)	22-07-1965	05-10-1999	05-10-1999
680	1350	Dr. KUMAR R	01-06-1964	05-10-1999	05-10-1999
681	1351	Dr. BHASKARANATHA A L	16-06-1965	05-10-1999	05-10-1999
682	1352	Dr. MOHAN K S	22-07-1963	05-10-1999	05-10-1999
683	1353	Dr. RAMARAJ URS K	04-07-1962	05-10-1999	05-10-1999
684	1354	Dr. MARTHANDA RAO	18-11-1957	05-10-1999	05-10-1999
685	1355	Dr. CHANDRA NAYAK S.	06-09-1961	05-10-1999	05-10-1999
686	1356	Dr. THEJESWANI	08-08-1965	05-10-1999	05-10-1999
687	1357	Dr. MUTHURAJ H M	25-07-1964	05-10-1999	05-10-1999
688	1358	Dr. RAMESH BABU	05-04-1966	05-10-1999	05-10-1999
689	1359	Dr. SURESH S	09-09-1967	05-10-1999	05-10-1999
690	1360	Dr. MALAMMA VANKE	15-09-1955	05-10-1999	05-10-1999
691	1361	Dr. SANTOSH KUMAR RAO	06-03-1965	05-10-1999	05-10-1999
692	1362	Dr. BABU D BENDIGERI	13-02-1962	05-10-1999	05-10-1999
693	1363	Dr. MOHAMEED FAROOQ	01-02-1954	05-10-1999	05-10-1999
694	1364	Dr. RENUKA E	22-02-1967	05-10-1999	05-10-1999
695	1365	Dr. VASANTHA M YAMAKANAMARADI	18-05-1953	05-10-1999	05-10-1999
696	1366	Dr. BHOOMA SHETTY PATIL	26-01-1951	05-10-1999	05-10-1999
697	1367	Dr. VITTAL VENKAPPA SHINDHE	23-07-1965	05-10-1999	05-10-1999
698	1368	Dr. RAJAHAMSA VEERA SHETTAPPA	09-12-1952	05-10-1999	05-10-1999
699	1369	Dr. UMESH C L	20-05-1960	05-10-1999	05-10-1999
700	1370	Dr. SANGARAMA M KUDRE	01-08-1951	05-10-1999	05-10-1999
701	1371	Dr. MAHALINGAPPA RAMAPPA NULVI	25-05-1954	05-10-1999	05-10-1999
702	1372	Dr. PRASAD K H	22-05-1967	05-10-1999	05-10-1999
703	1373	Dr. ANNAPOORNA S VASTHRAD	04-02-1965	05-10-1999	05-10-1999
704	1374	Dr. ANIL KUMAR BALAKRISHNA KULKARNI	01-06-1961	05-10-1999	05-10-1999
705	1375	Dr. SRIKANTH A THELESANGA	27-01-1960	05-10-1999	05-10-1999
706	1376	Dr. KORAVARA RAJASHEKAR	09-01-1954	05-10-1999	05-10-1999
707	1377	Dr. PRABHULINGAPPA RACHAPPA BETAGERI	01-06-1953	05-10-1999	05-10-1999
708	1378	Dr. DIWAKAR URNEKAL	14-06-1961	05-10-1999	05-10-1999
709	1379	Dr. PANDURANGA S M KABADI	25-05-1958	05-10-1999	05-10-1999
710	1380	Dr. RAVINDRA K	25-08-1955	05-10-1999	05-10-1999
711	1381	Dr. VIVEKANANDA B S	04-01-1963	05-10-1999	05-10-1999
712	1382	Dr. NITTURKAR RAJENDRA	10-05-1953	05-10-1999	05-10-1999
713	1383	Dr. NANJANNAVAR KS	04-09-1965	05-10-1999	05-10-1999
714	1384	Dr. MAHADEVASWAMY R P	01-08-1955	05-10-1999	05-10-1999
715	1385	Dr. BASAVANGOUDA VADAGERI	03-08-1951	05-10-1999	05-10-1999
716	1387	Dr. VISHWANATH CHICKAMURUGE	12-11-1953	05-10-1999	05-10-1999
717	1388	Dr. BYAPPA REDDY	22-07-1968	05-10-1999	05-10-1999
718	1389	Dr. CHANNABASAVAIHA B V	03-06-1965	05-10-1999	05-10-1999
719	1390	Dr. BHUVENESWARI SHIVARAJ K.	31-08-1965	05-10-1999	05-10-1999
720	1391	Dr. RATHNA V.	02-05-1963	05-10-1999	05-10-1999
721	1392	Dr. NAGENDRAPPA M.B.	10-06-1968	05-10-1999	05-10-1999

1	2	3	4	5	6
722	1393	Dr. JAYAMMA B.	05-04-1968	05-10-1999	05-10-1999
723	1394	Dr. VENKATESH G.V.	09-05-1969	05-10-1999	05-10-1999
724	1395	Dr. SHIVANNA C K	25-07-1967	05-10-1999	05-10-1999
725	1396	Dr. MAMATHA M	02-02-1967	05-10-1999	05-10-1999
726	1397	Dr. VIJAYA S	04-06-1966	05-10-1999	05-10-1999
727	1398	Dr. ANNA DORAI P N (VIVEK DORAI)	03-08-1967	05-10-1999	05-10-1999
728	1399	Dr. RENUKA C.P.	15-02-1970	05-10-1999	05-10-1999
729	1400	Dr. NARENDRA BABU K.	10-07-1963	05-10-1999	05-10-1999
730	1401	Dr. RAVIKALA S K	13-08-1964	05-10-1999	05-10-1999
731	1402	Dr. MURALIDHAR B R	20-05-1968	05-10-1999	05-10-1999
732	1403	Dr. JAGADISH H S	11-01-1969	05-10-1999	05-10-1999
733	1404	Dr. RATHNAKAR	01-06-1965	05-10-1999	05-10-1999
734	1405	Dr. MAHANANDEESH	30-05-1962	05-10-1999	05-10-1999
735	1406	Dr. DAYANANDA DANAWANTHA DHAVALAGIRI	27-11-1969	05-10-1999	05-10-1999
736	1407	Dr. MADHAN	26-04-1961	05-10-1999	05-10-1999
737	1408	Dr. BALAKRISHNA NAGAPPA THUKKAR	15-07-1963	05-10-1999	05-10-1999
738	1409	Dr. PRAGATHI J BORANGAV	20-07-1967	05-10-1999	05-10-1999
739	1410	Dr. USHA PARAMAIAH DHASYAGAR	24-12-1967	05-10-1999	05-10-1999
740	1411	Dr. ASHOK KUMAR AGARWAL	09-08-1968	05-10-1999	05-10-1999
741	1412	Dr. VISVANATH JAJU REVANKAR	18-10-1962	05-10-1999	05-10-1999
742	1414	Dr. PRABHU GOWDA PATIL	20-07-1968	05-10-1999	05-10-1999
743	1415	Dr. BASAVARAJ SAJJAN	07-08-1953	05-10-1999	05-10-1999
744	1416	Dr. BHAGIRATHI BAI S MEDLERI	26-06-1968	05-10-1999	05-10-1999
745	1417	Dr. JAGADESH S GANAGI	15-12-1969	05-10-1999	05-10-1999
746	1418	Dr. AMBA RAI S RUDRAWADI	01-07-1968	05-10-1999	05-10-1999
747	1419	Dr. BANNAPPA SADANAPPA	13-12-1969	05-10-1999	05-10-1999
748	1420	Dr. MOHAMEED FAHIMUDDIN	10-08-1957	05-10-1999	05-10-1999
749	1421	Dr. ALIBABA	28-08-1953	05-10-1999	05-10-1999
750	1422	Dr. SHIVAKUMAR K MANAKAR	20-07-1969	05-10-1999	05-10-1999
751	1423	Dr. VIJAYALAKSHMI J WADAYARAJ	10-06-1967	05-10-1999	05-10-1999
752	1424	Dr. VIJAYAKUMARI M.S.	22-02-1957	05-10-1999	05-10-1999
753	1425	Dr. BHUVANESHWARI	16-01-1969	05-10-1999	05-10-1999
754	1426	Dr. MANJUNATH D.R.	08-12-1967	05-10-1999	05-10-1999
755	1427	Dr. LOKESH Y.R.	20-06-1969	05-10-1999	05-10-1999
756	1428	Dr. RAVISHANKAR D.	15-03-1967	05-10-1999	05-10-1999
757	1429	Dr. DHAKASHAYANI D.R.	21-06-1968	05-10-1999	05-10-1999
758	1430	Dr. DINESH S.C	01-05-1971	05-10-1999	05-10-1999
759	1431	Dr. VISWANATH N.S.	22-06-1969	05-10-1999	05-10-1999
760	1432	Dr. YELODESH T VERGESE	02-02-1966	05-10-1999	05-10-1999
761	1433	Dr. SAKHARAM SHETTY S.	20-06-1966	05-10-1999	05-10-1999
762	1434	Dr. OMPRAKASH K KATTIMANI	27-06-1963	05-10-1999	05-10-1999
763	1435	Dr. BASAVARAJ K.M.	25-06-1968	05-10-1999	05-10-1999
764	1436	Dr. MAHESH KONA	22-07-1971	05-10-1999	05-10-1999
765	1437	Dr. SANTHOSH CHERIAN P	25-02-1974	23-06-2000	23-06-2000
766	1438	Dr. CHANNAKESHAVA MURTHY P	20-07-1974	23-06-2000	23-06-2000
767	1439	Dr. SURESH BHEEMAPPA HITLAMANE	03-07-1974	23-06-2000	23-06-2000
768	1440	Dr. PALLED G S	15-07-1975	23-06-2000	23-06-2000
769	1441	Dr. ANUPAMA D	10-03-1975	23-06-2000	23-06-2000
770	1442	Dr. PRAMILA C FERNANDES	21-10-1968	23-06-2000	23-06-2000
771	1443	Dr. PRIYALATHA R	20-05-1975	23-06-2000	23-06-2000
772	1444	Dr. NARENDRA KUMAR HS	12-02-1975	23-06-2000	23-06-2000
773	1445	Dr. IRFAN RAFIQ	01-06-1968	23-06-2000	23-06-2000

1	2	3	4	5	6
774	1446	Dr. PRASHANTH KUMAR KV	17-12-1972	23-06-2000	23-06-2000
775	1447	Dr. VEENA A	10-05-1972	23-06-2000	23-06-2000
776	1448	Dr. RUKMINI M	22-05-1967	23-06-2000	23-06-2000
777	1449	Dr. DEEPAK C E	12-03-1973	23-06-2000	23-06-2000
778	1450	Dr. SHAKILA	07-07-1974	23-06-2000	23-06-2000
779	1451	Dr. GURULINGAPPA UPASE	22-07-1974	23-06-2000	23-06-2000
780	1452	Dr. SRINIVASA V Y	11-06-1972	23-06-2000	23-06-2000
781	1453	Dr. NALINI K G	01-11-1969	23-06-2000	23-06-2000
782	1454	Dr. RENUKAMMA	22-10-1971	23-06-2000	23-06-2000
783	1455	Dr. SHASHIKANTH	03-07-1972	23-06-2000	23-06-2000
784	1456	Dr. SURESH SHASTRI	05-03-1972	23-06-2000	23-06-2000
785	1457	Dr. SUVARNA Y KULKARNI	03-10-1973	23-06-2000	23-06-2000
786	1458	Dr. SUDHAKAR R C	13-05-1975	23-06-2000	23-06-2000
787	1459	Dr. MANJAPPA M	13-09-1974	23-06-2000	23-06-2000
788	1460	Dr. SHIVAKUMAR	08-04-1972	23-06-2000	23-06-2000
789	1461	Dr. NARAYANASWAMY S V	04-06-1974	23-06-2000	23-06-2000
790	1462	Dr. MURALIDHAR R	16-07-1975	23-06-2000	23-06-2000
791	1463	Dr. THIMMARAJU P R	02-04-1976	23-06-2000	23-06-2000
792	1464	Dr. ISHWARAPRASAD G D	17-07-1971	23-06-2000	23-06-2000
793	1465	Dr. RAMAKRISHNA H K	01-06-1972	23-06-2000	23-06-2000
794	1466	Dr. MURALIMOCHAN	22-07-1974	23-06-2000	23-06-2000
795	1467	Dr. SRINIVASAN K R	20-05-1968	23-06-2000	23-06-2000
796	1468	Dr. VIRAJ S PATIL	31-03-1975	23-06-2000	23-06-2000
797	1469	Dr. CHANDAN G B	09-05-1974	23-06-2000	23-06-2000
798	1470	Dr. HONNAPPA MADAR	21-01-1971	23-06-2000	23-06-2000
799	1472	Dr. GIRISH M L	21-07-1973	23-06-2000	23-06-2000
800	1473	Dr. MAHESH KUMAR Y N	06-11-1970	23-06-2000	23-06-2000
801	1474	Dr. HYARADA MALLAPPA	22-07-1971	23-06-2000	23-06-2000
802	1475	Dr. MAMATHA PATIL	20-06-1974	23-06-2000	23-06-2000
803	1476	Dr. SWAMY M N	11-03-1970	23-06-2000	23-06-2000
804	1477	Dr. PRASHANTH P G	07-07-1972	23-06-2000	23-06-2000
805	1478	Dr. RAVI B	28-09-1973	23-06-2000	23-06-2000
806	1479	Dr. SHAKUNTHALA B	07-06-1973	23-06-2000	23-06-2000
807	1480	Dr. RAMESH D C	18-12-1972	23-06-2000	23-06-2000
808	1481	Dr. RAJANI G M	02-03-1975	23-06-2000	23-06-2000
809	1482	Dr. SHIVAKUMAR SWAMY	01-03-1973	23-06-2000	23-06-2000
810	1483	Dr. BALAKRISHNA C K	22-07-1968	23-06-2000	23-06-2000
811	1484	Dr. RAMESH RAO	02-09-1969	23-06-2000	23-06-2000
812	1485	Dr. RAJU G	18-05-1964	23-06-2000	23-06-2000
813	1486	Dr. NAGESH K M	15-07-1972	23-06-2000	23-06-2000
814	1487	Dr. PRATHIBA T P	15-08-1969	23-06-2000	23-06-2000
815	1488	Dr. RAGHURAMAIAH	29-04-1972	23-06-2000	23-06-2000
816	1489	Dr. NAGAPPA G S	01-06-1971	23-06-2000	23-06-2000
817	1490	Dr. VENKATAREDDY B	01-05-1972	23-06-2000	23-06-2000
818	1491	Dr. YOGESH K R	28-06-1973	23-06-2000	23-06-2000
819	1492	Dr. BALAJI S	16-02-1973	23-06-2000	23-06-2000
820	1493	Dr. SUDEEP KUMAR H C	23-06-1973	23-06-2000	23-06-2000
821	1494	Dr. PRADEEP G C M	29-05-1973	23-06-2000	23-06-2000
822	1495	Dr. HARSHA T N	28-04-1973	23-06-2000	23-06-2000
823	1496	Dr. DHANANJAYA M N	15-02-1966	23-06-2000	23-06-2000

1	2	3	4	5	6
824	1497	Dr. ANANDA KUMAR V	06-03-1971	23-06-2000	23-06-2000
825	1498	Dr. NARAYANASWAMY V	20-07-1970	23-06-2000	23-06-2000
826	1499	Dr. VEERANNA	01-03-1975	23-06-2000	23-06-2000
827	1500	Dr. MALINI S	19-11-1973	23-06-2000	23-06-2000
828	1501	Dr. PRAKASH M D	10-06-1969	23-06-2000	23-06-2000
829	1502	Dr. ARUNA H N	07-11-1974	23-06-2000	18-07-2000
830	1503	Dr. ARUNAKUMAR G V	30-07-1970	23-06-2000	23-06-2000
831	1504	Dr. DEEPAK S V	06-10-1970	23-06-2000	23-06-2000
832	1505	Dr. ROOPA H R	22-07-1972	23-06-2000	23-06-2000
833	1506	Dr. HANUMANTHAPPA M B	01-06-1971	23-06-2000	23-06-2000
834	1507	Dr. MAHANTESH TODAKAR	07-07-1975	23-06-2000	23-06-2000
835	1508	Dr. RAGHAVENDRA D S	28-09-1974	23-06-2000	23-06-2000
836	1509	Dr. SUBRAMANYA PRABHU	08-12-1975	23-06-2000	23-06-2000
837	1510	Dr. BASARAJA K	20-06-1969	23-06-2000	23-06-2000
838	1511	Dr. VASUDEVA M	11-12-1969	23-06-2000	23-06-2000
839	1512	Dr. VIJAYAKUMAR HEGGERI	08-05-1974	23-06-2000	23-06-2000
840	1514	Dr. NAGENDRA N S	20-07-1973	23-06-2000	23-06-2000
841	1515	Dr. PARVATHI	01-06-1973	23-06-2000	23-06-2000
842	1517	Dr. NAIK PRAKASH V	22-10-1969	23-06-2000	23-06-2000
843	1518	Dr. YOGANANDA REDDY N	19-07-1973	23-06-2000	23-06-2000
844		Dr. RAMESHA	01-07-1971	23-06-2000	23-06-2000
845	1520	Dr. RANGANATHA M	15-09-1971	23-06-2000	23-06-2000
846	1521	Dr. VIDYA S YADALLI	02-08-1972	23-06-2000	23-06-2000
847	1522	Dr. VENKATESH D S	18-07-1970	23-06-2000	26-07-2000
848	1523	Dr. BELAGALI VIJAYALAKSHMI	16-10-1977	23-06-2000	23-06-2000
849	1524	Dr. SURESH GOUD B	01-08-1970	23-06-2000	23-06-2000
850	1525	Dr. VASU B N	17-08-1964	23-06-2000	23-06-2000
851	1527	Dr. UDAYAKUMAR P	01-06-1972	23-06-2000	23-06-2000
852	1528	Dr. MALLIKARJUNA	18-01-1968	23-06-2000	23-06-2000
853	1529	Dr. LOHITHA M	03-02-1969	23-06-2000	23-06-2000
854	1530	Dr. ARATHI M	26-12-1970	23-06-2000	23-06-2000
855	1531	Dr. RANGANATHA M R	01-06-1971	23-06-2000	23-06-2000
856	1532	Dr. SURESH T N	18-06-1968	23-06-2000	23-06-2000
857	1533	Dr. SRILATHA P S	17-10-1972	23-06-2000	23-06-2000
858	1534	Dr. VEERENDRA KUMAR H M	31-12-1968	23-06-2000	23-06-2000
859	1535	Dr. PRATHIBA G R	26-01-1975	23-06-2000	23-06-2000
860	1536	Dr. SURESHA L	20-07-1975	23-06-2000	23-06-2000
861	1537	Dr. SOORAJA NAYAK	20-05-1973	23-06-2000	23-06-2000
862	1539	Dr. NIRMALA HANJI	20-07-1974	23-06-2000	23-06-2000
863	1540	Dr. TEJASWI C N	02-04-1972	23-06-2000	23-06-2000
864	1541	Dr. MEERA V	30-12-1973	23-06-2000	23-06-2000
865	1542	Dr. BASAVARAJU N	25-04-1970	23-06-2000	23-06-2000
866	1543	Dr. NATARAJA N	22-07-1970	23-06-2000	23-06-2000
867	1545	Dr. RAVIKUMAR M	07-03-1974	23-06-2000	23-06-2000
868	1548	Dr. KAVITHA N	10-07-1973	23-06-2000	23-06-2000
869	1550	Dr. NAGENDRAN C	11-07-1972	23-06-2000	23-06-2000
870	1553	Dr. CHANNAKESHA T A	16-06-1970	23-06-2000	23-06-2000
871	1554	Dr. MALATHI N	02-08-1968	23-06-2000	23-06-2000
872	1556	Dr. VISWANATH	01-06-1974	23-06-2000	23-06-2000
873	1557	Dr. DIVAKAR K H	28-01-1973	23-06-2000	23-06-2000

1	2	3	4	5	6
874	1558	Dr. MUNINARAYANA C	04-02-1967	23-06-2000	23-06-2000
875	1560	Dr. ASHA H S	13-12-1975	23-06-2000	23-06-2000
876	1562	Dr. SANADI MANGALA M	01-07-1971	23-06-2000	23-06-2000
877	1565	Dr. PARAMESHWARAPPA R C	20-07-1973	23-06-2000	23-06-2000
878	1566	Dr. SHANTH KUMAR B A	09-03-1974	23-06-2000	23-06-2000
879	1567	Dr. SHUBHA K R	18-05-1974	23-06-2000	23-06-2000
880	1570	Dr. MAHADEVA NAYAKA	28-08-1968	23-06-2000	23-06-2000
881	1572	Dr. SUBBARAYA H	12-06-1972	23-06-2000	23-06-2000
882	1573	Dr. SHANKARAPPA R V	23-05-1974	23-06-2000	23-06-2000
883	1574	Dr. SUSHEELA E	22-07-1974	23-06-2000	23-06-2000
884	1575	Dr. BASAVIAH B	20-05-1967	23-06-2000	23-06-2000
885	1576	Dr. KUSUMA T M	22-07-1974	23-06-2000	23-06-2000
886	1578	Dr. SRINIVASA N	01-06-1975	23-06-2000	23-06-2000
887	1581	Dr. THIPPESWAMY A M	22-07-1971	23-06-2000	23-06-2000
888	1583	Dr. ASHOK	01-04-1972	23-06-2000	23-06-2000
889	1584	Dr. SRINIVASA M K	07-11-1969	23-06-2000	23-06-2000
890	1585	Dr. DASHARATHA	30-07-1966	23-06-2000	23-06-2000
891	1587	Dr. NAGESHA	21-07-1970	23-06-2000	23-06-2000
892	1588	Dr. VINUTHA K	03-05-1974	23-06-2000	23-06-2000
893	1591	Dr. KUMARASWAMY P C	03-05-1973	23-06-2000	23-06-2000
894	1594	Dr. ASHOKA G M	06-11-1973	23-06-2000	23-06-2000
895	1595	Dr. DINESH J K	12-06-1968	23-06-2000	23-06-2000
896	1596	Dr. ARAVIND ANKALALGI	01-06-1972	23-06-2000	23-06-2000
897	1598	Dr. PRAKASH C	06-03-1977	23-06-2000	23-06-2000
898	1600	Dr. ANUPAMA T G	15-02-1973	23-06-2000	23-06-2000
899	1601	Dr. SUMA B S	25-07-1974	23-06-2000	23-06-2000
900	1602	Dr. CHIDANANDA H GUDUR	01-08-1970	23-06-2000	23-06-2000
901	1605	Dr. SRIDHARA H	02-08-1971	23-06-2000	23-06-2000
902	1606	Dr. RAJALAKSHMI S V	26-02-1972	23-06-2000	23-06-2000
903	1607	Dr. LAKSHMI DEVI B	24-07-1972	23-06-2000	23-06-2000
904	1608	Dr. ANEPI HELEN DANIEL	03-07-1960	23-06-2000	23-06-2000
905	1609	Dr. KRISHNA K	08-12-1972	23-06-2000	23-06-2000
906	1610	Dr. KUMARA P Y	01-06-1974	23-06-2000	23-06-2000
907	1611	Dr. SWAROOPA RANI	21-06-1972	23-06-2000	23-06-2000
908	1612	Dr. PANDURANGA DEVADIGA	20-07-1971	23-06-2000	23-06-2000
909	1613	Dr. SHASHIKALA B N	22-07-1963	23-06-2000	23-06-2000
910	1615	Dr. KAVITHA S	18-08-1972	23-06-2000	23-06-2000
911	1616	Dr. MALLIKARJUNA M	22-06-1969	23-06-2000	23-06-2000
912	1617	Dr. PUSHPALATHA B R	03-05-1974	23-06-2000	23-06-2000
913	1618	Dr. AFZAL UR REHAMAN	27-02-1975	23-06-2000	23-06-2000
914	1623	Dr. CHANDRIKA B R	10-05-1974	23-06-2000	23-06-2000
915	1624	Dr. RAMYA S N	26-10-1972	23-06-2000	23-06-2000
916	1626	Dr. MURTHY H	23-05-1970	23-06-2000	23-06-2000
917	1627	Dr. VASEEM IMRAN	12-05-1975	23-06-2000	23-06-2000
918	1628	Dr. KARIYAPPA C G	15-07-1972	23-06-2000	23-06-2000
919	1630	Dr. SANJEEV KUMAR	20-03-1972	23-06-2000	23-06-2000
920	1632	Dr. SADANANDA T.N.	06-04-1967	23-06-2000	23-06-2000
921	1633	Dr. LAKSHMI KANTH	01-11-1974	23-06-2000	23-06-2000
922	1637	Dr. LEELAVATHI V	20-03-1973	23-06-2000	23-06-2000
923	1638	Dr. KAVITA H.V.	27-07-1972	23-06-2000	23-06-2000

1	2	3	4	5	6
924	1640	Dr. AJAYA NAYAK	11-04-1969	23-06-2000	23-06-2000
925	1642	Dr. RAMESH M R	25-02-1974	23-06-2000	23-06-2000
926	1645	Dr. RAMESH BABU E	29-12-1969	23-06-2000	23-06-2000
927	1649	Dr. SHAILAJA K	01-06-1971	23-06-2000	23-06-2000
928	1651	Dr. JAYALAKSHMI NAIK	22-07-1971	23-06-2000	23-06-2000
929	1652	Dr. SHOBA H	17-04-1973	23-06-2000	23-06-2000
930	1656	Dr. NAMRATHA N R	10-04-1974	23-06-2000	23-06-2000
931	1657	Dr. MOHAMED ISMAIL HATHIWALE	10-07-1975	23-06-2000	23-06-2000
932	1658	Dr. MADHU S	10-06-1974	23-06-2000	23-06-2000
933	1659	Dr. MANJAPPA C N	23-09-1974	23-06-2000	23-06-2000
934	1660	Dr. VASUDEVA B	10-05-1963	23-06-2000	23-06-2000
935	1662	Dr. SAMBASHIVA A C	20-06-1970	23-06-2000	23-06-2000
936	1663	Dr. MAHAMOOD SHERIFF	22-07-1972	23-06-2000	23-06-2000
937	1667	Dr. NAVEEN CHANDRA KULAL B	23-04-1970	23-06-2000	14-07-2000
938	1669	Dr. RADHA L	03-08-1968	23-06-2000	23-06-2000
939	1672	Dr. SRINIVASALU B	12-12-1971	23-06-2000	23-06-2000
940	1675	Dr. SREE VANI R	22-05-1965	23-06-2000	23-06-2000
941	1680	Dr. ROOPESH KUMAR K L	20-07-1974	23-06-2000	23-06-2000
942	1682	Dr. MAMATHA KUMARI Y V	20-05-1973	23-06-2000	23-06-2000
943	1683	Dr. GOVINDARAJU G R	02-05-1971	23-06-2000	23-06-2000
944	1685	Dr. PUNYAVATHI K	28-07-1973	23-06-2000	23-06-2000
945	1686	Dr. SAVITHA J PATIL	24-02-1975	23-06-2000	23-06-2000
946	1688	Dr. HIFZR RAHAMAN	15-07-1971	23-06-2000	23-06-2000
947	1692	Dr. BHRAMARAMBA T S	04-07-1973	23-06-2000	23-06-2000
948	1694	Dr. KAVITHA RANI A	21-09-1973	23-06-2000	23-06-2000
949	1695	Dr. RENUKADEVI T.S.	02-05-1969	23-06-2000	23-06-2000
950	1696	Dr. BHAGEERATHI L	01-07-1971	23-06-2000	23-06-2000
951	1701	Dr. SAVITHA J PATIL	26-06-1971	23-06-2000	23-06-2000
952	1703	Dr. SUMITHRA K N	01-11-1974	23-06-2000	23-06-2000
953	1704	Dr. ASHWINI H R	09-07-1975	23-06-2000	23-06-2000
954	1705	Dr. SAVITHA M	13-06-1973	23-06-2000	23-06-2000
955	1706	Dr. CHANDRAKALA P	27-08-1972	23-06-2000	23-06-2000
956	1707	Dr. RENUKA	01-06-1969	23-06-2000	23-06-2000
957	1722	Dr. SEEMA R T	16-03-1968	23-06-2000	23-06-2000
958	1727	Dr. DEEPAK R C	20-05-1975	23-06-2000	23-06-2000
959	1729	Dr. BHARATHI DEVI	21-10-1963	23-06-2000	23-06-2000
960	1730	Dr. ASHA DEVI R	14-06-1971	23-06-2000	23-06-2000
961	1737	Dr. SATISHA	16-06-1971	23-06-2000	23-06-2000
962	1742	Dr. MANJUNATHA K R	13-11-1973	23-06-2000	23-06-2000
963	1743	Dr. ASGAAR BAIG C I	30-10-1971	23-06-2000	23-06-2000
964	1745	Dr. RUKMINI V	11-05-1968	23-06-2000	23-06-2000
965	1751	Dr. UMA RANI C S	08-06-1967	23-06-2000	23-06-2000
966	1757	Dr. VANITHA G R	21-04-1974	23-06-2000	23-06-2000
967	1758	Dr. SHANTHI S	29-03-1974	23-06-2000	23-06-2000
968	1759	Dr. SHASHI KALA K T	04-06-1974	23-06-2000	23-06-2000
969	1760	Dr. POORNIMA B	26-10-1974	23-06-2000	23-06-2000
970	1761	Dr. ANITHA U	26-04-1970	23-06-2000	23-06-2000
971	1762	Dr. SAMIR SANU	23-03-1973	23-06-2000	23-06-2000
972	1763	Dr. VIJAYALAKSHMI V	24-02-1975	23-06-2000	23-06-2000
973	1764	Dr. MARUTHI P	22-06-1972	23-06-2000	23-06-2000

1	2	3	4	5	6
974	1771	Dr. AHMED KHAN	25-11-1971	23-06-2000	23-06-2000
975	1772	Dr. KAVITHA K	14-01-1975	23-06-2000	23-06-2000
976	1773	Dr. SIDDAPPA FAKEERAPPA DANDINAVAR	01-06-1970	23-06-2000	23-06-2000
977	1775	Dr. JYOTHI PRAKASH	13-04-1968	23-06-2000	23-06-2000
978	1776	Dr. HEMALATHA P	18-06-1974	23-06-2000	23-06-2000
979	1777	Dr. JEBUNNISSA BEGUM	01-06-1964	23-06-2000	23-06-2000
980	1778	Dr. GAYATHRI DEVI R	02-01-1970	23-06-2000	23-06-2000
981	1779	Dr. USHA DEVI S N	30-11-1973	23-06-2000	23-06-2000
982	1779A	Dr. HEMALATHA B C	26-01-1971	11-08-2000	23-06-2000
983	1780	Dr. KRIPALANI	07-11-1973	23-06-2000	23-06-2000
984	1781	Dr. SHASHIKALA S	17-11-1973	23-06-2000	23-06-2000
985	1782	Dr. PUSHPALATHA P.M.	03-07-1968	23-06-2000	23-06-2000
986	1783	Dr. JYOTHI V BEVIN MARAD	10-11-1972	23-06-2000	23-06-2000
987	1784	Dr. KALA R SWAMY	09-05-1965	23-06-2000	23-06-2000
988	1785	Dr. SHAILAJA M	13-03-1972	23-06-2000	23-06-2000
989	1786	Dr. PRAKASH N S	04-05-1970	23-06-2000	23-06-2000
990	1787	Dr. NAUSHABA ISHRATHI K	11-07-1973	23-06-2000	23-06-2000
991	1788	Dr. MALATHI K	29-05-1965	23-06-2000	23-06-2000
992	1789	Dr. SUCHETA ALLESH	20-04-1970	23-06-2000	23-06-2000
993	1790	Dr. SHAKILA N	16-05-1971	23-06-2000	23-06-2000
994	1791	Dr. LALITHA G H	02-04-1971	23-06-2000	23-06-2000
995	1792	Dr. PADALAKATTI N M	21-01-1968	23-06-2000	23-06-2000
996	1793	Dr. JYOTHI P KABADE	10-05-1975	23-06-2000	23-06-2000
997	1794	Dr. VIJAYASHREE H Y	14-10-1971	23-06-2000	23-06-2000
998	1795	Dr. SUNDARI THUNGASHRAYS	11-05-1967	23-06-2000	23-06-2000
999	1796	Dr. BHAGYA LAKSHMI K	22-07-1974	23-06-2000	23-06-2000
1000	1797	Dr. PAVITHRA H	19-02-1973	23-06-2000	23-06-2000
1001	1798	Dr. ANIS NAZNEEM	03-01-1975	23-06-2000	23-06-2000
1002	1799	Dr. RAGHUPRASAD K S	12-05-1967	23-06-2000	23-06-2000
1003	1800	Dr. NIRMALA A R	10-07-1973	23-06-2000	23-06-2000
1004	1801	Dr. PUSHPA LATHA S SUNNADAKALLU	24-07-1974	23-06-2000	23-06-2000
1005	1802	Dr. SARASWATHI R	29-06-1974	23-06-2000	23-06-2000
1006	1803	Dr. UMA RAMESH	16-08-1968	23-06-2000	23-06-2000
1007	1804	Dr. SHEELA M S	07-11-1971	23-06-2000	23-06-2000
1008	1805	Dr. INDUMATHI M A	17-09-1972	23-06-2000	23-06-2000
1009	1806	Dr. SHAFIYABI S	28-05-1970	23-06-2000	23-06-2000
1010	1807	Dr. SONIA J V	04-06-1972	23-06-2000	23-06-2000
1011	1808	Dr. MALINI T	17-05-1973	23-06-2000	23-06-2000
1012	1809	Dr. SHOBA J GOKULAM	16-07-1976	23-06-2000	23-06-2000
1013	1810	Dr. PUSHPALATHA N	03-05-1974	23-06-2000	23-06-2000
1014	1811	Dr. GOPAL SINGH M	11-01-1965	23-06-2000	23-06-2000
1015	1812	Dr. GEETHA R C	12-02-1972	23-06-2000	23-06-2000
1016	1813	Dr. CHANDINI S	22-07-1967	23-06-2000	23-06-2000
1017	1814	Dr. PREETHI S J	05-09-1973	23-06-2000	23-06-2000
1018	1815	Dr. NIRMALA S	04-07-1971	23-06-2000	23-06-2000
1019	1816	Dr. GEETHA BALI M E	22-07-1965	23-06-2000	23-06-2000
1020	1817	Dr. VEENA S P	13-08-1969	23-06-2000	23-06-2000
1021	1818	Dr. BHARATHI T K	25-09-1970	23-06-2000	23-06-2000
1022	1819	Dr. MAMATHA K R	19-02-1971	23-06-2000	23-06-2000
1023	1820	Dr. GEETHA K B	24-12-1964	23-06-2000	23-06-2000

1	2	3	4	5	6
1024	1821	Dr. JAYASHREE KATAWATE	23-12-1962	23-06-2000	23-06-2000
1025	1822	Dr. SUDHAKARA S V	16-07-1969	23-06-2000	23-06-2000
1026	1823	Dr. SAIRABANU PASHA	23-05-1964	23-06-2000	23-06-2000
1027	1824	Dr. UMESH V	06-08-1968	23-06-2000	23-06-2000
1028	1825	Dr. RAJESWARI N	24-01-1966	23-06-2000	23-06-2000
1029	1	Dr. ANAND KUMAR D GANGJI	20-04-1974	16-08-2002	16-08-2002
1030	2	Dr. SHUBHA K.J.	20-07-1977	16-08-2002	16-08-2002
1031	3	Dr. SHANTHALA P.R.	01-11-1976	16-08-2002	16-08-2002
1032	4	Dr. NIRMAL TENGLI	10-10-1976	16-08-2002	16-08-2002
1033	5	Dr. JAYAMALA V	20-06-1977	16-08-2002	16-08-2002
1034	6	Dr. AMRUTA S BENNAL	24-05-1977	16-08-2002	16-08-2002
1035	7	Dr. VRUNDA PRABHU K M	13-12-1971	16-08-2002	16-08-2002
1036	8	Dr. ARATHI S	12-10-1975	16-08-2002	16-08-2002
1037	9	Dr. POORNIMA.R.N	20-09-1975	16-08-2002	16-08-2002
1038	10	Dr. USHA NARAYANA	05-01-1976	16-08-2002	16-08-2002
1039	11	Dr. PUSHPA M.S.	03-11-1976	16-08-2002	16-08-2002
1040	12	Dr. BINDU GN	15-08-1977	16-08-2002	16-08-2002
1041	13	Dr. GEETHA RANI B S	07-03-1977	16-08-2002	16-08-2002
1042	14	Dr. INDIRA S	25-05-1976	16-08-2002	16-08-2002
1043	15	Dr. PREETHI J M	18-12-1975	16-08-2002	16-08-2002
1044	16	Dr. SWATHI BHAT	03-02-1974	16-08-2002	16-08-2002
1045	17	Dr. MALINI GOVINDAN	25-07-1976	16-08-2002	16-08-2002
1046	18	Dr. GEETHA A.B.	01-01-1973	16-08-2002	16-08-2002
1047	19	Dr. KULKARNI RAJASHREE G	26-02-1978	16-08-2002	16-08-2002
1048	20	Dr. VIJAYALAKSHMI L.	06-04-1971	16-08-2002	16-08-2002
1049	21	Dr. SUSHMA T N	12-01-1974	16-08-2002	16-08-2002
1050	22	Dr. HEMAVATI HEBELE	24-01-1978	16-08-2002	16-08-2002
1051	23	Dr. BHUVANESHWARI R	24-02-1974	16-08-2002	16-08-2002
1052	24	Dr. LAKSHMI	19-08-1975	16-08-2002	16-08-2002
1053	25	Dr. SUMA C. MAMADAPUR	21-07-1975	16-08-2002	16-08-2002
1054	26	Dr. VIJAYA Y B	12-04-1968	16-08-2002	16-08-2002
1055	27	Dr. KAVITHA PRAKASH	30-09-1975	16-08-2002	16-08-2002
1056	28	Dr. MADHAVI K R	02-02-1969	16-08-2002	16-08-2002
1057	29	Dr. SUMA K.S.	23-09-1975	16-08-2002	16-08-2002
1058	30	Dr. TAPASHETTI SUARNALATA	01-03-1978	16-08-2002	16-08-2002
1059	31	Dr. ASHWINI C A	29-05-1977	16-08-2002	16-08-2002
1060	32	Dr. GEETHA PRIYA P	09-12-1975	16-08-2002	16-08-2002
1061	33	Dr. VINITA A UDOSHI	28-08-1976	16-08-2002	16-08-2002
1062	34	Dr. SOUMYA B N	22-03-1977	16-08-2002	16-08-2002
1063	35	Dr. VIDYA S.	24-08-1977	16-08-2002	16-08-2002
1064	36	Dr. MANJULA JS	28-01-1977	16-08-2002	16-08-2002
1065	37	Dr. NAYAK VINITA PRABHAKAR	28-12-1973	16-08-2002	16-08-2002
1066	38	Dr. VEENA S	15-07-1971	16-08-2002	16-08-2002
1067	39	Dr. RUQIA ASNA RABAH	26-01-1976	16-08-2002	16-08-2002
1068	40	Dr. SANGEETHA	16-07-1972	16-08-2002	16-08-2002
1069	41	Dr. BHANUMATHI M	12-05-1968	16-08-2002	16-08-2002
1070	42	Dr. LEENA K.	22-03-1977	16-08-2002	16-08-2002
1071	43	Dr. ANUPAMA JAYAKUMAR SHETTY	04-04-1977	16-08-2002	16-08-2002
1072	44	Dr. ASHAJYOTHI K	17-05-1977	16-08-2002	16-08-2002
1073	45	Dr. POORNIMA C	21-02-1973	16-08-2002	16-08-2002

1	2	3	4	5	6
1074	46	Dr. SANDHYA B.	22-05-1977	16-08-2002	16-08-2002
1075	47	Dr. SHARADA G	16-04-1977	16-08-2002	16-08-2002
1076	48	Dr. ARASAMBIKA B.R.	23-06-1972	16-08-2002	16-08-2002
1077	49	Dr. GIRIJA B	19-03-1977	16-08-2002	16-08-2002
1078	50	Dr. SHAILASHREE M.	01-01-1977	16-08-2002	16-08-2002
1079	51	Dr. KAVITHA	20-12-1972	16-08-2002	16-08-2002
1080	52	Dr. RASHMI K S	05-11-1976	16-08-2002	16-08-2002
1081	53	Dr. SUJATA VEERAYYA HASAVIMATH	01-04-1975	16-08-2002	16-08-2002
1082	54	Dr. VIJAYALAKSHMI R.C.	01-06-1971	16-08-2002	16-08-2002
1083	55	Dr. ARCHANA M R	12-08-1974	16-08-2002	16-08-2002
1084	56	Dr. ROOPA G H	28-01-1975	16-08-2002	16-08-2002
1085	57	Dr. SHOBHA V.	07-01-1972	16-08-2002	16-08-2002
1086	58	Dr. LEELA P	03-08-1972	16-08-2002	16-08-2002
1087	59	Dr. ANJALI WAGLE	19-02-1978	16-08-2002	16-08-2002
1088	60	Dr. SUSHMA	26-08-1975	16-08-2002	16-08-2002
1089	61	Dr. JAYA KUMARI M	16-02-1974	16-08-2002	16-08-2002
1090	62	Dr. PRAMILA B KOLI	02-08-1973	16-08-2002	16-08-2002
1091	63	Dr. GIRIJA S. KOTTALGI	26-12-1977	16-08-2002	16-08-2002
1092	64	Dr. HELEEMA SARAH	11-09-1973	16-08-2002	16-08-2002
1093	65	Dr. PADMAVATI A. ANGADI	27-09-1963	16-08-2002	16-08-2002
1094	66	Dr. FARIDA ASMA	14-03-1975	16-08-2002	16-08-2002
1095	67	Dr. PRATHIBHA J.	17-05-1976	16-08-2002	16-08-2002
1096	68	Dr. UMA M	31-08-1972	16-08-2002	16-08-2002
1097	69	Dr. SUSHMA.S	09-09-1976	16-08-2002	16-08-2002
1098	70	Dr. SHASHIKALA M.K.	08-05-1975	16-08-2002	16-08-2002
1099	71	Dr. HARINI PRIYADARSHINI M S	30-07-1973	16-08-2002	16-08-2002
1100	72	Dr. SHUBHA JAYARAM	04-04-1977	16-08-2002	16-08-2002
1101	73	Dr. NEELAVENI B.R.	06-02-1968	16-08-2002	16-08-2002
1102	74	Dr. PRABHA R.	24-01-1974	16-08-2002	16-08-2002
1103	75	Dr. CHANDRAMATHI P G	03-12-1976	16-08-2002	16-08-2002
1104	76	Dr. RAJESHWARI B.K.	22-07-1974	16-08-2002	16-08-2002
1105	77	Dr. JANAKI J. GUDI	20-07-1973	16-08-2002	16-08-2002
1106	78	Dr. ARATHI.S	08-10-1977	16-08-2002	16-08-2002
1107	79	Dr. SHAILA CHIKKAGOWDRA	05-12-1977	16-08-2002	16-08-2002
1108	80	Dr. SHASHIREKHA C.A.	28-05-1973	16-08-2002	16-08-2002
1109	81	Dr. KAVITHA A C	18-04-1976	16-08-2002	16-08-2002
1110	82	Dr. LALITHA S.	17-04-1974	16-08-2002	16-08-2002
1111	83	Dr. RUPASHREE B.Y.	22-01-1975	16-08-2002	16-08-2002
1112	84	Dr. RASHMI K	10-12-1977	16-08-2002	16-08-2002
1113	85	Dr. ROJA RAMANI POTLURI	23-04-1978	16-08-2002	16-08-2002
1114	86	Dr. MANJULA C.	15-06-1975	16-08-2002	16-08-2002
1115	87	Dr. GAYATHRI R.	18-05-1971	16-08-2002	16-08-2002
1116	88	Dr. SARALA MAHABIA	20-09-1969	16-08-2002	16-08-2002
1117	89	Dr. SHILPA I.M.	28-02-1977	16-08-2002	16-08-2002
1118	90	Dr. SHAMSHAD BEGAM A. NADAF	14-05-1976	16-08-2002	16-08-2002
1119	91	Dr. HEMAVATHI A V	16-10-1976	16-08-2002	16-08-2002
1120	92	Dr. RANI.R	07-09-1967	16-08-2002	16-08-2002
1121	93	Dr. LATHA PREMILA K.	13-09-1976	16-08-2002	16-08-2002
1122	94	Dr. SHALMALA L BENDRE	29-09-1973	16-08-2002	16-08-2002
1123	95	Dr. SAROJA S. HADIMANI	15-03-1976	16-08-2002	16-08-2002

1	2	3	4	5	6
1124	96	Dr. MAHALAKSHMI M	19-01-1976	16-08-2002	16-08-2002
1125	97	Dr. DAKSHAYINI K	06-10-1976	16-08-2002	16-08-2002
1126	98	Dr. ARUNA KUMARI B	22-12-1975	16-08-2002	16-08-2002
1127	99	Dr. AYESHA PARVEEN	20-07-1976	16-08-2002	16-08-2002
1128	100	Dr. GANGAMMA K.	22-04-1977	16-08-2002	16-08-2002
1129	101	Dr. VAISHALI NAIK	16-01-1972	16-08-2002	16-08-2002
1130	102	Dr. SHEELA N D	12-01-1977	16-08-2002	16-08-2002
1131	103	Dr. SUMA M R	24-06-1974	16-08-2002	16-08-2002
1132	104	Dr. ANITHA T V	30-04-1974	16-08-2002	16-08-2002
1133	105	Dr. VIJAYASHREE.M.S	03-05-1974	16-08-2002	16-08-2002
1134	106	Dr. MAMATA V PATIL	02-04-1971	16-08-2002	16-08-2002
1135	107	Dr. SHANTHA M.	06-06-1973	16-08-2002	16-08-2002
1136	108	Dr. BHARATI HANJAGI	21-07-1974	16-08-2002	16-08-2002
1137	109	Dr. VENKATALASKHMI S	27-07-1974	16-08-2002	16-08-2002
1138	110	Dr. SHABANA TAJ	25-09-1973	16-08-2002	16-08-2002
1139	111	Dr. KAMALA M	02-07-1972	16-08-2002	16-08-2002
1140	112	Dr. SUCHETA AKASH	20-04-1970	16-08-2002	16-08-2002
1141	113	Dr. MAMATHA K.	08-05-1972	16-08-2002	16-08-2002
1142	114	Dr. SHALINI HJ	18-09-1975	16-08-2002	16-08-2002
1143	115	Dr. SUMA V.	20-04-1976	16-08-2002	16-08-2002
1144	116	Dr. VEDAVATHI N	26-09-1975	16-08-2002	16-08-2002
1145	117	Dr. VEENA P S	28-03-1976	16-08-2002	16-08-2002
1146	118	Dr. JAYAPRADHA S.	05-06-1975	16-08-2002	16-08-2002
1147	119	Dr. SHANTHALA B N	09-10-1970	16-08-2002	16-08-2002
1148	120	Dr. GAYATHRI L	10-04-1976	16-08-2002	16-08-2002
1149	121	Dr. RAJALAKSHMI.V	28-06-1974	16-08-2002	16-08-2002
1150	122	Dr. SHOBHA F SUNAGAR	08-09-1972	16-08-2002	16-08-2002
1151	123	Dr. SARASWATHI N	15-07-1976	16-08-2002	16-08-2002
1152	124	Dr. KALPANA G	11-06-1975	16-08-2002	16-08-2002
1153	125	Dr. RATHNAVATHI	07-05-1974	16-08-2002	16-08-2002
1154	126	Dr. FIRDOSE FATHIMA	13-05-1974	16-08-2002	16-08-2002
1155	127	Dr. ARUNDHATHI N	29-10-1972	16-08-2002	16-08-2002
1156	128	Dr. SUPARNA B.	25-04-1978	16-08-2002	16-08-2002
1157	129	Dr. KAVYASHREE C V	15-07-1976	16-08-2002	16-08-2002
1158	130	Dr. VAHIDA MUSTAFA MULLA	22-01-1977	16-08-2002	16-08-2002
1159	131	Dr. VIJAYALAXMI U HAJERI	22-07-1974	16-08-2002	16-08-2002
1160	132	Dr. HEMA HP	01-06-1976	16-08-2002	16-08-2002
1161	133	Dr. VEENA P ITNALMATH	12-07-1974	16-08-2002	16-08-2002
1162	134	Dr. KALAVATHI M	11-07-1976	16-08-2002	16-08-2002
1163	135	Dr. SOUMYA Y J	05-05-1977	16-08-2002	16-08-2002
1164	136	Dr. MANJULA DEVI M.	18-04-1975	16-08-2002	16-08-2002
1165	137	Dr. PRAMILA G	11-12-1974	16-08-2002	16-08-2002
1166	138	Dr. MANINI N.R.	02-09-1974	16-08-2002	16-08-2002
1167	139	Dr. KEERTI AKASH	15-04-1975	16-08-2002	16-08-2002
1168	140	Dr. USHA RANI R.	19-01-1978	16-08-2002	16-08-2002
1169	141	Dr. YAMUNA	02-07-1974	16-08-2002	16-08-2002
1170	142	Dr. SHANTAKKA N BIRADAR	01-03-1973	16-08-2002	16-08-2002
1171	143	Dr. VIJAYAKUMARI H A	16-05-1973	16-08-2002	16-08-2002
1172	144	Dr. CHETANA N	30-10-1975	16-08-2002	16-08-2002
1173	145	Dr. SUNANDA N	13-07-1972	16-08-2002	16-08-2002

1	2	3	4	5	6
1174	146	Dr. SHASHIREKHA PRIYADARSHI M S	20-01-1975	16-08-2002	16-08-2002
1175	147	Dr. HEMALATHA K L	01-06-1976	16-08-2002	16-08-2002
1176	148	Dr. TANUJA B	18-01-1975	16-08-2002	16-08-2002
1177	149	Dr. POORNIMA B.V.	10-05-1971	16-08-2002	16-08-2002
1178	150	Dr. RATNAWWA R CHILLURMATH	01-04-1975	16-08-2002	16-08-2002
1179	151	Dr. SUGUNA C.	07-12-1976	16-08-2002	16-08-2002
1180	152	Dr. SHASHIKALA R	06-09-1976	16-08-2002	16-08-2002
1181	153	Dr. SHASHIKALA R	04-02-1978	16-08-2002	16-08-2002
1182	154	Dr. KOLLUR SARITA SYLVIA	28-07-1973	16-08-2002	16-08-2002
1183	155	Dr. BHARATHI P	03-02-1970	16-08-2002	16-08-2002
1184	156	Dr. DIVYA KUMARI C.T.	26-05-1973	16-08-2002	16-08-2002
1185	157	Dr. SHASHIKALA G HIREMANI	01-06-1973	16-08-2002	16-08-2002
1186	158	Dr. VEENA S RATHOD	02-01-1977	16-08-2002	16-08-2002
1187	159	Dr. SOWMYA P D	17-01-1977	16-08-2002	16-08-2002
1188	160	Dr. SUDHA M.G.	12-10-1976	16-08-2002	16-08-2002
1189	161	Dr. SANGEETHA T.	31-03-1976	16-08-2002	16-08-2002
1190	162	Dr. RENUKA SUMAN P.	12-03-1971	16-08-2002	16-08-2002
1191	163	Dr. LALITHA M	20-06-1974	16-08-2002	16-08-2002
1192	164	Dr. PRIYA S.A.	04-04-1977	16-08-2002	16-08-2002
1193	165	Dr. CHETANA S.	10-05-1975	16-08-2002	16-08-2002
1194	166	Dr. MANJULA S.C.	13-05-1976	16-08-2002	16-08-2002
1195	167	Dr. REVATHI V.	05-01-1975	16-08-2002	16-08-2002
1196	168	Dr. MANJULA DEVAMMA T.	22-06-1961	16-08-2002	16-08-2002
1197	169	Dr. ROOPAB KINAGI	01-06-1975	16-08-2002	16-08-2002
1198	170	Dr. PRIYADARSHINI M.D.	18-08-1975	16-08-2002	16-08-2002
1199	171	Dr. ANITHA BADAN	20-11-1972	16-08-2002	16-08-2002
1200	172	Dr. AYESHA NIKHAT	23-10-1969	16-08-2002	16-08-2002
1201	173	Dr. SHASHIKALA S.	03-10-1976	16-08-2002	16-08-2002
1202	174	Dr. RUDRAMBIKA	20-07-1974	16-08-2002	16-08-2002
1203	175	Dr. POORNIMA B.M.	17-11-1976	11-06-2003	11-06-2003
1204	176	Dr. KOKILA V.N.	02-02-1977	16-08-2002	16-08-2002
1205	177	Dr. ANITA JADHAV	18-02-1975	16-08-2002	16-08-2002
1206	178	Dr. PRIYA R.	14-12-1976	16-08-2002	16-08-2002
1207	179	Dr. SHUBHA S	20-07-1969	16-08-2002	16-08-2002
1208	180	Dr. GEETHANJALI B SAVALGI	10-05-1975	16-08-2002	16-08-2002
1209	181	Dr. SUJATHA H S	19-07-1975	16-08-2002	16-08-2002
1210	182	Dr. ASRA TABASSUM S.	31-05-1975	16-08-2002	16-08-2002
1211	183	Dr. VEENA A.S.	11-10-1972	16-08-2002	16-08-2002
1212	184	Dr. ASMA KAUSAR FATHIMA	02-03-1977	16-08-2002	16-08-2002
1213	185	Dr. SHOBHA S	06-08-1957	16-08-2002	16-08-2002
1214	186	Dr. RESHMA ANJUM H M	23-09-1973	16-08-2002	16-08-2002
1215	187	Dr. SHYLAJA N	23-09-1976	16-08-2002	16-08-2002
1216	188	Dr. TANUJA K N	20-05-1972	16-08-2002	16-08-2002
1217	189	Dr. MAHABOORBI	22-05-1974	16-08-2002	16-08-2002
1218	190	Dr. RENUKA	20-07-1975	16-08-2002	16-08-2002
1219	191	Dr. HEMA S. BHASKAR	18-01-1976	16-08-2002	16-08-2002
1220	192	Dr. MANJULA DEVI K.	23-06-1968	16-08-2002	16-08-2002
1221	193	Dr. RENUKA K.R.	10-07-1965	16-08-2002	16-08-2002
1222	194	Dr. SULOCHANA S	01-07-1960	16-08-2002	16-08-2002
1223	195	Dr. NAGENDRA M	07-12-1972	16-08-2002	16-08-2002

1	2	3	4	5	6
1224	196	Dr. CHIDANANDA BEDEGERI	20-07-1971	16-08-2002	16-08-2002
1225	197	Dr. SREENIVASA MURTHY M D	02-07-1976	16-08-2002	16-08-2002
1226	198	Dr. GOPALA KRISHNA D.S.	23-07-1971	16-08-2002	16-08-2002
1227	199	Dr. POORNACHANDRA K S	01-06-1977	16-08-2002	16-08-2002
1228	200	Dr. MANSOOR AHMED B.	24-06-1975	16-08-2002	16-08-2002
1229	201	Dr. HAREESHA ACHARYA	26-01-1977	16-08-2002	16-08-2002
1230	202	Dr. GIRISH A.C.	12-06-1974	16-08-2002	16-08-2002
1231	203	Dr. SHANDAR SALAM	12-02-1976	16-08-2002	16-08-2002
1232	204	Dr. PRADEEP KIRAN B S	21-05-1973	16-08-2002	16-08-2002
1233	205	Dr. PRABHUDEV B GOWDA	12-04-1977	16-08-2002	16-08-2002
1234	206	Dr. HARSHA G V	15-07-1976	16-08-2002	16-08-2002
1235	207	Dr. SREEDHAR R S	17-04-1972	16-08-2002	16-08-2002
1236	208	Dr. RAVINDRA NAIK.B.N	10-07-1977	16-08-2002	16-08-2002
1237	209	Dr. KISHORE KUMAR MAYYA	11-12-1972	16-08-2002	16-08-2002
1238	210	Dr. JAYAPRAKASHA G	14-05-1971	16-08-2002	16-08-2002
1239	211	Dr. HEMANTH S N	21-06-1974	16-08-2002	16-08-2002
1240	212	Dr. DEEPAK.H.R	09-06-1977	16-08-2002	16-08-2002
1241	213	Dr. ABILASH M	26-04-1977	16-08-2002	16-08-2002
1242	214	Dr. SRINIVASA MURTHY S	15-07-1961	16-08-2002	16-08-2002
1243	215	Dr. SHIVANAND V PATIL	22-07-1976	16-08-2002	16-08-2002
1244	216	Dr. ANANDA R	22-07-1977	16-08-2002	16-08-2002
1245	217	Dr. GANESHA	21-05-1976	16-08-2002	16-08-2002
1246	218	Dr. MAHESH SINGH	24-06-1974	16-08-2002	16-08-2002
1247	219	Dr. PRAKASH H S	02-05-1972	16-08-2002	16-08-2002
1248	220	Dr. HANUMANTHAPPA M	05-06-1969	16-08-2002	16-08-2002
1249	221	Dr. SUNIL EVANS JATHANNA	25-07-1973	16-08-2002	16-08-2002
1250	222	Dr. GIRISH B S K	08-12-1974	16-08-2002	16-08-2002
1251	223	Dr. MANJUNATH B S	06-04-1976	16-08-2002	16-08-2002
1252	224	Dr. RAVI G.O.	26-05-1976	16-08-2002	16-08-2002
1253	225	Dr. PRASHANTH B N	02-12-1977	16-08-2002	16-08-2002
1254	226	Dr. VINAYAKUMAR T	05-12-1977	16-08-2002	16-08-2002
1255	227	Dr. SERISHA	20-04-1973	16-08-2002	16-08-2002
1256	228	Dr. SURENDRA BABU K.	30-03-1975	16-08-2002	16-08-2002
1257	229	Dr. SHARANABASAPPA	25-12-1977	16-08-2002	16-08-2002
1258	230	Dr. MANJUNATH B.S.	04-01-1978	16-08-2002	16-08-2002
1259	231	Dr. GIRISHA BS	08-05-1975	16-08-2002	16-08-2002
1260	232	Dr. MAHESH	22-07-1975	16-08-2002	16-08-2002
1261	233	Dr. RAVISHANKAR C.	18-03-1972	16-08-2002	16-08-2002
1262	234	Dr. LAKSHMI NARAYANAHAPPA D.C.	25-05-1975	16-08-2002	16-08-2002
1263	235	Dr. FAIROZ B.A.	23-03-1976	16-08-2002	16-08-2002
1264	236	Dr. NARENDRA B M	22-11-1976	16-08-2002	16-08-2002
1265	237	Dr. GIRISH M S	28-04-1978	16-08-2002	16-08-2002
1266	238	Dr. PRETHAM RAJ V SALIAN	06-04-1977	16-08-2002	16-08-2002
1267	239	Dr. ANIL KUMAR N	20-06-1969	16-08-2002	16-08-2002
1268	240	Dr. BASAVANT RAO GUMMED	10-07-1972	16-08-2002	16-08-2002
1269	241	Dr. BASAVARAJ D.	19-12-1973	16-08-2002	16-08-2002
1270	242	Dr. MOHAMED MUSHTHAQ C M	09-02-1978	16-08-2002	16-08-2002
1271	243	Dr. NATARAJ B	30-11-1975	16-08-2002	16-08-2002
1272	244	Dr. BHASME HEMANT RAMESH	07-01-1977	16-08-2002	16-08-2002
1273	245	Dr. DHANARAJ GURANNA.D	01-06-1977	16-08-2002	16-08-2002

1	2	3	4	5	6
1274	246	Dr. MADHAVA PAI K	20-07-1973	16-08-2002	16-08-2002
1275	247	Dr. MOHAMMED MUJTABA HUSSAIN	01-06-1977	16-08-2002	16-08-2002
1276	248	Dr. RAGHAVENDRA .R	18-09-1977	16-08-2002	16-08-2002
1277	249	Dr. SHARANABASAVA	01-06-1974	16-08-2002	16-08-2002
1278	250	Dr. SURENDRA K S	21-05-1973	16-08-2002	16-08-2002
1279	251	Dr. MALLIKARJUNA	01-06-1975	16-08-2002	16-08-2002
1280	252	Dr. VIJAYA KUMAR R.	08-06-1972	16-08-2002	16-08-2002
1281	253	Dr. VIVEK HONNALLI	01-04-1978	16-08-2002	16-08-2002
1282	254	Dr. UMESH B.	22-12-1975	16-08-2002	16-08-2002
1283	255	Dr. LINGARAJU A.P.	20-05-1976	16-08-2002	16-08-2002
1284	256	Dr. SUDHAN CHANDRA RAY	01-06-1971	16-08-2002	16-08-2002
1285	257	Dr. MAHESH M.	17-11-1974	16-08-2002	16-08-2002
1286	258	Dr. LINGARAJU M.	17-05-1975	16-08-2002	16-08-2002
1287	259	Dr. ASHOKA A.	21-07-1977	16-08-2002	16-08-2002
1288	260	Dr. PRABHU	13-10-1975	16-08-2002	16-08-2002
1289	261	Dr. GOPINATH G V	01-01-1975	16-08-2002	16-08-2002
1290	262	Dr. HARISH R.J.	31-03-1977	16-08-2002	16-08-2002
1291	263	Dr. ANIL KUMAR	04-06-1972	16-08-2002	16-08-2002
1292	264	Dr. VASANTHA NAGA.N	29-08-1975	16-08-2002	16-08-2002
1293	265	Dr. SANJAY S.T.	08-03-1978	16-08-2002	16-08-2002
1294	266	Dr. MURALIDHAR R DODDAMANI	16-07-1975	16-08-2002	16-08-2002
1295	267	Dr. SABIR DASTSGIRISAB PATIL	15-07-1977	16-08-2002	16-08-2002
1296	268	Dr. PRAKASH M.	22-05-1974	16-08-2002	16-08-2002
1297	269	Dr. GURURAJA GY	30-05-1974	16-08-2002	16-08-2002
1298	270	Dr. MURUGESH BABU C.	31-03-1974	16-08-2002	16-08-2002
1299	271	Dr. JAGADEESH B L	26-11-1976	16-08-2002	16-08-2002
1300	272	Dr. VINAYAKA N	01-08-1978	16-08-2002	16-08-2002
1301	273	Dr. PRAKASH.V	01-06-1974	16-08-2002	16-08-2002
1302	274	Dr. THIMMEGOWDA H V	01-06-1975	16-08-2002	16-08-2002
1303	275	Dr. SUNIL KUMAR.P.C	03-03-1971	16-08-2002	16-08-2002
1304	276	Dr. CHIDAMBARA S	05-06-1977	16-08-2002	16-08-2002
1305	277	Dr. ASHOKKUMAR B NAGURE	04-05-1970	16-08-2002	16-08-2002
1306	278	Dr. VEERANNA S KANDAGAL	17-03-1972	16-08-2002	16-08-2002
1307	279	Dr. GIRISH BHIMAPPASANGAM	21-04-1975	16-08-2002	16-08-2002
1308	280	Dr. SURESHA P.A.	12-03-1974	16-08-2002	16-08-2002
1309	281	Dr. DIWAKAR PRASAD B.M.	29-07-1976	16-08-2002	16-08-2002
1310	282	Dr. BHARATESH DEVENDRA BASTI	16-10-1974	16-08-2002	16-08-2002
1311	283	Dr. DHARMENDRA .B	08-03-1975	16-08-2002	16-08-2002
1312	284	Dr. SRINIVAS MURTHY K	25-12-1974	16-08-2002	16-08-2002
1313	285	Dr. PRAKASH M.	10-06-1973	16-08-2002	16-08-2002
1314	286	Dr. MANJUNATH R	29-01-1975	16-08-2002	16-08-2002
1315	287	Dr. DORESWAMY K	01-07-1975	16-08-2002	16-08-2002
1316	288	Dr. NASEER AHMED MADNI	27-09-1977	16-08-2002	16-08-2002
1317	289	Dr. SURESH KUMAR.H.M	20-04-1973	16-08-2002	16-08-2002
1318	290	Dr. WAHID KHAN	23-01-1975	16-08-2002	16-08-2002
1319	291	Dr. RAJESH M N	24-12-1971	16-08-2002	16-08-2002
1320	292	Dr. NAGESHA S.N.	22-06-1975	16-08-2002	16-08-2002
1321	293	Dr. HALASWAMI MALLANAGOWDA	22-07-1975	16-08-2002	16-08-2002
1322	294	Dr. MAHENDRA M.	01-06-1974	16-08-2002	16-08-2002
1323	295	Dr. VISHWANAT H B	28-08-1973	16-08-2002	16-08-2002

1	2	3	4	5	6
1324	296	Dr. BALAKRISHNA T.P.	22-04-1973	16-08-2002	16-08-2002
1325	297	Dr. PRATAP T	22-05-1977	16-08-2002	16-08-2002
1326	298	Dr. RAVIKUMAR S	01-06-1977	16-08-2002	16-08-2002
1327	299	Dr. GANARAJ B	10-04-1976	16-08-2002	16-08-2002
1328	300	Dr. KUNTOJI VM	07-07-1975	16-08-2002	16-08-2002
1329	301	Dr. GOVIND U	28-04-1974	16-08-2002	16-08-2002
1330	302	Dr. RAVIDRANATH M METI	15-06-1975	16-08-2002	16-08-2002
1331	303	Dr. PRASHANTH S	15-03-1973	16-08-2002	16-08-2002
1332	304	Dr. GOULI CHANDRASEKHAR	28-02-1978	16-08-2002	16-08-2002
1333	305	Dr. MURALIDHAR V.	10-05-1973	16-08-2002	16-08-2002
1334	306	Dr. VASUDEVA S.	01-07-1975	16-08-2002	16-08-2002
1335	307	Dr. BALASUNDER BC	04-11-1971	16-08-2002	16-08-2002
1336	308	Dr. UMESH D DR	22-07-1966	16-08-2002	16-08-2002
1337	309	Dr. HARILAL NAIK M.L.	20-12-1975	16-08-2002	16-08-2002
1338	310	Dr. CHETAN C P	27-08-1977	16-08-2002	16-08-2002
1339	311	Dr. KRISHNA PRASAD H.V.	27-04-1978	16-08-2002	16-08-2002
1340	312	Dr. JNANESHWARA K B	30-04-1975	16-08-2002	16-08-2002
1341	313	Dr. SANTHOSH JR	09-05-1974	16-08-2002	16-08-2002
1342	314	Dr. PRAKASH N.A.	01-07-1975	16-08-2002	16-08-2002
1343	315	Dr. BASAVARAJA G.V.	29-04-1972	16-08-2002	16-08-2002
1344	316	Dr. PRAVEEN KUMAR .K.S	18-07-1977	16-08-2002	16-08-2002
1345	317	Dr. CHANDRA KANTH	24-01-1971	16-08-2002	16-08-2002
1346	318	Dr. RENUKA PRASAD H T	03-11-1976	16-08-2002	16-08-2002
1347	319	Dr. SANDEEP S SAJJAN	05-06-1976	16-08-2002	16-08-2002
1348	320	Dr. RAGHV T. GOKHALE	04-04-1974	16-08-2002	16-08-2002
1349	321	Dr. VENKATESH U	01-07-1971	16-08-2002	16-08-2002
1350	322	Dr. MANJUPRASAD G B	12-06-1974	16-08-2002	16-08-2002
1351	323	Dr. LAXMANA NAIK B.J.	25-03-1977	16-08-2002	16-08-2002
1352	324	Dr. KUMAR M.V.	05-12-1976	16-08-2002	16-08-2002
1353	325	Dr. GUDADAPPA KASABI	20-07-1976	16-08-2002	16-08-2002
1354	326	Dr. SRINIVASA R	20-03-1976	16-08-2002	16-08-2002
1355	327	Dr. NARASIMHA MURTHY S. N.	20-08-1970	16-08-2002	16-08-2002
1356	328	Dr. NARAYANASWAMY R.R.	04-06-1976	16-08-2002	16-08-2002
1357	329	Dr. PRABHAKAR M.C.	30-09-1974	16-08-2002	16-08-2002
1358	330	Dr. SANTHOSH KUMAR B	01-06-1976	16-08-2002	16-08-2002
1359	331	Dr. PUTTARAJU	01-06-1975	16-08-2002	16-08-2002
1360	332	Dr. VASANTHA KUMAR L.M.	20-06-1976	16-08-2002	16-08-2002
1361	333	Dr. AMARESH N CHIMMALAGI	10-04-1977	16-08-2002	16-08-2002
1362	334	Dr. GANESH NAYAK M.	14-04-1969	16-08-2002	16-08-2002
1363	335	Dr. MURALIDHARA D.	20-05-1971	16-08-2002	16-08-2002
1364	336	Dr. SHIVARAJA G	02-04-1974	16-08-2002	16-08-2002
1365	337	Dr. SIDAGONDAPPA HAVINA	22-07-1976	16-08-2002	16-08-2002
1366	338	Dr. SUBHAS LOKRE	21-08-1977	16-08-2002	16-08-2002
1367	339	Dr. SRINIVAS C.V.	28-02-1966	16-08-2002	16-08-2002
1368	340	Dr. CHOWDAPPA R.	19-07-1967	16-08-2002	16-08-2002
1369	341	Dr. SHABEER S. BATAKURKI	02-07-1976	16-08-2002	16-08-2002
1370	342	Dr. RANGANATHA K	31-05-1975	16-08-2002	16-08-2002
1371	343	Dr. SANGAMESH M MALAJI	22-07-1973	16-08-2002	16-08-2002
1372	344	Dr. YOGEEESH H R	10-12-1969	16-08-2002	16-08-2002
1373	345	Dr. CHANDRAPPA G.B.	04-06-1969	16-08-2002	16-08-2002

1	2	3	4	5	6
1374	346	Dr. SHASHIDHARA R	02-06-1975	16-08-2002	16-08-2002
1375	347	Dr. RAMESHA H K	12-09-1974	16-08-2002	16-08-2002
1376	348	Dr. JNANAMURTHY HP	11-06-1975	16-08-2002	16-08-2002
1377	349	Dr. SRINIVASAPPA G	05-06-1975	16-08-2002	16-08-2002
1378	350	Dr. SANTOSHA K	21-07-1975	16-08-2002	16-08-2002
1379	351	Dr. RAJSHEKHAR C JAKA	01-01-1976	16-08-2002	16-08-2002
1380	352	Dr. MANJUNATHA PRASAD	21-07-1972	16-08-2002	16-08-2002
1381	353	Dr. ANANDAKUMAR V DIVATAR	06-06-1977	16-08-2002	16-08-2002
1382	354	Dr. SURESH PRABHU	01-06-1974	16-08-2002	16-08-2002
1383	355	Dr. RAVIPRAKASH A	15-08-1977	16-08-2002	16-08-2002
1384	356	Dr. SUDARSHAN .C.MUNDKUR	15-04-1967	16-08-2002	16-08-2002
1385	357	Dr. RACHAPPA B	01-12-1975	16-08-2002	16-08-2002
1386	358	Dr. BHAGWAN B	04-07-1974	16-08-2002	16-08-2002
1387	359	Dr. JAYAPRAKASH BELLUDI	19-10-1970	16-08-2002	16-08-2002
1388	360	Dr. THIMMAIAH H R	12-11-1967	16-08-2002	16-08-2002
1389	361	Dr. GAUTHAMA SHETTIGAR B	10-07-1973	16-08-2002	16-08-2002
1390	362	Dr. MALLIKARJUN NAGANNATH	09-05-1976	16-08-2002	16-08-2002
1391	363	Dr. RAGHUNATH B B	07-01-1968	16-08-2002	16-08-2002
1392	364	Dr. SATHEESH M.K.	20-07-1977	16-08-2002	16-08-2002
1393	365	Dr. VENKATESH N	18-01-1975	16-08-2002	16-08-2002
1394	366	Dr. GANGADHAR M.C.	23-10-1966	16-08-2002	16-08-2002
1395	367	Dr. SACHIDANANDA BHAT	26-01-1974	16-08-2002	16-08-2002
1396	368	Dr. SANGAPPA NEELAPPA GABI	24-07-1972	16-08-2002	16-08-2002
1397	369	Dr. BASAVARAJ B DHABADI	25-08-1976	16-08-2002	16-08-2002
1398	370	Dr. BHARASKALE A.R.	01-08-1956	16-08-2002	16-08-2002
1399	371	Dr. SIDRAYA KUPPASAD	18-07-1975	16-08-2002	16-08-2002
1400	372	Dr. RAGHUNATHA REDDY H S	31-10-1967	16-08-2002	16-08-2002
1401	373	Dr. SREENIVASA N.	06-05-1975	16-08-2002	16-08-2002
1402	374	Dr. AJAY TURE	16-06-1975	16-08-2002	16-08-2002
1403	375	Dr. SURESHA RAO	03-07-1971	16-08-2002	16-08-2002
1404	376	Dr. SATHISH KUMARA HR	05-10-1976	16-08-2002	16-08-2002
1405	377	Dr. SHIVARAJ A L	14-11-1977	16-08-2002	16-08-2002
1406	378	Dr. SHIVASHANKARAPPA A.	16-11-1973	16-08-2002	16-08-2002
1407	379	Dr. MOHAMMED AFROZ AHAMED	22-07-1975	16-08-2002	16-08-2002
1408	380	Dr. SHANTAGOUDA P.K.	22-07-1976	16-08-2002	16-08-2002
1409	381	Dr. KIRAN KUMAR K S	27-07-1970	16-08-2002	16-08-2002
1410	382	Dr. SREEKANTHA	20-05-1975	16-08-2002	16-08-2002
1411	383	Dr. SUDHARSHANA P.	26-04-1975	16-08-2002	16-08-2002
1412	384	Dr. HARISH B.H.	06-04-1974	16-08-2002	16-08-2002
1413	385	Dr. SOMA SHEKARA M.C.	01-04-1968	16-08-2002	16-08-2002
1414	386	Dr. SATHISH M K	01-07-1965	16-08-2002	16-08-2002
1415	387	Dr. ANILKUMAR C.N.	01-06-1976	16-08-2002	16-08-2002
1416	388	Dr. SURESH BABU KAGALKAR	10-05-1977	16-08-2002	16-08-2002
1417	389	Dr. MAHESHA M.G.	05-05-1977	16-08-2002	16-08-2002
1418	390	Dr. CHIDANANDA METRI	20-07-1976	16-08-2002	16-08-2002
1419	391	Dr. ADIMANE S.M.	01-03-1976	16-08-2002	16-08-2002
1420	392	Dr. NARASIMHA MURTHY M.P.	18-04-1971	16-08-2002	16-08-2002
1421	393	Dr. RAMANAN.V	03-10-1970	16-08-2002	16-08-2002
1422	394	Dr. BHEEMAPPA M.S	19-06-1973	16-08-2002	16-08-2002
1423	395	Dr. NARAYANA GOWDA P.	01-06-1974	16-08-2002	16-08-2002

1	2	3	4	5	6
1424	396	Dr. LAXMIKANTHA L.	05-01-1972	16-08-2002	16-08-2002
1425	397	Dr. CHANNABASAPPA K.	01-07-1975	16-08-2002	16-08-2002
1426	398	Dr. MRURLI RAO	29-12-1975	16-08-2002	16-08-2002
1427	399	Dr. ANAND KUMAR GURUPADAPPA	12-09-1972	16-08-2002	16-08-2002
1428	400	Dr. MAJOR RAJESH S M	02-08-1969	16-08-2002	16-08-2002
1429	401	Dr. BASAVA KULAL	05-06-1973	16-08-2002	16-08-2002
1430	402	Dr. BASANAGOUDA C. KARIGOUDAR	14-12-1971	16-08-2002	16-08-2002
1431	403	Dr. SHARANAPPA HALIDODDI	03-06-1976	16-08-2002	16-08-2002
1432	404	Dr. THYAGARAJU N.	06-09-1973	16-08-2002	16-08-2002
1433	405	Dr. VIJAYA MARAKALA	25-03-1974	16-08-2002	16-08-2002
1434	406	Dr. MAHESH M	12-01-1976	16-08-2002	16-08-2002
1435	407	Dr. SURESH M	05-06-1971	16-08-2002	16-08-2002
1436	408	Dr. VASANTH KUMAR B	01-06-1968	16-08-2002	16-08-2002
1437	409	Dr. PRAVEENA KUMARA C.H.	14-07-1977	16-08-2002	16-08-2002
1438	410	Dr. DEEPAK CHOKEDA	05-08-1968	16-08-2002	16-08-2002
1439	411	Dr. RAJESH SANGAPPA DODAMANI	20-07-1976	16-08-2002	16-08-2002
1440	412	Dr. ASHOK KUMAR	29-06-1974	16-08-2002	16-08-2002
1441	413	Dr. NARAYANASWAMY S.V.	01-06-1961	16-08-2002	16-08-2002
1442	414	Dr. UMESH SHEREGAR N	28-11-1973	16-08-2002	16-08-2002
1443	415	Dr. KRISHANANDA SHETTY	20-07-1975	16-08-2002	16-08-2002
1444	416	Dr. ANIL SADASGIV KANADE	01-07-1973	16-08-2002	16-08-2002
1445	417	Dr. NINGAIAH C	21-06-1958	16-08-2002	16-08-2002
1446	418	Dr. ABDUL KHADAR	20-07-1975	16-08-2002	16-08-2002
1447	419	Dr. MANJA NAIK R	01-06-1974	16-08-2002	16-08-2002
1448	420	Dr. BHEEMASING LAMANAI	21-07-1960	16-08-2002	16-08-2002
1449	421	Dr. NARASIMHA MURTHY	01-06-1969	16-08-2002	16-08-2002
1450	422	Dr. PRABHULING K MANAKAR	20-07-1976	16-08-2002	16-08-2002
1451	423	Dr. SHAFIKAHAMMAD HADIMANI	02-10-1970	16-08-2002	16-08-2002
1452	424	Dr. SUNIL KUMAR	20-05-1967	16-08-2002	16-08-2002
1453	425	Dr. RAMESH K	02-04-1969	16-08-2002	16-08-2002
1454	426	Dr. PRABHAKAR S. KUNDUR	01-06-1970	16-08-2002	16-08-2002
1455	427	Dr. JEEVANA PRAKASHA K.K.	16-05-1966	16-08-2002	16-08-2002
1456	428	Dr. VENKATARAJU T.M.	04-05-1966	16-08-2002	16-08-2002
1457	1	Dr. MANJUNATH T	18-07-1967	25-06-2003	25-06-2003
1458	2	Dr. GANGADAR J	15-07-1965	25-06-2003	25-06-2003
1459	3	Dr. KRUPA H J	22-04-1969	25-06-2003	25-06-2003
1460	4	Dr. VIJAYA K	19-01-1966	25-06-2003	25-06-2003
1461	5	Dr. RAMESH H K	20-05-1967	25-06-2003	25-06-2003
1462	6	Dr. SAMPATH M GUNARI	20-05-1970	25-06-2003	25-06-2003
1463	7	Dr. PRABAVATHI C N	25-03-1971	25-06-2003	25-06-2003
1464	8	Dr. MAHESH M S	09-01-1969	25-06-2003	25-06-2003
1465	9	Dr. ARUN KUMAR T G	25-10-1969	25-06-2003	25-06-2003
1466	10	Dr. HIRANAIAH C R	22-07-1966	25-06-2003	25-06-2003
1467	11	Dr. KATTIMANI M M	01-06-1966	25-06-2003	25-06-2003
1468	12	Dr. PRAKASH C	06-09-1966	25-06-2003	25-06-2003
1469	13	Dr. VIJAYAKUMAR H	02-08-1966	25-06-2003	25-06-2003
1470	14	Dr. NARASIMHALU	01-09-1961	25-06-2003	25-06-2003
1471	15	Dr. NAGARATHNA S M	09-07-1964	25-06-2003	25-06-2003
1472	16	Dr. SHEIKH JAFAR	01-06-1958	25-06-2003	25-06-2003
1473	17	Dr. SRIDHAR B T	23-01-1969	25-06-2003	25-06-2003

1	2	3	4	5	6
1474	18	Dr. SANNI R H	28-06-1966	25-06-2003	25-06-2003
1475	19	Dr. LINGARAJU J B	06-04-1967	25-06-2003	25-06-2003
1476	20	Dr. GEETHA B M	05-02-1963	25-06-2003	25-06-2003
1477	21	Dr. SAROJA	10-07-1971	25-06-2003	25-06-2003
1478	22	Dr. MANJUNATH D T	12-11-1964	25-06-2003	25-06-2003
1479	23	Dr. PRAKASH K S	15-05-1969	25-06-2003	25-06-2003
1480	24	Dr. SUDHA C	20-06-1965	25-06-2003	25-06-2003
1481	25	Dr. SUBRAMANYA M R	25-01-1961	25-06-2003	25-06-2003
1482	26	Dr. RAJESWARI	09-02-1968	25-06-2003	25-06-2003
1483	27	Dr. RAVINDRER A KADARAKOPPA	22-07-1968	25-06-2003	25-06-2003
1484	28	Dr. RAMACHANDRA K S	01-06-1962	25-06-2003	25-06-2003
1485	29	Dr. ASHOK C B	25-09-1965	25-06-2003	25-06-2003
1486	30	Dr. NAGARATHNA	06-07-1966	25-06-2003	25-06-2003
1487	31	Dr. PAVITHRA B V	06-05-1969	25-06-2003	25-06-2003
1488	32	Dr. RAVINDRA BANNERA	16-08-1963	25-06-2003	25-06-2003
1489	33	Dr. PARVATHI S	08-08-1967	25-06-2003	25-06-2003
1490	34	Dr. PADMA M	09-04-1963	25-06-2003	25-06-2003
1491	35	Dr. ULLAKESH S P	08-06-1948	25-06-2003	25-06-2003
1492	36	Dr. KALASGOUDAR C D	26-04-1966	25-06-2003	25-06-2003
1493	37	Dr. RAVISHANKAR N	31-05-1966	25-06-2003	25-06-2003
1494	38	Dr. BANT S P	20-10-1968	25-06-2003	25-06-2003
1495	39	Dr. DESAI S K	04-03-1961	25-06-2003	25-06-2003
1496	40	Dr. SOMESHA KAR BIJJAL	12-08-1970	25-06-2003	25-06-2003
1497	41	Dr. HARSHAVARDHAN B	11-08-1969	25-06-2003	25-06-2003
1498	42	Dr. MURALIDHAR PATIL	07-05-1967	25-06-2003	25-06-2003
1499	43	Dr. MOHAMMED AFZAL	01-06-1956	25-06-2003	25-06-2003
1500	44	Dr. NATARAJ K	01-05-1971	25-06-2003	25-06-2003
1501	45	Dr. SAVITHRI BENDIGERI	06-10-1960	25-06-2003	25-06-2003
1502	46	Dr. JAGATHERI J H	15-03-1963	25-06-2003	25-06-2003
1503	47	Dr. PUTTANA SHETTY B C	23-03-1958	25-06-2003	25-06-2003
1504	48	Dr. KOVATAGI MATH M S	02-10-1964	25-06-2003	25-06-2003
1505	49	Dr. VEENA H	01-03-1964	25-06-2003	25-06-2003
1506	50	Dr. YAMANUR KRISHNAPPA BAJANTRI	01-06-1966	25-06-2003	25-06-2003
1507	51	Dr. RAVISHANKAR K L	01-06-1967	25-06-2003	25-06-2003
1508	52	Dr. GOPESH KUMAR S NAYAK	02-04-1960	25-06-2003	25-06-2003
1509	53	Dr. RACHANA SHETTY	12-10-1969	25-06-2003	25-06-2003
1510	54	Dr. CHANDRAKANTH NARIBOLA	22-06-1967	25-06-2003	25-06-2003
1511	55	Dr. GOPALAKRISHNA NAYAK	13-12-1967	25-06-2003	25-06-2003
1512	56	Dr. NAGANAGOUDA H	01-07-1953	25-06-2003	25-06-2003
1513	57	Dr. HEMANTH KUMAR	08-07-1957	25-06-2003	25-06-2003
1514	58	Dr. DAYANAND BABU	28-06-1968	25-06-2003	25-06-2003
1515	59	Dr. HIEMATH S C	27-07-1969	25-06-2003	25-06-2003
1516	60	Dr. SANDYA M R	07-04-1970	25-06-2003	25-06-2003
1517	61	Dr. SARANABASAPPA GANAJAL KHEDA	25-05-1968	25-06-2003	25-06-2003
1518	62	Dr. JAYAMMA GANAJAL KHEDA	01-06-1968	25-06-2003	25-06-2003
1519	63	Dr. SHIVASWAMY B N	15-04-1968	25-06-2003	25-06-2003
1520	64	Dr. RAJKUMAR R N	01-11-1969	25-06-2003	25-06-2003
1521	65	Dr. SUNITHA B	13-04-1969	25-06-2003	25-06-2003
1522	66	Dr. RAMESH JADAV	08-08-1970	25-06-2003	25-06-2003
1523	67	Dr. VENKATESH P K	25-08-1967	25-06-2003	25-06-2003

1	2	3	4	5	6
1524	68	Dr. VENKATESH K T	27-12-1968	25-06-2003	25-06-2003
1525	69	Dr. BAJANTHRI SARANAPPA	01-06-1961	25-06-2003	25-06-2003
1526	70	Dr. VIRUPAKSHI YELAPPA RATHNAKAR	24-01-1965	25-06-2003	25-06-2003
1527	71	Dr. BALAKRISHNA K	18-04-1968	25-06-2003	25-06-2003
1528	72	Dr. VENKATESH D S	01-06-1968	25-06-2003	25-06-2003
1529	73	Dr. KUSUMA MAGI	15-04-1969	25-06-2003	25-06-2003
1530	74	Dr. SHANKARALINGE GOWDA M H	15-06-1963	25-06-2003	25-06-2003
1531	75	Dr. VEERABADRAPPA P	01-06-1969	25-06-2003	25-06-2003
1532	76	Dr. CHINNA NAGAPPA	13-02-1967	25-06-2003	25-06-2003
1533	77	Dr. JAGADIESH G S	25-07-1970	25-06-2003	25-06-2003
1534	78	Dr. RAMESH K R	23-07-1965	25-06-2003	25-06-2003
1535	79	Dr. NAGENDRA K	17-03-1965	25-06-2003	25-06-2003
1536	80	Dr. SHASHIKALA R	12-08-1968	25-06-2003	25-06-2003
1537	81	Dr. SRIKANTH S	08-02-1969	25-06-2003	25-06-2003
1538	82	Dr. RAJESH BABU K P	12-05-1968	25-06-2003	25-06-2003
1539	83	Dr. HEMANTH NANDAKUMAR BHAT	27-04-1972	25-06-2003	25-06-2003
1540	84	Dr. NATARAJ	20-05-1969	25-06-2003	25-06-2003
1541	85	Dr. SHIVASHANKAR B	06-03-1970	25-06-2003	25-06-2003
1542	86	Dr. NAGESH B P	29-07-1970	25-06-2003	25-06-2003
1543	87	Dr. SHASHIDHAR K R	20-10-1967	25-06-2003	25-06-2003
1544	88	Dr. SUJATHA UKKALI	22-01-1968	25-06-2003	25-06-2003
1545	89	Dr. SURENDRA BABU	15-06-1969	25-06-2003	25-06-2003
1546	90	Dr. SHIVAKUMAR C N	31-10-1968	25-06-2003	25-06-2003
1547	91	Dr. SYED MUDASSIR MOHAMMED	01-10-1970	25-06-2003	25-06-2003
1548	92	Dr. LOKESH K U	15-06-1969	25-06-2003	25-06-2003
1549	93	Dr. SUNILKUMAR SHANKAR	01-07-1964	25-06-2003	25-06-2003
1550	94	Dr. SURYAKANTH B	01-07-1964	25-06-2003	25-06-2003
1551	95	Dr. RAJAPPA B	17-01-1969	25-06-2003	25-06-2003
1552	96	Dr. NATARAJ K S	29-10-1967	25-06-2003	25-06-2003
1553	97	Dr. SRIKRISHNA NARAYANA MASUTI	06-02-1960	25-06-2003	25-06-2003
1554	98	Dr. GUPTHA K S R	01-06-1962	25-06-2003	25-06-2003
1555	99	Dr. RAJKUMAR HULIMANA GOWDA	01-06-1969	25-06-2003	25-06-2003
1556	100	Dr. VIJAYASHANKAR	18-05-1970	25-06-2003	25-06-2003
1557	101	Dr. ARUNKUMAR D P	17-10-1970	25-06-2003	25-06-2003
1558	102	Dr. SAMSUNDAR B V	06-05-1972	25-06-2003	25-06-2003
1559	103	Dr. GANESH K	12-08-1968	25-06-2003	25-06-2003
1560	104	Dr. NARAYANA REDDY	20-01-1952	25-06-2003	25-06-2003
1561	105	Dr. SRINIVASA REDDY P	20-10-1967	25-06-2003	25-06-2003
1562	106	Dr. ANAND S	04-02-1969	25-06-2003	25-06-2003
1563	107	Dr. NARASAIMHAMURTHY N	23-05-1971	25-06-2003	25-06-2003
1564	108	Dr. TIPPESHNAIK K G	20-07-1963	25-06-2003	25-06-2003
1565	109	Dr. MASALE S P	25-03-1967	25-06-2003	25-06-2003
1566	110	Dr. KATTIMANI P S	19-04-1966	25-06-2003	25-06-2003
1567	111	Dr. VIJAYAKUMAR RAO S R D	26-10-1967	25-06-2003	25-06-2003
1568	112	Dr. DEVARAJMURTHY D R	20-04-1955	25-06-2003	25-06-2003
1569	113	Dr. SYED HASSAN HUSAIN	27-06-1954	25-06-2003	25-06-2003
1570	114	Dr. SHARATHCHANDRA S	10-05-1964	25-06-2003	25-06-2003
1571	115	Dr. HARISH H T	19-05-1968	25-06-2003	25-06-2003
1572	116	Dr. KANTHA RAJU S	20-12-1968	25-06-2003	25-06-2003
1573	117	Dr. PATIL SIDDA REDDY	02-02-1953	25-06-2003	25-06-2003

1	2	3	4	5	6
1574	118	Dr. SARANAPPA T	15-09-1954	25-06-2003	25-06-2003
1575	119	Dr. MANJUNATH G	30-06-1967	25-06-2003	25-06-2003
1576	120	Dr. UMESH	15-07-1969	25-06-2003	25-06-2003
1577	121	Dr. PALAKSHAPPA A R	12-06-1969	25-06-2003	25-06-2003
1578	122	Dr. SEETHARAM B A	27-07-1964	25-06-2003	25-06-2003
1579	123	Dr. PALLED M S	03-03-1968	25-06-2003	25-06-2003
1580	124	Dr. RAVINDRANATH M H	03-02-1967	25-06-2003	25-06-2003
1581	125	Dr. SURESH H G	10-07-1968	25-06-2003	25-06-2003
1582	126	Dr. BHARATHI C	03-02-1970	25-06-2003	25-06-2003
1583	127	Dr. REKHA S	16-09-1966	25-06-2003	25-06-2003
1584	128	Dr. RAJU K P	30-06-1965	25-06-2003	25-06-2003
1585	129	Dr. PALAKSHA C L	28-05-1964	25-06-2003	25-06-2003
1586	130	Dr. JAGADIESH K P	05-08-1961	25-06-2003	25-06-2003
1587	131	Dr. ARUNKUMAR T	17-11-1967	25-06-2003	25-06-2003
1588	132	Dr. DINESH B E	23-06-1972	25-06-2003	25-06-2003
1589	133	Dr. RAVI C S	22-11-1970	25-06-2003	25-06-2003
1590	134	Dr. MOHAN KUMAR	05-01-1972	25-06-2003	25-06-2003
1591	135	Dr. SANDHYA R N	04-02-1962	25-06-2003	25-06-2003
1592	136	Dr. JOGENDRANATH N	24-07-1963	25-06-2003	25-06-2003
1593	137	Dr. SHIVAIAH JAYARAJ	28-04-1968	25-06-2003	25-06-2003
1594	138	Dr. ANILKUMAR CHINTAMANI	10-06-1967	25-06-2003	25-06-2003
1595	139	Dr. RAVINDRANATH T	15-06-1954	25-06-2003	25-06-2003
1596	140	Dr. AMARANATH S	01-05-1961	25-06-2003	25-06-2003
1597	141	Dr. GOPI PRAKASH	05-12-1964	25-06-2003	25-06-2003
1598	142	Dr. JEEVAN PRAKASH K	16-05-1966	25-06-2003	25-06-2003
1599	143	Dr. RAJKUMAR A KULKARNI	27-02-1965	25-06-2003	25-06-2003
1600	144	Dr. SHIVAPRASAD M G	29-08-1965	25-06-2003	25-06-2003
1601	145	Dr. YETHIRAJ	19-05-1970	25-06-2003	25-06-2003
1602	146	Dr. SULOCHANA	01-07-1960	25-06-2003	25-06-2003
1603	147	Dr. MAHESHWARI S	03-05-1963	25-06-2003	25-06-2003
1604	148	Dr. UMA NINGAPPA SIRAWADA	22-07-1966	25-06-2003	25-06-2003
1605	149	Dr. VEENA SHALWADI	12-12-1968	25-06-2003	25-06-2003
1606	150	Dr. YEVARAJ B R	26-06-1968	25-06-2003	25-06-2003
1607	151	Dr. BANUMATHI B	30-04-1960	25-06-2003	25-06-2003
1608	152	Dr. HANUMANTH NAYAK K	11-01-1952	25-06-2003	25-06-2003
1609	153	Dr. SHANTHKUMAR B	06-08-1966	25-06-2003	25-06-2003
1610	154	Dr. SHIVAKUMAR K M	19-07-1967	25-06-2003	25-06-2003
1611	155	Dr. VISWANATH B	02-04-1969	25-06-2003	25-06-2003
1612	156	Dr. PATIL P A	17-01-1951	25-06-2003	25-06-2003
1613	157	Dr. MAGADUM G A	14-05-1952	25-06-2003	25-06-2003
1614	158	Dr. SHAMALA R POOJARI	20-03-1968	25-06-2003	25-06-2003
1615	159	Dr. HIEMATH D A	01-06-1949	25-06-2003	25-06-2003
1616	160	Dr. BALAPPANAWAR M B	11-03-1969	25-06-2003	25-06-2003
1617	161	Dr. HAVALDAR A R	20-07-1955	25-06-2003	25-06-2003
1618	162	Dr. DUNDURA S S	25-06-1960	25-06-2003	25-06-2003
1619	163	Dr. PRASHANTH BABU	31-03-1970	25-06-2003	25-06-2003
1620	164	Dr. VIJAYANDER MAHADEVAPPA	17-11-1971	25-06-2003	25-06-2003
1621	165	Dr. CHIDAMBAR R	15-05-1962	25-06-2003	25-06-2003
1622	166	Dr. SURYAPRAKASH	05-09-1968	25-06-2003	25-06-2003
1623	167	Dr. PRABAKARA REDDY	16-08-1953	25-06-2003	25-06-2003

1	2	3	4	5	6
1624	168	Dr. HARAD M N	22-07-1971	25-06-2003	25-06-2003
1625	169	Dr. SHYLAKUMAR H K	13-02-1968	25-06-2003	25-06-2003
1626	170	Dr. MADHAVI V	29-03-1968	25-06-2003	25-06-2003
1627	171	Dr. VASANTH KUMAR N	07-05-1968	25-06-2003	25-06-2003
1628	172	Dr. MURALI N T	01-07-1968	25-06-2003	25-06-2003
1629	173	Dr. USHA H R	23-02-1969	25-06-2003	25-06-2003
1630	174	Dr. NARAYAN N	20-07-1961	25-06-2003	25-06-2003
1631	175	Dr. SHIVALINGAPPA M P	17-07-1964	25-06-2003	25-06-2003
1632	176	Dr. PAVITHRA T	05-06-1968	25-06-2003	25-06-2003
1633	177	Dr. SWAMY T R	22-02-1954	25-06-2003	25-06-2003
1634	178	Dr. JAGADIESH P	20-07-1969	25-06-2003	25-06-2003
1635	179	Dr. RAJU B	22-08-1968	25-06-2003	25-06-2003
1636	180	Dr. SATHYANARAYANA R	01-06-1971	25-06-2003	25-06-2003
1637	181	Dr. BASAVAGOWDA H T	24-04-1957	25-06-2003	25-06-2003
1638	182	Dr. JAGADIESH D M	10-07-1969	25-06-2003	25-06-2003
1639	183	Dr. SATISH KUMAR A	11-12-1966	25-06-2003	25-06-2003
1640	184	Dr. SIDDEGOWDA G S	15-07-1967	25-06-2003	25-06-2003
1641	185	Dr. SWAMY GOWDA	20-07-1969	25-06-2003	25-06-2003
1642	186	Dr. KALAVATHI P	27-03-1970	25-06-2003	25-06-2003
1643	187	Dr. TALAWAR ASHOK KUMAR	14-08-1971	25-06-2003	25-06-2003
1644	188	Dr. SUNANDA B K	18-05-1968	25-06-2003	25-06-2003
1645	189	Dr. RAJENDRA CHANNAPPA BASANGEDAD	04-06-1966	25-06-2003	25-06-2003
1646	190	Dr. SHASHIREKHA M H	01-05-1963	25-06-2003	25-06-2003
1647	191	Dr. NAGARAJ S	15-07-1969	25-06-2003	25-06-2003
1648	192	Dr. TIPPA M S	21-08-1953	25-06-2003	25-06-2003
1649	193	Dr. HANUMANTHAPPA H C	18-04-1952	25-06-2003	25-06-2003
1650	194	Dr. RAVI L	29-04-1970	25-06-2003	25-06-2003
1651	195	Dr. PRAMILA NINGAPPA HADAGAL	30-11-1952	25-06-2003	25-06-2003
1652	196	Dr. VEKINALA N S	26-12-1954	25-06-2003	25-06-2003
1653	197	Dr. SHAWIN KAJ	06-06-1964	25-06-2003	25-06-2003
1654	198	Dr. SANDHYA G V	20-05-1964	25-06-2003	25-06-2003
1655	199	Dr. ARUNKUMAR	14-02-1969	25-06-2003	25-06-2003
1656	200	Dr. KESAVARAJ G	03-04-1971	25-06-2003	25-06-2003
1657	201	Dr. RAMESH J R	01-05-1969	25-06-2003	25-06-2003
1658	202	Dr. RANGANATH M	06-02-1968	25-06-2003	25-06-2003
1659	203	Dr. MANJULADEVI	23-06-1968	25-06-2003	25-06-2003
1660	204	Dr. SUNIL NAIDU	17-11-1966	25-06-2003	25-06-2003
1661	205	Dr. SARVOTAMMA SHENOY K	12-03-1960	25-06-2003	25-06-2003
1662	206	Dr. GANESH KUMAR SHETTY	07-01-1964	25-06-2003	25-06-2003
1663	207	Dr. BHADRUDDIN M N	24-07-1964	25-06-2003	25-06-2003
1664	208	Dr. SUDHIR SIVARAMAIAH	18-04-1958	25-06-2003	25-06-2003
1665	209	Dr. SUVARNAKUMAR H	14-07-1968	25-06-2003	25-06-2003
1666	210	Dr. ANIL KUMAR	09-10-1968	25-06-2003	25-06-2003
1667	211	Dr. MUNIKOPPA M G	02-03-1953	25-06-2003	25-06-2003
1668	212	Dr. RAVINDRANATH BORKER	16-04-1972	25-06-2003	25-06-2003
1669	213	Dr. RADHAKRISHNA SHETTY	12-08-1967	25-06-2003	25-06-2003
1670	214	Dr. RAJESH B V	31-03-1967	25-06-2003	25-06-2003
1671	215	Dr. LAKSHMIPATHY R N	31-08-1969	25-06-2003	25-06-2003
1672	216	Dr. MOHAN K	16-05-1968	25-06-2003	25-06-2003
1673	217	Dr. GAYATHRI R	01-06-1969	25-06-2003	25-06-2003

1	2	3	4	5	6
1674	218	Dr. BALAKRISHNA B S	23-04-1967	25-06-2003	25-06-2003
1675	219	Dr. RAVIINDRA SIRSE	02-12-1960	25-06-2003	25-06-2003
1676	220	Dr. SHARANAPPA MUDUBI	01-06-1966	25-06-2003	25-06-2003
1677	221	Dr. CHOWDRI NAGESH	15-12-1969	25-06-2003	25-06-2003
1678	222	Dr. LATHA G	24-01-1962	25-06-2003	25-06-2003
1679	223	Dr. YOGISH GOWDA B M	24-07-1963	25-06-2003	25-06-2003
1680	224	Dr. RAJSHEKAR PATIL	16-03-1969	25-06-2003	25-06-2003
1681	225	Dr. SHARANAIAH SWAMY	15-08-1969	25-06-2003	25-06-2003
1682	226	Dr. NANDESH M J	29-07-1966	25-06-2003	25-06-2003
1683	227	Dr. CHANDRASHEKHAR M	20-07-1969	25-06-2003	25-06-2003
1684	228	Dr. SURESH NAYAK	26-11-1969	25-06-2003	25-06-2003
1685	229	Dr. SHIVASHANKARAPPA BOMMO	01-06-1970	25-06-2003	25-06-2003
1686	230	Dr. SHARANAMMA M ONI	18-09-1964	25-06-2003	25-06-2003
1687	231	Dr. RAGU J N	26-03-1972	25-06-2003	25-06-2003
1688	232	Dr. ASHOK KUMAR RAI K	15-03-1954	25-06-2003	25-06-2003
1689	233	Dr. NAGESH M	11-08-1967	25-06-2003	25-06-2003
1690	234	Dr. JAGADIESH M	01-02-1970	25-06-2003	25-06-2003
1691	235	Dr. RAGUNATHARAO MARTHANDA RAO	22-04-1970	25-06-2003	25-06-2003
1692	236	Dr. JAGADIESH BIJASAPURE	01-09-1966	25-06-2003	25-06-2003
1693	237	Dr. RAVISHANKAR E G	20-11-1967	25-06-2003	25-06-2003
1694	238	Dr. DEVARAJU S	12-06-1968	25-06-2003	25-06-2003
1695	239	Dr. VIJAYAKUMAR B C	04-02-1971	25-06-2003	25-06-2003
1696	240	Dr. RAVIKUMAR M S	15-06-1969	25-06-2003	25-06-2003
1697	241	Dr. RAJESWARI A G	24-02-1970	25-06-2003	25-06-2003
1698	242	Dr. CHICKBOREGOWDA G V	12-04-1968	25-06-2003	25-06-2003
1699	243	Dr. SRINIVAS J	05-11-1968	25-06-2003	25-06-2003
1700	244	Dr. DIVAKAR S	20-10-1953	25-06-2003	25-06-2003
1701	245	Dr. JAGADIESH PATIL H M	22-04-1969	25-06-2003	25-06-2003
1702	246	Dr. MADHU K S	16-04-1971	25-06-2003	25-06-2003
1703	247	Dr. CHANDRASHEKHAR S D	25-04-1962	25-06-2003	25-06-2003
1704	248	Dr. NAGABUSHANA S R	08-07-1968	25-06-2003	25-06-2003
1705	249	Dr. MANJUNATHA M	05-05-1965	25-06-2003	25-06-2003
1706	250	Dr. RAMESH S	19-01-1963	25-06-2003	25-06-2003
1707	251	Dr. SUMA C R	17-01-1968	25-06-2003	25-06-2003
1708	252	Dr. VENKATESH T MURTHY	12-03-1973	25-06-2003	25-06-2003
1709	253	Dr. SRIDHAR C	02-06-1967	25-06-2003	25-06-2003
1710	254	Dr. VIJAYAKUMAR H	01-07-1970	25-06-2003	25-06-2003
1711	255	Dr. GAYATHRI BAI N	26-01-1970	25-06-2003	25-06-2003
1712	256	Dr. HABIB HUSMAN	20-02-1963	25-06-2003	25-06-2003
1713	257	Dr. SUJATHA N	20-10-1963	25-06-2003	25-06-2003
1714	258	Dr. SURESH K S	15-06-1972	25-06-2003	25-06-2003
1715	259	Dr. SRIDHAR G S	25-05-1970	25-06-2003	25-06-2003
1716	260	Dr. NATARAJ D	24-04-1970	25-06-2003	25-06-2003
1717	261	Dr. HARISH K S	12-06-1969	25-06-2003	25-06-2003
1718	262	Dr. ASHA N	12-07-1967	25-06-2003	25-06-2003
1719	263	Dr. SHIVAPRASAD T	18-05-1966	25-06-2003	25-06-2003
1720	264	Dr. MANJUNATH M D	26-06-1969	25-06-2003	25-06-2003
1721	265	Dr. KISHOREKUMAR	01-06-1962	25-06-2003	25-06-2003
1722	266	Dr. NAGARAJU M	14-09-1967	25-06-2003	25-06-2003
1723	267	Dr. PRASHANTH H K	29-10-1970	25-06-2003	25-06-2003

1	2	3	4	5	6
1724	268	Dr. VIJAYALAKSHMI B N	13-07-1971	25-06-2003	25-06-2003
1725	269	Dr. KISORE M R	06-11-1971	25-06-2003	25-06-2003
1726	270	Dr. ABAYAKUMAR J	06-08-1967	25-06-2003	25-06-2003
1727	271	Dr. ROOPA SHREE T M	02-10-1967	25-06-2003	25-06-2003
1728	272	Dr. BADYA NAIK	17-09-1970	25-06-2003	25-06-2003
1729	273	Dr. ANANTHA SUBRAMANY M L	30-12-1953	25-06-2003	25-06-2003
1730	274	Dr. JAVID PASHA	19-11-1966	25-06-2003	25-06-2003
1731	275	Dr. HANUMANTHAPPA M	05-06-1969	25-06-2003	25-06-2003
1732	276	Dr. RAMESH ALIAS THIRUMALESH	20-05-1970	25-06-2003	25-06-2003
1733	277	Dr. SHAMAL SHETTER	01-07-1970	25-06-2003	25-06-2003
1734	278	Dr. MANJUNATH H S	08-05-1955	25-06-2003	25-06-2003
1735	279	Dr. JAWAHAR B K	14-11-1971	25-06-2003	25-06-2003
1736	280	Dr. SANJAYAKUMAR	05-05-1967	25-06-2003	25-06-2003
1737	281	Dr. JAWAHARLAL NEHRU	29-05-1965	25-06-2003	25-06-2003
1738	282	Dr. SHIMHASANAD	22-07-1967	25-06-2003	25-06-2003
1739	283	Dr. GURURAJ HIREGOUDAR	15-08-1967	25-06-2003	25-06-2003
1740	284	Dr. GANGADHAR SIDDAPPA CHATRIKI	18-06-1968	25-06-2003	25-06-2003
1741	285	Dr. SRINIVAS G S	22-06-1968	25-06-2003	25-06-2003
1742	286	Dr. SURESHKUMAR B BHAGAVANTHI	20-10-1970	25-06-2003	25-06-2003
1743	287	Dr. MARADDI G V	15-01-1971	25-06-2003	25-06-2003
1744	288	Dr. RAJENA MARE	23-02-1949	25-06-2003	25-06-2003
1745	289	Dr. GAYATHRI KARJAGI	25-07-1968	25-06-2003	25-06-2003
1746	290	Dr. JAYALAKSHMI B N	25-12-1972	25-06-2003	25-06-2003
1747	291	Dr. TASNIMA MANIYAR	09-02-1967	25-06-2003	25-06-2003
1748	292	Dr. SHIVANANDA HEGDE	11-04-1973	25-06-2003	25-06-2003
1749	293	Dr. MURALI M H	01-06-1960	25-06-2003	25-06-2003
1750	294	Dr. JAGADIESH K G	29-06-1969	25-06-2003	25-06-2003
1751	295	Dr. PRABHUDEV BANAKAR	13-07-1958	25-06-2003	25-06-2003
1752	296	Dr. ROOPA R	30-01-1972	25-06-2003	25-06-2003
1753	297	Dr. ARUNKUMAR S B	01-03-1971	25-06-2003	25-06-2003
1754	298	Dr. ASHA DEVI S H M	07-05-1959	25-06-2003	25-06-2003
1755	299	Dr. KAVITHA PATTANA SHETTY	04-05-1972	25-06-2003	25-06-2003
1756	300	Dr. RAMESH B DANDAGI	22-07-1972	25-06-2003	25-06-2003
1757	301	Dr. SMITHA V PATIL	10-10-1973	25-06-2003	25-06-2003
1758	302	Dr. RAJENDRA V S	26-05-1971	25-06-2003	25-06-2003
1759	303	Dr. SATISH BABU R	10-02-1972	25-06-2003	25-06-2003
1760	304	Dr. SIDDARTHA J Y	20-07-1964	25-06-2003	25-06-2003
1761	305	Dr. MAKHANDARA R A	13-12-1971	25-06-2003	25-06-2003
1762	306	Dr. MANJUNATHA S E	09-03-1973	25-06-2003	25-06-2003
1763	307	Dr. BIRADAR PATIL V V	05-05-1969	25-06-2003	25-06-2003
1764	308	Dr. JAYARAMAIAH C	01-05-1970	25-06-2003	25-06-2003
1765	309	Dr. PURUSHOTHAM	24-04-1971	25-06-2003	25-06-2003
1766	310	Dr. RAJASHEKHARAIAH H R	28-08-1968	25-06-2003	25-06-2003
1767	311	Dr. GAYATHRI M R	22-03-1970	25-06-2003	25-06-2003
1768	312	Dr. SRIKANTH MALIK	01-06-1969	25-06-2003	25-06-2003
1769	313	Dr. HULENNAWAR R B	27-03-1972	25-06-2003	25-06-2003
1770	314	Dr. SUJATHA K S	19-01-1961	25-06-2003	25-06-2003
1771	315	Dr. VASTRADA S G	20-07-1961	25-06-2003	25-06-2003
1772	316	Dr. NEERGHATTI R M	08-09-1958	25-06-2003	25-06-2003
1773	317	Dr. SURESH C E	22-04-1971	25-06-2003	25-06-2003

1	2	3	4	5	6
1774	318	Dr. DAYANANDA KARIYANNAWAR	01-06-1971	25-06-2003	25-06-2003
1775	319	Dr. VINAYAKUMAR J	21-05-1970	25-06-2003	25-06-2003
1776	320	Dr. GIRIRAJ S ISALURU	21-12-1967	25-06-2003	25-06-2003
1777	321	Dr. SRINIVAS D	10-05-1972	25-06-2003	25-06-2003
1778	322	Dr. BHARATHI S	09-10-1968	25-06-2003	25-06-2003
1779	323	Dr. TARA T J	10-02-1969	25-06-2003	25-06-2003
1780	324	Dr. ACHUTA K P	19-02-1971	25-06-2003	25-06-2003
1781	325	Dr. HALLIKERI R R	01-06-1966	25-06-2003	25-06-2003
1782	326	Dr. DINESH J C	07-05-1969	25-06-2003	25-06-2003
1783	327	Dr. SHIVA SHATTAR R B	01-01-1955	25-06-2003	25-06-2003
1784	328	Dr. KAVITHA BENDRE	02-07-1971	25-06-2003	25-06-2003
1785	329	Dr. SUNDRESH H S	12-12-1972	25-06-2003	25-06-2003
1786	330	Dr. SHIVAKUMAR M	19-05-1966	25-06-2003	25-06-2003
1787	331	Dr. RAO SAHEB P PATIL	20-05-1955	25-06-2003	25-06-2003
1788		Dr. NAGARAJ H	31-05-1966	27-06-2003	27-06-2003
1789		Dr. NAGALAKSHMI D N	21-01-1972	16-02-2004	16-02-2004
1790		Dr. BALASUBRAMANYA S	01-04-1965	16-02-2004	23-02-2004
1791		Dr. LOHITHA M N	09-07-1971	16-02-2004	16-02-2004
1792		Dr. JAVALI C S	01-08-1974	16-02-2004	16-02-2004
1793		Dr. PRABHUDEV B G	20-07-1974	16-02-2004	16-02-2004
1794		Dr. RAVI H S	22-09-1971	16-02-2004	23-02-2004
1795		Dr. SHRIRANGA	18-01-1973	16-02-2004	01-03-2004
1795A		Dr. CHAMPA.A	17-03-1970	16-02-2004	27-02-2004
1796		Dr. RAJESHWARI KADARAMANDALAGI	04-04-1970	16-02-2004	16-02-2004
1797		Dr. REKHA C	05-01-1963	16-02-2004	23-02-2004
1798		Dr. PADMA A N	13-11-1971	16-02-2004	16-02-2004
1799		Dr. JOSNA RAYANNAVAR	21-12-1974	24-06-2004	24-06-2004
1800		Dr. CHANDRAKALA	16-03-1973	08-07-2004	08-07-2004
1801		Dr. SURESH GUNDAPALLI	10-02-1975	24-06-2004	24-06-2004
1801A		Dr. RANGANATH.N	15-12-1974	24-06-2004	09-07-2004
1802		Dr. KAVITHA S	18-08-1972	05-08-2004	05-08-2004
1803		Dr. RADHA L	03-08-1968	05-08-2004	05-08-2004
1804		Dr. VIJAYA P	16-06-1975	05-08-2004	05-08-2004
1805		Dr. SHIVAKIRAN C S	28-05-1973	05-08-2004	05-08-2004
1806		Dr. SHILPA	22-07-1973	05-08-2004	05-08-2004
1807		Dr. MAMATHA H K	01-01-1973	05-08-2004	05-08-2004
1808		Dr. SAVITHA DEVI S M	01-05-1974	06-12-2004	06-12-2004
1808A		Dr. NIRMALA.T	22-05-1970	09-12-2004	09-12-2004
1809	1452	Dr. MANJUNATH SOMAYAJI	30-05-1972	14-07-2005	14-07-2005
1810	1494	Dr. JAGADEESH S G	23-12-1970	14-07-2005	14-07-2005
1811	1497	Dr. DINESH KUMAR	08-06-1972	14-07-2005	14-07-2005
1812	1499	Dr. YOGANANDA REDDY N	19-07-1973	14-07-2005	14-07-2005
1813	1507	Dr. SHETTIKERI N B	22-07-1967	14-07-2005	14-07-2005
1814	1519	Dr. ANJANEYAREDDY L R	01-06-1968	14-07-2005	14-07-2005
1815	1525	Dr. HARIPRASAD C	18-07-1971	14-07-2005	14-07-2005
1816	1527	Dr. SRIDHARA M R	28-03-1975	14-07-2005	14-07-2005
1817	1528	Dr. RAMACHANDRA H	22-07-1974	14-07-2005	14-07-2005
1818	1530	Dr. BASAVARAJ S MUMBAI	23-10-1973	14-07-2005	14-07-2005
1819	1532	Dr. CHETAN M U	09-02-1973	14-07-2005	14-07-2005
1820	1533	Dr. MUDEGOUDARA LINGARAJA	19-05-1973	14-07-2005	14-07-2005

1	2	3	4	5	6
1821	1536	Dr. SHIVAKUMAR D L	21-10-1974	14-07-2005	14-07-2005
1822	1540	Dr. VISWESHWARA U K	21-07-1972	14-07-2005	14-07-2005
1823	1542	Dr. ASHOKA REDDY M	27-06-1971	14-07-2005	14-07-2005
1824	1766	Dr. SHAILAJA M	13-03-1972	14-07-2005	14-07-2005
1825	1544	Dr. SHASHIDHAR OTAGERI	20-07-1974	14-07-2005	14-07-2005
1826	1545	Dr. LATHA M G	01-05-1972	14-07-2005	14-07-2005
1827	1549	Dr. RAMESHA N T	08-03-1967	14-07-2005	14-07-2005
1828	1552	Dr. ANILKUMAR S	09-10-1968	14-07-2005	14-07-2005
1829	1558	Dr. MURUGESH M S	01-06-1973	14-07-2005	14-07-2005
1830	1560	Dr. MANJUNATHA B	12-06-1974	14-07-2005	14-07-2005
1831	1561	Dr. CHANDRAKANTHA K L	20-02-1972	14-07-2005	14-07-2005
1832	1563	Dr. PARVATHI B	05-07-1969	14-07-2005	14-07-2005
1833	1567	Dr. RAVISHANKAR REDDY	25-05-1968	14-07-2005	14-07-2005
1834	1570	Dr. SURESHA H S	14-01-1968	14-07-2005	14-07-2005
1835	1571	Dr. NANDINI L	10-04-1974	14-07-2005	14-07-2005
1836	1573	Dr. SHRISHAILA S PATIL	22-07-1970	14-07-2005	14-07-2005
1837	1574	Dr. VASUDHA T K	20-02-1973	14-07-2005	14-07-2005
1838	1578	Dr. KESHA RAO K C	14-02-1972	14-07-2005	14-07-2005
1839	1580	Dr. DORESWAMY G P	18-04-1970	14-07-2005	14-07-2005
1840	1584	Dr. NARASIMHA MURTHY D R	29-06-1973	14-07-2005	14-07-2005
1841	1585	Dr. MAHESHA	01-07-1973	14-07-2005	14-07-2005
1842	1595	Dr. VISHNU MURTHY H Y	02-05-1974	14-07-2005	14-07-2005
1843	1600	Dr. SANTHOSH BABU G V	10-12-1972	14-07-2005	14-07-2005
1844	1601	Dr. NAGARAJ N T	18-02-1972	14-07-2005	14-07-2005
1845	1602	Dr. CHANNA GOUDA PATIL	01-06-1971	14-07-2005	14-07-2005
1846	1603	Dr. SUMATHI M	23-02-1971	14-07-2005	14-07-2005
1847	1606	Dr. CHIDANANDA L H	29-03-1974	14-07-2005	14-07-2005
1848	1610	Dr. MANJULA G A	10-04-1974	14-07-2005	14-07-2005
1849	1612	Dr. GOVINDARAJU G	19-05-1973	14-07-2005	14-07-2005
1850	1615	Dr. MALATESH GOUDA P	22-07-1970	14-07-2005	14-07-2005
1851	1616	Dr. SUSHMA HEGDE S	20-05-1971	14-07-2005	14-07-2005
1852	1617	Dr. SURESH BABU S N	01-01-1970	14-07-2005	14-07-2005
1853	1620	Dr. SHOBHA NAGESH	27-06-1968	14-07-2005	14-07-2005
1854	1622	Dr. GITHENDRA KUTTE	09-09-1973	14-07-2005	14-07-2005
1855	1624	Dr. JAYAMALA R	20-07-1968	14-07-2005	14-07-2005
1856	1625	Dr. SUNITHA PANDURANGA CHANNAL	01-06-1973	14-07-2005	14-07-2005
1857	1627	Dr. MURKANNAPPA Y	01-06-1970	14-07-2005	14-07-2005
1858	1628	Dr. KADARAKOPPA P V	21-07-1970	14-07-2005	14-07-2005
1859	1629	Dr. MANJAPPA T	15-06-1974	14-07-2005	14-07-2005
1860	1631	Dr. SHANTHA A R	01-06-1968	14-07-2005	14-07-2005
1861	1634	Dr. BASAVANTH Y HALEMANI	01-06-1973	14-07-2005	14-07-2005
1862	1635	Dr. SHANMUKHAPPA S	01-06-1970	14-07-2005	14-07-2005
1863	1636	Dr. DEVENDRAPPA K R	23-06-1967	14-07-2005	14-07-2005
1864	1642	Dr. ASHOK M G	02-10-1973	14-07-2005	14-07-2005
1865	1645	Dr. BALAKRISHNA G K	01-06-1970	14-07-2005	14-07-2005
1866	1646	Dr. CHANDRA SHEKARA J P	20-07-1974	14-07-2005	14-07-2005
1867	1647	Dr. ESHWARAPPA M	28-03-1974	14-07-2005	14-07-2005
1868	1649	Dr. SUDHA B K	22-07-1968	14-07-2005	14-07-2005
1869	1649A	Dr. KRISHNAPPA B K	06-07-1971	14-07-2005	14-07-2005
1870	1651	Dr. AMARESHA M K	20-10-1970	14-07-2005	14-07-2005

1	2	3	4	5	6
1871	1652	Dr. ASHA ABIKAR	17-03-1967	14-07-2005	14-07-2005
1872	1654	Dr. ADINARAYANA	25-06-1972	14-07-2005	14-07-2005
1873	1655	Dr. RANGANATH R	03-03-1975	14-07-2005	14-07-2005
1874	1657	Dr. KULKARNI K S	05-08-1973	14-07-2005	14-07-2005
1875	1658	Dr. THIRUPATHY V	20-04-1969	14-07-2005	14-07-2005
1876	1659	Dr. ROCHANA M C	18-05-1970	14-07-2005	14-07-2005
1877	1660	Dr. VANI VIJAYAKUMAR CHAINI	24-09-1970	14-07-2005	14-07-2005
1878	1660A	Dr. PRATAP JANARDHAN RAO BIRADAR	15-07-1971	14-07-2005	14-07-2005
1879	1660B	Dr. GIRISH R	21-07-1971	14-07-2005	14-07-2005
1880	1662	Dr. RAVIKEERTHI G	13-11-1966	14-07-2005	14-07-2005
1881	1662A	Dr. BHASKARA S KOTIAN	11-07-1971	14-07-2005	14-07-2005
1882	1665	Dr. PROPULLA A S	25-10-1966	14-07-2005	14-07-2005
1883	1668	Dr. UMA C K	15-05-1964	14-07-2005	14-07-2005
1884	1668A	Dr. JAYASHEKAR M	09-07-1971	14-07-2005	14-07-2005
1885	1670	Dr. RASHMI K S	23-08-1973	14-07-2005	14-07-2005
1886	1671	Dr. CHANDRA SHEKAR B S	20-04-1970	14-07-2005	14-07-2005
1887	1672	Dr. HANUMANT KALAMADI	01-02-1975	14-07-2005	14-07-2005
1888	1672A	Dr. SHIVARAMKRISHNA M D	06-07-1971	14-07-2005	14-07-2005
1889	1674	Dr. PRAKASH S NAIK	16-05-1969	14-07-2005	14-07-2005
1890	1678	Dr. RAVEENDRANATHA S SARAKANUR	22-07-1964	14-07-2005	14-07-2005
1891	1679	Dr. BASAVARAJU H C	25-06-1974	14-07-2005	14-07-2005
1892	1680	Dr. JANARDHANA MOGER	23-07-1968	14-07-2005	14-07-2005
1893	1681	Dr. LATHA S SANGOJI	25-01-1969	14-07-2005	14-07-2005
1894	1683	Dr. VASANTHALAKSHMI A V	20-06-1969	14-07-2005	14-07-2005
1895	1689	Dr. VENUGOPAL R C	08-10-1963	14-07-2005	14-07-2005
1896	1690	Dr. HAVANUR P R	22-06-1969	14-07-2005	14-07-2005
1897	1691	Dr. SOMASHEKAR H K	10-03-1968	14-07-2005	14-07-2005
1898	1692	Dr. BASAVARAJ OLEKAR	01-07-1970	14-07-2005	14-07-2005
1899	1693	Dr. GAYATHRI G	04-01-1971	14-07-2005	14-07-2005
1900	1694	Dr. MAHADEVA SWAMY S C	01-07-1957	14-07-2005	14-07-2005
1901	1694A	Dr. THRIMURTHY V K	15-08-1965	14-07-2005	14-07-2005
1902	1694B	Dr. DEVARAJU K	06-07-1971	14-07-2005	14-07-2005
1903	1694C	Dr. MOHAN KUMAR K R	28-07-1971	14-07-2005	14-07-2005
1904	1695	Dr. NANJUNDAIAH N	15-04-1974	14-07-2005	14-07-2005
1905	1696	Dr. KAGGALA GOWDAR S M	22-07-1973	14-07-2005	14-07-2005
1906	1697	Dr. MALLAPPA O	16-06-1971	14-07-2005	14-07-2005
1907	1698	Dr. SOMASHEKARA S	30-10-1960	14-07-2005	14-07-2005
1908	1699	Dr. ANAND K GOTUR	24-05-1973	14-07-2005	14-07-2005
1909	1700	Dr. SAKAMMA A	22-04-1973	14-07-2005	14-07-2005
1910	1701	Dr. JAGANATHA B C	01-06-1965	14-07-2005	14-07-2005
1911	1702	Dr. NAGARAJA G O	10-07-1968	14-07-2005	14-07-2005
1912	1704	Dr. NARASIMHA NAYAK	19-04-1968	14-07-2005	14-07-2005
1913	1705	Dr. NAVEEN CHANDRA S	19-06-1970	14-07-2005	14-07-2005
1914	1706	Dr. CHANDRASHEKARAIAH H S	14-11-1968	14-07-2005	14-07-2005
1915	1707	Dr. YELLAPPA R B	22-07-1970	14-07-2005	14-07-2005
1916	1709	Dr. THRIVENI	06-05-1973	14-07-2005	14-07-2005
1917	1712	Dr. LINGARAJU T	09-10-1971	14-07-2005	14-07-2005
1918	1713	Dr. SHANKARAPPA B S	07-06-1966	14-07-2005	14-07-2005
1919	1714	Dr. MANJULA	15-08-1967	14-07-2005	14-07-2005
1920	1715	Dr. REVANNA M	01-06-1972	14-07-2005	14-07-2005

1	2	3	4	5	6
1921	1716	Dr. SURESH R H	01-06-1973	14-07-2005	14-07-2005
1922	1717	Dr. VEERAPPA B K	01-06-1973	14-07-2005	14-07-2005
1923	1719	Dr. MANOHAR T PATTAR	01-06-1972	14-07-2005	14-07-2005
1924	1720	Dr. SHIVAKUMAR E	11-06-1966	14-07-2005	14-07-2005
1925	1721	Dr. KAMALAMMA B	01-08-1964	14-07-2005	14-07-2005
1926	1722	Dr. NAGESHA K	09-09-1969	14-07-2005	14-07-2005
1927	1725	Dr. KUMARA SWAMY B G	26-09-1968	14-07-2005	14-07-2005
1928	1727	Dr. NAGARAJA NAIK L	01-04-1971	14-07-2005	14-07-2005
1929	1728	Dr. MALLAPPA K P	14-07-1971	14-07-2005	14-07-2005
1930	1729	Dr. BAVAVARAJU K	29-05-1967	14-07-2005	14-07-2005
1931	1730	Dr. SURESH M	24-02-1972	14-07-2005	14-07-2005
1932	1731	Dr. NAGA KANYA G	02-07-1971	14-07-2005	14-07-2005
1933	1733	Dr. SURESH WALCHAND	23-11-1968	14-07-2005	14-07-2005
1934	1734	Dr. TULSI NAYAK D	06-06-1960	14-07-2005	14-07-2005
1935	1736	Dr. CHANDRAPPA D S	01-06-1972	14-07-2005	14-07-2005
1936	1735	Dr. SRIDHARA K G	31-12-1975	14-07-2005	14-07-2005
1937	1737	Dr. MANJULA R	05-07-1972	14-07-2005	14-07-2005
1938	1737A	Dr. NARAYANASWAMY A V	01-01-1969	14-07-2005	14-07-2005
1939	1737B	Dr. BABU RAO	21-07-1971	14-07-2005	14-07-2005
1940	1747	Dr. SHANTHA HOSAMANI	07-07-1964	14-07-2005	14-07-2005
1941	1746	Dr. RAMESHA	21-01-1970	14-07-2005	14-07-2005
1942	1748	Dr. PUSHPHAVATHI N S	18-04-1966	14-07-2005	14-07-2005
1943	1749	Dr. BASAVARAJU K H	09-12-1962	14-07-2005	14-07-2005
1944	1750	Dr. KISHORE KUMAR RAO	14-01-1968	14-07-2005	14-07-2005
1945	1751	Dr. MOHMED KHAJI MOHIUDDIN	17-01-1970	14-07-2005	14-07-2005
1946	1755	Dr. VIDYAVATHI P AMMINABHAVI	19-04-1964	14-07-2005	14-07-2005
1947	1755A	Dr. SOWMYA JOSNA S	28-06-1965	14-07-2005	14-07-2005
1948	1807	Dr. GEETHA HALKATTI	13-04-1971	14-07-2005	14-07-2005
1949	1550	Dr. SANTOSH PRABHA	08-01-1975	14-07-2005	14-07-2005
1950	1	Dr. ASHA ANWAR	29-11-1968	17-03-2006	17-03-2006
1951	2	Dr. MAMATHA N A	01-10-1966	17-03-2006	17-03-2006
1952	3	Dr. CHANDRAPPA M G	15-01-1967	17-03-2006	17-03-2006
1953	4	Dr. RAVICHANDRA D C	24-04-1971	17-03-2006	17-03-2006
1954	5	Dr. SATISH T E	09-11-1969	17-03-2006	17-03-2006
1955	6	Dr. GIRISH KUMAR M N	08-11-1970	17-03-2006	17-03-2006
1956	7	Dr. SHAKIL AHAMED	01-07-1964	17-03-2006	17-03-2006
1957	8	Dr. SURESH K N	19-10-1972	17-03-2006	17-03-2006
1958	9	Dr. SHASHIKALA H	12-04-1969	17-03-2006	17-03-2006
1959	10	Dr. MADHUSUDAN M	20-01-1971	17-03-2006	17-03-2006
1960	11	Dr. SATISH KUMAR S	15-01-1974	17-03-2006	17-03-2006
1961	12	Dr. VANITHA K T	18-06-1968	17-03-2006	17-03-2006
1962	13	Dr. MALKAJAIAH	20-06-1969	17-03-2006	17-03-2006
1963	14	Dr. MAHESH KUMAR S S	18-04-1974	17-03-2006	17-03-2006
1964	15	Dr. GOPALA G HARAGI	26-02-1972	17-03-2006	17-03-2006
1965	16	Dr. ASWATH K P	21-04-1971	17-03-2006	17-03-2006
1966	17	Dr. MANJUNATHA K	09-04-1970	17-03-2006	17-03-2006
1967	18	Dr. NIRANJAN B S	16-05-1972	17-03-2006	17-03-2006
1968	19	Dr. NAGANATH HULSOORE	01-06-1973	17-03-2006	17-03-2006
1969	20	Dr. LAKSHMEESHA	01-06-1970	17-03-2006	17-03-2006
1970	21	Dr. KABADE S G	04-01-1972	17-03-2006	17-03-2006

1	2	3	4	5	6
1971	22	Dr. SRIDEVI G S	20-09-1967	17-03-2006	17-03-2006
1972	23	Dr. VIJAY GORUR N D	01-08-1973	17-03-2006	17-03-2006
1973	24	Dr. ASHOK M	28-03-1973	17-03-2006	17-03-2006
1974	25	Dr. VIJAYALAKSHMI M	18-05-1953	17-03-2006	17-03-2006
1975	26	Dr. GANESH T H	17-02-1968	17-03-2006	17-03-2006
1976	27	Dr. GNANESHWARA C S	01-06-1973	17-03-2006	17-03-2006
1977	28	Dr. PUSHPA S R	03-05-1970	17-03-2006	17-03-2006
1978	29	Dr. SUBHANGI T PATIL	28-01-1958	17-03-2006	17-03-2006
1979	30	Dr. RAMESH R	15-04-1971	17-03-2006	17-03-2006
1980	31	Dr. MOHANKUMAR S K	21-04-1967	17-03-2006	17-03-2006
1981	32	Dr. SHAMMI H	12-06-1961	17-03-2006	17-03-2006
1982	33	Dr. SANJAYA D KAMBLE	12-05-1966	17-03-2006	17-03-2006
1983	34	Dr. ARUNDATHI K	03-07-1968	17-03-2006	17-03-2006
1984	35	Dr. SRINATH K R	01-06-1969	17-03-2006	17-03-2006
1985	36	Dr. PRAKASH K R	01-06-1968	17-03-2006	17-03-2006
1986	37	Dr. SHIVASHANKAR K B	02-05-1971	17-03-2006	17-03-2006
1987	38	Dr. SHIVAKUMAR M	25-08-1969	17-03-2006	17-03-2006
1988	39	Dr. RAJESH N KINI	13-10-1967	17-03-2006	17-03-2006
1989	40	Dr. SANTHAKUMAR G K	17-10-1968	17-03-2006	17-03-2006
1990	41	Dr. HARISH G L	20-07-1971	17-03-2006	17-03-2006
1991	42	Dr. BINDU MADHAHA B C	15-02-1970	17-03-2006	17-03-2006
1992	43	Dr. SRINIVAS T M	05-10-1965	17-03-2006	17-03-2006
1993	44	Dr. RAVINDRANATH BOLAR	25-03-1967	17-03-2006	17-03-2006
1994	45	Dr. NIVEDITHA R	03-04-1972	17-03-2006	17-03-2006
1995	46	Dr. ASHOK H	01-06-1967	17-03-2006	17-03-2006
1996	47	Dr. SATISH CHANDRA B S	01-05-1963	17-03-2006	17-03-2006
1997	48	Dr. RANGANAVARA R H	18-04-1968	17-03-2006	17-03-2006
1998	49	Dr. KIRAN B KULKARNI	20-02-1970	17-03-2006	17-03-2006
1999	50	Dr. ASHOK M V	26-06-1972	17-03-2006	17-03-2006
2000	51	Dr. UMESH K V	22-07-1970	17-03-2006	17-03-2006
2001	52	Dr. GNANAYAMANI NANAIAH	17-09-1966	17-03-2006	17-03-2006
2002	53	Dr. NAGAVALLI K	06-05-1974	17-03-2006	17-03-2006
2003	54	Dr. DINESH C S	07-06-1969	17-03-2006	17-03-2006
2004	55	Dr. RAMACHANDRA REDDY M	10-06-1968	17-03-2006	17-03-2006
2005	56	Dr. GURUMURTHY H R	20-05-1974	17-03-2006	17-03-2006
2006	57	Dr. NAGESH P	15-03-1972	17-03-2006	17-03-2006
2007	58	Dr. GOJANURA M B	29-03-1970	17-03-2006	17-03-2006
2008	59	Dr. NEELAKANTHASWAMY RAMAPPA NYAMATHI	10-02-1967	17-03-2006	17-03-2006
2009	60	Dr. RAGHAVAN G D	19-07-1966	17-03-2006	17-03-2006
2010	61	Dr. REDDI H L	09-07-1972	17-03-2006	17-03-2006
2011	62	Dr. VISVESWARAIAH K V	03-01-1970	17-03-2006	17-03-2006
2012	63	Dr. GADADA I P	01-05-1969	17-03-2006	17-03-2006
2013	64	Dr. MADHUSUDHAN	22-11-1973	17-03-2006	17-03-2006
2014	65	Dr. BIRADAR N N	10-08-1973	17-03-2006	17-03-2006
2015	66	Dr. CHALUVADI BHARATHI	01-06-1973	17-03-2006	17-03-2006
2016	67	Dr. GANESHA	22-07-1970	17-03-2006	17-03-2006
2017	68	Dr. GIRISH P B	15-09-1970	17-03-2006	17-03-2006
2018	69	Dr. TENGINKAI B M	16-03-1969	17-03-2006	17-03-2006
2019	70	Dr. LOKESH S L	05-04-1965	17-03-2006	17-03-2006
2020	71	Dr. KUMARASWAMY M YETHINAMATA	01-06-1970	17-03-2006	17-03-2006

1	2	3	4	5	6
2021	72	Dr. CHANDRASHEKHAR G B	19-08-1973	17-03-2006	17-03-2006
2022	73	Dr. BHARATHI B KONI	18-01-1968	17-03-2006	17-03-2006
2023	74	Dr. NARAYANA NAYAK	11-12-1971	17-03-2006	17-03-2006
2024	75	Dr. ANANDA S BALI	31-08-1972	17-03-2006	17-03-2006
2025	76	Dr. BASAVESWARA GABBUR	17-08-1973	17-03-2006	17-03-2006
2026	77	Dr. RAVIKUMAR N S	02-03-1970	17-03-2006	17-03-2006
2027	78	Dr. KALAMADHU K	26-06-1962	17-03-2006	17-03-2006
2028	79	Dr. VISWANANDA A J	01-06-1973	17-03-2006	17-03-2006
2029	80	Dr. KALASURAMATTA S B	07-09-1970	17-03-2006	17-03-2006
2030	81	Dr. SAVADI I S	24-02-1973	17-03-2006	17-03-2006
2031	82	Dr. SATISH PATIL	29-03-1972	17-03-2006	17-03-2006
2032	83	Dr. PADMA V SHETTY	17-12-1973	17-03-2006	17-03-2006
2033	84	Dr. CHETAN M	04-07-1972	17-03-2006	17-03-2006
2034	85	Dr. SRINIVAS B L	24-06-1968	17-03-2006	17-03-2006
2035	86	Dr. PRABHA M R	19-10-1969	17-03-2006	17-03-2006
2036	87	Dr. MOHAN S G	30-05-1974	17-03-2006	17-03-2006
2037	88	Dr. SATISH S	26-07-1966	17-03-2006	17-03-2006
2038	89	Dr. SANTOSH KUMAR	10-06-1955	17-03-2006	17-03-2006
2039	90	Dr. DEEPA PRABHU K P	19-07-1970	17-03-2006	17-03-2006
2040	91	Dr. RAMARAJESH	04-07-1972	17-03-2006	17-03-2006
2041	92	Dr. SANGANNA L LAKKANAVARA	15-04-1972	17-03-2006	17-03-2006
2042	93	Dr. PREMANANDA K	26-05-1971	17-03-2006	17-03-2006
2043	94	Dr. SUCHITRA RAO	31-01-1964	17-03-2006	17-03-2006
2044	95	Dr. MAHENDRA A R	20-05-1971	17-03-2006	17-03-2006
2045	96	Dr. KASHI N	01-07-1969	17-03-2006	17-03-2006
2046	97	Dr. RAJARAM M	04-04-1971	17-03-2006	17-03-2006
2047	99	Dr. MASTHI HOLI S C	18-04-1970	17-03-2006	17-03-2006
2048	100	Dr. RAJAPUTH P U	20-04-1969	17-03-2006	17-03-2006
2049	101	Dr. RAJKUMAR	08-05-1957	17-03-2006	17-03-2006
2050	102	Dr. SRIDHAR K V	05-06-1966	17-03-2006	17-03-2006
2051	103	Dr. GOPINATH S	12-07-1973	17-03-2006	17-03-2006
2052	104	Dr. ANAND M ZALAKI	22-07-1973	17-03-2006	17-03-2006
2053	105	Dr. MAHADESHWARA D R	12-11-1972	17-03-2006	17-03-2006
2054	106	Dr. SURESH POOJARA	08-04-1969	17-03-2006	17-03-2006
2055	107	Dr. ASWATHBABU H S	18-05-1972	17-03-2006	17-03-2006
2056	108	Dr. PATIL Y S	11-08-1972	17-03-2006	17-03-2006
2057	109	Dr. MANJUNATHA SWAMY D	29-09-1971	17-03-2006	17-03-2006
2058	110	Dr. RAMESH M	21-05-1970	17-03-2006	17-03-2006
2059	111	Dr. KALPANA B S	16-02-1964	17-03-2006	17-03-2006
2060	112	Dr. PRABHUSWAMY H P	27-02-1963	17-03-2006	17-03-2006
2061	113	Dr. PRASANNA K R	05-02-1970	17-03-2006	17-03-2006
2062	114	Dr. PRAKASH V VALI	01-04-1964	17-03-2006	17-03-2006
2063	115	Dr. SHIVAKUMAR U S	23-12-1973	17-03-2006	17-03-2006
2064	116	Dr. SURESH D R	11-06-1971	17-03-2006	17-03-2006
2065	117	Dr. NARAYANASAMY S G	28-07-1961	17-03-2006	17-03-2006
2066	118	Dr. MAHESH K	21-04-1972	17-03-2006	17-03-2006
2067	119	Dr. SANGANABASAPPA SHIVAKERI	19-07-1961	17-03-2006	17-03-2006
2068	120	Dr. MANJUNATHA REDDY GM	19-04-1963	17-03-2006	17-03-2006
2069	121	Dr. SANJAYA YADAHALLI	11-07-1970	17-03-2006	17-03-2006
2070	122	Dr. JAYANTHA M S	10-07-1965	17-03-2006	17-03-2006

1	2	3	4	5	6
2071	123	Dr. SUBRAMANYA RAO	17-11-1969	17-03-2006	17-03-2006
2072	124	Dr. ARATHI M S	20-07-1973	17-03-2006	17-03-2006
2073	125	Dr. SUBASH THANDELA D V D	05-08-1963	17-03-2006	17-03-2006
2074	126	Dr. ARVINDA K N	30-12-1971	17-03-2006	17-03-2006
2075	127	Dr. PALLAREVANNA SIDDAPPA	09-11-1963	17-03-2006	17-03-2006
2076	128	Dr. MADHUSUDHAN H N	20-07-1965	17-03-2006	17-03-2006
2077	129	Dr. ANGADI U M	12-08-1971	17-03-2006	17-03-2006
2078	130	Dr. MANI N D K	08-03-1972	17-03-2006	17-03-2006
2079	131	Dr. ASHA P	06-01-1973	17-03-2006	17-03-2006
2080	132	Dr. POORNIMA H N	12-10-1969	17-03-2006	17-03-2006
2081	133	Dr. SHASHANK N	03-01-1970	17-03-2006	17-03-2006
2082	134	Dr. BETTASWAMY G C	04-05-1969	17-03-2006	17-03-2006
2083	135	Dr. GUNDABAVADI K D	16-05-1972	17-03-2006	17-03-2006
2084	136	Dr. MADHUSUDHAN N	17-05-1974	17-03-2006	17-03-2006
2085	137	Dr. JAYANTHI	28-02-1965	17-03-2006	17-03-2006
2086	138	Dr. CHICKANNAVAR M R	28-05-1965	17-03-2006	17-03-2006
2087	139	Dr. GIRIDHARA A	20-12-1963	17-03-2006	17-03-2006
2088	140	Dr. HARISHWARA C E	01-07-1972	17-03-2006	17-03-2006
2089	141	Dr. MAHENDRA K M	15-01-1963	17-03-2006	17-03-2006
2090	142	Dr. VIVEKANANDA K S	12-03-1971	17-03-2006	17-03-2006
2091	143	Dr. LAKSHMI DEVI G B	04-02-1969	17-03-2006	17-03-2006
2092	144	Dr. PRAKASH GOTAKHANDKI	01-06-1969	17-03-2006	17-03-2006
2093	145	Dr. VENUGOPAL K J	02-09-1969	17-03-2006	17-03-2006
2094	146	Dr. SURESH H	25-03-1972	17-03-2006	17-03-2006
2095	147	Dr. KAVERI NANAIAH C	14-10-1967	17-03-2006	17-03-2006
2096	148	Dr. NANDRE S R	23-02-1971	17-03-2006	17-03-2006
2097	149	Dr. NANDINI C N	01-06-1966	17-03-2006	17-03-2006
2098	150	Dr. SATISH K S	01-04-1971	17-03-2006	17-03-2006
2099	151	Dr. SHANTHALA V	26-06-1972	17-03-2006	17-03-2006
2100	152	Dr. MAHESH BHASKAR SHETTY	15-07-1965	17-03-2006	17-03-2006
2101	153	Dr. SRINIVAS M	05-09-1971	17-03-2006	17-03-2006
2102	154	Dr. MANJUNATH H	10-03-1971	17-03-2006	17-03-2006
2103	155	Dr. BALAJI H	15-02-1972	17-03-2006	17-03-2006
2104	156	Dr. SRIDHAR M S	11-07-1972	17-03-2006	17-03-2006
2105	157	Dr. DEVARAJU S C	20-07-1969	17-03-2006	17-03-2006
2106	158	Dr. MOHAN KUMAR C	21-05-1972	17-03-2006	17-03-2006
2107	159	Dr. BALAKRISHNA RAO	20-05-1971	17-03-2006	17-03-2006
2108	160	Dr. GADEEDA S S	01-09-1972	17-03-2006	17-03-2006
2109	161	Dr. NAGARAJ	14-04-1971	17-03-2006	17-03-2006
2110	162	Dr. BILAGI S L	18-04-1963	17-03-2006	17-03-2006
2111	163	Dr. SAVITHA H M	15-04-1965	17-03-2006	17-03-2006
2112	164	Dr. SRINIVAS	19-01-1964	17-03-2006	17-03-2006
2113	165	Dr. SANEPPANAVARA N Y	24-07-1974	17-03-2006	17-03-2006
2114	166	Dr. ANILKUMAR	01-07-1970	17-03-2006	17-03-2006
2115	167	Dr. SUDHIP KUMAR	26-06-1973	17-03-2006	17-03-2006
2116	168	Dr. MURALIDHAR P D	12-12-1968	17-03-2006	17-03-2006
2117	169	Dr. VEERESH ITAGI	20-07-1970	17-03-2006	17-03-2006
2118	170	Dr. RAJASHEKHAR H M	09-09-1968	17-03-2006	17-03-2006
2119	171	Dr. JAGADISH K	05-05-1972	17-03-2006	17-03-2006
2120	172	Dr. PUSHPA V BANAGARA	05-09-1965	17-03-2006	17-03-2006

1	2	3	4	5	6
2121	173	Dr. SUDARSHAN C S	24-09-1970	17-03-2006	17-03-2006
2122	174	Dr. ASHOK KUMAR RAI	21-04-1968	17-03-2006	17-03-2006
2123	175	Dr. SATISH KUMAR	06-10-1972	17-03-2006	17-03-2006
2124	176	Dr. SUBASH SHETTY	23-07-1972	17-03-2006	17-03-2006
2125	177	Dr. ANITHA B GOWDA	01-06-1967	17-03-2006	17-03-2006
2126	178	Dr. SANJEEVA M KATTI	17-03-1965	17-03-2006	17-03-2006
2127	179	Dr. JANARDHAN H L	07-05-1974	17-03-2006	17-03-2006
2128	180	Dr. KIRAN KUMAR B	02-03-1974	17-03-2006	17-03-2006
2129	181	Dr. GIRI R M	06-04-1970	17-03-2006	17-03-2006
2130	182	Dr. RAMESH M C	12-12-1971	17-03-2006	17-03-2006
2131	183	Dr. GIRISH H R	28-09-1971	17-03-2006	17-03-2006
2132	184	Dr. RAMESH P S	20-07-1968	17-03-2006	17-03-2006
2133	185	Dr. SHASHIDHAR D R	12-02-1974	17-03-2006	17-03-2006
2134	186	Dr. NARASIMHA MURTHY C	22-06-1968	17-03-2006	17-03-2006
2135	187	Dr. SAVITHA	23-03-1972	17-03-2006	17-03-2006
2136	188	Dr. HARSHAL DAYANANDA	07-06-1966	17-03-2006	17-03-2006
2137	189	Dr. KARUNAKAR N	23-06-1968	17-03-2006	17-03-2006
2138	190	Dr. PUNYAMURTHY R	26-06-1963	17-03-2006	17-03-2006
2139	191	Dr. VASU K	25-05-1970	17-03-2006	17-03-2006
2140	192	Dr. ARUNKUMAR A V	06-03-1972	17-03-2006	17-03-2006
2141	193	Dr. ANILKUMAR R	10-06-1972	17-03-2006	17-03-2006
2142	194	Dr. SRIRANGEGOWDA G R	22-07-1969	17-03-2006	17-03-2006
2143	195	Dr. NAGESH M B	01-04-1973	17-03-2006	17-03-2006
2144	196	Dr. DEVIKA PANDURANGA JEERGYAL	22-07-1965	17-03-2006	17-03-2006
2145	197	Dr. REVATHI R	25-04-1968	17-03-2006	17-03-2006
2146	198	Dr. RAVINDRA S P	17-02-1971	17-03-2006	17-03-2006
2147	199	Dr. DODDAMANI I P	01-07-1969	17-03-2006	17-03-2006
2148	200	Dr. HANUMANTHAPPA Y	01-06-1963	17-03-2006	17-03-2006
2149	201	Dr. AMRESH H K	02-04-1970	17-03-2006	17-03-2006
2150	202	Dr. VANAJAKSHI H	01-06-1954	17-03-2006	17-03-2006
2151	203	Dr. BABU MAHENDRAPRASAD	27-09-1972	17-03-2006	17-03-2006
2152	204	Dr. SUNITHA G	14-07-1967	17-03-2006	17-03-2006
2153	205	Dr. MOHAN C R	10-02-1972	17-03-2006	17-03-2006
2154	206	Dr. NAGABUSHAN UDUPA	20-06-1965	17-03-2006	17-03-2006
2155	207	Dr. SATISH BABU R	10-02-1972	17-03-2006	17-03-2006
2156	208	Dr. KUSUMA	03-06-1973	17-03-2006	17-03-2006
2157	209	Dr. SAVITHRI KANAGI	15-12-1970	17-03-2006	17-03-2006
2158	210	Dr. OMPRAKASH AMBURE	07-03-1973	17-03-2006	17-03-2006
2159	211	Dr. BALACHANDRA D	12-04-1974	17-03-2006	17-03-2006
2160	212	Dr. DEEPAK K B	13-06-1973	17-03-2006	17-03-2006
2161	213	Dr. PRASHANTH GANAPATHI BHAT	26-11-1974	17-03-2006	17-03-2006
2162	214	Dr. RAJESH PRASAD	20-10-1971	17-03-2006	17-03-2006
2163	215	Dr. SHIVASWAMY B M	04-05-1970	17-03-2006	17-03-2006
2164	216	Dr. SRINIVAS	23-06-1970	17-03-2006	17-03-2006
2165	217	Dr. NARAYANASWAMY N C	12-07-1965	17-03-2006	17-03-2006
2166	218	Dr. DEEPALI TELSANG	04-11-1972	17-03-2006	17-03-2006
2167	219	Dr. RAGHAVENDRA RAO	16-06-1969	17-03-2006	17-03-2006
2168	220	Dr. SURESH C APPAJI	23-12-1971	17-03-2006	17-03-2006
2169	221	Dr. SEETHALAKSHMI D	01-06-1970	17-03-2006	17-03-2006
2170	222	Dr. KANTHARAJU K P	25-05-1971	17-03-2006	17-03-2006

1	2	3	4	5	6
2171	223	Dr. JAGADISH G BIRADAR	08-07-1973	17-03-2006	17-03-2006
2172	224	Dr. BASAVARAJ KIRINAGI	11-04-1970	17-03-2006	17-03-2006
2173	225	Dr. SANDEEPKUMAR R	10-07-1972	17-03-2006	17-03-2006
2174	226	Dr. ARUNKUMAR P V	03-12-1969	17-03-2006	17-03-2006
2175	227	Dr. NETHRARANI D M	02-01-1970	17-03-2006	17-03-2006
2176	228	Dr. SHASHIDHAR BASAVARAJ	01-09-1962	17-03-2006	17-03-2006
2177	229	Dr. SHOBHA T R	06-01-1973	17-03-2006	17-03-2006
2178	230	Dr. VIJAYA M NARAGUNDA	12-07-1971	17-03-2006	17-03-2006
2179	231	Dr. GIRIDHAR H R	06-03-1973	17-03-2006	17-03-2006
2180	232	Dr. PUTTEGOWDA T	09-05-1971	17-03-2006	17-03-2006
2181	233	Dr. MANJUNATHA M PATIL	01-06-1968	17-03-2006	17-03-2006
2182	234	Dr. PRAKASH B	01-02-1971	17-03-2006	17-03-2006
2183	235	Dr. NANDAKUMAR B	23-03-1965	17-03-2006	17-03-2006
2184	236	Dr. MARULA SIDDAPPA P M	19-02-1972	17-03-2006	17-03-2006
2185	237	Dr. SATISHKUMAR K M	26-03-1971	17-03-2006	17-03-2006
2186	238	Dr. INDIRA H	02-04-1965	17-03-2006	17-03-2006
2187	239	Dr. VENUGOPAL K L	20-06-1973	17-03-2006	17-03-2006
2188	240	Dr. PALLAVI J	29-01-1974	17-03-2006	17-03-2006
2189	241	Dr. VENKATESH N K	23-10-1967	17-03-2006	17-03-2006
2190	242	Dr. DEEPAK R BOLAR	20.05/1969	17-03-2006	17-03-2006
2191	243	Dr. VENKATESH MURTHY N	19.06.1969	17-03-2006	17-03-2006
2192	244	Dr. NILAGUNDA S S	20-07-1969	17-03-2006	17-03-2006
2193	245	Dr. SHASHIDAR D K	20-02-1973	17-03-2006	17-03-2006
2194	246	Dr. SRIDHAR G R	24-02-1970	17-03-2006	17-03-2006
2195	247	Dr. MOHANDAS R V	16-05-1971	17-03-2006	17-03-2006
2196	248	Dr. VENUGOPAL N	23-02-1972	17-03-2006	17-03-2006
2197	249	Dr. KUMARY T L N	14-03-1964	17-03-2006	17-03-2006
2198	250	Dr. HANUMANTHA RAJU C M	12-07-1972	17-03-2006	17-03-2006
2199	251	Dr. JAYASHREE R BOLAR	20-05-1965	17-03-2006	17-03-2006
2200	252	Dr. CHANNAKESHA D	02-09-1968	17-03-2006	17-03-2006
2201	253	Dr. NIKHIL SHETTY	20-05-1972	17-03-2006	17-03-2006
2202	254	Dr. ANILKUMAR M	01-06-1969	17-03-2006	17-03-2006
2203	255	Dr. SUNIL H	21-08-1970	17-03-2006	17-03-2006
2204	256	Dr. SANJEEV KUMAR D L	17-08-1973	17-03-2006	17-03-2006
2205	257	Dr. RAVINDRA H P	26-03-1971	17-03-2006	17-03-2006
2206	258	Dr. RAVINDRA H N	11-08-1961	17-03-2006	17-03-2006
2207	259	Dr. RENUKARADHYA A M	08-02-1973	17-03-2006	17-03-2006
2208	260	Dr. SUDARSHAN B P	12-10-1970	17-03-2006	17-03-2006
2209	261	Dr. VIVEKANANDA	07-08-1965	17-03-2006	17-03-2006
2210	262	Dr. GEETHA KINAGI	02-07-1970	17-03-2006	17-03-2006
2211	263	Dr. SHAKUNTALA K	01-10-1963	17-03-2006	17-03-2006
2212	264	Dr. MANOJ SALDANA	15-05-1972	17-03-2006	17-03-2006
2213	265	Dr. KUMAR K	12-03-1972	17-03-2006	17-03-2006
2214	266	Dr. MATTADA PATIL CHANDRASHEKHAR	01-05-1967	17-03-2006	17-03-2006
2215	267	Dr. RAJAKUMAR BEDARAKARA	07-07-1974	17-03-2006	17-03-2006
2216	268	Dr. JAGADISH C M	03-05-1967	17-03-2006	17-03-2006
2217	269	Dr. KESHAVA H B	01-06-1967	17-03-2006	17-03-2006
2218	270	Dr. GIRISH PATIL	23-07-1972	17-03-2006	17-03-2006
2219	271	Dr. CHANDU IKALU RATHOD	01-06-1966	17-03-2006	17-03-2006
2220	272	Dr. PRAKASH K S	01-02-1968	17-03-2006	17-03-2006

1	2	3	4	5	6
2221	273	Dr. RAJESH S T	26-04-1970	17-03-2006	17-03-2006
2222	274	Dr. RAJENDRA	09-11-1964	17-03-2006	17-03-2006
2223	275	Dr. SRIRAM CJ	01-06-1974	17-03-2006	17-03-2006
2224	276	Dr. VIVEKANANDA SOMANATH REDDY	17-09-1972	17-03-2006	17-03-2006
2225	277	Dr. GIRIJAMMA S	15-07-1972	17-03-2006	17-03-2006
2226	278	Dr. MANJUNATH S	19-07-1970	17-03-2006	17-03-2006
2227	279	Dr. SUGANDHA B SINGAGIOLA	20-06-1959	17-03-2006	17-03-2006
2228	280	Dr. THIRUPATHAIAH V E	20-07-1971	17-03-2006	17-03-2006
2229	281	Dr. CHANDRAMOHAN K N	18-07-1971	17-03-2006	17-03-2006
2230	282	Dr. MUNIYAPPA M	15-12-1961	17-03-2006	17-03-2006
2231	283	Dr. CHANDRAMOHAN REDDY M S	10-06-1967	17-03-2006	17-03-2006
2232	284	Dr. SHETHAL P KULKARNI	18-06-1972	17-03-2006	17-03-2006
2233	285	Dr. RAMESH H	17-12-1960	17-03-2006	17-03-2006
2234	286	Dr. VIJAYA S	22-04-1968	17-03-2006	17-03-2006
2235	287	Dr. RAMANJANAPPA	04-05-1966	17-03-2006	17-03-2006
2236	288	Dr. MALLANAGOUDA B. BIRADAR	20-07-1970	17-03-2006	17-03-2006
2237	289	Dr. MOHANKUMAR G M	29-11-1972	17-03-2006	17-03-2006
2238	290	Dr. PRABHU G M	20-11-1973	17-03-2006	17-03-2006
2239	291	Dr. PRABHU PRASAD M N	14-06-1964	17-03-2006	17-03-2006
2240	292	Dr. SIDDANAGOUDA PATIL	22-07-1973	17-03-2006	17-03-2006
2241	293	Dr. RAVI UPADAYA	20-12-1969	17-03-2006	17-03-2006
2242	294	Dr. SHARANABASAPPA	30-11-1972	17-03-2006	17-03-2006
2243	295	Dr. ROOPA C Y	15-07-1973	17-03-2006	17-03-2006
2244	296	Dr. JAGADIEESH K N	05-05-1972	17-03-2006	17-03-2006
2245	297	Dr. PADMANABHA M K	01-05-1965	17-03-2006	17-03-2006
2246	298	Dr. VIJAYAKUMARI	01-06-1964	17-03-2006	17-03-2006
2247	299	Dr. PATIL S C	01-06-1972	17-03-2006	17-03-2006
2248	300	Dr. JAGADISH CHANDRA	08-04-1969	17-03-2006	17-03-2006
2249	301	Dr. AJITH KULKARNI	28-02-1962	17-03-2006	17-03-2006
2250	302	Dr. KAMBALI MAT C V	17-09-1970	17-03-2006	17-03-2006
2251	303	Dr. CHAKRAPANI K R	10-04-1957	17-03-2006	17-03-2006
2252	304	Dr. VEERUPAKSHA REDDY	01-12-1967	17-03-2006	17-03-2006
2253	305	Dr. DEEPA S KANDRE	24-11-1971	17-03-2006	17-03-2006
2254	306	Dr. MAHESH G MORE	01-10-1979	17-03-2006	17-03-2006
2255	307	Dr. VENKATA REDDY	01-01-1968	17-03-2006	17-03-2006
2256	308	Dr. MOHAMED ZAKHIUDDIN	10-05-1970	17-03-2006	17-03-2006
2257	309	Dr. SHARANAPPA CHAKOTHI	22-07-1968	17-03-2006	17-03-2006
2258	310	Dr. INDRANI V	16-09-1972	17-03-2006	17-03-2006
2259	311	Dr. ALKANDA MALAGI	30-09-1973	17-03-2006	17-03-2006
2260	312	Dr. GOPAL N	19-06-1965	17-03-2006	17-03-2006
2261	313	Dr. SYED J F	01-09-1972	17-03-2006	17-03-2006
2262	314	Dr. VENKATESH	19-12-1966	17-03-2006	17-03-2006
2263	315	Dr. ANAND D	09-07-1969	17-03-2006	17-03-2006
2264	316	Dr. SRINIVAS B Y	06-06-1969	17-03-2006	17-03-2006
2265	317	Dr. HARIPRASAD A	28-11-1971	17-03-2006	17-03-2006
2266	318	Dr. CHANDRA GANDHI BAI	31-08-1958	17-03-2006	17-03-2006
2267	319	Dr. MANJUNATH C	08-07-1970	17-03-2006	17-03-2006
2268	320	Dr. RAJESAB M BARAGI	01-06-1969	17-03-2006	17-03-2006
2269	321	Dr. RAJESH B R	01-02-1974	17-03-2006	17-03-2006
2270	322	Dr. SUDIR CHANDRASUDA	11-05-1971	17-03-2006	17-03-2006

1	2	3	4	5	6
2271	323	Dr. GOVARDHANA	05-03-1970	17-03-2006	17-03-2006
2272	324	Dr. BHANDARAKARA K L	25-05-1963	17-03-2006	17-03-2006
2273	325	Dr. NITHIN H VASANADA	07-05-1974	17-03-2006	17-03-2006
2274	1	Dr. CHANNABASANVAGOWDA	01-06-1974	06-07-2007	06-07-2007
2275	2	Dr. MOHAMMED SHIRAZ AHMED	23-03-1974	06-07-2007	06-07-2007
2276	3	Dr. DINAKAR P V	09-02-1969	06-07-2007	06-07-2007
2277	4	Dr. KIRAN S K	15-03-1973	06-07-2007	06-07-2007
2278	5	Dr. UDHAYASHANKAR S K	20-03-1974	06-07-2007	06-07-2007
2279	6	Dr. BIRADAR M N	18-04-1972	06-07-2007	06-07-2007
2280	7	Dr. JYOTHI S PATIL	01-06-1966	06-07-2007	06-07-2007
2281	8	Dr. ANIL H	10-05-1975	06-07-2007	06-07-2007
2282	9	Dr. BHARATHI ALIAS BASAVVA HALLAD	30-03-1970	06-07-2007	06-07-2007
2283	10	Dr. MALLIKARJUNA C M	28-01-1975	06-07-2007	06-07-2007
2284	11	Dr. MOHAMMED ARIFUDDIN	05-01-1971	06-07-2007	06-07-2007
2285	12	Dr. LAKKA KRISHAN REDDY	22-12-1973	06-07-2007	06-07-2007
2286	13	Dr. PRASHANTH M J	12-10-1971	06-07-2007	06-07-2007
2287	14	Dr. THULASIRANGANATH V	23-02-1973	06-07-2007	06-07-2007
2288	15	Dr. UMASHANKAR P C	06-04-1948	06-07-2007	06-07-2007
2289	16	Dr. DEVARAJA G N	01-05-1975	06-07-2007	06-07-2007
2290	17	Dr. MANJUNATHASWAMY	20-05-1953	06-07-2007	06-07-2007
2291	18	Dr. SURENDRAB R L	01-06-1962	06-07-2007	06-07-2007
2292	19	Dr. BHARATHKUMAR G N	01-05-1974	06-07-2007	06-07-2007
2293	20	Dr. VIJAYAKUMAR B	07-04-1966	06-07-2007	06-07-2007
2294	21	Dr. VISWANATH G	14-02-1970	06-07-2007	06-07-2007
2295	22	Dr. ESHWARCHANDRA VEEBUTHI	20-07-1973	06-07-2007	06-07-2007
2296	23	Dr. SRIDHARA K T	19-05-1969	06-07-2007	06-07-2007
2297	24	Dr. MALLIKARJUNGOUDA	08-07-1970	06-07-2007	06-07-2007
2298	25	Dr. PRASHANTHKUMAR A S	22-09-1975	06-07-2007	06-07-2007
2299	26	Dr. RAMYA S R	26-03-1975	06-07-2007	06-07-2007
2300	27	Dr. CHANDRASHEKHAR M P	10-09-1968	06-07-2007	06-07-2007
2301	28	Dr. SHIVASHANKAR B N	01-08-1971	06-07-2007	06-07-2007
2302	29	Dr. KESHAVAMURTHY R	11-08-1970	06-07-2007	06-07-2007
2303	30	Dr. KIRAN M PATILA	19-06-1973	06-07-2007	06-07-2007
2304	31	Dr. RAJU G N	13-06-1971	06-07-2007	06-07-2007
2305	32	Dr. VEERESH KUMAR P M	01-08-1966	06-07-2007	06-07-2007
2306	33	Dr. RAMESH G MULIMANI	25-07-1973	06-07-2007	06-07-2007
2307	34	Dr. HIREYAGAUDAR S Y	25-12-1973	06-07-2007	06-07-2007
2308	35	Dr. KUNTEPPA H THOGARI	01-01-1976	06-07-2007	06-07-2007
2309	36	Dr. INDUMATHI KAMASHETTY	24-02-1972	06-07-2007	06-07-2007
2310	37	Dr. MAHESH S/O SHANTAPPA	22-07-1975	06-07-2007	06-07-2007
2311	38	Dr. JYOTHI S KHANDRE	01-07-1968	06-07-2007	06-07-2007
2312	39	Dr. CHANDRAKALA G	20-04-1970	06-07-2007	06-07-2007
2313	40	Dr. NEELESH M N	20-07-1974	06-07-2007	06-07-2007
2314	41	Dr. NAGENDRAPPA	30-09-1971	06-07-2007	06-07-2007
2315	42	Dr. MANJUNATHA T D	04-06-1961	06-07-2007	06-07-2007
2316	43	Dr. REVANASIDDAPPA B H	02-07-1974	06-07-2007	06-07-2007
2317	44	Dr. VEERENDRAKUMAR K B	03-03-1970	06-07-2007	06-07-2007
2318	45	Dr. NANDITHA M N	16-10-1975	06-07-2007	06-07-2007
2319	46	Dr. SHARANAGOUDA	22-02-1974	06-07-2007	06-07-2007
2320	47	Dr. CHANDRASHEKHARAIHAH	25-12-1972	06-07-2007	06-07-2007

1	2	3	4	5	6
2321	48	Dr. MOHAMMED SHAKEEL MOHIUDDIN	19-09-1971	06-07-2007	06-07-2007
2322	49	Dr. VASAPPA CHANNAPPA MUDIGOUDRA	10-06-1972	06-07-2007	06-07-2007
2323	50	Dr. ARUNA PATIL	18-08-1975	06-07-2007	06-07-2007
2324	51	Dr. SIDDAPPA BALAPPA NAYAK	21-07-1975	06-07-2007	06-07-2007
2325	52	Dr. SUJATHA C KINIGE	01-01-1965	06-07-2007	06-07-2007
2326	53	Dr. SANJAY SHIVAYOGI SIDDANNAVAR	23-04-1971	06-07-2007	06-07-2007
2327	54	Dr. RAVINDRA RUDRAPPA ANTEEN	15-07-1974	06-07-2007	06-07-2007
2328	55	Dr. MANJUNATH LAXMAPPA CHICKARADDI	26-05-1973	06-07-2007	06-07-2007
2329	56	Dr. CHANDRASHEKHARAPPA R L	01-06-1968	06-07-2007	06-07-2007
2330	57	Dr. SHRIMANT SIDDALINGAPPA BANE	01-06-1962	06-07-2007	06-07-2007
2331	58	Dr. DATTATREYA DASARATH RAO JALDE	13-06-1974	06-07-2007	06-07-2007
2332	59	Dr. SUJATHA PATIL	22-07-1975	06-07-2007	06-07-2007
2333	60	Dr. SRIKANTH B P	20-10-1972	06-07-2007	06-07-2007
2334	61	Dr. SURESH B K	01-04-1970	06-07-2007	06-07-2007
2335	62	Dr. CHANDRASHEKHARA YALAGURTHI	19-04-1975	06-07-2007	06-07-2007
2336	63	Dr. MICHEL NARONA	30-10-1971	06-07-2007	06-07-2007
2337	64	Dr. RENUKNANDA MALLAPPA MENASINAKAI	30-06-1968	06-07-2007	06-07-2007
2338	65	Dr. VENKATESH Y	23-07-1972	06-07-2007	06-07-2007
2339	66	Dr. RAGHAVENDRA DURGOJI	10-07-1976	06-07-2007	06-07-2007
2340	67	Dr. SHASHIDHAR	18-08-1973	06-07-2007	06-07-2007
2341	68	Dr. MANJUNATH G	23-07-1968	06-07-2007	06-07-2007
2342	69	Dr. PUSHPALATHA L	21-04-1972	06-07-2007	06-07-2007
2343	70	Dr. NIRMALA DEVI M	14-02-1976	06-07-2007	06-07-2007
2344	71	Dr. SANMAN SHETTY N	24-04-1974	06-07-2007	06-07-2007
2345	72	Dr. SHIVAPRAKASH M	30-11-1971	06-07-2007	06-07-2007
2346	73	Dr. ABHAYAKUMAR C B	14-05-1969	06-07-2007	06-07-2007
2347	74	Dr. SIDDARAJU	01-06-1966	06-07-2007	06-07-2007
2348	75	Dr. PRASAD P M	08-02-1968	06-07-2007	06-07-2007
2349	76	Dr. PRAKASH N	14-07-1967	06-07-2007	06-07-2007
2350	77	Dr. VISVANATHA REDDY M S	19-07-1970	06-07-2007	06-07-2007
2351	78	Dr. SURESH CHAVAN	15-06-1972	06-07-2007	06-07-2007
2352	79	Dr. HATHARKI S I	01-06-1975	06-07-2007	06-07-2007
2353	80	Dr. CHANDRAKANTHA B MANTRI	22-05-1963	06-07-2007	06-07-2007
2354	81	Dr. KRISHNAPRASAD M S	23-11-1972	06-07-2007	06-07-2007
2355	82	Dr. KAVICHAKRAVARTHY M	11-12-1975	06-07-2007	06-07-2007
2356	83	Dr. MOHAMMED TAHIR SHOLAPUR	28-06-1968	06-07-2007	06-07-2007
2357	84	Dr. SHANTHOSHKUMAR V S	05-07-1976	06-07-2007	06-07-2007
2358	85	Dr. GURURAJ K J	15-10-1975	06-07-2007	06-07-2007
2359	86	Dr. VIJAYA C PATIL	24-11-1966	06-07-2007	06-07-2007
2360	87	Dr. PRASANNA K R	13-04-1970	06-07-2007	06-07-2007
2361	88	Dr. SOWMYA V	10-05-1972	06-07-2007	06-07-2007
2362	89	Dr. NAGARAJ J C	04-09-1976	06-07-2007	06-07-2007
2363	90	Dr. RANGEGOWDA K R	20-05-1976	06-07-2007	06-07-2007
2364	91	Dr. SUBASHCHANDRA DAIGONDA	01-04-1974	06-07-2007	06-07-2007
2365	92	Dr. MURUGESH K	29-10-1974	06-07-2007	06-07-2007
2366	93	Dr. MANGALA K S	20-07-1973	06-07-2007	06-07-2007
2367	94	Dr. MALLIKARJUNA M P	07-05-1977	06-07-2007	06-07-2007
2368	95	Dr. SHAMBEGUM FAKRUDDIN	02-12-1970	06-07-2007	06-07-2007
2369	96	Dr. SRINATH	06-12-1970	06-07-2007	06-07-2007
2370	97	Dr. PARAMESHWARA H S	09-08-1975	06-07-2007	06-07-2007

1	2	3	4	5	6
2371	98	Dr. MANOHAR D H	20-03-1973	06-07-2007	06-07-2007
2372	99	Dr. HARISH BABU G S	02-04-1976	06-07-2007	06-07-2007
2373	100	Dr. NARASINGAPPA MALVI	01-06-1967	06-07-2007	06-07-2007
2374	101	Dr. MANJUNATH H	07-08-1976	06-07-2007	06-07-2007
2375	102	Dr. ARVINDA K V	03-07-1973	06-07-2007	06-07-2007
2376	103	Dr. RAVINDRA NAIK K	21-05-1975	06-07-2007	06-07-2007
2377	104	Dr. HARSHA PATIL B C	29-03-1975	06-07-2007	06-07-2007
2378	105	Dr. SATISH M N	02-04-1970	06-07-2007	06-07-2007
2379	106	Dr. VENKATESHA M P	17-12-1976	06-07-2007	06-07-2007
2380	107	Dr. CHANDRIK BABU S R	13-07-1973	06-07-2007	06-07-2007
2381	108	Dr. KALLAPPA MAJGE	01-06-1971	06-07-2007	06-07-2007
2382	109	Dr. SHANTHOSH KUMARA	01-01-1976	06-07-2007	06-07-2007
2383	110	Dr. DILIP NAMADEVARAO DONGRE	01-06-1969	06-07-2007	06-07-2007
2384	111	Dr. JYOTHI R	01-05-1974	06-07-2007	06-07-2007
2385	112	Dr. CHELUVARAJU B	06-03-1954	06-07-2007	06-07-2007
2386	113	Dr. KIRAN C	17-06-1976	06-07-2007	06-07-2007
2387	114	Dr. PRADEP H	16-10-1971	06-07-2007	06-07-2007
2388	115	Dr. VIJAY V	30-09-1969	06-07-2007	06-07-2007
2389	116	Dr. SRINIVASA J E	20-07-1973	06-07-2007	06-07-2007
2390	117	Dr. RAVIKUMAR T G	27-04-1972	06-07-2007	06-07-2007
2391	118	Dr. NAVEEN S B	26-03-1975	06-07-2007	06-07-2007
2392	119	Dr. HARSHA H N	08-05-1973	06-07-2007	06-07-2007
2393	120	Dr. SOUMYA SHRI H K	18-01-1974	06-07-2007	06-07-2007
2394	121	Dr. GURUPRASAD D S	11-04-1968	06-07-2007	06-07-2007
2395	122	Dr. SUNILKUMAR S N	20-07-1973	06-07-2007	06-07-2007
2396	123	Dr. ASHARANI N	14-09-1976	06-07-2007	06-07-2007
2397	124	Dr. LATHA M	10-03-1972	06-07-2007	06-07-2007
2398	125	Dr. DEEPAK C	21-06-1972	06-07-2007	06-07-2007
2399	126	Dr. LAKSHMIKANTHA E	02-04-1976	06-07-2007	06-07-2007
2400	127	Dr. THIPPESWAMY REDDY S	15-01-1966	06-07-2007	06-07-2007
2401	128	Dr. SHIVANANDA M	12-08-1969	06-07-2007	06-07-2007
2402	129	Dr. NAGARAJ G	29-04-1975	06-07-2007	06-07-2007
2403	130	Dr. CHANDRASHEKHARA B N	12-01-1973	06-07-2007	06-07-2007
2404	131	Dr. PUSHPALATHA C	19-06-1975	06-07-2007	06-07-2007
2405	132	Dr. PRAHALADA K	21-07-1966	06-07-2007	06-07-2007
2406	133	Dr. USHA A R	07-12-1976	06-07-2007	06-07-2007
2407	134	Dr. KARUR RAJASHEKHAR	08-06-1974	06-07-2007	06-07-2007
2408	135	Dr. GANESH BHAT R	16-11-1968	06-07-2007	06-07-2007
2409	136	Dr. UMA	30-07-1973	06-07-2007	06-07-2007
2410	137	Dr. RAJESH G C	02-03-1976	06-07-2007	06-07-2007
2411	138	Dr. MAHESH AITHAL	22-07-1973	06-07-2007	06-07-2007
2412	139	Dr. KIRAN SHANKAR S	16-04-1975	06-07-2007	06-07-2007
2413	140	Dr. SANDHYA NAYAK	27-05-1963	06-07-2007	06-07-2007
2414	141	Dr. MAHESH V	01-06-1971	06-07-2007	06-07-2007
2415	142	Dr. MAHADEVAPRASAD S	25-04-1976	06-07-2007	06-07-2007
2416	143	Dr. PADMARAJ VANKUDRE	05-07-1966	06-07-2007	06-07-2007
2417	144	Dr. VINAYA GAD	01-06-1971	06-07-2007	06-07-2007
2418	145	Dr. NAGARAJ G N	12-07-1973	06-07-2007	06-07-2007
2419	146	Dr. NISAR FATHIMA	12-07-1970	06-07-2007	06-07-2007
2420	147	Dr. UMESHKUMAR G	17-09-1973	06-07-2007	06-07-2007

1	2	3	4	5	6
2421	148	Dr. CHANDRAMOHAN D M	31-07-1973	06-07-2007	06-07-2007
2422	149	Dr. LEENA K S	06-04-1973	06-07-2007	06-07-2007
2423	150	Dr. VENKATESH BABU K V	08-08-1967	06-07-2007	06-07-2007
2424	151	Dr. MAHENDRA T	14-12-1973	06-07-2007	06-07-2007
2425	152	Dr. SHIVAKUMAR K	12-07-1970	06-07-2007	06-07-2007
2426	153	Dr. ARUNKUMAR D	22-07-1976	06-07-2007	06-07-2007
2427	154	Dr. SOMANGOUDA MALAGOUDA PATIL	05-06-1973	06-07-2007	06-07-2007
2428	155	Dr. SUDHINDRANATH S R	04-12-1976	06-07-2007	06-07-2007
2429	156	Dr. SUNDARESH N S	13-02-1974	06-07-2007	06-07-2007
2430	157	Dr. HITNALLI P A	01-06-1975	06-07-2007	06-07-2007
2431	158	Dr. PRASANNA P	23-09-1969	06-07-2007	06-07-2007
2432	159	Dr. GIRIDHARA S A	10-03-1975	06-07-2007	06-07-2007
2433	160	Dr. RAMACHANDRA T	20-04-1969	06-07-2007	06-07-2007
2434	161	Dr. SHOBHADEVI N T	20-05-1974	06-07-2007	06-07-2007
2435	162	Dr. RAVIKUMAR G V	10-12-1973	06-07-2007	06-07-2007
2436	163	Dr. SHARANABASAPPA K	19-09-1971	06-07-2007	06-07-2007
2437	164	Dr. UMA M C	20-01-1975	06-07-2007	06-07-2007
2438	165	Dr. KARUNAKARA K V	15-04-1969	06-07-2007	06-07-2007
2439	166	Dr. SAVITHA R MALLANNA	21-09-1973	06-07-2007	06-07-2007
2440	168	Dr. PATIL M S	02-10-1969	06-07-2007	06-07-2007
2441	169	Dr. CHAYA R BAJANTRI	01-07-1975	06-07-2007	06-07-2007
2442	170	Dr. KAMBLE R M	30-08-1974	06-07-2007	06-07-2007
2443	171	Dr. ANILKUMAR BASAVARAJ UKKALI	12-04-1975	06-07-2007	06-07-2007
2444	172	Dr. VINEETH B R	01-03-1967	06-07-2007	06-07-2007
2445	173	Dr. NAREN C	05-12-1972	06-07-2007	06-07-2007
2446	174	Dr. GEETHA S M	31-03-1975	06-07-2007	06-07-2007
2447	175	Dr. AGNIHOTRI A S	21-11-1971	06-07-2007	06-07-2007
2448	176	Dr. RAVINDRA GOUDAPPA PATIL	26-05-1974	06-07-2007	06-07-2007
2449	177	Dr. MOHAMMED GAFAR AHMED	01-06-1973	06-07-2007	06-07-2007
2450	178	Dr. UDAY SHIVARAYI KUDCHI	22-07-1972	06-07-2007	06-07-2007
2451	179	Dr. SHASHIKALA R	10-03-1976	06-07-2007	06-07-2007
2452	180	Dr. RAMESH V	05-06-1974	06-07-2007	06-07-2007
2453	181	Dr. PRASHANTH B N	12-01-1973	06-07-2007	06-07-2007
2454	182	Dr. SUDESH K K DEREBAIL	22-07-1963	06-07-2007	06-07-2007
2455	183	Dr. UDAYAKUMAR C BALI	23-11-1973	06-07-2007	06-07-2007
2456	184	Dr. SURYAVAMSHI A A	14-11-1971	06-07-2007	06-07-2007
2457	185	Dr. VENKATESH B SHIRVALKARA	02-10-1968	06-07-2007	06-07-2007
2458	186	Dr. PUCHPALATHA C	14-07-1972	06-07-2007	06-07-2007
2459	187	Dr. PRAMOD	30-01-1972	06-07-2007	06-07-2007
2460	188	Dr. RADHA H	15-02-1968	06-07-2007	06-07-2007
2461	189	Dr. SUJAYA KUMAR	04-03-1971	06-07-2007	06-07-2007
2462	190	Dr. RAJENDRA BHALKE	01-11-1967	06-07-2007	06-07-2007
2463	191	Dr. ANILKUMAR CHATURE	17-11-1969	06-07-2007	06-07-2007
2464	192	Dr. KRISHNAPRASAD H S	18-05-1972	06-07-2007	06-07-2007
2465	193	Dr. BABITHA NIVARTHI RAO	01-06-1976	06-07-2007	06-07-2007
2466	194	Dr. CHANNESWARAPPA R	05-06-1975	06-07-2007	06-07-2007
2467	195	Dr. DEVENDRARAJU D	19-07-1966	06-07-2007	06-07-2007
2468	196	Dr. SUBODH KUMAR RAI G	19-12-1973	06-07-2007	06-07-2007
2469	197	Dr. DHARWADKAR E S	22-07-1964	06-07-2007	06-07-2007
2470	198	Dr. AJAY G R	10-09-1976	06-07-2007	06-07-2007

1	2	3	4	5	6
2471	199	Dr. NARENDRA H J	01-07-1969	06-07-2007	06-07-2007
2472	200	Dr. NAGARABETTA S D	17-09-1968	06-07-2007	06-07-2007
2473	201	Dr. SUJATHA	15-09-1974	06-07-2007	06-07-2007
2474	202	Dr. RAVIKIRAN M S	01-06-1971	06-07-2007	06-07-2007
2475	203	Dr. GURUNATH H S	10-08-1976	06-07-2007	06-07-2007
2476	204	Dr. RAVIKUMAR M N	01-06-1971	06-07-2007	06-07-2007
2477	205	Dr. HEMALATHA G	27-10-1971	06-07-2007	06-07-2007
2478	206	Dr. VINAYA M	16-10-1973	06-07-2007	06-07-2007
2479	207	Dr. SUDARSHAN K	29-11-1976	06-07-2007	06-07-2007
2480	208	Dr. ERANNA	23-07-1973	06-07-2007	06-07-2007
2481	209	Dr. REKHA K P	10-06-1959	06-07-2007	06-07-2007
2482	210	Dr. AMRUTH	11-02-1974	06-07-2007	06-07-2007
2483	211	Dr. MIRZA HAMEEDULLA BAIG	04-10-1975	06-07-2007	06-07-2007
2484	212	Dr. DINAKAR M V	20-07-1969	06-07-2007	06-07-2007
2485	213	Dr. PADMAVATHY G L	05-06-1969	06-07-2007	06-07-2007
2486	214	Dr. SHANKAR NAIK N	04-05-1972	06-07-2007	06-07-2007
2487	215	Dr. GURUNATH BALAVANTH KAGAGALAGOMBA	30-06-1967	06-07-2007	06-07-2007
2488	216	Dr. PRACHITI UDAYAKUMAR	27-07-1977	06-07-2007	06-07-2007
2489	217	Dr. ASHA LATHA M N	08-03-1973	06-07-2007	06-07-2007
2490	218	Dr. VENUGOPAL URS	27-09-1960	06-07-2007	06-07-2007
2491	219	Dr. LALITHA	16-05-1963	06-07-2007	06-07-2007
2492	220	Dr. RUDRAGOUDA POLICE PATIL	14-06-1973	06-07-2007	06-07-2007
2493	221	Dr. PADMAVATHY T	20-09-1963	06-07-2007	06-07-2007
2494	222	Dr. SURESH C	08-09-1974	06-07-2007	06-07-2007
2495	223	Dr. ANANTH KAMATH U	03-09-1971	06-07-2007	06-07-2007
2496	224	Dr. RAJU B R	21-10-1973	06-07-2007	06-07-2007
2497	225	Dr. RAVIKUMAR B BIRADAR	01-12-1974	06-07-2007	06-07-2007
2498	226	Dr. SHIVAKUMARA V NASA	18-08-1973	06-07-2007	06-07-2007
2499	227	Dr. SURESH RUDRAPPA	13-04-1965	06-07-2007	06-07-2007
2500	228	Dr. MAHADEVAPPA S/O HANUMANTHAPPA	05-04-1972	06-07-2007	06-07-2007
2501	229	Dr. VENKATESH G	01-07-1975	06-07-2007	06-07-2007
2502	230	Dr. MALLIKARJUNA C T	08-12-1970	06-07-2007	06-07-2007
2503	231	Dr. DAYANANDA G R	20-05-1970	06-07-2007	06-07-2007
2504	232	Dr. MOHAMMED ABDUL RAHAMAN	15-05-1970	06-07-2007	06-07-2007
2505	233	Dr. SHASHIKANTHA K	10-05-1972	06-07-2007	06-07-2007
2506	234	Dr. JAGADEESH K	06-04-1967	06-07-2007	06-07-2007
2507	235	Dr. SHASHIKANTHA K	10-05-1972	06-07-2007	06-07-2007
2508	236	Dr. SUDHAKARA T	11-07-1966	06-07-2007	06-07-2007
2509	238	Dr. RAGHAVENDRA K N	21-02-1977	06-07-2007	06-07-2007
2510	239	Dr. SATISH M C	20-04-1975	06-07-2007	06-07-2007
2511	240	Dr. SHASHANK	21-08-1970	06-07-2007	06-07-2007
2512	241	Dr. PRIYADARSHINI N	31-10-1976	06-07-2007	06-07-2007
2513	242	Dr. RAVINDRA B L	20-07-1974	06-07-2007	06-07-2007
2514	243	Dr. LATHA M B	28-11-1972	06-07-2007	06-07-2007
2515	244	Dr. NAGARAJ A S	20-07-1975	06-07-2007	06-07-2007
2516	245	Dr. HANUMANTHARADDY	01-06-1972	06-07-2007	06-07-2007
2517	246	Dr. MAMATHA B S	15-11-1977	06-07-2007	06-07-2007
2518	247	Dr. ANILKUMAR SEGUNISI	22-07-1974	06-07-2007	06-07-2007
2519	248	Dr. SANDHYARANI S M	15-07-1976	06-07-2007	06-07-2007
2520	249	Dr. MAHADEVA MURTHY	10-12-1970	06-07-2007	06-07-2007

1	2	3	4	5	6
2521	250	Dr. DEEPA KAMATH	07-08-1977	06-07-2007	06-07-2007
2522	251	Dr. PRIYANKA PRABHAKAR	10-07-1977	06-07-2007	06-07-2007
2523	252	Dr. MOHAN KUMAR J P	10-01-1977	06-07-2007	06-07-2007
2524	253	Dr. SHREEDHAR A M	20-05-1977	06-07-2007	06-07-2007
2525	254	Dr. BEENA SHURAPALI	24-06-1969	06-07-2007	06-07-2007
2526	255	Dr. AKTHAR JAHAN	23-07-1971	06-07-2007	06-07-2007
2527	256	Dr. CHETHANA PRIYADARSHINI	24-11-1975	06-07-2007	06-07-2007
2528	257	Dr. KRISHNAPRASAD K	05-05-1973	06-07-2007	06-07-2007
2529	258	Dr. NEELADEVI C N	28-01-1970	06-07-2007	06-07-2007
2530	259	Dr. GAJANANA M G	23-03-1971	06-07-2007	06-07-2007
2531	260	Dr. SHASHIDHARA A A	10-04-1961	06-07-2007	06-07-2007
2532	261	Dr. RAMESH KHADAM S	10-07-1971	06-07-2007	06-07-2007
2533	262	Dr. GOUTHAM G S	25-04-1971	06-07-2007	06-07-2007
2534	263	Dr. CHANDRASHEKHARA B M	19-03-1969	06-07-2007	06-07-2007
2535	264	Dr. AMARNATH R	16-06-1962	06-07-2007	06-07-2007
2536	265	Dr. PRAMOD U V	14-09-1975	06-07-2007	06-07-2007
2537	266	Dr. SREEDHARA C M	01-06-1972	06-07-2007	06-07-2007
2538	267	Dr. SRINIVASA GOUDA R	27-03-1974	06-07-2007	06-07-2007
2539	268	Dr. MAMATHA H M	25-04-1971	06-07-2007	06-07-2007
2540	269	Dr. NISCHAL B C	20-05-1971	06-07-2007	06-07-2007
2541	270	Dr. BHAGAVAN S	25-07-1971	06-07-2007	06-07-2007
2542	271	Dr. BOREGOWDA K	20-05-1968	06-07-2007	06-07-2007
2543	272	Dr. SUDHINDRA G B	12-07-1976	06-07-2007	06-07-2007
2544	273	Dr. UMESH K	20-07-1969	06-07-2007	06-07-2007
2545	274	Dr. LATHA N S	02-08-1974	06-07-2007	06-07-2007
2546	275	Dr. JAYASHREE R DEVAGIRI	16-12-1975	06-07-2007	06-07-2007
2547	276	Dr. AMRUT	30-10-1975	06-07-2007	06-07-2007
2548	277	Dr. MURALIDHAR B	31-08-1970	06-07-2007	06-07-2007
2549	278	Dr. SHYLAJA NOWBADHAKARA	20-06-1981	06-07-2007	06-07-2007
2550	279	Dr. RASHMI KRISHNA MURTHY	26-09-1976	06-07-2007	06-07-2007
2551	280	Dr. UMESH G V	09-07-1971	06-07-2007	06-07-2007
2552	281	Dr. LINGARAJU K G	22-08-1975	06-07-2007	06-07-2007
2553	282	Dr. CHANNAKESHAVAREDDY M	15-09-2001	06-07-2007	06-07-2007
2554	283	Dr. RUPA JAYAPRAKASH	22-12-1975	06-07-2007	06-07-2007
2555	284	Dr. SHANKARA	24-07-1974	06-07-2007	06-07-2007
2556	285	Dr. SHIVAKUMAR M C	30-07-1963	06-07-2007	06-07-2007
2557	286	Dr. RAJASHRI MOHANDAS PATIL	10-10-1966	06-07-2007	06-07-2007
2558	287	Dr. RATHNAKARA KINI K	06-07-1971	06-07-2007	06-07-2007
2559	288	Dr. RAJAGOPAL BHANDARI	10-03-1968	06-07-2007	06-07-2007
2560	289	Dr. VINAYAK P BHAT	18-07-1975	06-07-2007	06-07-2007
2561	290	Dr. VINOD P BUTHE	04-07-1975	06-07-2007	06-07-2007
2562	291	Dr. GIRISH S BUTHE	17-06-1976	06-07-2007	06-07-2007
2563	292	Dr. RAJESH R NAYAK	23-08-1976	06-07-2007	06-07-2007
2564	293	Dr. RAVI B S	29-03-1976	06-07-2007	06-07-2007
2565	294	Dr. MAHENDRA P NAYAK	22-05-1962	06-07-2007	06-07-2007
2566	295	Dr. GOPAL G KARJOL	25-01-1975	06-07-2007	06-07-2007
2567	296	Dr. SHARATH KUMAR RAO J	12-04-1971	06-07-2007	06-07-2007
2568	297	Dr. SOPHIA DASARI	18-10-1975	06-07-2007	06-07-2007
2569	298	Dr. GEETHA M NAIKAR	09-07-1975	06-07-2007	06-07-2007
2570	299	Dr. VITTAL GUNDAPPA	20-01-1975	06-07-2007	06-07-2007

1	2	3	4	5	6
2571	300	Dr. RAVIKUMAR	12-10-1973	06-07-2007	06-07-2007
2572	301	Dr. SHIVANAND HOLEYAPPA G	01-11-1975	06-07-2007	06-07-2007
2573	302	Dr. ARUNA MYAGERY	13-01-1969	06-07-2007	06-07-2007
2574	303	Dr. BASAVARAJ K	01-07-1975	06-07-2007	06-07-2007
2575	304	Dr. RAGHAVENDRA	20-09-1976	06-07-2007	06-07-2007
2576	305	Dr. SHANTESH PATIL	24-05-1970	06-07-2007	06-07-2007
2577	306	Dr. BASAVARAJ G BUKKEGAR	09-10-1975	06-07-2007	06-07-2007
2578	307	Dr. SINGHAL MADHU BALA DINDHAYAL	12-09-1977	06-07-2007	06-07-2007
2579	308	Dr. ASHA S A	01-05-1976	06-07-2007	06-07-2007
2580	309	Dr. VINUTHA S M	12-02-1969	06-07-2007	06-07-2007
2581	310	Dr. MAHESH S	07-12-1968	06-07-2007	06-07-2007
2582	311	Dr. MAHIMA A S	01-04-1974	06-07-2007	06-07-2007
2583	312	Dr. HIREMAT CHANNAVEERA SASTRI	02-05-1974	06-07-2007	06-07-2007
2584	313	Dr. SAMPATHKUMAR D	24-04-2002	06-07-2007	06-07-2007
2585	314	Dr. LEELE SAMPATHKUMAR	12-01-1968	06-07-2007	06-07-2007
2586	315	Dr. RAVINDRA S T	27-01-1975	06-07-2007	06-07-2007
2587	316	Dr. NEETHA VASANTH CHAVAN	01-07-1974	06-07-2007	06-07-2007
2588	317	Dr. ARULSELVI V	08-10-1970	06-07-2007	06-07-2007
2589	318	Dr. BASAVARAJ HANUMANTHAPPA THALWAR	22-10-1975	06-07-2007	06-07-2007
2590	319	Dr. SUDEETHA PEDNAKAR	24-11-1976	06-07-2007	06-07-2007
2591	320	Dr. NAGARAJ J S	05-05-1974	06-07-2007	06-07-2007
2592	321	Dr. NEETHA VASANTHA CHAVAN	01-07-1974	06-07-2007	06-07-2007
2593	322	Dr. BASAVARAJ H THALABAR	22-10-1975	06-07-2007	06-07-2007
2594	323	Dr. SATISH CHANDRA T	13-10-1969	06-07-2007	06-07-2007
2595	324	Dr. KIRAN S G	19-02-1974	06-07-2007	06-07-2007
2596	325	Dr. SATHYANARAYANA	01-06-1972	06-07-2007	06-07-2007
2597	326	Dr. FARUQ JUNEDA	30-04-1974	06-07-2007	06-07-2007
2598	327	Dr. MUBASHIR AHMED SAJID	19-08-1977	06-07-2007	06-07-2007
2599	328	Dr. CHITRA N	18-02-1975	06-07-2007	06-07-2007
2600	329	Dr. SRINIVAS M DEVADURGA	18-07-1977	06-07-2007	06-07-2007
2601	330	Dr. SANJAY GOLE	31-05-1971	06-07-2007	06-07-2007
2602	331	Dr. SHILPA C	11-10-1978	06-07-2007	06-07-2007
2603	332	Dr. BANNAPPA PATIL	05-05-1972	06-07-2007	06-07-2007
2604	333	Dr. SUBASHCHANDRA D N	02-06-1973	06-07-2007	06-07-2007
2605	334	Dr. NAVIN KUMAR H B	19-04-1977	06-07-2007	06-07-2007
2606	335	Dr. KUMAR P N	18-06-1969	06-07-2007	06-07-2007
2607	336	Dr. VENUGOPAL K S	29-08-1972	06-07-2007	06-07-2007
2608	337	Dr. NAGANNA K	29-05-1961	06-07-2007	06-07-2007
2609	338	Dr. VIVEK BHAGATH S M	05-01-1968	06-07-2007	06-07-2007
2610	339	Dr. SRIKANTH MALLAPPA SAMBRANI	22-07-1975	06-07-2007	06-07-2007
2611	340	Dr. PRABHAKAR	20-09-1962	06-07-2007	06-07-2007
2612	341	Dr. YELLAPPA S GOVINDARADDI	22-02-1969	06-07-2007	06-07-2007
2613	342	Dr. CHETHANA J	22-03-1971	06-07-2007	06-07-2007
2614	343	Dr. BHAKTHAVASTHALA K T	19-07-1977	06-07-2007	06-07-2007
2615	344	Dr. CHANDA	24-09-1976	06-07-2007	06-07-2007
2616	345	Dr. AMNA ARUNACHALA HEGDE	22-12-1977	06-07-2007	06-07-2007
2617	346	Dr. KOLEKAR R T	04-05-1966	06-07-2007	06-07-2007
2618	347	Dr. CHANDRASHEKAR H V	26-03-1976	06-07-2007	06-07-2007
2619	348	Dr. SANTOSH RAO KATTIMANI	11-12-1977	06-07-2007	06-07-2007
2620	349	Dr. MASALI J B	03-10-1974	06-07-2007	06-07-2007

1	2	3	4	5	6
2621	350	Dr. INGALE R S	26-01-1976	06-07-2007	06-07-2007
2622	351	Dr. BAGEWADI S S	21-06-1972	06-07-2007	06-07-2007
2623	352	Dr. LINGARAJU M	19-11-1977	06-07-2007	06-07-2007
2624	353	Dr. BIRADAR A G	01-01-1974	06-07-2007	06-07-2007
2625	354	Dr. ARCHANA KULKARNI	17-07-1974	06-07-2007	06-07-2007
2626	355	Dr. MANKANI H N	20-06-1976	06-07-2007	06-07-2007
2627	356	Dr. RAGHAVENDRA HEBBAR	01-03-1976	06-07-2007	06-07-2007
2628	357	Dr. SWATHANTRAKUMAR BANAKAR	15-08-1972	06-07-2007	06-07-2007
2629	358	Dr. SOMASHEKHARA SANMANANI	06-06-1974	06-07-2007	06-07-2007
2630	359	Dr. ANKAPPA C	01-06-1973	06-07-2007	06-07-2007
2631	360	Dr. CHANDRAKALA H M	19-07-1970	06-07-2007	06-07-2007
2632	361	Dr. NAGENDRA S R	22-07-1977	06-07-2007	06-07-2007
2633	362	Dr. SHIVAKUMAR A C	15-06-1974	06-07-2007	06-07-2007
2634	363	Dr. MAHALAKSHMI Y N	09-05-1967	06-07-2007	06-07-2007
2635	364	Dr. REKHA K S	07-06-1968	06-07-2007	06-07-2007
2636	365	Dr. MAHADEVA PRASAD H N	01-06-1967	06-07-2007	06-07-2007
2637	366	Dr. DEVIKA V	01-01-1973	06-07-2007	06-07-2007
2638	367	Dr. BIRADAR S K	22-07-1971	06-07-2007	06-07-2007
2639	368	Dr. VIJAYALAKSHMI C SOPPAN	05-02-1964	06-07-2007	06-07-2007
2640	369	Dr. UMESH SHARMA	20-06-1969	06-07-2007	06-07-2007
2641	370	Dr. MAMATHA B	07-01-1973	06-07-2007	06-07-2007
2642	371	Dr. JYOTHI	30-11-1977	06-07-2007	06-07-2007
2643	372	Dr. HIREMAT M C	10-02-1973	06-07-2007	06-07-2007
2644	373	Dr. VIJAYAKUMAR C T	20-05-1965	06-07-2007	06-07-2007
2645	374	Dr. DAKSHAYANI M B	07-04-1971	06-07-2007	06-07-2007
2646	375	Dr. DHANANJAYA T N	08-06-1973	06-07-2007	06-07-2007
2647	376	Dr. BHOVER R N	22-07-1975	06-07-2007	06-07-2007
2648	377	Dr. SANJAY M D	28-04-1973	06-07-2007	06-07-2007
2649	378	Dr. PRAVEENKUMAR B SUMBAD	15-06-1974	06-07-2007	06-07-2007
2650	379	Dr. BABU CHAVAN	01-06-1967	06-07-2007	06-07-2007
2651	380	Dr. BHEEMAPPA BAJANTRI	03-05-1976	06-07-2007	06-07-2007
2652	381	Dr. KOMALA K P	31-07-1970	06-07-2007	06-07-2007
2653	382	Dr. VISVANATHA K	13-05-1976	06-07-2007	06-07-2007
2654	383	Dr. CHANDRASHEKAHARA DANDI	26-01-1973	06-07-2007	06-07-2007
2655	384	Dr. PRAVEEN KUMAR S HIREMAT	01-01-1978	06-07-2007	06-07-2007
2656	385	Dr. VENKATESH KALAPUR	17-04-1974	06-07-2007	06-07-2007
2657	386	Dr. KASTURI M R	07-05-1962	06-07-2007	06-07-2007
2658	387	Dr. NATARAJ S R	17-12-1968	06-07-2007	06-07-2007
2659	388	Dr. VENKATA SWAMY S	10-06-1968	06-07-2007	06-07-2007
2660	389	Dr. VENKATESH D C	08-05-1973	06-07-2007	06-07-2007
2661	390	Dr. NAGARAJU H S	24-10-1966	06-07-2007	06-07-2007
2662	391	Dr. NAGARAJ D G	22-07-1972	06-07-2007	06-07-2007
2663	392	Dr. MANJUNATHA S C	06-01-1975	06-07-2007	06-07-2007
2664	393	Dr. GOPALA KRISHNA D	17-04-1964	06-07-2007	06-07-2007
2665	394	Dr. RAGHUNANDAN B G	30-11-1973	06-07-2007	06-07-2007
2666	395	Dr. NIRANJAN B H	17-02-1975	06-07-2007	06-07-2007
2667	396	Dr. PREMASUDHA N	28-03-1962	06-07-2007	06-07-2007
2668	397	Dr. HAREESH BABU B R	24-05-1975	06-07-2007	06-07-2007
2669	398	Dr. PADMAVATHY P	14-07-1962	06-07-2007	06-07-2007
2670	399	Dr. SRIKANTH MAYANNAVAR	03-05-1974	06-07-2007	06-07-2007

1	2	3	4	5	6
2671	400	Dr. MANJUNATHA NAGALIKAR	20-03-1978	06-07-2007	06-07-2007
2672	401	Dr. NANDAKUMAR	03-02-1976	06-07-2007	06-07-2007
2673	402	Dr. VIJAY B M	02-09-1976	06-07-2007	06-07-2007
2674	403	Dr. MANJUNATH H G	29-05-1966	06-07-2007	06-07-2007
2675	404	Dr. MAHENDRAPPA K R	12-10-1963	06-07-2007	06-07-2007
2676	405	Dr. PREMANAND B R	11-07-1970	06-07-2007	06-07-2007
2677	406	Dr. SUBIND G B	29-11-1972	06-07-2007	06-07-2007
2678	407	Dr. LOKESH P R	24-12-1973	06-07-2007	06-07-2007
2679	408	Dr. SHASHIDHARA B	16-12-1974	06-07-2007	06-07-2007
2680	409	Dr. NATARAJ G S	17-03-1977	06-07-2007	06-07-2007
2681	410	Dr. SUDHIR PADNEKAR	11-01-1970	06-07-2007	06-07-2007
2682	411	Dr. SHANKAR THIMMANAGOUDA PATIL	10-08-1973	06-07-2007	06-07-2007
2683	412	Dr. MAKANDAR Z R	10-06-1976	06-07-2007	06-07-2007
2684	413	Dr. SUMA H R	19-04-1977	06-07-2007	06-07-2007
2685	414	Dr. NAGABUSHANA T	20-07-1975	06-07-2007	06-07-2007
2686	415	Dr. MOHAN KUMAR C K	21-07-1972	06-07-2007	06-07-2007
2687	416	Dr. NAVEEN V	18-02-1971	06-07-2007	06-07-2007
2688	417	Dr. GEETHA D H	23-10-1976	06-07-2007	06-07-2007
2689	418	Dr. PURUSHOTHAM K R	04-02-1972	06-07-2007	06-07-2007
2690	419	Dr. SOMESHWARA KABBERA	01-07-1978	06-07-2007	06-07-2007
2691	420	Dr. MUNIVENKATARAJU D	12-05-1965	06-07-2007	06-07-2007
2692	421	Dr. MALLESH H	20-06-1972	06-07-2007	06-07-2007
2693	422	Dr. GURUSWAMY N T	10-10-1972	06-07-2007	06-07-2007
2694	423	Dr. MURTHYRAJ BHAT	28-05-1976	06-07-2007	06-07-2007
2695	424	Dr. CHANDRIKA KINI	14-08-1977	06-07-2007	06-07-2007
2696	425	Dr. KAVERI SHAVI	01-06-1976	06-07-2007	06-07-2007
2697	426	Dr. SUKUMARA A	04-06-1974	06-07-2007	06-07-2007
2698	427	Dr. DINESH KUMAR	23-05-1972	06-07-2007	06-07-2007
2699	428	Dr. ARUNA	21-07-1968	06-07-2007	06-07-2007
2700	429	Dr. PRAKASH POOJARI	01-06-1975	06-07-2007	06-07-2007
2701	430	Dr. LEELAVATHY N	26-03-1974	06-07-2007	06-07-2007
2702	431	Dr. SHANKARANAYAK L R	26-03-1974	06-07-2007	06-07-2007
2703	432	Dr. PARASURAMA KASHANNAVAR	12-04-1976	06-07-2007	06-07-2007
2704	1	Dr. KARUNA P.B.	10-09-1974	18-12-2007	18-12-2007
2705	5	Dr. VEENA P	06-08-1976	18-12-2007	18-12-2007
2706	6	Dr. SHASHIDHAR N.	29-09-1981	18-12-2007	18-12-2007
2707	10	Dr. RANGANATHA K.S.	19-05-1975	18-12-2007	18-12-2007
2708	11	Dr. VINUTHA D.K.	21-12-1980	18-12-2007	18-12-2007
2709	12	Dr. NAGARAJU B.A.	25-04-1983	18-12-2007	18-12-2007
2710	13	Dr. PURUSHOTAMMA S.K.	20-05-1983	18-12-2007	18-12-2007
2711	15	Dr. MEGHA G.H.	05-07-1981	18-12-2007	18-12-2007
2712	17	Dr. ASHA M.D.	08-01-1975	18-12-2007	18-12-2007
2713	18	Dr. JYOTHSNA REDDY S.	16-09-1977	18-12-2007	18-12-2007
2714	20	Dr. PANKAJA G.P.	12-07-1982	18-12-2007	18-12-2007
2715	23	Dr. RASHMI M.N.	26-05-1974	18-12-2007	18-12-2007
2716	26	Dr. SHOBHA H.R.	30-07-1982	18-12-2007	18-12-2007
2717	27	Dr. CHANDRIKA BABU S.R.	13-07-1973	18-12-2007	18-12-2007
2718	28	Dr. SIDDAPPA SHIRAHATTI	01-01-1982	18-12-2007	18-12-2007
2719	29	Dr. SRINIVAS B.G.	29-03-1977	18-12-2007	18-12-2007
2720	30	Dr. GAJANAND M.G.	23-03-1971	18-12-2007	18-12-2007

1	2	3	4	5	6
2721	31	Dr. VINAYAKA TONNE	14-06-1982	18-12-2007	18-12-2007
2722	32	Dr. MALINI BANERA	25-09-1980	18-12-2007	18-12-2007
2723	36	Dr. JAYAKUMAR V.	01-05-1971	18-12-2007	18-12-2007
2724	37	Dr. PRABHURAJ R. TODAKAR	15-07-1981	18-12-2007	18-12-2007
2725	38	Dr. SRIDHAR R.	29-01-1982	18-12-2007	18-12-2007
2726	40	Dr. SHRUTHI N.	15-05-1982	18-12-2007	18-12-2007
2727	41	Dr. ROPPA S. JALIHALL	22-07-1979	18-12-2007	18-12-2007
2728	42	Dr. SYEEDA AFIYA YASMEEN	13-04-1978	18-12-2007	18-12-2007
2729	43	Dr. SARALA H.S.	10-02-1977	18-12-2007	18-12-2007
2730	44	Dr. PARASAPPA G. CHURCHIHALL	01-01-1981	18-12-2007	18-12-2007
2731	45	Dr. NIRANJAN B. MANIBANAKAR	12-04-1981	18-12-2007	18-12-2007
2732	46	Dr. SUSHMA K.	20-07-1980	18-12-2007	18-12-2007
2733	47	Dr. SHIVAKUMAR V.	03-04-1983	18-12-2007	18-12-2007
2734	48	Dr. BHAGYA SHREE	11-11-1977	18-12-2007	18-12-2007
2735	49	Dr. MOHMAD TAJODDIN	29-07-1983	18-12-2007	18-12-2007
2736	52	Dr. PRAVEEN KUMAR H.	29-06-1982	18-12-2007	18-12-2007
2737	55	Dr. SMITHA R.	17-09-1978	18-12-2007	18-12-2007
2738	58	Dr. SUMITRA L.	04-05-1980	18-12-2007	18-12-2007
2739	59	Dr. KRISHNA R. BANNAD	01-06-1980	18-12-2007	18-12-2007
2740	60	Dr. JYOTHIKALA PATTAR	03-03-1979	18-12-2007	18-12-2007
2741	61	Dr. CHANNABASAYYA VIRAKTAMATH	05-06-1982	18-12-2007	18-12-2007
2742	63	Dr. NAMRATHA H.S.	04-08-1980	18-12-2007	18-12-2007
2743	64	Dr. NAVEEN KUMAR V.	15-06-1981	18-12-2007	18-12-2007
2744	67	Dr. ASHWINI WAGLE	13-03-1982	18-12-2007	18-12-2007
2745	68	Dr. VIJAYALAKSMI	13-12-1974	18-12-2007	18-12-2007
2746	71	Dr. RANGAEGOWDA K.R.	20-05-1976	18-12-2007	18-12-2007
2747	72	Dr. MOHAN JADAV	01-12-1979	18-12-2007	18-12-2007
2748	74	Dr. NAGANATH W.	01-03-1976	18-12-2007	18-12-2007
2749	75	Dr. MAHESH M.C.	23-07-1978	18-12-2007	18-12-2007
2750	76	Dr. SUNITHA V.P.	07-01-1978	18-12-2007	18-12-2007
2751	77	Dr. DEEPA SANGONDIMATH	15-05-1982	18-12-2007	18-12-2007
2752	78	Dr. LAVANYA L.	24-10-2000	18-12-2007	18-12-2007
2753	79	Dr. RENUKANANDA S.	13-09-1980	18-12-2007	18-12-2007
2754	80	Dr. MAHESWARI V.K.	01-08-1980	18-12-2007	18-12-2007
2755	81	Dr. MADHUSUDHAN M.R.	03-09-1978	18-12-2007	18-12-2007
2756	83	Dr. NAGMA FIRDOSE	13-03-1978	18-12-2007	18-12-2007
2757	84	Dr. UMA D.T.	12-05-1981	18-12-2007	18-12-2007
2758	85	Dr. NAVEEN H.R.	16-06-1981	18-12-2007	18-12-2007
2759	86	Dr. CHANDRIKA KINI	14-08-1977	18-12-2007	18-12-2007
2760	87	Dr. UMA U.G.	11-04-1976	18-12-2007	18-12-2007
2761	88	Dr. SHIVAKUMAR L.	28-06-1978	18-12-2007	18-12-2007
2762	89	Dr. CHETANA T.C.	29-05-1982	18-12-2007	18-12-2007
2763	90	Dr. ASHOK T.B.	07-04-1982	18-12-2007	18-12-2007
2764	92	Dr. PRAVEENA S.N.	13-01-1976	18-12-2007	18-12-2007
2765	93	Dr. SHARANABASVA	02-03-1976	18-12-2007	18-12-2007
2766	94	Dr. SIDDESHWARA G.	22-04-1978	18-12-2007	18-12-2007
2767	95	Dr. DEPPATHI K. MADALLI	26-07-1980	18-12-2007	18-12-2007
2768	96	Dr. GEETHA MAKKANNAVAR	28-01-1977	18-12-2007	18-12-2007
2769	97	Dr. ANUPAMA SURESH NAYAK	19-05-1982	18-12-2007	18-12-2007
2770	98	Dr. PANKAJA S.	06-05-1971	18-12-2007	18-12-2007

1	2	3	4	5	6
2771	99	Dr. PURNIMA SHANKARA TALLUR	30-01-1978	18-12-2007	18-12-2007
2772	100	Dr. ROOPA SHREE B.C.	30-06-1980	18-12-2007	18-12-2007
2773	101	Dr. ASWINI K.M.	30-08-1982	18-12-2007	18-12-2007
2774	102	Dr. BASAVARAJU BANTANUR	14-07-1977	18-12-2007	18-12-2007
2775	103	Dr. ARCHANA P.	08-04-1976	18-12-2007	18-12-2007
2776	105	Dr. RIZWANA AFREEN	04-06-1981	18-12-2007	18-12-2007
2777	106	Dr. VEENAKUMARI O.	20-02-1979	18-12-2007	18-12-2007
2778	108	Dr. RAVISHANKAR M.	02-12-1981	18-12-2007	18-12-2007
2779	110	Dr. ANITHA RANI N.A.	12-06-1979	18-12-2007	18-12-2007
2780	111	Dr. KAMALKARA K.R.	21-05-1978	18-12-2007	18-12-2007
2781	112	Dr. SANTHOSH HASARGUNDGI	04-04-1976	18-12-2007	18-12-2007
2782	113	Dr. KEDARNATH G.T.	01-06-1978	18-12-2007	18-12-2007
2783	116	Dr. RIZWANA TABASSUM	25-12-1978	18-12-2007	18-12-2007
2784	118	Dr. GANESH B.D.	12-07-1983	18-12-2007	18-12-2007
2785	119	Dr. AGHA NASER AHMED	12-03-1977	18-12-2007	18-12-2007
2786	120	Dr. VIJAYANARAYANA C.D.	24-07-1978	18-12-2007	18-12-2007
2787	121	Dr. BHARATHI S.	16-11-1981	18-12-2007	18-12-2007
2788	122	Dr. VANI GURURAJ RAO PAGA	03-08-1981	18-12-2007	18-12-2007
2789	124	Dr. ARTI M KAWALE	01-07-1978	18-12-2007	18-12-2007
2790	126	Dr. SHANTHARAJA G.C.	05-05-1977	18-12-2007	18-12-2007
2791	127	Dr. KAVITHA	20-07-1974	18-12-2007	18-12-2007
2792	130	Dr. PUTTAPPA S.R.	22-07-1979	18-12-2007	18-12-2007
2793	131	Dr. ARUNA C.M.	01-05-1981	18-12-2007	18-12-2007
2794	132	Dr. RAJU K.	01-06-1978	18-12-2007	18-12-2007
2795	133	Dr. VIKRAM M.J.	14-06-1980	18-12-2007	18-12-2007
2796	134	Dr. RADHA K.R.	21-09-1980	18-12-2007	18-12-2007
2797	135	Dr. HARSHAVARDHAN S.V.	14-01-1979	18-12-2007	18-12-2007
2798	136	Dr. KABBERA SOMASHEKAR	01-07-1978	18-12-2007	18-12-2007
2799	139	Dr. GANGA M.	02-04-1982	18-12-2007	18-12-2007
2800	140	Dr. MANJUNATHA NAGLIKAR	20-03-1978	18-12-2007	18-12-2007
2801	141	Dr. PARASHURAM	20-07-1978	18-12-2007	18-12-2007
2802	142	Dr. RAJESH CHANDRA B.S.	29-10-1973	18-12-2007	18-12-2007
2803	143	Dr. SANATHKUMAR K.V.	20-05-1977	18-12-2007	18-12-2007
2804	144	Dr. SYED NADEEM AHMED	21-06-1976	18-12-2007	18-12-2007
2805	145	Dr. RASHMI B.	20-06-1978	18-12-2007	18-12-2007
2806	146	Dr. VINAY P.	20-07-1980	18-12-2007	18-12-2007
2807	147	Dr. MAMATHA M.K.	19-05-1983	18-12-2007	18-12-2007
2808	148	Dr. BHANU PRAKASH C.N.	30-06-1979	18-12-2007	18-12-2007
2809	149	Dr. PRADEEP H.R.	16-02-1981	18-12-2007	18-12-2007
2810	150	Dr. MAHESH S.H.	09-06-1974	18-12-2007	18-12-2007
2811	151	Dr. PRASANTH	30-11-1981	18-12-2007	18-12-2007
2812	152	Dr. CHANDAN KUMAR S.	20-07-1975	18-12-2007	18-12-2007
2813	153	Dr. RUDRESH S.M.	01-09-1983	18-12-2007	18-12-2007
2814	154	Dr. SHRUTHI H.Y.	02-05-1982	18-12-2007	18-12-2007
2815	155	Dr. DHANALAKSHMI D.P.	10-02-1979	18-12-2007	18-12-2007
2816	156	Dr. SYED AMEER PASHA	04-02-1974	18-12-2007	18-12-2007
2817	158	Dr. IQLAS AHMED	06-11-1982	18-12-2007	18-12-2007
2818	159	Dr. RAVEESH N.R.	15-05-1983	18-12-2007	18-12-2007
2819	160	Dr. SARITHA	22-10-1982	18-12-2007	18-12-2007
2820	161	Dr. SHANMUKHA NAIKA B.	15-05-1982	18-12-2007	18-12-2007

1	2	3	4	5	6
2821	162	Dr. SATYANARAYANA S.	28-12-1966	18-12-2007	18-12-2007
2822	163	Dr. LATHA N.N.	28-05-1983	18-12-2007	18-12-2007
2823	164	Dr. LAKSHMI NAIK	29-12-1980	18-12-2007	18-12-2007
2824	165	Dr. SHILPASHRI	03-10-1978	18-12-2007	18-12-2007
2825	166	Dr. SHARADA R.	01-01-1971	18-12-2007	18-12-2007
2826	167	Dr. PUSHPALATHA T.S.	03-06-1974	18-12-2007	18-12-2007
2827	169	Dr. NAGARAJ	24-04-1976	18-12-2007	18-12-2007
2828	170	Dr. MOHAN BABU M.	02-06-1980	18-12-2007	18-12-2007
2829	171	Dr. HOYISALA H.N.	16-05-1975	18-12-2007	18-12-2007
2830	173	Dr. LOKESHA C.M.	18-07-1979	18-12-2007	18-12-2007
2831	174	Dr. PADMAVATHI M.	19-09-1979	18-12-2007	18-12-2007
2832	175	Dr. SANGEETHA M. RAO	24-11-1974	18-12-2007	18-12-2007
2833	177	Dr. AMEENA ASMA	17-09-1977	18-12-2007	18-12-2007
2834	178	Dr. GOVINDARAJU T.	22-07-1977	18-12-2007	18-12-2007
2835	179	Dr. PRATHIBHA T.R.	24-01-1983	18-12-2007	18-12-2007
2836	180	Dr. NATARAJU N.K.	17-04-1974	18-12-2007	18-12-2007
2837	182	Dr. MANJUNATHA	18-07-1981	18-12-2007	18-12-2007
2838	183	Dr. NAGARATHNA G. PATAGARA	23-11-1981	18-12-2007	18-12-2007
2839	184	Dr. NEETHA NAGARAJ G.	19-07-1975	18-12-2007	18-12-2007
2840	185	Dr. PRIYA NANDINI R.	14-11-1979	18-12-2007	18-12-2007
2841	186	Dr. SHASHIKUMAR H.	01-05-1976	18-12-2007	18-12-2007
2842	189	Dr. SHAILAJA H.	17-05-1979	18-12-2007	18-12-2007
2843	190	Dr. RAJU SHIRUR	21-07-1976	18-12-2007	18-12-2007
2844	192	Dr. RENUKASHWARA D.V.	20-07-1980	18-12-2007	18-12-2007
2845	193	Dr. USHA M.S.	30-04-1976	18-12-2007	18-12-2007
2846	194	Dr. VISHWANATHA GANIGA	01-06-1973	18-12-2007	18-12-2007
2847	195	Dr. VIJAYLAKSHMI S.	30-05-1975	18-12-2007	18-12-2007
2848	196	Dr. KAVITHA K.	25-05-1978	18-12-2007	18-12-2007
2849	198	Dr. THIPPESWAMY M.P.	17-07-1981	18-12-2007	18-12-2007
2850	199	Dr. RAVIKUMAR T.	10-09-1972	18-12-2007	18-12-2007
2851	200	Dr. GEETHA G.	31-07-1977	18-12-2007	18-12-2007
2852	201	Dr. NETRA B.	03-01-1981	18-12-2007	18-12-2007
2853	202	Dr. MOHAN H.S.	06-07-1979	18-12-2007	18-12-2007
2854	203	Dr. SATHISH SHET	01-05-1977	18-12-2007	18-12-2007
2855	206	Dr. SHARADA N.	29-10-1980	18-12-2007	18-12-2007
2856	208	Dr. NANDINI B.	10-05-1982	18-12-2007	18-12-2007
2857	209	Dr. RENUKAPRASAD H.G.	22-06-1978	18-12-2007	18-12-2007
2858	210	Dr. ASHA R.K.	14-07-1979	18-12-2007	18-12-2007
2859	211	Dr. JAGADISHA O. PATIL	01-04-1978	18-12-2007	18-12-2007
2860	212	Dr. SANTHOSH GUDIGERI	02-04-1979	18-12-2007	18-12-2007
2861	213	Dr. VISHWAJIT NAIK C.	22-07-1970	18-12-2007	18-12-2007
2862	214	Dr. SUSHMA NAYAK	12-09-1976	18-12-2007	18-12-2007
2863	215	Dr. MOHAN KUMAR H.N.	25-04-1979	18-12-2007	18-12-2007
2864	217	Dr. RENUKA S. KAMATAGI	17-12-1982	18-12-2007	18-12-2007
2865	220	Dr. HEMA PRIYA S.	21-12-1975	18-12-2007	18-12-2007
2866	221	Dr. KAVITHA SHIVAKUMAR	01-06-1978	18-12-2007	18-12-2007
2867	222	Dr. SAVITHA T.J.	12-10-1975	18-12-2007	18-12-2007
2868	223	Dr. RAJESH C.K.	20-07-1978	18-12-2007	18-12-2007
2869	224	Dr. NAGARAJU M.G.	01-04-1973	18-12-2007	18-12-2007
2870	225	Dr. HUCHARAYAPPA K.N.	20-06-1981	18-12-2007	18-12-2007

1	2	3	4	5	6
2871	228	Dr. YAMINI R.	17-01-1977	18-12-2007	18-12-2007
2872	230	Dr. ANANDA M.	01-06-1979	18-12-2007	18-12-2007
2873	232	Dr. NANDINI D.	20-09-1982	18-12-2007	18-12-2007
2874	233	Dr. CHANDRASHEKARAIAH M.C.	01-06-1976	18-12-2007	18-12-2007
2875	234	Dr. DAYAMANI B.	17-03-1973	18-12-2007	18-12-2007
2876	235	Dr. RAVI KUMAR	12-10-1973	18-12-2007	18-12-2007
2877	236	Dr. MANOHAR KARNAL	05-06-1975	18-12-2007	18-12-2007
2878	237	Dr. SHIVARAJU C.	20-07-1969	18-12-2007	18-12-2007
2879	238	Dr. KANCHANAGANGA H.K.	30-05-1976	18-12-2007	18-12-2007
2880	239	Dr. JAGADISHA K. JINGI	05-06-1978	18-12-2007	18-12-2007
2881	240	Dr. JAHANARA TABBASUM H.A.	04-09-1972	18-12-2007	18-12-2007
2882	241	Dr. ZAHEEDALISHA RAHIMAN SHA	10-06-1976	18-12-2007	18-12-2007
2883	242	Dr. FAUZIA B.	01-06-1970	18-12-2007	18-12-2007
2884	243	Dr. RAVINDRA KANAKERI	01-01-1971	18-12-2007	18-12-2007
2885	245	Dr. JESHMA STEELA PICARDO	26-05-1983	18-12-2007	18-12-2007
2886	247	Dr. MAHABOOB ALI C.	23-03-1978	18-12-2007	18-12-2007
2887	249	Dr. DEVAKI	14-11-1969	18-12-2007	18-12-2007
2888	1	Dr. SUDRHARSHAN N.	26-06-1978	04-02-2008	04-02-2008
2889	2	Dr. PATWADI AJAY KUMAR	03-11-1981	04-02-2008	04-02-2008
2890	3	Dr. BABU S. MADARKAR	16-06-1981	04-02-2008	04-02-2008
2891	4	Dr. NANDEESH G.B.	04-02-1980	04-02-2008	04-02-2008
2892	5	Dr. RAMYA N.R.	06-08-1978	04-02-2008	04-02-2008
2893	6	Dr. KAVYA THIMMAIAH	02-02-1981	04-02-2008	04-02-2008
2894	7	Dr. KASTURI A.S.	06-08-1982	04-02-2008	04-02-2008
2895	8	Dr. RASHMI S.	09-06-1981	04-02-2008	04-02-2008
2896	9	Dr. MAHANTAYYA GANJIGATTI	24-07-1981	04-02-2008	04-02-2008
2897	10	Dr. MAMATHA HEGDE	01-10-1979	04-02-2008	04-02-2008
2898	11	Dr. NAGALAKSHMI V.	06-04-1983	04-02-2008	04-02-2008
2899	12	Dr. SAVITHA H.N.	20-07-1976	04-02-2008	04-02-2008
2900	13	Dr. VASUDHA KULKARNI	17-10-1977	04-02-2008	04-02-2008
2901	14	Dr. RASHMI Y.R.	16-05-1981	04-02-2008	04-02-2008
2902	15	Dr. SHIVAPRASAD C.	31-12-1980	04-02-2008	04-02-2008
2903	16	Dr. VINAY C. SAJJAN	24-09-1979	04-02-2008	04-02-2008
2904	17	Dr. DIVYA BHAT B.	06-03-1981	04-02-2008	04-02-2008
2905	18	Dr. SHOBHA S.	16-11-1970	04-02-2008	04-02-2008
2906	19	Dr. ASHA D.S.	26-05-1971	04-02-2008	04-02-2008
2907	20	Dr. NISHANTH S.	14-02-1982	04-02-2008	04-02-2008
2908	21	Dr. CHITRA G.C.	01-01-1979	04-02-2008	04-02-2008
2909	22	Dr. SREEDEVI HULKERI	20-07-1978	04-02-2008	04-02-2008
2910	23	Dr. VIDYASHREE A.R.	28-05-1980	04-02-2008	04-02-2008
2911	24	Dr. ARTHI BALIGA B.	08-08-1977	04-02-2008	04-02-2008
2912	25	Dr. SUMANGALA ELIGAR	21-08-1980	04-02-2008	04-02-2008
2913	26	Dr. SOWMYA K.R.	06-04-1981	04-02-2008	04-02-2008
2914	27	Dr. KAVITHA M.M.	18-05-1980	04-02-2008	04-02-2008
2915	28	Dr. DIVYATHA J.	13-09-1974	04-02-2008	04-02-2008
2916	29	Dr. SARAYU HOSUR	22-07-1981	04-02-2008	04-02-2008
2917	30	Dr. NATARAJ H.M.	03-10-1982	04-02-2008	04-02-2008
2918	31	Dr. RAVEENDRA PATIL	26-05-1974	04-02-2008	04-02-2008
2919	32	Dr. KRISHNA OMKAR	30-08-1970	04-02-2008	04-02-2008
2920	33	Dr. UMESHA NAYAK	22-05-1975	04-02-2008	04-02-2008

1	2	3	4	5	6	
2921	34	Dr. MURALIDHARA K.A.		06-05-1982	04-02-2008	04-02-2008
2922	35	Dr. VIJAY KUMAR H.		26-02-1977	04-02-2008	04-02-2008
2923	36	Dr. PRAVEEN ATHANI		20-07-1982	04-02-2008	04-02-2008
2924	37	Dr. RAJAVENKAPPA NAIK		22-05-1973	04-02-2008	04-02-2008
2925	38	Dr. MADHUSUDAN M.N.		22-05-1980	04-02-2008	04-02-2008
2926	39	Dr. SHANKAR LINGEGOWDA G.S.		01-08-1973	04-02-2008	04-02-2008
2927	40	Dr. SUJATHA		15-09-1974	04-02-2008	04-02-2008
2928	41	Dr. BALAJI S.		26-05-1983	04-02-2008	04-02-2008
2929	42	Dr. MANJUNATH B.S.		18-04-1979	04-02-2008	04-02-2008
2930	43	Dr. ANANDA		04-08-1982	04-02-2008	04-02-2008
2931	44	Dr. SUSHEELA SAYANNAVAR		01-05-1970	04-02-2008	04-02-2008
2932	45	Dr. SUDHAKAR T.		11-07-1966	04-02-2008	04-02-2008
2933	46	Dr. VARDHAMANA BADNIKAI		10-04-1976	04-02-2008	04-02-2008
2934	47	Dr. SUMITRA S.		12-01-1983	04-02-2008	04-02-2008
2935	48	Dr. KOKILA G.R.		04-06-1973	04-02-2008	04-02-2008
2936	49	Dr. MEENA KUMARI T.D.		08-07-1975	04-02-2008	04-02-2008
2937	50	Dr. MAHESH		15-06-1982	04-02-2008	04-02-2008
2938	51	Dr. LATHA K.P.		27-02-1982	04-02-2008	04-02-2008
2939	52	Dr. SHIVANANDA		01-11-1975	04-02-2008	04-02-2008
2940	53	Dr. SANJAY DODDAMANI		03-07-1976	04-02-2008	04-02-2008
2941	55	Dr. LINGARAJU K G		22-08-1975	04-02-2008	04-02-2008
2942	56	Dr. DEEPA D. CHAVADANNANAVAR		19-07-1981	04-02-2008	04-02-2008
2943	58	Dr. CHIKKA MARI		10-06-1976	04-02-2008	04-02-2008
2944	59	Dr. ABDUL AZEEZ		06-01-1980	04-02-2008	04-02-2008
2945	1	Dr. PRASHANTH HEGDE		14-11-1982	08-02-2008	08-02-2008
2946	2	Dr. SRINATH A.		05-06-1981	08-02-2008	08-02-2008
2947	3	Dr. ANITHA A.		29-11-1979	08-02-2008	08-02-2008
2948	4	Dr. SAVITHA		26-12-1976	08-02-2008	08-02-2008
2949	5	Dr. CHANNA KESHA N.		16-05-1982	08-02-2008	08-02-2008
2950	6	Dr. FAHADULLA KHAN		01-03-1983	08-02-2008	08-02-2008
2951	7	Dr. SHANKRLINGEGOWDA G.S.		01-08-1973	08-02-2008	08-02-2008
2952	8	Dr. KAVITHA S.B.		19-10-1981	08-02-2008	08-02-2008
2953	9	Dr. TRIVENI K.M.		13-01-1980	08-02-2008	08-02-2008
2954	11	Dr. ASHOK K.		20-10-1976	08-02-2008	08-02-2008
2955	12	Dr. VANI S.		28-08-1977	08-02-2008	08-02-2008
2956	14	Dr. CHINMAY KULKARNI		22-07-1979	08-02-2008	08-02-2008
2957	15	Dr. NAGENDRAPRASAD K.		02-02-1982	08-02-2008	08-02-2008
2958	19	Dr. VYSHAK G.B.		31-08-1982	08-02-2008	08-02-2008
2959	21	Dr. VEERENDRA SAGAR R.S.		07-08-1982	08-02-2008	08-02-2008
2960	22	Dr. RAVINDER C.S.		26-11-1967	08-02-2008	08-02-2008
2961	23	Dr. SHASHIKANTH J.U.		24-04-1979	08-02-2008	08-02-2008
2962	24	Dr. PUSHPALATHA V.		19-07-1982	08-02-2008	08-02-2008
2963	25	Dr. HARISH BABU T.		15-05-1982	08-02-2008	08-02-2008
2964	26	Dr. PALLAVI G.		30-03-1983	08-02-2008	08-02-2008
2965	28	Dr. VIJAYKUMAR H.		26-02-1977	08-02-2008	08-02-2008
2966	29	Dr. PRIYADARSHINI D.		25-07-1981	08-02-2008	08-02-2008
2967	30	Dr. MAHANTHAIAH GANJIGATTI		24-07-1981	08-02-2008	08-02-2008
2968	31	Dr. PATIL VENKATESH MANIKRAO		27-03-1977	08-02-2008	08-02-2008
2969	33	Dr. RAVINDRA KUMAR JOKANUR		31-08-1981	08-02-2008	08-02-2008
2970	35	Dr. VANI K. KAMBALI		29-11-1979	08-02-2008	08-02-2008

1	2	3	4	5	6
2971	36	Dr. SAVITHA S.	30-10-1982	08-02-2008	08-02-2008
2972	37	Dr. GOMATHI B.K.	22-04-1979	08-02-2008	08-02-2008
2973	38	Dr. RASHMI D.S.	08-05-1979	08-02-2008	08-02-2008
2974	39	Dr. CHAITANYA ASHOK KAMATHA	12-10-1979	08-02-2008	08-02-2008
2975	40	Dr. GOWDA D.M.	14-07-1980	08-02-2008	08-02-2008
2976	41	Dr. RAJKUMAR R.	03-10-1978	08-02-2008	08-02-2008
2977	43	Dr. CHIDANANDA H.N.	10-08-1982	08-02-2008	08-02-2008
2978	44	Dr. PRAMOD H.J.	18-06-1983	08-02-2008	08-02-2008
2979	46	Dr. MEENAKUMARI T.D.	08-07-1975	08-02-2008	08-02-2008
2980	47	Dr. SUJATHA B.V.	25-12-1976	08-02-2008	08-02-2008
2981	48	Dr. TANVEERULLA KHAN S.	01-07-1980	08-02-2008	08-02-2008
2982	51	Dr. JAYASHEELA H.	19-04-1979	08-02-2008	08-02-2008
2983	52	Dr. NAVEEN KUMAR B.J.	18-06-1982	08-02-2008	08-02-2008
2984	53	Dr. SUJATHA SANGAPPA SHIRURA	25-03-1982	08-02-2008	08-02-2008
2985	54	Dr. SRIHARI B.G.	08-04-1979	08-02-2008	08-02-2008
2986	55	Dr. TARAKESHWARI V. SHETTY	08-06-1979	08-02-2008	08-02-2008
2987	56	Dr. SHARANAPPA D.	25-04-1977	08-02-2008	08-02-2008
2988	58	Dr. SAMATHA KRISHNARAO PADAKI	30-12-1980	08-02-2008	08-02-2008
2989	59	Dr. SANTHOSH A.M.	01-11-1979	08-02-2008	08-02-2008
2990	60	Dr. PROMODA S.B.	01-07-1980	08-02-2008	08-02-2008
2991	61	Dr. SUREKHA	29-08-1974	08-02-2008	08-02-2008
2992	64	Dr. MANJUNATHA G.	05-04-1980	08-02-2008	08-02-2008
2993	65	Dr. SHOBHA RANI N.	13-06-1976	08-02-2008	08-02-2008
2994	66	Dr. DINESH BABU T.C.	18-05-1969	08-02-2008	08-02-2008
2995	67	Dr. SWARNA REKHA R.V.	15-08-1972	08-02-2008	08-02-2008
2996	68	Dr. DEVATHA LAKSHMI	26-02-1975	08-02-2008	08-02-2008
2997	72	Dr. SRINIVAS A.	20-06-1981	08-02-2008	08-02-2008
2998	73	Dr. PRIYADARSHINI J.	15-05-1978	08-02-2008	08-02-2008
2999	75	Dr. VISHWANATH	01-06-1982	08-02-2008	08-02-2008
3000	76	Dr. SHANKARLINGA MALAPPA THIMMAPURA	29-09-1975	08-02-2008	08-02-2008
3001	78	Dr. MADHUSUDHAN M.N.	22-05-1980	08-02-2008	08-02-2008
3002	79	Dr. MHIDHARA S.N.	21-11-1982	08-02-2008	08-02-2008
3003	80	Dr. THIPPESWAMY K.H.	17-05-1979	08-02-2008	08-02-2008
3004	81	Dr. CHETAN KUMAR K.	07-09-1982	08-02-2008	08-02-2008
3005	83	Dr. NAGALAKSMHI V.	06-04-1983	08-02-2008	08-02-2008
3006	84	Dr. SANTHOSH KUMAR KARJAGI	05-11-1977	08-02-2008	08-02-2008
3007	85	Dr. SHIVANANDA MANOHAR	05-11-1981	08-02-2008	08-02-2008
3008	86	Dr. BHASKAR B.	22-06-1979	08-02-2008	08-02-2008
3009	88	Dr. FARZANA PARVEEN K.	31-03-1975	08-02-2008	08-02-2008
3010	89	Dr. HEMALATHA A.J.	10-08-1980	08-02-2008	08-02-2008
3011	90	Dr. RASHMI D Y.R.	16-05-1981	08-02-2008	08-02-2008
3012	91	Dr. VIJAYKUMAR R.	14-11-1971	08-02-2008	08-02-2008
3013	92	Dr. SHWETHA R. HOSAKERI	27-11-1981	08-02-2008	08-02-2008
3014	94	Dr. ANUPAMA G.	14-07-1982	08-02-2008	08-02-2008
3015	95	Dr. TEJESWINI K.K.	21-09-1982	08-02-2008	08-02-2008
3016	96	Dr. JYOTHI M.T.	21-07-1977	08-02-2008	08-02-2008
3017	97	Dr. RAVI RAJ KARIYAPPA SHET	26-08-1981	08-02-2008	08-02-2008
3018	98	Dr. RAGHU S.R.	16-08-1982	08-02-2008	08-02-2008
3019	99	Dr. VIDYASHREE J.B.	20-07-1976	08-02-2008	08-02-2008
3020	101	Dr. UMESH H.P.	08-06-1980	08-02-2008	08-02-2008

1	2	3	4	5	6
3021	102	Dr. PRABHU P MUNNAWALLI	15-07-1981	08-02-2008	08-02-2008
3022	103	Dr. SUCHETA MURTHY	01-08-1981	08-02-2008	08-02-2008
3023	105	Dr. SRINIVAS GOUDA N.	01-06-1979	08-02-2008	08-02-2008
3024	106	Dr. PRAKASH BASAPPA HOSMANI	26-12-1981	08-02-2008	08-02-2008
3025	107	Dr. SHANKAR GOWDA MULIMANI	22-07-1976	08-02-2008	08-02-2008
3026	108	Dr. SWETHA M.S.	01-10-1979	08-02-2008	08-02-2008
3027	109	Dr. KAMBLE ARAVIND H.	12-10-1981	08-02-2008	08-02-2008
3028	110	Dr. RAMESH RAJA K.	17-11-1977	08-02-2008	08-02-2008
3029	111	Dr. CHAITHRA C.S.	22-03-1983	08-02-2008	08-02-2008
3030	114	Dr. MALLIKARJUNA G.P.	18-07-1980	08-02-2008	08-02-2008
3031	115	Dr. AHMED RASOOL USMAN ALI SHIRASINGI	04-02-1982	08-02-2008	08-02-2008
3032	116	Dr. RAVIPRASANNA K.H.	24-03-1981	08-02-2008	08-02-2008
3033	117	Dr. GEETHA N.S.	26-02-1979	08-02-2008	08-02-2008
3034	118	Dr. SHIVAKUMAR C.N.	20-05-1982	08-02-2008	08-02-2008
3035	120	Dr. DHANANJAYA B.N.	06-01-1981	08-02-2008	08-02-2008
3036	121	Dr. BINDURANI M.K.	13-12-1977	08-02-2008	08-02-2008
3037	123	Dr. SALMA SULTHANA	29-11-1982	08-02-2008	08-02-2008
3038	125	Dr. CHANDRASHEKAR P.	13-09-1972	08-02-2008	08-02-2008
3039	126	Dr. SHIVA KUMAR VEERA SHETTY	01-06-1982	08-02-2008	08-02-2008
3040	127	Dr. SHILPA S.	07-08-1977	08-02-2008	08-02-2008
3041	128	Dr. VASANTH KUMAR D.E.	09-07-1982	08-02-2008	08-02-2008
3042	129	Dr. KRISHNA V. OMKAR	30-08-1970	08-02-2008	08-02-2008
3043	131	Dr. KUSUMA B.	16-07-1980	08-02-2008	08-02-2008
3044	132	Dr. UMESH NAYAK	22-05-1975	08-02-2008	08-02-2008
3045	134	Dr. SRINIVAS G.	10-05-1978	08-02-2008	08-02-2008
3046	136	Dr. VEDAVATHI M.	05-03-1969	08-02-2008	08-02-2008
3047	137	Dr. AYASH AHMED	01-07-1982	08-02-2008	08-02-2008
3048	138	Dr. PRADEEP KUMAR D.P.	05-09-1980	08-02-2008	08-02-2008
3049	140	Dr. SHIVAPRAKASH S.	12-02-1974	08-02-2008	08-02-2008
3050	142	Dr. PRAVEEN KUMAR	01-03-1980	08-02-2008	08-02-2008
3051	143	Dr. MALLIKARJUNAIAH S.N.	05-06-1973	08-02-2008	08-02-2008
3052	144	Dr. SMITHA S. HORDI	29-09-1974	08-02-2008	08-02-2008
3053	145	Dr. PRAKASH L.	12-04-1977	08-02-2008	08-02-2008
3054	146	Dr. SOWMYA A.	17-04-1980	08-02-2008	08-02-2008
3055	147	Dr. BHARATHI SANJEEV KUMARA SONTA	27-09-1977	08-02-2008	08-02-2008
3056	148	Dr. SYEDA AYESHA NAGINA	15-10-1982	08-02-2008	08-02-2008
3057	149	Dr. TULASIRAM K.	01-11-1978	08-02-2008	08-02-2008
3058	151	Dr. SHIVASWAMY M.R.	16-07-1968	08-02-2008	08-02-2008
3059	153	Dr. VISHWANATH KURI	20-07-1981	08-02-2008	08-02-2008
3060	154	Dr. PRABHU SINGANNA KAVASI	22-07-1976	08-02-2008	08-02-2008
3061	155	Dr. YUVARAJA M. BIRADAR	15-07-1974	08-02-2008	08-02-2008
3062	156	Dr. MANJULA K.	30-10-1977	08-02-2008	08-02-2008
3063	157	Dr. GIRIJA BURLI	22-07-1977	08-02-2008	08-02-2008
3064	158	Dr. CHANDRASHEKARAPPA B.G.	16-03-1980	08-02-2008	08-02-2008
3065	159	Dr. AMBIKA M.S.	01-06-1982	08-02-2008	08-02-2008
3066	160	Dr. RAJASHEKAR M.L.	18-11-1976	08-02-2008	08-02-2008
3067	161	Dr. DEVARAJA PANDURANGA PATAGE	01-06-1981	08-02-2008	08-02-2008
3068	162	Dr. RAVIKUMAR V.N.	05-01-1972	08-02-2008	08-02-2008
3069	164	Dr. PARAMESHWAR SURESH KENCHANNAVAR	06-07-1979	08-02-2008	08-02-2008
3070	165	Dr. VIJAYA ASHOK RAO HIRASKAR	03-10-1983	08-02-2008	08-02-2008

1	2	3	4	5	6
3071	166	Dr. POORNIMA S.	01-03-1977	08-02-2008	08-02-2008
3072	167	Dr. VIKAS PARAPPA SAVADI	21-07-1975	08-02-2008	08-02-2008
3073	168	Dr. SANGEETHA K.	19-12-1979	08-02-2008	08-02-2008
3074	169	Dr. MAHESH C.	01-05-1980	08-02-2008	08-02-2008
3075	171	Dr. SRIDHAR PRASAD Y.P.	20-07-1977	08-02-2008	08-02-2008
3076	172	Dr. HASIB MUNTAJAR	07-01-1981	08-02-2008	08-02-2008
3077	173	Dr. GOWRAMMA JAINAPUR	28-10-1981	08-02-2008	08-02-2008
3078	174	Dr. MAMATHA B.C.	17-02-1976	08-02-2008	08-02-2008
3079	175	Dr. MADIWALAPPA VEERAPPA KIVUDA	22-07-1976	08-02-2008	08-02-2008
3080	176	Dr. VISHWANATH REDDY C.	08-01-1973	08-02-2008	08-02-2008
3081	178	Dr. VARANASHREE K.M.	17-01-1981	08-02-2008	08-02-2008
3082	179	Dr. MOHAMMED KHAZIM ALI	12-02-1977	08-02-2008	08-02-2008
3083	180	Dr. JYOTHI S. TEGANUR	18-02-1978	08-02-2008	08-02-2008
3084	182	Dr. SMITHA V. REDDY	08-06-1976	08-02-2008	08-02-2008
3085	183	Dr. ANNAPURNA	07-06-1972	08-02-2008	08-02-2008
3086	185	Dr. SUDHINDRA N.S.	13-07-1977	08-02-2008	08-02-2008
3087	186	Dr. AVILASH SUMITHRA RANI.C.	09-07-1982	08-02-2008	08-02-2008
3088	187	Dr. ROOPA T.	09-12-1982	08-02-2008	08-02-2008
3089	188	Dr. PRABHAKAR S. METI.	22-07-1980	08-02-2008	08-02-2008
3090	189	Dr. PRAVEENA BALAPPA DHABADI	22-07-1978	08-02-2008	08-02-2008
3091	191	Dr. PRAKASH	02-07-1973	08-02-2008	08-02-2008
3092	192	Dr. SAVITHA N.A.	18-04-1980	08-02-2008	08-02-2008
3093	193	Dr. VASANTHI KOPPAD	26-04-1982	08-02-2008	08-02-2008
3094	194	Dr. UMESH H.B.	16-04-1978	08-02-2008	08-02-2008
3095	195	Dr. RAJA R.	15-08-1976	08-02-2008	08-02-2008
3096	196	Dr. RAMA PRAKASH S.M.	12-05-1973	08-02-2008	08-02-2008
3097	198	Dr. POORNIMA B.	05-11-1979	08-02-2008	08-02-2008
3098	199	Dr. PREETHI SWAMY	16-06-1983	08-02-2008	08-02-2008
3099	200	Dr. PREETHI Y.L.	20-07-1981	08-02-2008	08-02-2008
3100	201	Dr. RAJENDRA KASHINATHA GADADI	01-06-1975	08-02-2008	08-02-2008
3101	202	Dr. ANIL KUMAR A.D.	30-07-1982	08-02-2008	08-02-2008
3102	203	Dr. SHIVANAGAPPA PATIL	20-11-1968	08-02-2008	08-02-2008
3103	204	Dr. DEPAK	30-07-1981	08-02-2008	08-02-2008
3104	205	Dr. DEVARAJ T.M.	01-01-1969	08-02-2008	08-02-2008
3105	206	Dr. SHANKARAPPA V.	28-10-1981	08-02-2008	08-02-2008
3106	207	Dr. SHAMA JORAMANANNAVAR	12-04-1982	08-02-2008	08-02-2008
3107	208	Dr. SATISH BABU K.	12-05-1977	08-02-2008	08-02-2008
3108	209	Dr. SHIVANNA	10-06-1975	08-02-2008	08-02-2008
3109	210	Dr. REKHA T.D.	03-06-1982	08-02-2008	08-02-2008
3110	211	Dr. SHALINI D.	21-12-1970	08-02-2008	08-02-2008
3111	212	Dr. RAVI SHANKAR H.P.	03-06-1973	08-02-2008	08-02-2008
3112	213	Dr. MARIYAPPA B.H.	05-07-1974	08-02-2008	08-02-2008
3113	214	Dr. CHELUVADI KOTRESH	15-06-1978	08-02-2008	08-02-2008
3114	215	Dr. VENKATESH R.	01-01-1972	08-02-2008	08-02-2008
3115	216	Dr. SUSHEEL S. SAYANANAVAR,	01-05-1970	08-02-2008	08-02-2008
3116	217	Dr. JAYALAKSHMI N. NEKAR	22-07-1982	08-02-2008	08-02-2008
3117	218	Dr. BEENA M.S.	14-06-1976	08-02-2008	08-02-2008
3118	219	Dr. RAZIA BEGUM	12-10-1981	08-02-2008	08-02-2008
3119	220	Dr. MANJULA A.R.	19-06-1978	08-02-2008	08-02-2008
3120	221	Dr. PUSHPA K.	05-01-1983	08-02-2008	08-02-2008

1	2	3	4	5	6
3121	222	Dr. BABU RAJENDRA PRASAD K.R.	20-05-1977	08-02-2008	08-02-2008
3122	223	Dr. YASHODHARA M.	01-07-1974	08-02-2008	08-02-2008
3123	224	Dr. BARATHI K.	15-07-1977	08-02-2008	08-02-2008
3124	225	Dr. BHARATHI R.	04-11-1981	08-02-2008	08-02-2008
3125	226	Dr. SHIVAKUMAR	21-07-1976	08-02-2008	08-02-2008
3126	227	Dr. KANTARAJU A.N.	20-07-1969	08-02-2008	08-02-2008
3127	230	Dr. SANJAY SHIVAPUTHRA DODDAMANI	03-07-1976	08-02-2008	08-02-2008
3128	231	Dr. RADHIKA N.	20-05-1975	08-02-2008	08-02-2008
3129	232	Dr. JYOTHI K.T.	22-04-1972	08-02-2008	08-02-2008
3130	233	Dr. SHASHIKALA M.	02-01-1970	08-02-2008	08-02-2008
3131	234	Dr. FARHANA R.K.	08-04-1972	08-02-2008	08-02-2008
3132	235	Dr. KAMALAMMA M.	18-03-1974	08-02-2008	08-02-2008
3133	236	Dr. SAVITHA H.S.	22-07-1979	08-02-2008	08-02-2008
3134	237	Dr. EHTESHAMUL HAQ ZERDI	05-11-1978	08-02-2008	08-02-2008
3135	238	Dr. ASHALATHA	20-07-1980	08-02-2008	08-02-2008
3136	239	Dr. VIJAYRAJ N.	25-11-1976	08-02-2008	08-02-2008
3137	241	Dr. SHASHIKALA	04-06-1975	08-02-2008	08-02-2008
3138	242	Dr. SUDHA K.	14-10-1968	08-02-2008	08-02-2008
3139	243	Dr. NIVEDITHA G.M.	20-12-1971	08-02-2008	08-02-2008
3140	244	Dr. MANJAPPA H.D.	13-04-1972	08-02-2008	08-02-2008
3141	245	Dr. PRADEEP KUMAR HARAVI	15-02-1982	08-02-2008	08-02-2008
3142	248	Dr. DEVRAJ N.S.	08-05-1978	08-02-2008	08-02-2008
3143	249	Dr. KUMAR K.S.	20-01-1970	08-02-2008	08-02-2008
3144	250	Dr. KESHAVA MURTHY A.V.	20-12-1975	08-02-2008	08-02-2008
3145	1	Dr. KULKARNI DHANANJAY	11-11-1981	26-05-2008	26-05-2008
3146	2	Dr. SIDRAMAPPA PATIL	30-06-1974	26-05-2008	26-05-2008
3147	3	Dr. SANTHOSH B. CHIMMANAKATTI	04-08-1976	26-05-2008	26-05-2008
3148	4	Dr. HARISH C.N.	12-11-1976	26-05-2008	26-05-2008
3149	5	Dr. HEMA B.V.	07-05-1978	26-05-2008	26-05-2008
3150	6	Dr. VIJAYA B.T.	22-05-1981	26-05-2008	26-05-2008
3151	7	Dr. KRISHNANANDA K.	13-07-1982	26-05-2008	26-05-2008
3152	8	Dr. RAGHAVENDRA SWAMI KOPPAD	22-07-1982	26-05-2008	26-05-2008
3153	9	Dr. SHRISHAIL HUKKERI	01-06-1971	26-05-2008	26-05-2008
3154	10	Dr. MANJUNATH C.H.	08-06-1975	26-05-2008	26-05-2008
3155	11	Dr. NOUREEN MUNEER SHEIKH	22-01-1983	26-05-2008	26-05-2008
3156	12	Dr. DEEPA P.	29-12-1976	26-05-2008	26-05-2008
3157	13	Dr. LAKSHMIKANTHA M.S.	22-07-1975	26-05-2008	26-05-2008
3158	14	Dr. ARATHI A.P.	25-12-1975	26-05-2008	26-05-2008
3159	15	Dr. NAGABHUSHANA M.L.	17-09-1979	26-05-2008	26-05-2008
3160	16	Dr. YOGESHWARAPPA G.	01-06-1976	26-05-2008	26-05-2008
3161	17	Dr. JYOTHI K.R.	16-12-1980	26-05-2008	26-05-2008
3162	18	Dr. PRAVEEN N.	09-01-1979	26-05-2008	26-05-2008
3163	19	Dr. SUDHA C. PATIL	01-06-1965	26-05-2008	26-05-2008
3164	20	Dr. SHASHIKUMAR S.D.	22-10-1978	26-05-2008	26-05-2008
3165	22	Dr. SOMASHEKAR P.	22-09-1980	26-05-2008	26-05-2008
3166	23	Dr. CHANDRA MOULI A.	02-01-1976	26-05-2008	26-05-2008
3167	24	Dr. HARISH C.G.	20-05-1979	26-05-2008	26-05-2008
3168	25	Dr. RAMESH C.	24-07-1977	26-05-2008	26-05-2008
3169	26	Dr. MUTTANNA KOPPAD	18-12-1971	26-05-2008	26-05-2008
3170	27	Dr. RAJENDRA GODDEMNI	04-12-1970	26-05-2008	26-05-2008

1	2	3	4	5	6
3171	28	Dr. PURUSHOTHAMMA G.	13-08-1972	26-05-2008	26-05-2008
3172	29	Dr. REKHARAJ K.B.	20-06-1974	26-05-2008	26-05-2008
3173	30	Dr. SHYAMALA V.	05-11-1975	26-05-2008	26-05-2008
3174	31	Dr. CHADRA KUMAR N.	07-06-1967	26-05-2008	26-05-2008
3175	32	Dr. DIVYA G.	28-07-1976	26-05-2008	26-05-2008
3176	33	Dr. DHANALAKSHMI M.	12-12-1965	26-05-2008	26-05-2008
3177	34	Dr. HARISH G.R.	02-07-1981	26-05-2008	26-05-2008
3178	35	Dr. RAJANEESH BABU N.C.	01-04-1982	26-05-2008	26-05-2008
3179	36	Dr. KRISHNA KISHOR P.	14-11-1980	26-05-2008	26-05-2008
3180	37	Dr. NAYAZ PASHA M.I.	26-07-1979	26-05-2008	26-05-2008
3181	38	Dr. VARALAKSHMI N.	22-05-1982	26-05-2008	26-05-2008
3182	39	Dr. SHILPA K.	22-07-1979	26-05-2008	26-05-2008
3183	3	Dr. TANUJA PONNAPPA C	11-02-1985	09-01-2009	09-01-2009
3184	4	Dr. SHILPA J	13-02-1985	09-01-2009	09-01-2009
3185	5	Dr. MYTHRI NAG	12-01-1983	09-01-2009	09-01-2009
3186	6	Dr. SRIKANTH S	18-02-1985	09-01-2009	09-01-2009
3187	8	Dr. JEEVAN LASRADO	24-09-1984	09-01-2009	09-01-2009
3188	10	Dr. HINA KHALEEL	03-02-1984	09-01-2009	09-01-2009
3189	11	Dr. LOKESH KUMAR M R	08-08-1983	09-01-2009	09-01-2009
3190	13	Dr. RASHMI.B.K	16-08-1983	09-01-2009	09-01-2009
3191	14	Dr. PARIMALA.K	08-10-1980	09-01-2009	09-01-2009
3192	15	Dr. KONDAREDDY NARASAPPAGARI SRILAKSHMI	22-06-1985	09-01-2009	09-01-2009
3193	16	Dr. MANASA.K.V	09-02-1983	09-01-2009	09-01-2009
3194	17	Dr. VISHWAS S N	12-05-1984	09-01-2009	09-01-2009
3195	21	Dr. MALLAMMA	10-04-1982	09-01-2009	09-01-2009
3196	23	Dr. CHAITRA D S	06-06-1983	09-01-2009	09-01-2009
3197	25	Dr. HARISH.S.	10-10-1982	09-01-2009	09-01-2009
3198	26	Dr. VIDYA	03-01-1984	09-01-2009	09-01-2009
3199	27	Dr. CHANDRAKALA B	22-02-1980	09-01-2009	09-01-2009
3200	29	Dr. RAVI.KOPPAD	15-05-1985	09-01-2009	09-01-2009
3201	30	Dr. RAMAPPA KATTI	01-01-1983	09-01-2009	09-01-2009
3202	31	Dr. PRUTHVI GM	01-05-1984	09-01-2009	09-01-2009
3203	32	Dr. SUJAI.R	22-12-1982	09-01-2009	09-01-2009
3204	33	Dr. R HARISH NAIK	10-07-1984	09-01-2009	09-01-2009
3205	34	Dr. PARVATIKAR VIKAS BAPURAO	14-11-1984	09-01-2009	09-01-2009
3206	35	Dr. SHALINI. B.R	02-09-1984	09-01-2009	09-01-2009
3207	36	Dr. SHOBHA RANI.K.N.	08-03-1983	09-01-2009	09-01-2009
3208	37	Dr. SHWETHA K	07-07-1982	09-01-2009	09-01-2009
3209	38	Dr. SALMA SHAZIA	13-06-1984	09-01-2009	09-01-2009
3210	39	Dr. SUSANNA T Y	02-06-1982	09-01-2009	09-01-2009
3211	41	Dr. SANDEEP M.M.	15-04-1985	09-01-2009	09-01-2009
3212	44	Dr. VEENA V	15-08-1983	09-01-2009	09-01-2009
3213	45	Dr. DEEPTHI.SHRIDHAR.P	20-03-1985	09-01-2009	09-01-2009
3214	48	Dr. USHA.B.R	04-07-1978	09-01-2009	09-01-2009

1	2	3	4	5	6
3215	49	Dr. ANANDA MURTHY K T	09-05-1983	09-01-2009	09-01-2009
3216	50	Dr. VINODH KUMAR.K	15-03-1984	09-01-2009	09-01-2009
3217	53	Dr. ANURADHA.G	27-07-1983	09-01-2009	09-01-2009
3218	54	Dr. S.BHUMIKA	19-05-1985	09-01-2009	09-01-2009
3219	59	Dr. JYOTHI L	10-05-1984	09-01-2009	09-01-2009
3220	60	Dr. CHANNAKESHAHA.B.PALEGAR	05-04-1981	09-01-2009	09-01-2009
3221	62	Dr. ANURADHA.H	19-04-1984	09-01-2009	09-01-2009
3222	63	Dr. NAGESH	01-06-1983	09-01-2009	09-01-2009
3223	64	Dr. RAJEEV H. S.	01-06-1984	09-01-2009	09-01-2009
3224	66	Dr. RATHAN SHETTY K S	10-10-1982	09-01-2009	09-01-2009
3225	67	Dr. ARAVINDA HEGDE K	15-07-1984	09-01-2009	09-01-2009
3226	68	Dr. ARUN.K.M	23-07-1984	09-01-2009	09-01-2009
3227	69	Dr. GAJANAN SHRIDHAR BHAT	30-08-1984	09-01-2009	09-01-2009
3228	72	Dr. BINDU	25-09-1982	09-01-2009	09-01-2009
3229	73	Dr. USHA RANI S	10-07-1984	09-01-2009	09-01-2009
3230	74	Dr. ASHWINI S	06-07-1979	09-01-2009	09-01-2009
3231	76	Dr. VIKRAM.S.D	14-07-1983	09-01-2009	09-01-2009
3232	77	Dr. SOWMYA GEETHA . M	10-07-1984	09-01-2009	09-01-2009
3233	78	Dr. SANTHOSH V	01-05-1984	09-01-2009	09-01-2009
3234	81	Dr. SANDEEP N	01-11-1976	09-01-2009	09-01-2009
3235	83	Dr. MOHAMAD ATHAULLA	25-05-1983	09-01-2009	09-01-2009
3236	85	Dr. YADURAJ. D.K.	30-04-1983	09-01-2009	09-01-2009
3237	86	Dr. ASHWINI PANDITH N	24-04-1985	09-01-2009	09-01-2009
3238	87	Dr. SREENATH.S	03-04-1985	09-01-2009	09-01-2009
3239	89	Dr. SREENIVASA MURTHY M N	24-04-1984	09-01-2009	09-01-2009
3240	90	Dr. DHANANJAYA.S	20-05-1978	09-01-2009	09-01-2009
3241	91	Dr. ADDIS	07-04-1982	09-01-2009	09-01-2009
3242	92	Dr. YUSUF KHAN	15-12-1983	09-01-2009	09-01-2009
3243	93	Dr. CHIRAG.D.G	23-09-1983	09-01-2009	09-01-2009
3244	94	Dr. BHAVYA S O	01-01-1985	09-01-2009	09-01-2009
3245	95	Dr. KIRAN RATNAKAR	26-11-1982	09-01-2009	09-01-2009
3246	96	Dr. SURABHI. H. D	01-01-1981	09-01-2009	09-01-2009
3247	97	Dr. SADIQ AHMED SHERIFF	22-04-1984	09-01-2009	09-01-2009
3248	98	Dr. GOWDA D.M.	14-07-1980	09-01-2009	09-01-2009
3249	99	Dr. MANASA.S	25-12-1984	09-01-2009	09-01-2009
3250	100	Dr. PRASAD B P	19-04-1970	09-01-2009	09-01-2009
3251	101	Dr. HANAMAGOUNDA	21-07-1974	09-01-2009	09-01-2009
3252	102	Dr. LAKSHMIKANTHA S R	28-11-1977	09-01-2009	09-01-2009
3253	103	Dr. ANNAPOORNA. MUNDINAMANI	22-02-1983	09-01-2009	09-01-2009
3254	104	Dr. M.P.PRADEEP KUMAR	17-01-1977	09-01-2009	09-01-2009
3255	105	Dr. MANJUNATH.B.S	28-08-1981	09-01-2009	09-01-2009
3256	106	Dr. RAVI K S	10-08-1983	09-01-2009	09-01-2009
3257	107	Dr. BASAVARAJ SAVADI	18-07-1982	09-01-2009	09-01-2009

1	2	3	4	5	6
3258	109	Dr. ARUNA S V	01-07-1978	09-01-2009	09-01-2009
3259	111	Dr. RANJITH V	09-11-1982	09-01-2009	09-01-2009
3260	112	Dr. VINAY BABU S	12-10-1983	09-01-2009	09-01-2009
3261	113	Dr. RAVI	08-09-1974	09-01-2009	09-01-2009
3262	114	Dr. RUDRASWAMY.M.K	13-06-1981	09-01-2009	09-01-2009
3263	115	Dr. MAHENDRA KIRITTI.M.S	29-06-1981	09-01-2009	09-01-2009
3264	116	Dr. RAVIKUMAR P N	30-05-1982	09-01-2009	09-01-2009
3265	119	Dr. DR.CHANDRASHEKHAR.H.R.	20-07-1976	09-01-2009	09-01-2009
3266	120	Dr. VEERESH S M	01-02-1977	09-01-2009	09-01-2009
3267	122	Dr. MAHESH CHITTARGI	04-07-1973	09-01-2009	09-01-2009
3268	123	Dr. LOKESHAREDDY B H	06-05-1973	09-01-2009	09-01-2009
3269	124	Dr. SHRIDHAR PATIL	21-07-1974	09-01-2009	09-01-2009
3270	125	Dr. K B RAVEENDRA	20-07-1978	09-01-2009	09-01-2009
3271	126	Dr. SRINIVASA.J	06-09-1970	09-01-2009	09-01-2009
3272	127	Dr. PRASHANTH KUMAR N	22-09-1978	09-01-2009	09-01-2009
3273	128	Dr. BANUPRAKASH.C	16-10-1980	09-01-2009	09-01-2009
3274	129	Dr. ANAND KUMAR Y C	17-03-1975	09-01-2009	09-01-2009
3275	130	Dr. SHANTLING	19-01-1977	09-01-2009	09-01-2009
3276	131	Dr. SHYAM GUNDAL	29-10-1982	09-01-2009	09-01-2009
3277	132	Dr. G.V.VIJAYA BHASKAR	30-05-1983	09-01-2009	09-01-2009
3278	133	Dr. SHIVA PRASAD K.O.	11-06-1977	09-01-2009	09-01-2009
3279	135	Dr. GIRISH K M	15-05-1979	09-01-2009	09-01-2009
3280	136	Dr. AJITH J	01-05-1982	09-01-2009	09-01-2009
3281	137	Dr. DHARMESH. K.P.	21-05-1973	09-01-2009	09-01-2009
3282	138	Dr. NAGENDRA KUMAR .S	27-07-1971	09-01-2009	09-01-2009
3283	139	Dr. JAGADEESH PATNE	05-04-1974	09-01-2009	09-01-2009
3284	140	Dr. SREEDHARA.S.M.	28-03-1978	09-01-2009	09-01-2009
3285	141	Dr. NARASIMHAMURTHY. K.N	22-07-1975	09-01-2009	09-01-2009
3286	142	Dr. HARSHAVARDHAN K J	07-11-1981	09-01-2009	09-01-2009
3287	143	Dr. YESHWANTH H	18-02-1982	09-01-2009	09-01-2009
3288	144	Dr. ANIL KUMAR B C	02-01-1974	09-01-2009	09-01-2009
3289	145	Dr. SACHIN S KOPANDE	03-03-1975	09-01-2009	09-01-2009
3290	146	Dr. JAGADISH	20-05-1976	09-01-2009	09-01-2009
3291	147	Dr. ANIL KUMAR	16-02-1981	09-01-2009	09-01-2009
3292	148	Dr. RAVI KUMAR S	05-04-1977	09-01-2009	09-01-2009
3293	149	Dr. MANJUPRASAD M S	03-08-1971	09-01-2009	09-01-2009
3294	150	Dr. NATARAJA.M.R.	13-05-1978	09-01-2009	09-01-2009
3295	153	Dr. CHANNABASAPPA M.J	05-04-1981	09-01-2009	09-01-2009
3296	154	Dr. SUKANYA BADAMI	17-07-1984	09-01-2009	09-01-2009
3297	155	Dr. SYEDA NAZIA SHAMAELA	30-07-1980	09-01-2009	09-01-2009
3298	156	Dr. A.SHAMSIYA NAAZ	16-06-1981	09-01-2009	09-01-2009
3299	157	Dr. GEETA HARAGABALLA	25-04-1972	09-01-2009	09-01-2009
3300	158	Dr. SNEHA KRUPA	22-11-1983	09-01-2009	09-01-2009

1	2	3	4	5	6
3301	159	Dr. PAVITHRA.V	12-07-1984	09-01-2009	09-01-2009
3302	160	Dr. MUNAWAR SULTANA UPPIN	20-03-1970	09-01-2009	09-01-2009
3303	161	Dr. CHANDRASHEKAR K	10-01-1984	09-01-2009	09-01-2009
3304	164	Dr. RATHNA C G	02-10-1983	09-01-2009	09-01-2009
3305	165	Dr. PRIYANKA Y N	15-05-1976	09-01-2009	09-01-2009
3306	167	Dr. RAVEENDRA K N	27-06-1965	09-01-2009	09-01-2009
3307	168	Dr. LAVANYA. M.	01-03-1982	09-01-2009	09-01-2009
3308	169	Dr. NAGAYYA MATHAPATI SHARANAYYA	10-08-1975	09-01-2009	09-01-2009
3309	170	Dr. BALAKRISHNA N	08-07-1979	09-01-2009	09-01-2009
3310	171	Dr. SHARMILA.M.	07-06-1984	09-01-2009	09-01-2009
3311	172	Dr. MAHANTESH PATTANASHETTI	25-01-1981	09-01-2009	09-01-2009
3312	175	Dr. PRAVEEN.B.HALAGUNAKI	20-02-1983	09-01-2009	09-01-2009
3313	176	Dr. SUMA.L	16-05-1983	09-01-2009	09-01-2009
3314	178	Dr. KAVERI	29-11-1981	09-01-2009	09-01-2009
3315	179	Dr. HARIPRASAD.J	20-07-1974	09-01-2009	09-01-2009
3316	180	Dr. DILSHAD BANU	06-06-1983	09-01-2009	09-01-2009
3317	182	Dr. SYEDA SHAGUFTA TABASSUM	13-12-1979	09-01-2009	09-01-2009
3318	183	Dr. KISHORE KUMAR A.N	02-03-1980	09-01-2009	09-01-2009
3319	184	Dr. MUTHUKRISHNA.M.K	17-09-1983	09-01-2009	09-01-2009
3320	185	Dr. RAHILA BANU	04-12-1983	09-01-2009	09-01-2009
3321	186	Dr. BASAGOUD KAGE	24-06-1982	09-01-2009	09-01-2009
3322	187	Dr. ACHYUTHARAYA T H	30-05-1983	09-01-2009	09-01-2009
3323	188	Dr. NANJAPPA S N	01-04-1984	09-01-2009	09-01-2009
3324	189	Dr. ABDUL HADI SHAREEF	04-02-1978	09-01-2009	09-01-2009
3325	190	Dr. RAMESH B.R	19-06-1977	09-01-2009	09-01-2009
3326	191	Dr. SHILPA KALA L. B	23-12-1982	09-01-2009	09-01-2009
3327	193	Dr. DIVAKARA S V	27-06-1983	09-01-2009	09-01-2009
3328	194	Dr. NANDINI.V	08-06-1982	09-01-2009	09-01-2009
3329	195	Dr. SANTOSH PATTAR	18-07-1983	09-01-2009	09-01-2009
3330	196	Dr. MEKADONA ASHIA BEGUM	15-06-1980	09-01-2009	09-01-2009
3331	197	Dr. GAYATHRI.C.S	28-11-1981	09-01-2009	09-01-2009
3332	198	Dr. BINDU T S	02-04-1985	09-01-2009	09-01-2009
3333	199	Dr. SOUMYA.M	10-06-1982	09-01-2009	09-01-2009
3334	200	Dr. ANITHA N S	01-02-1984	09-01-2009	09-01-2009
3335	201	Dr. SHEELA H L	29-02-1984	09-01-2009	09-01-2009
3336	202	Dr. JAYAPRAKASH.H.M.	11-05-1977	09-01-2009	09-01-2009
3337	203	Dr. TABASSUM SARGIRO	15-07-1978	09-01-2009	09-01-2009
3338	204	Dr. B.M. ARCHANA	17-08-1982	09-01-2009	09-01-2009
3339	207	Dr. RAJASHEKAR S.N	14-08-1971	09-01-2009	09-01-2009
3340	208	Dr. MADAKARI NAYAKA HB	11-02-1984	09-01-2009	09-01-2009
3341	209	Dr. CHURACHAPPA SHELLIKERI	01-06-1978	09-01-2009	09-01-2009
3342	212	Dr. SHILPASHREE M K	06-07-1983	09-01-2009	09-01-2009
3343	213	Dr. NANDINI.D.R	20-03-1984	09-01-2009	09-01-2009

1	2	3	4	5	6
3344	214	Dr. C.A.ARAVINDA	22-02-1971	09-01-2009	09-01-2009
3345	216	Dr. NITHIN SHETTY	31-07-1983	09-01-2009	09-01-2009
3346	217	Dr. MOHANA	04-10-1983	09-01-2009	09-01-2009
3347	218	Dr. NAVYAA V.R	24-02-1984	09-01-2009	09-01-2009
3348	219	Dr. SAHANA K S	20-12-1984	09-01-2009	09-01-2009
3349	220	Dr. SOWMYA.M	08-09-1983	09-01-2009	09-01-2009
3350	222	Dr. BHARATHI .P	22-06-1978	09-01-2009	09-01-2009
3351	223	Dr. MANOHARA T H	14-05-1982	09-01-2009	09-01-2009
3352	225	Dr. ATAHAR SULTANA	22-07-1978	09-01-2009	09-01-2009
3353	226	Dr. FOUZIYA MASARRAT	23-01-1983	09-01-2009	09-01-2009
3354	227	Dr. PUNITHA.R	27-02-1984	09-01-2009	09-01-2009
3355	228	Dr. H M RAMESH	10-12-1975	09-01-2009	09-01-2009
3356	229	Dr. PALLAVI D.M.	17-03-1976	09-01-2009	09-01-2009
3357	232	Dr. PALLAVI Y R	18-12-1982	09-01-2009	09-01-2009
3358	233	Dr. Y PADMAPRIYA	30-04-1973	09-01-2009	09-01-2009
3359	234	Dr. MADHU SUDHAN R	31-05-1984	09-01-2009	09-01-2009
3360	238	Dr. SUMAN SHIVANAGOUDA PATIL	08-07-1984	09-01-2009	09-01-2009
3361	239	Dr. SHANTALA	09-03-1985	09-01-2009	09-01-2009
3362	240	Dr. KIRAN KENCHAVEERAPPA GANGOOR	10-05-1975	09-01-2009	09-01-2009
3363	241	Dr. NALINA P A	09-08-1981	09-01-2009	09-01-2009
3364	242	Dr. BUSHRA SARWAR	02-04-1985	09-01-2009	09-01-2009
3365	243	Dr. FAREHA NIKHAT	06-11-1981	09-01-2009	09-01-2009
3366	244	Dr. GAYATHRI.J	22-09-1983	09-01-2009	09-01-2009
3367	246	Dr. ARUNAKUMAR.U.C.	22-12-1975	09-01-2009	09-01-2009
3368	248	Dr. KANTHARAJ URS.C.K.	10-04-1975	09-01-2009	09-01-2009
3369	249	Dr. GADDALE NAGA RAJANI	07-10-1976	09-01-2009	09-01-2009
3370	250	Dr. ANJUM ARA	22-07-1982	09-01-2009	09-01-2009
3371	251	Dr. HAMSA.T.SWAMY	13-06-1983	09-01-2009	09-01-2009
3372	252	Dr. REVANNA B V	01-08-1968	09-01-2009	09-01-2009
3373	253	Dr. LOKESH H C	02-08-1972	09-01-2009	09-01-2009
3374	254	Dr. SUNITHA.S	07-11-1976	09-01-2009	09-01-2009
3375	255	Dr. KIRAN C H	14-11-1977	09-01-2009	09-01-2009
3376	256	Dr. HANUMESH. S.	07-07-1974	09-01-2009	09-01-2009
3377	257	Dr. SRIKANTH.R	22-08-1976	09-01-2009	09-01-2009
3378	258	Dr. KORE KAVITA SUGAPPA	03-11-1979	09-01-2009	09-01-2009
3379	259	Dr. SABIHA BANU	05-02-1982	09-01-2009	09-01-2009
3380	260	Dr. DHARMARAJ S	08-02-1976	09-01-2009	09-01-2009
3381	261	Dr. RAJEEV.A.S	16-09-1983	09-01-2009	09-01-2009
3382	262	Dr. V.GEETHANJALI	26-06-1969	09-01-2009	09-01-2009
3383	263	Dr. SATISHAKUMAR MADABHANVI	01-06-1983	09-01-2009	09-01-2009
3384	264	Dr. SARAYU GUNJAL G H	25-12-1980	09-01-2009	09-01-2009
3385	265	Dr. SAVITA G KADEMANI	22-05-1981	09-01-2009	09-01-2009
3386	266	Dr. MAHANTESH KUMBAR	27-07-1981	09-01-2009	09-01-2009

1	2	3	4	5	6
3387	268	Dr. PREMA K	21-06-1975	09-01-2009	09-01-2009
3388	269	Dr. MALLESH.U	03-02-1983	09-01-2009	09-01-2009
3389	271	Dr. MALLAPPA-K	12-06-1977	09-01-2009	09-01-2009
3390	272	Dr. MAHESHA	26-06-1974	09-01-2009	09-01-2009
3391	274	Dr. RAVI A	08-06-1977	09-01-2009	09-01-2009
3392	275	Dr. MAQSOOD ALI	01-01-1978	09-01-2009	09-01-2009
3393	276	Dr. SUJATHA.K	30-08-1983	09-01-2009	09-01-2009
3394	277	Dr. KRISHNAKUMAR JADHAV	01-08-1977	09-01-2009	09-01-2009
3395	278	Dr. RAJAPPA	22-07-1972	09-01-2009	09-01-2009
3396	279	Dr. SANTOSH	10-09-1982	09-01-2009	09-01-2009
3397	280	Dr. MANJUNATHA JANAGIRI	01-12-1974	09-01-2009	09-01-2009
3398	282	Dr. SHAILAJA DIGAMBAR SHIVASHARAN	01-06-1968	09-01-2009	09-01-2009
3399	286	Dr. CHANDRA MOHAN E	09-06-1980	09-01-2009	09-01-2009
3400	287	Dr. SANJAY RAMAPPA DUMMUGOL	14-07-1973	09-01-2009	09-01-2009
3401	288	Dr. SANGAMESH	27-11-1978	09-01-2009	09-01-2009
3402	289	Dr. MUTAHHIR HAFEEZ	29-06-1977	09-01-2009	09-01-2009
3403	290	Dr. MOHAMMED MUZAFFAR HUSSAIN	22-08-1979	09-01-2009	09-01-2009
3404	291	Dr. VASUNDARA S GAYAKWAD	07-04-1983	09-01-2009	09-01-2009
3405	294	Dr. MAHABOOB BASHA S.K.	01-05-1983	09-01-2009	09-01-2009
3406	295	Dr. ANIL SHANTAPPA KORABU	27-10-1971	09-01-2009	09-01-2009
3407	296	Dr. SANTOSH H R	27-10-1977	09-01-2009	09-01-2009
3408	297	Dr. NAVEENA KUMAR N E	08-05-1983	09-01-2009	09-01-2009
3409	298	Dr. CHIKKAYYA VAJJARAMATTI	18-07-1976	09-01-2009	09-01-2009
3410	299	Dr. KOMALA S	04-02-1974	09-01-2009	09-01-2009
3411	300	Dr. ANASUYA.M	27-07-1978	09-01-2009	09-01-2009
3412	302	Dr. BHAGYALAKSHMI. G	12-04-1980	09-01-2009	09-01-2009
3413	304	Dr. RAGHAVENDRASWAMY.D.	14-04-1981	09-01-2009	09-01-2009
3414	305	Dr. PRAKASH KUMAR.H.	06-01-1964	09-01-2009	09-01-2009
3415	306	Dr. SOWMYA C S	01-08-1976	09-01-2009	09-01-2009
3416	307	Dr. NAVEEN R	13-07-1981	09-01-2009	09-01-2009
3417	309	Dr. MAYI GOWDA J	04-04-1970	09-01-2009	09-01-2009
3418	310	Dr. KIRAN N	14-09-1974	09-01-2009	09-01-2009
3419	311	Dr. SUNIL KUMAR M R	10-10-1976	09-01-2009	09-01-2009
3420	313	Dr. SANGANABASAPPA	01-01-1982	09-01-2009	09-01-2009
3421	314	Dr. KHWAJA MOIENUDDIN	15-04-1977	09-01-2009	09-01-2009
3422	315	Dr. RAVIKANTI	25-04-1978	09-01-2009	09-01-2009
3423	316	Dr. YOGEEESHA.M.	06-02-1983	09-01-2009	09-01-2009
3424	318	Dr. HEMANTHKUMAR K	20-05-1974	09-01-2009	09-01-2009
3425	319	Dr. VIVEKANAND	01-06-1979	09-01-2009	09-01-2009
3426	320	Dr. ARUN KUMAR D	25-08-1982	09-01-2009	09-01-2009
3427	321	Dr. RAGHAVENDRA	01-06-1982	09-01-2009	09-01-2009
3428	323	Dr. SACHIDANANDA PRABHU	06-08-1974	09-01-2009	09-01-2009
3429	325	Dr. RAJU.V	23-05-1981	09-01-2009	09-01-2009

1	2	3	4	5	6
3430	326	Dr. SURESH S	01-05-1977	09-01-2009	09-01-2009
3431	327	Dr. THRIVENI B K	17-06-1977	09-01-2009	09-01-2009
3432	328	Dr. SUNILKUMAR D S	14-05-1985	09-01-2009	09-01-2009
3433	329	Dr. YOGITHA H R	22-02-1984	09-01-2009	09-01-2009
3434	330	Dr. LEELARAGHAVAN G.R.	24-10-1980	09-01-2009	09-01-2009
3435	331	Dr. RAJASHEKAR S	25-05-1984	09-01-2009	09-01-2009
3436	333	Dr. KIRAN KUMAR P.M.	10-04-1976	09-01-2009	09-01-2009
3437	334	Dr. SOWJANYA.S.S	12-08-1973	09-01-2009	09-01-2009
3438	335	Dr. SUBHASHINI.B	20-10-1980	09-01-2009	09-01-2009
3439	336	Dr. SUSHMA.PRAKASH.PAMPANAVAR	06-05-1984	09-01-2009	09-01-2009
3440	337	Dr. SUPRIYA S	15-07-1973	09-01-2009	09-01-2009
3441	338	Dr. VENKATESH BABU G	16-11-1973	09-01-2009	09-01-2009
3442	339	Dr. HARISH KUMAR S	25-01-1981	09-01-2009	09-01-2009
3443	340	Dr. RAMESH	22-06-1974	09-01-2009	09-01-2009
3444	341	Dr. PRASANNAKUMAR G	02-06-1978	09-01-2009	09-01-2009
3445	343	Dr. ASHARANI V	22-07-1975	09-01-2009	09-01-2009
3446	344	Dr. BHANUMATHI P M	20-07-1977	09-01-2009	09-01-2009
3447	346	Dr. SHIVAKUMAR N G	09-11-1979	09-01-2009	09-01-2009
3448	349	Dr. PADMANAND A GAIKWAD	16-05-1979	09-01-2009	09-01-2009
3449	350	Dr. SAROJA	22-08-1981	09-01-2009	09-01-2009
3450	351	Dr. SOWMYA V	23-01-1983	09-01-2009	09-01-2009
3451	352	Dr. PRAVEEN KUMAR L.N	19-04-1979	09-01-2009	09-01-2009
3452	353	Dr. USHA V REDDY	12-09-1979	09-01-2009	09-01-2009
3453	355	Dr. VIJAYALAKSHMI D	12-12-1984	09-01-2009	09-01-2009
3454	357	Dr. REKHA M G	09-02-1977	09-01-2009	09-01-2009
3455	358	Dr. LOHITH D C	11-01-1976	09-01-2009	09-01-2009
3456	359	Dr. ANAND S K	18-07-1977	09-01-2009	09-01-2009
3457	360	Dr. GHOUSE PASHA	15-07-1983	09-01-2009	09-01-2009
3458	361	Dr. LOKESH.G	28-04-1976	09-01-2009	09-01-2009
3459	362	Dr. YASHOVARDHANA D P	31-07-1982	09-01-2009	09-01-2009
3460	363	Dr. SANTOSH KUMAR. S	01-01-1984	09-01-2009	09-01-2009
3461	364	Dr. SHASHIKUMAR.M.R	02-02-1983	09-01-2009	09-01-2009
3462	365	Dr. YOGENDRA PRASAD R	24-06-1975	09-01-2009	09-01-2009
3463	367	Dr. SHRI VIDYA ANANTAREDDY	04-09-1976	09-01-2009	09-01-2009
3464	368	Dr. NAVEENA KUMAR	04-10-1981	09-01-2009	09-01-2009
3465	369	Dr. ROOPA B.S	17-05-1974	09-01-2009	09-01-2009
3466	370	Dr. MOHAMMAD FAROOQUE UPPIN	01-07-1975	09-01-2009	09-01-2009
3467	371	Dr. VEENA.G	07-10-1976	09-01-2009	09-01-2009
3468	372	Dr. MADHUSUDHAN K.S	12-08-1980	09-01-2009	09-01-2009
3469	374	Dr. SREERAMIAH	03-07-1975	09-01-2009	09-01-2009
3470	375	Dr. SHANTHI JYOTHI K	21-06-1976	09-01-2009	09-01-2009
3471	376	Dr. NARASIMHA MURTHY K O	16-10-1983	09-01-2009	09-01-2009
3472	377	Dr. AMARDEEP PAWAR	01-08-1980	09-01-2009	09-01-2009

1	2	3	4	5	6
3473	378	Dr. MADHUSUDHAN R	06-06-1976	09-01-2009	09-01-2009
3474	379	Dr. VISHWANATH MAHADEVAPPA BHOVI	22-07-1976	09-01-2009	09-01-2009
3475	381	Dr. NAGESHA S	18-07-1973	09-01-2009	09-01-2009
3476	382	Dr. MANJUNATH.S	07-07-1976	09-01-2009	09-01-2009
3477	383	Dr. HARISH.P	31-08-1978	09-01-2009	09-01-2009
3478	385	Dr. SHIVAPRAKASH H M	16-01-1977	09-01-2009	09-01-2009
3479	386	Dr. SEEMA RUDRAPPA MABALE	23-09-1983	09-01-2009	09-01-2009
3480	388	Dr. LOKESH	17-09-1982	09-01-2009	09-01-2009
3481	389	Dr. RAVIKUMAR. M.R	23-06-1973	09-01-2009	09-01-2009
3482	390	Dr. SARSWATI MAGI	20-07-1973	09-01-2009	09-01-2009
3483	391	Dr. CHETHANA N R	20-06-1976	09-01-2009	09-01-2009
3484	392	Dr. VINOD GASTI	02-11-1977	09-01-2009	09-01-2009
3485	393	Dr. ABHILASH S B	17-03-1979	09-01-2009	09-01-2009
3486	394	Dr. SARAFARAZ NAWAZ G SALGAR	18-07-1982	09-01-2009	09-01-2009
3487	395	Dr. SIDDALINGAIAH.N	04-06-1983	09-01-2009	09-01-2009
3488	396	Dr. VIJAYALAKSHMI PAI G	03-10-1976	09-01-2009	09-01-2009
3489	397	Dr. KRISHNA J	25-05-1979	09-01-2009	09-01-2009
3490	399	Dr. VARDHAMAN BADNIKAI	10-04-1976	09-01-2009	09-01-2009
3491	400	Dr. SIDRAYAPPA GOUDANAVAR	01-05-1981	09-01-2009	09-01-2009
3492	401	Dr. VENKATESH H.T	25-03-1972	09-01-2009	09-01-2009
3493	402	Dr. ANAND N R	13-06-1977	09-01-2009	09-01-2009
3494	404	Dr. SANTHOSH KUMAR T.B.	10-02-1984	09-01-2009	09-01-2009
3495	405	Dr. SASIKALA.D.N.	14-04-1974	09-01-2009	09-01-2009
3496	406	Dr. RAMYA . A	23-08-1983	09-01-2009	09-01-2009
3497	407	Dr. SHASHIKANTH P	20-05-1978	09-01-2009	09-01-2009
3498	408	Dr. ARUNKUMAR M.R.	06-01-1968	09-01-2009	09-01-2009
3499	409	Dr. NIYAMATALI NADAF	10-04-1972	09-01-2009	09-01-2009
3500	410	Dr. CHANDRASHEKHAR KAMAT	02-02-1983	09-01-2009	09-01-2009
3501	411	Dr. SATHESH.H.S.	28-04-1973	09-01-2009	09-01-2009
3502	412	Dr. SHASHIKIRAN M.T	18-05-1971	09-01-2009	09-01-2009
3503	413	Dr. RAVINDRA MURTHY.P.S	02-02-1975	09-01-2009	09-01-2009
3504	414	Dr. SATEESH NEELKANTAPPA BENTOOOR	25-04-1966	09-01-2009	09-01-2009
3505	415	Dr. KIRAN KUMAR B N	24-02-1972	09-01-2009	09-01-2009
3506	416	Dr. CHANDRASHEKHARA. B	06-05-1975	09-01-2009	09-01-2009
3507	417	Dr. SHRIDHAR T LAKHE	28-09-1978	09-01-2009	09-01-2009
3508	418	Dr. SREENIVASA. V	09-06-1976	09-01-2009	09-01-2009
3509	419	Dr. PRAKASH.H	07-09-1968	09-01-2009	09-01-2009
3510	420	Dr. RUDRESHI.S	21-03-1977	09-01-2009	09-01-2009
3511	421	Dr. AMBRESH R	01-05-1979	09-01-2009	09-01-2009
3512	422	Dr. SURESH H S	19-09-1969	09-01-2009	09-01-2009
3513	423	Dr. RAVISHANKAR C	07-10-1974	09-01-2009	09-01-2009
3514	425	Dr. RAVISHANKAR	21-06-1973	09-01-2009	09-01-2009
3515	426	Dr. SURESH B B	15-03-1978	09-01-2009	09-01-2009

1	2	3	4	5	6
3516	427	Dr. SANTOSH KUMAR	01-03-1974	09-01-2009	09-01-2009
3517	428	Dr. SHIVAPRAKASH.M.L	30-04-1983	09-01-2009	09-01-2009
3518	429	Dr. MAHANTESH KUMAR ADAVANI	15-02-1969	09-01-2009	09-01-2009
3519	430	Dr. MANJUNATH.S.T	22-01-1970	09-01-2009	09-01-2009
3520	431	Dr. RAJESH B	01-04-1970	09-01-2009	09-01-2009
3521	432	Dr. CHAYA.C.S	26-09-1983	09-01-2009	09-01-2009
3522	433	Dr. SUDHAKAR	03-08-1980	09-01-2009	09-01-2009
3523	434	Dr. NAVEEN.T.R	20-07-1974	09-01-2009	09-01-2009
3524	435	Dr. MIR ARSHAD ALI	11-01-1974	09-01-2009	09-01-2009
3525	437	Dr. SRINIVAS Y	30-11-1972	09-01-2009	09-01-2009
3526	438	Dr. HARISH.H.S	10-10-1980	09-01-2009	09-01-2009
3527	439	Dr. RAVIKUMAR G	16-08-1983	09-01-2009	09-01-2009
3528	440	Dr. MAYUR KADAM	10-06-1984	09-01-2009	09-01-2009
3529	441	Dr. VENU RP	08-03-1976	09-01-2009	09-01-2009
3530	442	Dr. SHARATH.K.S	15-07-1977	09-01-2009	09-01-2009
3531	443	Dr. UMESH.C	29-07-1978	09-01-2009	09-01-2009
3532	444	Dr. CHANDRAKALA.G	25-11-1966	09-01-2009	09-01-2009
3533	445	Dr. SRINIVASA RAO.V.	04-08-1976	09-01-2009	09-01-2009
3534	446	Dr. SANTOSHKUMAR. PAWAR	29-03-1977	09-01-2009	09-01-2009
3535	447	Dr. KAILAS C T	22-01-1978	09-01-2009	09-01-2009
3536	448	Dr. PRAKASH BHAGAVATHI	31-03-1977	09-01-2009	09-01-2009
3537	449	Dr. DHANYA KUMAR	04-04-1975	09-01-2009	09-01-2009
3538	450	Dr. SUDARSHAN S D	12-12-1983	09-01-2009	09-01-2009
3539	451	Dr. UDAY KUMAR. R	13-12-1978	09-01-2009	09-01-2009
3540	452	Dr. SANTOSH GANIGER	09-02-1983	09-01-2009	09-01-2009
3541	453	Dr. RAVI.P	31-08-1976	09-01-2009	09-01-2009
3542	454	Dr. RAGHUNATHA	01-08-1968	09-01-2009	09-01-2009
3543	455	Dr. SHASHIDHARA R	20-04-1977	09-01-2009	09-01-2009
3544	456	Dr. SHASHIDHAR.K	16-08-1972	09-01-2009	09-01-2009
3545	457	Dr. MD MUZAMMIL	07-08-1983	09-01-2009	09-01-2009
3546	458	Dr. SUDHAKAR.D.R	26-04-1977	09-01-2009	09-01-2009
3547	459	Dr. SUNIL KUMAR K R	01-06-1983	09-01-2009	09-01-2009
3548	460	Dr. SUCHETHA.K.R	17-04-1977	09-01-2009	09-01-2009
3549	461	Dr. CHANDRASHEKARA S D	12-07-1970	09-01-2009	09-01-2009
3550	462	Dr. SAVITHA S L	28-04-1976	09-01-2009	09-01-2009
3551	463	Dr. SRINIVAS.B	09-03-1977	09-01-2009	09-01-2009
3552	464	Dr. VINAYKUMAR HADDANAVAR	25-05-1981	09-01-2009	09-01-2009
3553	465	Dr. HARISH T H	20-08-1972	09-01-2009	09-01-2009
3554	466	Dr. SRINIVAS.S.R	31-01-1976	09-01-2009	09-01-2009
3555	467	Dr. RAMANJANEYA	01-07-1977	09-01-2009	09-01-2009
3556	468	Dr. RAJANARAYANA T N	01-10-1973	09-01-2009	09-01-2009
3557	469	Dr. GIRIDAS G	04-01-1977	09-01-2009	09-01-2009
3558	470	Dr. VEERA NAIK K	01-07-1966	09-01-2009	09-01-2009

1	2	3	4	5	6
3559	471	Dr. VINAY C	25-04-1978	09-01-2009	09-01-2009
3560	472	Dr. SHIVA JYOTHI.A	02-10-1971	09-01-2009	09-01-2009
3561	473	Dr. CHANDRASHEKHARA REDDY	10-04-1972	09-01-2009	09-01-2009
3562	474	Dr. VASANTHA KUMAR S H	12-12-1982	09-01-2009	09-01-2009
3563	475	Dr. RAVI G.T.	20-07-1975	09-01-2009	09-01-2009
3564	476	Dr. SHASHIKUMAR J.	04-11-1983	09-01-2009	09-01-2009
3565	477	Dr. YALAGOUDA PATIL	30-06-1981	09-01-2009	09-01-2009
3566	478	Dr. MANOHAR .N	03-10-1975	09-01-2009	09-01-2009
3567	479	Dr. SURESH KUMAR G	19-09-1983	09-01-2009	09-01-2009
3568	480	Dr. GANGADARIAH	28-05-1965	09-01-2009	09-01-2009
3569	481	Dr. TAWAKAL IMRAN	10-05-1970	09-01-2009	09-01-2009
3570	482	Dr. CHETAN	31-07-1976	09-01-2009	09-01-2009
3571	483	Dr. SHIVASHARNAPPA	24-10-1968	09-01-2009	09-01-2009
3572	484	Dr. ARCHANA K.L.	08-05-1984	09-01-2009	09-01-2009
3573	486	Dr. VINOD BABU.K	18-05-1967	09-01-2009	09-01-2009
3574	487	Dr. PRIYADARSHINI . P . GADDAGIMATH	01-06-1985	09-01-2009	09-01-2009
3575	488	Dr. GEETA P KAMBLE	10-06-1974	09-01-2009	09-01-2009
3576	489	Dr. PRAKASH.ANNAPPA.BIRADAR.	05-06-1976	09-01-2009	09-01-2009
3577	490	Dr. BRUNDA B	03-05-1974	09-01-2009	09-01-2009
3578	491	Dr. LAXMIPATI.G.H	19-09-1981	09-01-2009	09-01-2009
3579	492	Dr. SYED AHAMMED SALEEM	09-11-1976	09-01-2009	09-01-2009
3580	494	Dr. M.ANAND	22-10-1983	09-01-2009	09-01-2009
3581	495	Dr. JAMBIAH. B	17-09-1972	09-01-2009	09-01-2009
3582	496	Dr. PRAKASHA.H	01-05-1975	09-01-2009	09-01-2009
3583	498	Dr. DRAKSHAYANI.C.L.	01-06-1982	09-01-2009	09-01-2009
3584	499	Dr. NAGARAJ S KURI	22-07-1972	09-01-2009	09-01-2009
3585	500	Dr. NURUDDIN BENNUR	23-08-1984	09-01-2009	09-01-2009
3586	501	Dr. VENKATESH. N. P.	15-06-1976	09-01-2009	09-01-2009
3587	502	Dr. RAVINDRA.C	12-07-1973	09-01-2009	09-01-2009
3588	503	Dr. YADHURAJ M K	20-04-1983	09-01-2009	09-01-2009
3589	504	Dr. VINAY SR	21-09-1983	09-01-2009	09-01-2009
3590	505	Dr. LAXMI SURESH SANGOLLI	23-12-1983	09-01-2009	09-01-2009
3591	506	Dr. PRAKASH	23-05-1974	09-01-2009	09-01-2009
3592	507	Dr. NEELKANTH.MALLAPPA.GIRENNAVAR.	01-06-1983	09-01-2009	09-01-2009
3593	508	Dr. RADHIKA B V	22-03-1983	09-01-2009	09-01-2009
3594	509	Dr. KIRAN. D	10-11-1976	09-01-2009	09-01-2009
3595	511	Dr. KABBARAGI.PRAKASH.SATTYAPPA	10-07-1971	09-01-2009	09-01-2009
3596	512	Dr. RANGANATHA.C.S.	15-04-1983	09-01-2009	09-01-2009
3597	513	Dr. HARISH KUMAR.B.N	28-02-1982	09-01-2009	09-01-2009
3598	514	Dr. CHANDRASHEKHAR MAHAGUNDAPPA TALIKOTI	01-01-1969	09-01-2009	09-01-2009
3599	515	Dr. ANURADHA. B	24-01-1974	09-01-2009	09-01-2009
3600	517	Dr. RAGHU.K.C	06-05-1983	09-01-2009	09-01-2009
3601	518	Dr. BHANUMATHI.C	19-12-1976	09-01-2009	09-01-2009

1	2	3	4	5	6
3602	519	Dr. BHARATHI. M	11-12-1969	09-01-2009	09-01-2009
3603	520	Dr. RAGHAVENDRA PRASAD. G. S.	03-06-1973	09-01-2009	09-01-2009
3604	521	Dr. BASAVARAJ ARAKERI	01-05-1981	09-01-2009	09-01-2009
3605	522	Dr. BASAVARAJ SANGAPPA KAMADAL	20-05-1971	09-01-2009	09-01-2009
3606	523	Dr. SIDDALINGA.H	18-12-1981	09-01-2009	09-01-2009
3607	525	Dr. MARUTHI.R.	12-01-1984	09-01-2009	09-01-2009
3608	527	Dr. DIVYA. R.K	11-11-1977	09-01-2009	09-01-2009
3609	530	Dr. VIJAYKUMAR ANGADI	01-11-1982	09-01-2009	09-01-2009
3610	531	Dr. CHARINI.M.A.	21-08-1983	09-01-2009	09-01-2009
3611	533	Dr. PREMALATHA.S	04-06-1984	09-01-2009	09-01-2009
3612	534	Dr. KIRTHINATH BALLALA A B	02-04-1985	09-01-2009	09-01-2009
3613	535	Dr. KARUNA	22-05-1969	09-01-2009	09-01-2009
3614	537	Dr. VENKATESHA C	19-05-1976	09-01-2009	09-01-2009
3615	538	Dr. SUNITHA.C	15-11-1969	09-01-2009	09-01-2009
3616	539	Dr. MAHESHA.K	09-04-1971	09-01-2009	09-01-2009
3617	541	Dr. GIRISH B.V	15-04-1972	09-01-2009	09-01-2009
3618	542	Dr. KAVITHA.K	23-12-1982	09-01-2009	09-01-2009
3619	544	Dr. SOMANNA C	01-08-1976	09-01-2009	09-01-2009
3620	545	Dr. SHOBHA.R.B	01-07-1977	09-01-2009	09-01-2009
3621	546	Dr. NAVEEN KUMAR K	18-06-1982	09-01-2009	09-01-2009
3622	548	Dr. RAVASAHEB BANTI	20-07-1977	09-01-2009	09-01-2009
3623	549	Dr. KRISHNA MURTHY. H.C	15-11-1974	09-01-2009	09-01-2009
3624	550	Dr. ARJUN BIJALI	01-03-1984	09-01-2009	09-01-2009
3625	551	Dr. SHARANAPPA	01-06-1984	09-01-2009	09-01-2009
3626	552	Dr. HARSHA.D	03-03-1974	09-01-2009	09-01-2009
3627	554	Dr. DR SUMANA R	24-07-1967	09-01-2009	09-01-2009
3628	555	Dr. POORNACHANDRA PRADEEP S R	05-08-1981	09-01-2009	09-01-2009
3629	556	Dr. MALLESH.L.	31-08-1983	09-01-2009	09-01-2009
3630	557	Dr. CHARANA RAJ T K	26-01-1984	09-01-2009	09-01-2009
3631	558	Dr. RAJEEV H N	24-03-1970	09-01-2009	09-01-2009
3632	559	Dr. POORNIMA J	30-08-1980	09-01-2009	09-01-2009
3633	561	Dr. VENKATESH PRASAD B.K	07-10-1983	09-01-2009	09-01-2009
3634	562	Dr. RADHA .M	02-07-1984	09-01-2009	09-01-2009
3635	563	Dr. ANURADHA.S	03-05-1978	09-01-2009	09-01-2009
3636	565	Dr. KHAISER FATIMA	05-04-1980	09-01-2009	09-01-2009
3637	566	Dr. ROHINI CHALEKAR	01-05-1983	09-01-2009	09-01-2009
3638	567	Dr. NINGAPPA SAMSUDDI	01-06-1982	09-01-2009	09-01-2009
3639	568	Dr. UMESH. KELAGINAMANI.	16-10-1980	09-01-2009	09-01-2009
3640	569	Dr. KAVITHA L.B	04-11-1980	09-01-2009	09-01-2009
3641	570	Dr. SARALA H S	08-05-1983	09-01-2009	09-01-2009
3642	571	Dr. SUNEETHA.H.D	27-04-1975	09-01-2009	09-01-2009
3643	572	Dr. RAVI C A	29-05-1984	09-01-2009	09-01-2009
3644	573	Dr. RAJASHEKHAR PATTAR	25-07-1980	09-01-2009	09-01-2009

1	2	3	4	5	6
3645	575	Dr. VISHWANATH . P . R	20-08-1983	09-01-2009	09-01-2009
3646	577	Dr. VEENA H	22-03-1980	09-01-2009	09-01-2009
3647	579	Dr. MADHU.P	08-05-1982	09-01-2009	09-01-2009
3648	581	Dr. VIJAY KOCCHARAGI	30-07-1984	09-01-2009	09-01-2009
3649	582	Dr. STANY B C	11-09-1982	09-01-2009	09-01-2009
3650	583	Dr. BHARATH.T	23-07-1983	09-01-2009	09-01-2009
3651	584	Dr. ARUN KUMAR N.A.	12-11-1983	09-01-2009	09-01-2009
3652	585	Dr. ASHALATHA H R	02-07-1984	09-01-2009	09-01-2009
3653	586	Dr. RAME GOWDA P B S	06-02-1970	09-01-2009	09-01-2009
3654	587	Dr. ASHOK K P	28-05-1984	09-01-2009	09-01-2009
3655	588	Dr. TEENA.M	15-04-1985	09-01-2009	09-01-2009
3656	589	Dr. NITIN HOSMELKAR	17-08-1976	09-01-2009	09-01-2009
3657	590	Dr. ASHOKA	01-08-1971	09-01-2009	09-01-2009
3658	591	Dr. PANKAJ DESHMANE	14-07-1981	09-01-2009	09-01-2009
3659	592	Dr. MANNE NAGARAJ	30-07-1981	09-01-2009	09-01-2009
3660	594	Dr. SRINIVASA GOWDA .G	11-04-1970	09-01-2009	09-01-2009
3661	596	Dr. PRAKASH.M	12-04-1970	09-01-2009	09-01-2009
3662	599	Dr. VIDYASAGAR	14-02-1978	09-01-2009	09-01-2009
3663	600	Dr. SAVITHA.M.N	03-09-1979	09-01-2009	09-01-2009
3664	601	Dr. DR.KAVITHA BALI N	20-05-1985	09-01-2009	09-01-2009
3665	602	Dr. LAKSHMI S	22-06-1978	09-01-2009	09-01-2009
3666	603	Dr. PUTTASWAMY N.K	01-07-1967	09-01-2009	09-01-2009
3667	604	Dr. BHUJABALI YELGUDRI	15-04-1972	09-01-2009	09-01-2009
3668	606	Dr. MEENAKSHI MALLAPPA	20-04-1978	09-01-2009	09-01-2009
3669	607	Dr. VIJAYAKUMAR KATAKADHOND	20-07-1971	09-01-2009	09-01-2009
3670	608	Dr. NEELAPPA B KARLAWAD	20-07-1973	09-01-2009	09-01-2009
3671	609	Dr. M.KUSUMA	25-12-1980	09-01-2009	09-01-2009
3672	610	Dr. SELVA KUMAR S	27-07-1983	09-01-2009	09-01-2009
3673	611	Dr. RADHIKA. K	27-09-1976	09-01-2009	09-01-2009
3674	612	Dr. NARENDRA PAWAR	11-01-1969	09-01-2009	09-01-2009
3675	613	Dr. SHRINIVASA B M	01-06-1983	09-01-2009	09-01-2009
3676	615	Dr. MALATHI T.D	07-12-1973	09-01-2009	09-01-2009
3677	616	Dr. SRIDHARA	28-12-1983	09-01-2009	09-01-2009
3678	617	Dr. KANTESH.J.KUMAR.	15-05-1983	09-01-2009	09-01-2009
3679	618	Dr. ANITHA. K	10-07-1983	09-01-2009	09-01-2009
3680	619	Dr. SHAKUNTALA KANNUR	26-12-1983	09-01-2009	09-01-2009
3681	620	Dr. SACHIN.S.PUJARI	26-09-1983	09-01-2009	09-01-2009
3682	621	Dr. SATEESHA.A.R.	28-03-1974	09-01-2009	09-01-2009
3683	623	Dr. MANJUNATHA S V	16-05-1983	09-01-2009	09-01-2009
3684	624	Dr. RAMESH H	04-06-1973	09-01-2009	09-01-2009
3685	625	Dr. NANDINI.K.R	05-12-1983	09-01-2009	09-01-2009
3686	626	Dr. SHAFIUZZAMA.M	14-10-1979	09-01-2009	09-01-2009
3687	627	Dr. ANUPAMA.D	13-05-1975	09-01-2009	09-01-2009

1	2	3	4	5	6
3688	628	Dr. RUKSANA	30-07-1977	09-01-2009	09-01-2009
3689	629	Dr. BHAVYA.N.C	27-02-1984	09-01-2009	09-01-2009
3690	631	Dr. SHRISHAIL HATTI	20-07-1979	09-01-2009	09-01-2009
3691	632	Dr. VARADRAJ G NAYAK	22-04-1985	09-01-2009	09-01-2009
3692	634	Dr. GURUSIDDAPPA MAREYALLAPPANAVAR	01-06-1972	09-01-2009	09-01-2009
3693	635	Dr. VIJAYA KUMAR A	20-12-1983	09-01-2009	09-01-2009
3694	636	Dr. VEENA H.N	22-07-1973	09-01-2009	09-01-2009
3695	637	Dr. SHIVAYOGI NADAGATTI	01-04-1973	09-01-2009	09-01-2009
3696	638	Dr. RENUKA KATTI.	11-09-1974	09-01-2009	09-01-2009
3697	641	Dr. PAVAN BALLUR	19-09-1983	09-01-2009	09-01-2009
3698	642	Dr. ANVAR BATAKURKI	22-05-1982	09-01-2009	09-01-2009
3699	643	Dr. LOKESH GOWDA.T.G	15-07-1982	09-01-2009	09-01-2009
3700	644	Dr. RAGHAVENDRA PRABHU T.C.	04-04-1984	09-01-2009	09-01-2009
3701	645	Dr. SUMA.M	22-04-1976	09-01-2009	09-01-2009
3702	646	Dr. RESHMA.H	03-05-1976	09-01-2009	09-01-2009
3703	648	Dr. SHASHIKANT BHURE	25-05-1982	09-01-2009	09-01-2009
3704	650	Dr. PRATHIBHA	27-05-1978	09-01-2009	09-01-2009
3705	651	Dr. KANTHIMATHI.R	18-01-1973	09-01-2009	09-01-2009
3706	654	Dr. YADHUPATHY, K.	01-05-1972	09-01-2009	09-01-2009
3707	656	Dr. THARAMATHI R K	15-05-1966	09-01-2009	09-01-2009
3708	657	Dr. SHIVA KUMAR K S	19-03-1983	09-01-2009	09-01-2009
3709	658	Dr. POORNIMA RAJ B	05-12-1977	09-01-2009	09-01-2009
3710	659	Dr. BASAVARAJ.BASUR	01-04-1977	09-01-2009	09-01-2009
3711	660	Dr. POORNIMA.M	17-03-1976	09-01-2009	09-01-2009
3712	662	Dr. TEJASWINI K S	22-12-1984	09-01-2009	09-01-2009
3713	663	Dr. MAMATHA.V	09-07-1975	09-01-2009	09-01-2009
3714	665	Dr. VINAY.K.G	18-05-1978	09-01-2009	09-01-2009
3715	666	Dr. SOWMYA N M	22-05-1982	09-01-2009	09-01-2009
3716	667	Dr. KOMBADE SUNITA DAGDU	01-03-1977	09-01-2009	09-01-2009
3717	668	Dr. VEDAMURTHY G.B	14-01-1976	09-01-2009	09-01-2009
3718	669	Dr. ABHINAVA D M	08-08-1984	09-01-2009	09-01-2009
3719	670	Dr. RATHNAMMA.O	20-05-1971	09-01-2009	09-01-2009
3720	671	Dr. SWATHI K S	08-10-1983	09-01-2009	09-01-2009
3721	672	Dr. NALINI C	30-12-1967	09-01-2009	09-01-2009
3722	673	Dr. BHAVYA.P	02-01-1984	09-01-2009	09-01-2009
3723	675	Dr. RENUKADEVI C N	24-06-1975	09-01-2009	09-01-2009
3724	676	Dr. SHARADA.NAGANATH	13-07-1976	09-01-2009	09-01-2009
3725	677	Dr. SANDYA.P	10-10-1976	09-01-2009	09-01-2009
3726	679	Dr. SAPNA LAXMAN DANDIN	21-09-1981	09-01-2009	09-01-2009
3727	680	Dr. P. SHRUTHI	15-11-1984	09-01-2009	09-01-2009
3728	681	Dr. ARUNKUMAR	02-01-1985	09-01-2009	09-01-2009
3729	683	Dr. A.AMUDHA	02-10-1980	09-01-2009	09-01-2009
3730	684	Dr. GOVINDA RAJU D P	14-02-1970	09-01-2009	09-01-2009

1	2	3	4	5	6
3731	686	Dr. K MANJUNATHA	24-02-1983	09-01-2009	09-01-2009
3732	687	Dr. HAMSALEKHA NAIK L	26-11-1983	09-01-2009	09-01-2009
3733	690	Dr. VENKATESHA L D	31-07-1983	09-01-2009	09-01-2009
3734	691	Dr. UMESH NAYAK	22-05-1975	09-01-2009	09-01-2009
3735	692	Dr. KOMALA H T	03-07-1983	09-01-2009	09-01-2009
3736	693	Dr. YESHODA.S.	23-09-1982	09-01-2009	09-01-2009
3737	694	Dr. MANJUNATHA H K	29-06-1979	09-01-2009	09-01-2009
3738	696	Dr. PRAMOD.S.BHISE	01-03-1985	09-01-2009	09-01-2009
3739	697	Dr. YASHAWANTH T L	02-05-1980	09-01-2009	09-01-2009
3740	699	Dr. SANTOSH KUMAR .N.S.	20-03-1977	09-01-2009	09-01-2009
3741	700	Dr. DEVARAJ. K. B	28-12-1983	09-01-2009	09-01-2009
3742	701	Dr. VISHWAS G AMIN	25-12-1982	09-01-2009	09-01-2009
3743	702	Dr. NAGARAJA KATWA	20-04-1984	09-01-2009	09-01-2009
3744	703	Dr. JYOTHI.B	02-07-1976	09-01-2009	09-01-2009
3745	704	Dr. VINAY KUMAR K N	10-02-1984	09-01-2009	09-01-2009
3746	705	Dr. DEEPA.R	31-08-1982	09-01-2009	09-01-2009
3747	706	Dr. NAGENDRA MURTHY .D	01-08-1971	09-01-2009	09-01-2009
3748	707	Dr. MOHAN KAMBAD	01-11-1977	09-01-2009	09-01-2009
3749	708	Dr. RASHMI.B.K	09-02-1979	09-01-2009	09-01-2009
3750	709	Dr. MAHESH J B	13-07-1982	09-01-2009	09-01-2009
3751	710	Dr. GNANENDRA.D.M.	17-01-1984	09-01-2009	09-01-2009
3752	711	Dr. MANASA . M	21-11-1983	09-01-2009	09-01-2009
3753	713	Dr. PRAKASHKUMAR BHOVER	22-07-1976	09-01-2009	09-01-2009
3754	714	Dr. RATHNA PRABHA R	14-07-1974	09-01-2009	09-01-2009
3755	715	Dr. SANTHOSH R	27-11-1982	09-01-2009	09-01-2009
3756	716	Dr. SUBRAMANI.G	12-09-1974	09-01-2009	09-01-2009
3757	717	Dr. JAGANNATH REDDY	24-08-1975	09-01-2009	09-01-2009
3758	718	Dr. MURALI. S. M	11-10-1982	09-01-2009	09-01-2009
3759	719	Dr. RAFATH NAZNEEN	22-08-1975	09-01-2009	09-01-2009
3760	720	Dr. N MAMATHA	09-03-1981	09-01-2009	09-01-2009
3761	724	Dr. SUMITHA K	09-02-1982	09-01-2009	09-01-2009
3762	725	Dr. RAGHUNANDAN R	29-12-1980	09-01-2009	09-01-2009
3763	726	Dr. SHIVAKIRAN S	14-09-1983	09-01-2009	09-01-2009
3764	729	Dr. SHIVAPRASAD	05-04-1984	09-01-2009	09-01-2009
3765	730	Dr. SHWETHA.M	12-10-1983	09-01-2009	09-01-2009
3766	733	Dr. VAIJANATH D E	01-03-1982	09-01-2009	09-01-2009
3767	734	Dr. SUMALATHA.N	08-05-1984	09-01-2009	09-01-2009
3768	735	Dr. RAGHAVENDRA.K.M	18-06-1982	09-01-2009	09-01-2009
3769	736	Dr. BASAVARAJ ZALAKI	01-06-1983	09-01-2009	09-01-2009
3770	737	Dr. RAMESH KUMAR	22-07-1982	09-01-2009	09-01-2009
3771	739	Dr. A RAMU	16-07-1974	09-01-2009	09-01-2009
3772	741	Dr. SYED IRFAN S A	26-10-1976	09-01-2009	09-01-2009
3773	744	Dr. N.MANJUNATH	26-06-1972	09-01-2009	09-01-2009

1	2	3	4	5	6
3774	746	Dr. SHANTALA B R	05-12-1981	09-01-2009	09-01-2009
3775	747	Dr. MAHESH	26-10-1983	09-01-2009	09-01-2009
3776	748	Dr. SOMANNA	01-06-1971	09-01-2009	09-01-2009
3777	749	Dr. RAMYA DEEPIKA Y R	10-07-1982	09-01-2009	09-01-2009
3778	750	Dr. RASHMI.S.JAYARAJ	31-08-1983	09-01-2009	09-01-2009
3779	751	Dr. ARVIND B	20-04-1977	09-01-2009	09-01-2009
3780	752	Dr. SHIVANAND M KALSHETTY	07-04-1971	09-01-2009	09-01-2009
3781	754	Dr. DHANUNJAYA.A.V	04-04-1981	09-01-2009	09-01-2009
3782	755	Dr. SHWETHA.V	10-10-1981	09-01-2009	09-01-2009
3783	757	Dr. RAJENDRA PRASAD T.C	09-08-1977	09-01-2009	09-01-2009
3784	758	Dr. VEERABHADRESHA.H	25-02-1984	09-01-2009	09-01-2009
3785	759	Dr. NAGESH.GUNGI	22-07-1981	09-01-2009	09-01-2009
3786	760	Dr. RAMAKRISHNA	15-10-1983	09-01-2009	09-01-2009
3787	761	Dr. SUKUMAR BHAGAI	11-05-1981	09-01-2009	09-01-2009
3788	762	Dr. RAJENDRA KHANDALE	15-08-1975	09-01-2009	09-01-2009
3789	763	Dr. MANJUNATH A G	20-06-1976	09-01-2009	09-01-2009
3790	764	Dr. SATISH BHAGAWAN	09-10-1976	09-01-2009	09-01-2009
3791	765	Dr. DAYANAND.YALIGAR	01-06-1976	09-01-2009	09-01-2009
3792	766	Dr. MALATESH GONNI	20-07-1972	09-01-2009	09-01-2009
3793	767	Dr. SHIVAKUMAR B	14-01-1975	09-01-2009	09-01-2009
3794	768	Dr. RUKMINI J HEBBAL	23-07-1980	09-01-2009	09-01-2009
3795	769	Dr. AJIT GOPALARAO MANE	22-07-1976	09-01-2009	09-01-2009
3796	770	Dr. GIRIRADDER ANIL	05-12-1973	09-01-2009	09-01-2009
3797	771	Dr. MRITYUNJAYA HEGGERI	02-10-1977	09-01-2009	09-01-2009
3798	772	Dr. SREEDEVI.S.	11-01-1973	09-01-2009	09-01-2009
3799	773	Dr. SUNIL KUMAR KAINOOR	18-06-1981	09-01-2009	09-01-2009
3800	774	Dr. GIRISH H S	26-12-1981	09-01-2009	09-01-2009
3801	776	Dr. RAVIKUMAR.M.V	07-04-1972	09-01-2009	09-01-2009
3802	777	Dr. PRASHANT	20-07-1981	09-01-2009	09-01-2009
3803	778	Dr. RAJESHREE	01-06-1983	09-01-2009	09-01-2009
3804	779	Dr. GEETA M K	04-07-1971	09-01-2009	09-01-2009
3805	780	Dr. SUJATHA.B.T.	24-05-1984	09-01-2009	09-01-2009
3806	781	Dr. NARENDRA B	24-06-1973	09-01-2009	09-01-2009
3807	784	Dr. JAGADEESH NAIK	05-06-1973	09-01-2009	09-01-2009
3808	785	Dr. SATEESH POTADAR	22-07-1981	09-01-2009	09-01-2009
3809	786	Dr. GIRISHA GOWDA M	03-04-1978	09-01-2009	09-01-2009
3810	787	Dr. DAYANAND	15-04-1981	09-01-2009	09-01-2009
3811	788	Dr. CHETAN KANKANWADI	06-02-1980	09-01-2009	09-01-2009
3812	789	Dr. ARUN HALAGATTI	14-02-1979	09-01-2009	09-01-2009
3813	790	Dr. SARITHA REDDY M	05-04-1983	09-01-2009	09-01-2009
3814	791	Dr. BASAVARAJU H.K	02-05-1980	09-01-2009	09-01-2009
3815	792	Dr. CHAVAN PANDAPPA	01-06-1976	09-01-2009	09-01-2009
3816	793	Dr. GAIBUSAB GALAGALI	01-06-1977	09-01-2009	09-01-2009

1	2	3	4	5	6
3817	794	Dr. BASAVARAJ	01-07-1976	09-01-2009	09-01-2009
3818	795	Dr. MANJUNATHA.SR	15-12-1975	09-01-2009	09-01-2009
3819	796	Dr. VEERANATH	02-04-1979	09-01-2009	09-01-2009
3820	797	Dr. BHARATHI.V	08-07-1975	09-01-2009	09-01-2009
3821	798	Dr. MANJUNATH.K	14-06-1972	09-01-2009	09-01-2009
3822	799	Dr. MANJUNATHA.H.K	22-07-1979	09-01-2009	09-01-2009
3823	800	Dr. SATHEESH KUMAR E K	15-04-1974	09-01-2009	09-01-2009
3824	801	Dr. SURESHA D C	21-07-1976	09-01-2009	09-01-2009
3825	803	Dr. ANIL KUMAR H A	27-03-1981	09-01-2009	09-01-2009
3826	804	Dr. CHANNA KRISHNAPPA K	08-06-1979	09-01-2009	09-01-2009
3827	805	Dr. NABINAYAKA	22-05-1974	09-01-2009	09-01-2009
3828	807	Dr. KANTHARAJU B N	01-06-1975	09-01-2009	09-01-2009
3829	808	Dr. SAYABANNA GUNAKI.	01-06-1981	09-01-2009	09-01-2009
3830	809	Dr. JAYASHEELA ACHAR K	20-08-1967	09-01-2009	09-01-2009
3831	810	Dr. MANOJ GIDAGANTI	20-07-1977	09-01-2009	09-01-2009
3832	811	Dr. GOPAL RAO. J. P	10-04-1968	09-01-2009	09-01-2009
3833	812	Dr. HANUMANTHAPPA	01-01-1976	09-01-2009	09-01-2009
3834	813	Dr. BHEEMANNA ALLICHANDI	22-07-1978	09-01-2009	09-01-2009
3835	814	Dr. BHUVANESHWARI DEVI J	04-05-1972	09-01-2009	09-01-2009
3836	815	Dr. ANUPAMA.K.G.	20-08-1976	09-01-2009	09-01-2009

CHIKKEGOWDA,

Under Secretary to Government,
Health and Family Welfare Department,
(Services 1 & 2)

**ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ನ್ಯಾಯಾಲಯದಲ್ಲಿ
ಸಂಖ್ಯೆ: ಎಸ್‌ಡಿಕ್/159/ಡಿಟಿಆರ್/2010-11, ದಿನಾಂಕ: 28ನೇ ಜುಲೈ 2011**

ಉಪಸ್ಥಿತರು : ಬಿ.ವಿ. ಹೂವಪ್ಪಗೌಡ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಫಿರ್ಯಾದುದಾರರು : ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ, ಪುತ್ತೂರು

ಆರೋಪಿ : 1) ಕೆ.ಎಸ್ ಅಕ್ಬರ್ , ಬಿನ್:ಮಹಮ್ಮದ್ ಹನೀಫ್, ರಹಮತ್ ಮಂಜಿಲ್, ಕಬಕ, ಪುತ್ತೂರು ತಾಲೂಕು
2) ಗಂಗಾಧರ ರೈ, ಬಿನ್:ದಿ:ಬಾಲಕೃಷ್ಣ ರೈ, ಕೈಕಾರ ಮನೆ, ಒಳಮೊಗ್ಗು ಗ್ರಾಮ, ಪುತ್ತೂರು ತಾಲೂಕು (ಪರಾರಿಯಾಗಿರುತ್ತಾರೆ)

ವಾಹನ ಮಾಲೀಕರು : ಶ್ರೀ ಎನ್.ಅಬ್ದುಲ್ಲಾ, ಬಿನ್:ಅಲಿ ಕುಜ್ಜಿ, ಪುರುಷರ ಕಟ್ಟಿ ಹೌಸ್, ನರಿಮೋಗರು ಅಂಚೆ, ಪುತ್ತೂರು ತಾಲೂಕು

ಪ್ರಕರಣದ ಮುಖ್ಯಾಂಶಗಳು :

ದಿನಾಂಕ: 27-12-2010ರಂದು ಅಬಕಾರಿ ನಿರೀಕ್ಷಕರು, ಪುತ್ತೂರು ವಲಯರವರು ಸಂಜೆ 4-30 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಪುತ್ತೂರು ಸುಳ್ಯ ರಸ್ತೆಯ ಕಲ್ಲಪ್ಪ ಎಂಬಲ್ಲಿ ರಸ್ತೆಗಾವಲು ನಡೆಸುತ್ತಿರುವ ಸಮಯದಲ್ಲಿ ವಾಹನ ಅಟೋರಿಕ್ವಾ (ಲ್ಯಾಮ್‌ರೆಟಿ) ನೊಂದಣಿ ಸಂ: ಕೆಎ-21-929 ನ್ನು ತಪಾಸಣೆ ಪ್ರಯುಕ್ತ ತಡೆದು ನಿಲ್ಲಿಸಿದಾಗ ಅದರಲ್ಲಿ ಗೋಣಿ ಚೀಲವೊಂದರಲ್ಲಿ ರಟ್ಟಿನ ಬಾಕ್‌ಗಳು ಇರುವುದು ಕಂಡು ಬಂದು, ಪರಿಶೀಲಿಸಿದಾಗ 2 ರಟ್ಟಿನ ಪೆಟ್ಟಿಗೆಗಳಲ್ಲಿ 180 ಮಿಲಿಯ ಜಾನ್ ಬುಲ್ ವಿಸ್ಕಿ ಮದ್ಯ ತುಂಬಿರುವ ಒಟ್ಟು 96 ಬಾಟಲಿಗಳು ಇರುವುದು ಹಾಗೂ 2 ರಟ್ಟಿನ ಪೆಟ್ಟಿಗೆಗಳಲ್ಲಿ 180 ಮಿಲಿಯ ಶಾಟ್ ವಿಸ್ಕಿಯ 96 ಬಾಟಲಿಗಳು ಇರುವುದು ಪತ್ತೆಯಾಗಿರುತ್ತದೆ. ಅಟೋರಿಕ್ವಾ ಚಾಲಕನಾದ ಕೆ.ಎಸ್.ಅಕ್ಬರ್ ಇವರನ್ನು ಸದ್ರಿ ಮದ್ಯ ಸಾಗಾಟದ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ ಮೇರೆಗೆ ಇದು ಅಕ್ರಮ ಮದ್ಯ ಸಾಗಾಟ ಎಂದು ಖಚಿತಗೊಂಡು ಇದು ಕರ್ನಾಟಕ ಅಬಕಾರಿ ಕಾಯಿದೆ 11, 14ರ ಪ್ರಕಾರ ಅಪರಾಧ ಹಾಗೂ 32 ಮತ್ತು 38ಎ ರ ಪ್ರಕಾರ ಶಿಕ್ಷಾರ್ಹವಾಗಿರುವುದರಿಂದ, ಮದ್ಯ ಮತ್ತು ಅಟೋ ರಿಕ್ವಾವನ್ನು ಜಪ್ತುಪಡಿಸಿಕೊಂಡು ಸದ್ರಿ ಮದ್ಯದಿಂದ ಮಾದರಿಗಳನ್ನು ಪ್ರತ್ಯೇಕಿಸಿ ಮಹಜರು ಕ್ರಮ ಜರುಗಿಸಿ ಅಟೋ ರಿಕ್ವಾ ಚಾಲಕನಾದ ಕೆ.ಎಸ್. ಅಕ್ಬರ್, ಬಿನ್: ಮಹಮ್ಮದ್ ಹನೀಫ್, ರಹಮತ್ ಮಂಜಿಲ್, ಕಬಕ, ಪುತ್ತೂರು ತಾಲೂಕು ಹಾಗೂ ಪ್ರಕರಣ ಸಂದರ್ಭದಲ್ಲಿ ಓಡಿ ತಲೆಮರೆಸಿಕೊಂಡಿರುವ ಆರೋಪಿಯಾದ ಗಂಗಾಧರ ರೈ, ಬಿನ್:ದಿ:ಬಾಲಕೃಷ್ಣ ರೈ, ಕೈಕಾರ ಮನೆ, ಒಳಮೊಗ್ಗು ಗ್ರಾಮ, ಪುತ್ತೂರು ತಾಲೂಕು ಇವರುಗಳ ವಿರುದ್ಧ ಪುತ್ತೂರು ವಲಯ ಪ್ರ.ವ.ವರದಿ ಸಂಖ್ಯೆ: 10/2010-11 ದಿ:27-12-2010ರಂದು ಮೊಕದ್ದಮೆ ದಾಖಲಿಸಿ ಕೊಂಡು ಆರೋಪಿ 1ರವನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ.

ಜಪ್ತುಪಡಿಸಿದ ಸೂತ್ತುಗಳು ಈ ಕೆಳಗಿನಂತಿವೆ:

1) 2 ರಟ್ಟಿನ ಪೆಟ್ಟಿಗೆಗಳಲ್ಲಿ 180 ಎಂಎಲ್ ನ ತಲಾ 48ರಂತೆ ಒಟ್ಟು 96 ಬಾಟಲಿಗಳಲ್ಲಿ ಶಾಟ್ ವಿಸ್ಕಿ ಎಂಬ - 17.280 ಲೀ ಮದ್ಯ .

2) 2 ರಟ್ಟಿನ ಪೆಟ್ಟಿಗೆಯಲ್ಲಿ 180 ಎಂಎಲ್ ನ ತಲಾ 48ರಂತೆ ಒಟ್ಟು 96 ಬಾಟಲಿಗಳಲ್ಲಿ ಜಾನ್ ಬುಲ್ ವಿಸ್ಕಿ ಎಂಬ -17.280 ಲೀ ಮದ್ಯ.

3) ಅಟೋ ರಿಕ್ವಾ ನೊಂದಣಿ ಸಂ: ಕೆಎ-21-929

(4 ರಟ್ಟಿನ ಪೆಟ್ಟಿಗೆಗಳಿಂದ ತಲಾ 4 ಬಾಟಲಿಗಳಂತೆ 180 ಮಿಲಿಯ ಮದ್ಯ ತುಂಬಿದ 16 ಬಾಟಲಿ ಶಾಟ್ ವಿಸ್ಕಿ ಮತ್ತು 16 ಬಾಟಲಿ ಜಾನ್ ಬುಲ್ ವಿಸ್ಕಿಯನ್ನು ರಾಸಾಯನಿಕ ಪರೀಕ್ಷೆಗೆ ಮಾದರಿಗಾಗಿ ತೆಗೆದಿರಿಸಿದೆ.)

ಮೊಕದ್ದಮೆ ಪತ್ತೆ ಹಚ್ಚಿ ತನಿಖೆಯನ್ನು ಕೈಗೊಂಡ ಅಬಕಾರಿ ನಿರೀಕ್ಷಕರು,ಪುತ್ತೂರು ವಲಯ ಇವರು ಸದ್ರಿ ಮೊಕದ್ದಮೆಯಲ್ಲಿ ವಶಪಡಿಸಿಕೊಂಡ ಮದ್ಯದಿಂದ ತೆಗೆಯಲಾದ 32 ಮದ್ಯದ ಬಾಟಲಿಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಲಾಗಿ, ಮಾದರಿಗಳನ್ನು ವಿಶ್ಲೇಷಿಸಿದ ಕರ್ನಾಟಕ ಸರ್ಕಾರದ ಸಹಾಯಕ ರಾಸಾಯನಿಕ ತಜ್ಞ ಮಂಗಳೂರುರವರ ಪತ್ರ ಸಂ:ಇ-03-32, ದಿ:27-4-2011ರ ವರದಿಯಲ್ಲಿ ಮದ್ಯದಲ್ಲಿ ಮದ್ಯಸಾರ ಪ್ರಮಾಣ ಅನುಕ್ರಮವಾಗಿ 44% ಮತ್ತು 43% ಇರುವುದಾಗಿ ದೃಢೀಕರಣ ಪತ್ರವನ್ನು ನೀಡಿರುತ್ತಾರೆ. ಹಾಗೂ ಜಪ್ತುಪಡಿಸಿಕೊಂಡ ವಾಹನದ ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪುತ್ತೂರು ದ.ಕ ಜಿಲ್ಲೆ ಇವರಿಂದ ಪಡೆದು ಸಲ್ಲಿಸಿದ್ದು ಸದ್ರಿ ವರದಿಯ ಪ್ರಕಾರ ಶ್ರೀ. ಎನ್.ಅಬ್ದುಲ್ಲಾ, ಬಿನ್: ಅಲಿ ಕುಜ್ಜಿ, ಪುರುಷರ ಕಟ್ಟಿ ಹೌಸ್, ನರಿಮೋಗರು ಅಂಚೆ, ಪುತ್ತೂರು ತಾಲೂಕು ಇವರು ವಾಹನದ ನೊಂದಾಯಿತ ಮಾಲೀಕರಾಗಿರುವುದಾಗಿ ದೃಢೀಕರಿಸಿರುತ್ತಾರೆ. ಪ್ರಕರಣದ ತನಿಖಾಧಿಕಾರಿಯಾದ ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರು ದಿ:10-5-2011ರಂದು ಪ್ರಾದಿಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಜಪ್ತುಪಡಿಸಿಕೊಳ್ಳಲಾದ ವಾಹನ ಮತ್ತು ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮದ್ಯವನ್ನು ನಾಶಪಡಿಸಲು ಹಾಗೂ ವಾಹನ ಮತ್ತು ಖಾಲಿ ಬಾಟಲಿಗಳನ್ನು ವಿಲೇವಾರಿಗಾಗಿ ಅದೇಶ ನೀಡಬೇಕಾಗಿ ಕೋರಿರುತ್ತಾರೆ.

ತನಿಖಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪುತ್ತೂರು ದ.ಕ ಜಿಲ್ಲೆ ಇವರಿಂದ ಪಡೆದು ಪ್ರಾಧಿಕಾರಕ್ಕೆ ಸಲ್ಲಿಸಿದ ಬಿ ಎಕ್ಸ್‌ಟ್ರಾಕ್ಟ್ ವರದಿಯಲ್ಲಿ ದೃಢೀಕರಿಸಲ್ಪಟ್ಟ ವಾಹನದ ಮಾಲೀಕರಾದ ಶ್ರೀ. ಎನ್. ಅಬ್ದುಲ್ಲಾ, ಬಿನ್: ಅಲಿ ಕುಜ್ಜಿ, ಪುರುಷರ ಕಟ್ಟಿ ಹೌಸ್, ನರಿಮೊಗರು ಅಂಚೆ, ಪುತ್ತೂರು ತಾಲೂಕು ಮತ್ತು ಪ್ರಕರಣದ ಮುಖ್ಯ ಅರೋಪಿತನಾದ ಕೆ.ಯಸ್. ಅಕ್ಬರ್, ಬಿನ್: ಮಹಮ್ಮದ್ ಹನೀಫ್, ರಹಮತ್ ಮಂಜಿಲ್, ಕಬಕ, ಪುತ್ತೂರು ತಾಲೂಕು ಮತ್ತು ಪ್ರಕರಣ ಸಂದರ್ಭದಲ್ಲಿ ಓಡಿ ತಲೆಮರೆಸಿಕೊಂಡಿರುವ ಅರೋಪಿಯಾದ ಗಂಗಾಧರ ರೈ, ಬಿನ್:ದಿ:ಬಾಲಕೃಷ್ಣ ರೈ, ಕೈಕಾರ ಮನೆ, ಒಳಮೊಗ್ಗು ಗ್ರಾಮ, ಪುತ್ತೂರು ತಾಲೂಕು ಇವರುಗಳಿಗೆ ಕರ್ನಾಟಕ ಅಬಕಾರಿ ಕಾಯಿದೆ 1965 ರ ಕಲಂ 43ಬಿ ಪ್ರಕಾರ ದಿನಾಂಕ: 20-5-2011ರಂದು ನೀಡಲಾದ ಕಾರಣ ಕೇಳಿ ನೋಟಿಸು ಸಂಬಂಧಿಸಿದವರಿಗೆ ದಿನಾಂಕ: 27-5-2011ರಂದು ಜ್ಞಾರಿಯಾಗಿದ್ದು, ಸದ್ರಿಯವರಿಂದ ಯಾವುದೇ ಉತ್ತರ ಈ ಪ್ರಾಧಿಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ. ಆದರೆ ವಾಹನದ ಮಾಲೀಕರಾದ ಶ್ರೀ. ಎನ್.ಅಬ್ದುಲ್ಲಾ, ಬಿನ್:ಅಲಿ ಕುಜ್ಜಿ, ಪುರುಷರ ಕಟ್ಟಿ ಹೌಸ್, ನರಿಮೊಗರು ಅಂಚೆ, ಪುತ್ತೂರು ತಾಲೂಕು ಇವರು ದಿ:9-5-2011 ರಂದು ಪ್ರಕರಣದ ತನಿಖಾಧಿಕಾರಿಯವರಾದ ಅಬಕಾರಿ ನಿರೀಕ್ಷಕರು ಪುತ್ತೂರು ವಲಯ ಕಛೇರಿ ಇಲ್ಲಿ ಖುದ್ದಾಗಿ ಹಾಜರಾಗಿ ಹೇಳಿಕೆಯೊಂದನ್ನು ನೀಡಿದ್ದು ಸದ್ರಿ ಹೇಳಿಕೆಯಲ್ಲಿ ಅವರ ಹೆಸರಿನಲ್ಲಿ ನೋಂದಾಯಿತವಾಗಿರುವ ವಾಹನ ಕೆಎ-21-929 ಅಟೋ ರಿಕ್ಸಾವನ್ನು ಪ್ರಕರಣದ ಅರೋಪಿತನಾದ ಶ್ರೀ. ಕೆ.ಯಸ್. ಅಕ್ಬರ್, ಬಿನ್: ಮಹಮ್ಮದ್ ಹನೀಫ್, ರಹಮತ್ ಮಂಜಿಲ್, ಕಬಕ, ಪುತ್ತೂರು ತಾಲೂಕು ಇವರಿಗೆ 4 ವರ್ಷಗಳ ಹಿಂದೆಯೇ ಮಾರಾಟ ಮಾಡಲಾಗಿದ್ದು ಈ ಬಗ್ಗೆ ವಾಹನ ವರ್ಗಾವಣೆ ಫಾರಂಗಳಲ್ಲಿ ಸಹಿ ಮಾಡಿಕೊಡಲಾಗಿದ್ದರೂ ವಾಹನವನ್ನು ಅವರ ಹೆಸರಿಗೆ ವರ್ಗಾಯಿಸಲಾಗಿರುವುದಿಲ್ಲ ಹಾಗೂ ಪ್ರಕರಣದಲ್ಲಿ ಅವರ ಪಾತ್ರ ಏನೂ ಇಲ್ಲವೆಂದು ತಿಳಿಸಿ ಪ್ರಕರಣದಿಂದ ಅವರನ್ನು ಕೈಬಿಡಬೇಕಾಗಿ ಕೋರಿರುತ್ತಾರೆ. ಹಾಗೂ ಪ್ರಕರಣದ ಮುಖ್ಯ ಅರೋಪಿತನಾದ ಕೆ.ಯಸ್. ಅಕ್ಬರ್, ಬಿನ್: ಮಹಮ್ಮದ್ ಹನೀಫ್, ರಹಮತ್ ಮಂಜಿಲ್, ಕಬಕ, ಪುತ್ತೂರು ತಾಲೂಕು ಇವರು ದಿ: 9-5-2011ರಂದು ತನಿಖಾಧಿಕಾರಿಯವರ ಕಛೇರಿಯಲ್ಲಿ ಖುದ್ದಾಗಿ ಹಾಜರಾಗಿ ಹೇಳಿಕೆ ಯೊಂದನ್ನು ನೀಡಿದ್ದು, ಸದ್ರಿ ಹೇಳಿಕೆಯಲ್ಲಿ ವಾಹನವನ್ನು 4 ವರ್ಷಗಳ ಹಿಂದೆಯೇ ಮಾರಾಟದ ಸಲುವಾಗಿ ವಾಹನ ವರ್ಗಾವಣೆ ಫಾರಂಗಳಲ್ಲಿ ಶ್ರೀ. ಎನ್. ಅಬ್ದುಲ್ಲಾ, ಬಿನ್: ಅಲಿ ಕುಜ್ಜಿ, ಪುರುಷರ ಕಟ್ಟಿ ಹೌಸ್, ನರಿಮೊಗರು ಅಂಚೆ, ಪುತ್ತೂರು ತಾಲೂಕು ಇವರು ಸಹಿ ಮಾಡಿರುವುದು ಸತ್ಯವಾಗಿರುತ್ತದೆ. ಆದರೂ ವಾಹನದ ವರ್ಗಾವಣೆ ಆಗಿರುವುದಿಲ್ಲ. ಅವರು ತನ್ನ ವಾಹನವನ್ನು ಬಾಡಿಗೆಗೆ ಓಡಿಸುವ ಸಂದರ್ಭದಲ್ಲಿ ಪ್ರಯಾಣಿಕರು ವಾಹನದಲ್ಲಿ ಮದ್ಯವನ್ನು ಇಟ್ಟಿರುವುದಾಗಿ ತಿಳಿಸಿ, ಅಪರಾಧಕ್ಕೂ ವಾಹನಕ್ಕೂ ಯಾವುದೇ ಸಂಬಂಧವಿಲ್ಲವೆಂದು ತಿಳಿಸಿರುತ್ತಾರೆ. ಆದರೆ ಹಕ್ಕು ಚಲಾಯಿಸಿ ಯಾರೊಬ್ಬರೂ ವಾಹನದ ಬಿಡುಗಡೆ ಬಗ್ಗೆ ಪ್ರಯತ್ನ ಪಟ್ಟಿರುವುದಿಲ್ಲ.

1965ನೇ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡುವಾಗ ಅರೋಪಿಯು ಪತ್ತೆಯಾಗದಿದ್ದಲ್ಲಿ, ಅಥವಾ ಪತ್ತೆಯಾಗುವ ಸಾಧ್ಯತೆ ಇಲ್ಲದಿದ್ದಲ್ಲಿ ಪ್ರಕರಣವನ್ನು ಪತ್ತೆಹಚ್ಚಿದ ಒಂದು ತಿಂಗಳಲ್ಲಿ ಯಾವುದೇ ವ್ಯಕ್ತಿಯು ಪ್ರಾಧಿಕಾರದ ಮುಂದೆ ಹಾಜರಾಗಿ ಅಪರಾಧದಲ್ಲಿ ಜಫ್ತಾಗಿರುವ ಸೊತ್ತುಗಳು ತಮ್ಮದೆಂದು ಅವುಗಳು ಕಾನೂನು ಬದ್ಧವಾಗಿದೆಯೆಂದು ಸಾಕ್ಷಾಧಾರಗಳೊಂದಿಗೆ ಸಾಭೀತು ಪಡಿಸದೇ ಇದ್ದಲ್ಲಿ, ಸದ್ರಿ ಸೊತ್ತುಗಳು, ಅಬಕಾರಿ ಕಾಯ್ದೆ ಕಲಂ 43ರ ಅಡಿಯಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿರುವ ಸೊತ್ತು ಗಳಾಗಿದ್ದಲ್ಲಿ ಅಂತಹ ಸೊತ್ತುಗಳನ್ನು ಕಲಂ 43ಸಿ ಅಡಿಯಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿರುತ್ತದೆ.

ಪ್ರಾಧಿಕಾರದಲ್ಲಿ ಲಭ್ಯವಿರುವ ದಾಖಲಾತಿಗಳ ಪ್ರಕಾರ ದಿನಾಂಕ 27-12-2010 ರಂದು ಅಟೋ ರಿಕ್ಸಾ ಸಂ: KA-21-929ರಲ್ಲಿ ಅಕ್ರಮವಾಗಿ ಯಾವುದೇ ರಹದಾರಿ ಪತ್ರವಿಲ್ಲದೇ ಅರೋಪಿಗಳು 4 ಪೆಟ್ಟಿಗೆಗಳಲ್ಲಿ 180 ಎಂಎಲ್‌ನ ತಲಾ 48ರಂತೆ 192 ಬಾಟಲಿಗಳಲ್ಲಿ 34.560ಲೀ ಮದ್ಯವನ್ನು ಹೊಂದಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ, ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರ ಪ್ರಮಾಣ ಸಂ:10/10-11 ದಿ:27-12-2010ರಂತೆ ಪ್ರಕರಣ ದಾಖಲಿಸಿಕೊಂಡಿರುವುದು ಹಾಗೂ ವಾಹನದಲ್ಲಿ ಜಪ್ತು ಮಾಡಲ್ಪಟ್ಟಿರುವ ವಸ್ತು ರಾಸಾಯನಿಕ ತಜ್ಞರ ವರದಿಯಂತೆ ಮದ್ಯವಾಗಿರುತ್ತದೆ. ಹಾಗೂ ವಾಹನದ ಮಾಲೀಕತ್ವದ ಬಗ್ಗೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪಡೆದ ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿಯಲ್ಲಿ ದೃಢೀಕೃತವಾದ ವಾಹನದ ಮಾಲೀಕರಿಗೆ ಮತ್ತು ಅರೋಪಿತ ವ್ಯಕ್ತಿಗಳಿಗೆ ಪ್ರಾಧಿಕಾರದಿಂದ ಅಬಕಾರಿ ಕಾಯಿದೆ 43 ಬಿ ರಡಿಯಲ್ಲಿ ಕಾರಣ ಕೇಳಿ ನೋಟಿಸು ನೀಡಲಾಗಿದ್ದರೂ, ಸದ್ರಿಯವರಿಂದ ಯಾವುದೇ ಸಮಜಾಯಿಷಿ ಉತ್ತರ ಈ ಪ್ರಾಧಿಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ. ಆದಾಗ್ಯೂ ವಾಹನದ ಮಾಲೀಕರು ತನಿಖಾಧಿಕಾರಿ ಗಳ ಕಛೇರಿಯಲ್ಲಿ ಹಾಜರಾಗಿ ವಾಹನವನ್ನು ಪ್ರಕರಣದ ಮುಖ್ಯ ಅರೋಪಿತ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿರುವುದು ಹಾಗೂ ಪ್ರಕರಣದ ಮುಖ್ಯ ಅರೋಪಿತ ವ್ಯಕ್ತಿಯು ಕೂಡಾ ತನಿಖಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗಿ ವಾಹನದ ನೋಂದಣಿ ವರ್ಗಾವಣೆ ಬಗ್ಗೆ ಎಲ್ಲಾ ಪ್ರಕ್ರಿಯೆ ಕೈಗೊಳ್ಳಲಾಗಿದ್ದರೂ ವರ್ಗಾವಣೆ ಆಗಿರುವುದಿಲ್ಲ. ಹಾಗೂ ಪ್ರಕರಣ ಸಂದರ್ಭದಲ್ಲಿ ಪತ್ತೆಯಾದ ಮದ್ಯವು ಪ್ರಯಾಣಿಕರಿಗೆ ಸಂಬಂಧಪಟ್ಟದಾಗಿದ್ದು ವಾಹನದ ಸುಪರ್ದಿ ಹೊಂದಿರುವವರಿಗೆ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿರುತ್ತಾರೆ. ಆದರೆ ಈ ಪ್ರಾಧಿಕಾರದ ಕಾರಣ ಕೇಳಿನೋಟಿಸಿಗೆ ಯಾವುದೇ ಉತ್ತರ ನೀಡಿರುವುದಿಲ್ಲ. ಪ್ರಕರಣ ದಾಖಲಾಗಿ 7 ತಿಂಗಳುಗಳು ಕಳೆದಿದ್ದು ವಾಹನದ ಬಿಡುಗಡೆ ಬಗ್ಗೆ ಯಾರೊಬ್ಬರೂ ಪ್ರಯತ್ನಿಸದೇ ಇರುವುದರಿಂದ ಇದೊಂದು 'ವಾರೀಸುದಾರರು ಇಲ್ಲದ ಪ್ರಕರಣ ಎಂದು' ಪ್ರಾಧಿಕಾರವು ಮನಗಂಡು ವಾಹನದ ಮುಟ್ಟುಗೋಲು ನಡವಳಿ ಬಗ್ಗೆ ತೀರ್ಮಾನ ತೆಗೆದು ಕೊಳ್ಳಬೇಕಾಗಿರುತ್ತದೆ.

ಮೇಲಿನ ವಿದ್ಯಮಾನಗಳ ಸಂದರ್ಭದಲ್ಲಿ ವಾಹನದ ಮುಟ್ಟುಗೋಲು ನಡವಳಿ ವಿಚಾರಣೆಯನ್ನು ಪ್ರಾರಂಭಿಸಿ ಸರ್ಕಾರದ ಪರ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಸಾಕ್ಷಿ ಹೇಳಿಕೆಯನ್ನು ಪಡೆಯಲಾಗಿರುತ್ತದೆ. ವಾಹನದ ಮಾಲೀಕರಾಗಲೀ, ಮಾಲೀಕರ ಪರ ಪ್ರತಿನಿಧಿಗಳಾಗಲೀ ಪ್ರಾಧಿಕಾರದ ಮುಂದೆ ಹಾಜರಾಗದೇ ಇದ್ದುದರಿಂದ, ಪ್ರತಿ ರಕ್ತಾ ಸಾಕ್ಷಿ ಹೇಳಿಕೆಯನ್ನು ಪಡೆಯಲಾಗಿರುವುದಿಲ್ಲ.

ಈ ಪ್ರಕರಣದಲ್ಲಿ ಸರ್ಕಾರದ ಅಭಿಯೋಜನ ಪರ ಸಲ್ಲಿಸಿರುವ ಸಾಕ್ಷ್ಯಾಧಾರಗಳಿಂದ ಈ ಕೆಳಗಿನ ವಿವಾಧಾಂಶಗಳನ್ನು ತೀರ್ಮಾನಿಸುವುದು ಅಗತ್ಯವಾಗಿದ್ದು ಪರಿಶೀಲನಾಂಶಗಳು ಈ ಕೆಳಗಿನಂತಿರುತ್ತದೆ.

1. ದಿನಾಂಕ:27-12-2010ರಂದು ಅಟೋ ರಿಕ್ವ ನೊಂದಣಿ ಸಂ: KA-21-929ರಲ್ಲಿ ಸಾಗಾಣಿಕೆಯಾದ ಸೊತ್ತು ಮದ್ಯ ಎಂಬ ಬಗ್ಗೆ ರಸಾಯನಿಕ ವಿಶ್ಲೇಷಣಾ ವರದಿಯಿಂದ ದೃಢೀಕೃತವಾಗಿದೆಯೇ?
2. ದಿನಾಂಕ: 27-12-2010ರಂದು ಅಟೋ ರಿಕ್ವ ನೊಂದಣಿ ಸಂ: KA-21-929 ಇದರಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗಿದೆಯೇ? ಮತ್ತು ವಾಹನವನ್ನು ಕರ್ನಾಟಕ ಅಬಕಾರಿ ಕಾಯಿದೆ ಮತ್ತು ನಿಯಮಗಳ ರೀತ್ಯಾ ಅಪರಾಧಕ್ಕೆ ಬಳಸಲಾಗಿದೆಯೇ?
3. ವಶಪಡಿಸಿಕೊಂಡಿರುವ ವಾಹನದ ಮಾಲೀಕರು ತನಗೆ ತಿಳಿಯದೇ ಕರ್ನಾಟಕ ಅಬಕಾರಿ ಕಾಯಿದೆಯಡಿ ಮದ್ಯ ಸಾಗಾಣಿಕೆಗೆ ವಾಹನವನ್ನು ಉಪಯೋಗಿಸಲ್ಪಟ್ಟಿತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆಯೇ? ಅಥವಾ ಇಲ್ಲವೇ?
4. ಜಪ್ತು ಪಡಿಸಲಾಗಿರುವ ವಾಹನ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ?

ಒಂದು ಮತ್ತು ಎರಡನೇ ಅಂಶಗಳನ್ನು ಗುಣಾತ್ಮಕವಾಗಿ, ಮೂರನೇ ಅಂಶವನ್ನು ನಕರಾತ್ಮಕವಾಗಿ ಹಾಗೂ ನಾಲ್ಕನೇ ಅಂಶವನ್ನು ಅಂತಿಮ ಆದೇಶದಂತೆ.

ಪ್ರಾ.ಸ-1:-

ಪ್ರಕರಣದ ಪರ್ಯಾಯದಾರರು ಹಾಗೂ ತನಿಖಾಧಿಕಾರಿಗಳಾದ ಶ್ರೀ. ಶಿವಪ್ರಸಾದ್ ಅಬಕಾರಿ ನಿರೀಕ್ಷಕರು,ಪುತ್ತೂರು ವಲಯ ಇವರು ದಿ:21-7-2011 ರಂದು ಪ್ರಾಧಿಕಾರದ ಮುಂದೆ ಹಾಜರಾಗಿ ಸಾಕ್ಷ್ಯ ನೀಡುತ್ತಾ, ದಿನಾಂಕ: 27-12-2010 ರಂದು ಸಂಜೆ 4-30 ಗಂಟೆ ಸಮಯದಲ್ಲಿ ತಮ್ಮ ಸಿಬ್ಬಂದಿಯವರೊಂದಿಗೆ ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದ ಪುತ್ತೂರು ಸುಳ್ಯ ರಸ್ತೆಯ ಕಲ್ಲಪೆಯಲ್ಲಿ ರಸ್ತೆಗಾವಲು ನಡೆಸುತ್ತಿರುವ ಸಂದರ್ಭದಲ್ಲಿ ವಾಹನ ಅಟೋ ರಿಕ್ವ (ಲ್ಯಾಂಬರ್ಟ್) ನೊಂದಣಿ ಸಂ: KA-21-929 ನ್ನು ಸರ್ಜ್ ಮೆಮೋ ತಯಾರಿಸಿ ಶೋಧನೆ ಕೈಗೊಂಡು ಒಟ್ಟು 4 ರಟ್ಟಿನ ಪೆಟ್ಟಿಗೆಗಳಲ್ಲಿ ಶಾಟ್ ವಿಸ್ಕಿ ಮತ್ತು ಜಾನ್ ಬುಲ್ ವಿಸ್ಕಿಯ 180 ಎಂಎಲ್‌ನ ಒಟ್ಟು 192 ಬಾಟಲಿಗಳಲ್ಲಿ ಮದ್ಯವನ್ನು ಪತ್ತೆಹಚ್ಚಿ, ಸದ್ರಿ ಮದ್ಯ ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದನ್ನು ಖಚಿತ ಪಡಿಸಿಕೊಂಡು, ಇದು ಅಪರಾಧ ಎಂದು ವಾಹನದ ಚಾಲಕನಿಗೆ ತಿಳಿಯಪಡಿಸಿ, ಸ್ಥಳದಲ್ಲಿಯೇ ಪಂಚರು ಯಾರೂ ಸಿಗದೇ ಇರುವ ಕಾರಣ ಸಿಬ್ಬಂದಿಯವರನ್ನು ಸಾಕ್ಷಿಯಾಗಿರಿಸಿ ವಶಪಡಿಸಿಕೊಂಡ ಬ್ರಾಂಡ್‌ವಾರು ಮದ್ಯದಿಂದ ಒಟ್ಟು 32 ಬಾಟಲಿಗಳನ್ನು ಮಾದರಿ ತೆಗೆದು ಮಹಜರು ಕ್ರಮ ಜರುಗಿಸಿ ಮಾದರಿ ಮೊಹರನ್ನು ತಯಾರಿಸಿ ಸೊತ್ತು ಮತ್ತು ವಾಹನವನ್ನು ಜಪ್ತುಪಡಿಸಿಕೊಂಡು ಅರೋಪಿತನಾದ ಕೆ.ಯಸ್. ಅಕ್ಬರ್ ,ಬಿನ್: ಮಹಮ್ಮದ್ ಹನೀಫ್, ರಹಮತ್ ಮಂಜಿಲ್, ಕಬಕ, ಪುತ್ತೂರು ತಾಲೂಕು ಇವರ ವಿರುದ್ಧ ಕರ್ನಾಟಕ ಅಬಕಾರಿ ಕಾಯಿದೆ ಕಲಂ 11,14 ಹಾಗೂ 32,38ಎ ಪ್ರಕಾರ ಪ್ರ.ಮಾ.ವರದಿ ಸಂ:10/2010-11 ರಂತೆ ಪ್ರಕರಣ ದಾಖಲಿಸಿ ಕೊಂಡ ಬಗ್ಗೆ ಸಾಕ್ಷ್ಯ ನೀಡಿರುತ್ತಾರೆ. ಸಾಕ್ಷಿದಾರರು ಪ್ರಕರಣದ ತನಿಖೆಯನ್ನು ಕೈಗೊಂಡ ಬಗ್ಗೆ ತನ್ನ ಹೇಳಿಕೆ ಮುಂದುವರಿಸುತ್ತಾ -ಪ್ರಕರಣದ ಸೊತ್ತುಗಳನ್ನು ಮುಂದಿನ ಆದೇಶದವರೆಗೆ ತನ್ನ ಸುಪರ್ದಿಗೆ ಇಟ್ಟುಕೊಳ್ಳಲು ಮಾನ್ಯ ಅಧಿಕೃತ ಅಧಿಕಾರಿಗಳಿಂದ ಅನುಮತಿಯನ್ನು ಕೋರಿದ ಬಗ್ಗೆ, ವಾಹನದ ಮಾಲೀಕರ ಮಾಹಿತಿಯನ್ನು ಪಡೆಯುವ ಕುರಿತು ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿ, ವಾಹನದ ಮೌಲ್ಯ ಮಾಪನ ವರದಿಯನ್ನು ಸಂಬಂಧಿಸಿದ ಪ್ರಾ.ಸಾ ಅಧಿಕಾರಿಗಳಿಂದ ಪಡೆದ ಬಗ್ಗೆ, ಜಪ್ತುಪಡಿಸಿಕೊಂಡ ಮದ್ಯದ ಮಾದರಿಗಳನ್ನು ರಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ವಿಶ್ಲೇಷಣಾ ವರದಿ ಪಡೆದುಕೊಂಡ ಬಗ್ಗೆ, ಸೊತ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡುವ ಬಗ್ಗೆ ಅಧಿಕೃತ ಅಧಿಕಾರಿಗಳಿಗೆ ಶಿಫಾರಸ್ಸು ವರದಿ ಸಲ್ಲಿಸಿರುವ ಬಗ್ಗೆ ತಮ್ಮ ಸಾಕ್ಷಿ ನೀಡಿ ಪ್ರಕರಣದ ಮುಖ್ಯ ದಾಖಲಾತಿಗಳನ್ನು ನಿಶಾನೆ ಪಿ-1 ರಿಂದ 11ರವರೆಗೆ ಗುರುತಿಸಿರುತ್ತಾರೆ.

ಪಾಟೀ ಸವಾಲು:- ವಾಹನದ ಮಾಲೀಕರಾಗಲೀ ಮಾಲೀಕರ ಪರ ಪ್ರತಿನಿಧಿಗಳಾಗಲೀ ಪ್ರಾಧಿಕಾರದ ಮುಂದೆ ಹಾಜರಾಗಲು ಉತ್ಸುಕರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲ ಎಂದು ಪರಿಗಣಿಸಲಾಯಿತು.

ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಮದ್ಯದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಕರ್ನಾಟಕ ಸರ್ಕಾರದ ಸಹಾಯಕ ರಾಸಾಯನಿಕ ವಿಶ್ಲೇಷಕರು, ಮಂಗಳೂರು ವಲಯ ಇವರು ದಿ:27-4-2010ರಂದು ನೀಡಿರುವ ವಿಶ್ಲೇಷಣಾ ವರದಿಯಲ್ಲಿ ಮದ್ಯದಲ್ಲಿ ಮದ್ಯಸಾರ ಪ್ರಮಾಣ ಎಲ್ಲಾ ಮಾದರಿಗಳಲ್ಲೂ 43% ರಿಂದ 44% ಇರುವುದೆಂದು ದೃಢೀಕರಿಸಲ್ಪಟ್ಟಿರುವುದರಿಂದ ಜಪ್ತುಪಡಿಸಿಕೊಂಡ ವಸ್ತುವು ಅಬಕಾರಿ ಸೊತ್ತು (ಮದ್ಯ) ಆಗಿರುವುದು ಸಾಭೀತಾಗಿರುವುದರಿಂದ ಒಂದನೇ ಅಂಶವನ್ನು ಗುಣಾತ್ಮಕವಾಗಿ ಪರಿಗಣಿಸಲಾಗಿದೆ.

ಪ್ರಕರಣದ ಎಲ್ಲಾ ದಾಖಲಾತಿಗಳನ್ನು ಹಾಗೂ ಪ್ರಾ.ಸ-1ರವರು ಪರ್ಯಾಯದಾರರಾಗಿ ಹಾಗೂ ತನಿಖಾಧಿಕಾರಿಯಾಗಿ ನೀಡಿರುವ ಸಾಕ್ಷಿಯನ್ನು ಅವಲೋಕಿಸಿ ಅಬಕಾರಿ ಕಾಯಿದೆ ಕಲಂ 43 ಬಿ ರಡಿ ನೋಟಿಸು ನೀಡಲಾಗಿದ್ದರೂ ವಾಹನದ ಮಾಲೀಕರು/ಸುಪರ್ದಿದಾರರಾಗಲೀ ,ಅವರ ಪ್ರತಿನಿಧಿಗಳಾಗಲೀ ಪ್ರಾಧಿಕಾರದ ಮುಂದೆ ಹಾಜರಾಗಿ ತಮ್ಮ ಬೇಡಿಕೆ , ಅಕ್ಷೇಪಣೆಗಳನ್ನು ಮಂಡಿಸದೇ ಇರುವುದನ್ನು ಗಮನಿಸಿ, ಅಪರಾಧ ಸ್ಥಳದಲ್ಲಿ ಮಹಜರು ಜರುಗಿಸಿ ಸೊತ್ತುಗಳನ್ನು ಜಪ್ತುಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಅಂಶಗಳನ್ನು ಪರಿಗಣಿಸಿ ವಾಹನ ಅಟೋ ರಿಕ್ವ ನೊಂದಣಿ ಸಂ: KA-21-929 ನ್ನು ಅಕ್ರಮ ಮದ್ಯ ಸಾಗಾಣಿಕೆಗೆ ಬಳಸಿರುವುದು ಸಾಭೀತಾಗಿರುವುದರಿಂದ ಎರಡನೇ ಅಂಶವನ್ನು ಗುಣಾತ್ಮಕವಾಗಿ ಪರಿಗಣಿಸಲಾಗಿದೆ.

ಇಂತಹ ಅಕ್ರಮ ಮದ್ಯ ಸಾಗಾಟ ತನ್ನ ತಿಳುವಳಿಕೆಗೆ ಬಾರದೇ ನಡೆದಿದೆ ಎಂಬುದನ್ನು ಸಾಕ್ಷ್ಯಧಾರಗಳೊಂದಿಗೆ ಸಾಬೀತುಪಡಿಸುವುದು ವಾಹನ ಮಾಲೀಕರ ಆದ್ಯ ಹೊಣೆಗಾರಿಕೆಯಾಗಿರುತ್ತದೆ. ಪ್ರಾದಿಕಾರದಿಂದ ನೀಡಲಾದ ಕಾರಣ ಕೇಳಿ ನೋಟಿಸಿಗೆ ವಾಹನದ ಮಾಲೀಕರಾಗಲೀ/ಅರೋಪಿತ ವ್ಯಕ್ತಿಗಳಾಗಲೀ ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ಆದರೆ ಪ್ರಕರಣದ ತನಿಖಾಧಿಕಾರಿಗಳ ಕಛೇರಿಯ ಮುಂದೆ ಖುದ್ದಾಗಿ ಹಾಜರಾಗಿ ವಾಹನದ ಮಾಲೀಕರು ವಾಹನವನ್ನು ಪ್ರಕರಣದ ಮುಖ್ಯ ಅರೋಪಿತ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ತಿಳಿಸಿ ತಾನು ನಿರಾಪರಾಧಿ ಎಂದು ಹೇಳಿಕೊಂಡಿರುವುದು ಹಾಗೂ ಮಾಲೀಕರು ಸೂಚಿಸಿರುವಂತಹ ಪ್ರಕರಣದ ಮುಖ್ಯ ಅರೋಪಿತ ವ್ಯಕ್ತಿ ಕೂಡಾ ತಾನು ವಾಹನದ ಮಾಲೀಕನೆಂದು ಸ್ಪಷ್ಟವಾಗಿ ಹೇಳಿಕೆಗಳನ್ನು ನೀಡದೇ ಇರುವುದು ಅಪರಾಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವ ಆಂಶಗಳೆಂದು ಪ್ರಾದಿಕಾರವು ಮನಗಂಡಿರುತ್ತದೆ. ಹಾಗೂ ತನ್ನ ನಿರಾಪರಾಧಿತ್ವವನ್ನು ಸಾಬೀತುಪಡಿಸಲು ಸೂಕ್ತ ಪುರಾವೆ ಗಳೊಂದಿಗೆ ಪ್ರಾದಿಕಾರದ ಮುಂದೆ ಹಾಜರಾಗಲು ವಾಹನದ ಮಾಲೀಕರು/ಸುಪರ್ದಿ ಹೊಂದಿರುವವರು ವಿಫಲರಾಗಿರುವುದರಿಂದ, ಸದ್ರಿ ವಾಹನವನ್ನು ಅಕ್ರಮ ಮದ್ಯ ಸಾಗಾಣಿಕೆಗೆ ಬಳಸಿರುವುದು ನಿಸ್ಸಂದೇಹವಾಗಿ ಸಾಬೀತಾಗಿರುತ್ತದೆ. ಈ ಮೇಲಿನ ಕಾರಣಗಳಿಂದ ಮೂರನೇಯ ಆಂಶವನ್ನು ನಕಾರಾತ್ಮಕವಾಗಿ ಪರಿಗಣಿಸಿದೆ.

ಈ ಮೇಲಿನ ಎಲ್ಲಾ ಕಾರಣಗಳಿಂದ ಮಹಜರು ಸಾಕ್ಷಿಗಳ ವಿಚಾರಣೆ ಹಾಗೂ ಲಭ್ಯವಿರುವ ದಾಖಲಾತಿಗಳಿಂದ ಹಾಗೂ ವಾಹನದಲ್ಲಿ ಜಪ್ತುಪಡಿಸಿದ ಮದ್ಯದಲ್ಲಿ ಮದ್ಯಸಾರದ ಆಂಶ ಇರುವುದು ವಿಶ್ಲೇಷಣಾ ವರದಿಯಿಂದ ದೃಢಪಟ್ಟಿರುವುದರಿಂದ ಈ ಪ್ರಕರಣದಲ್ಲಿ ಜಪ್ತು ಪಡಿಸಲಾಗಿರುವ ಅಟೋ ರಿಕ್ವಾ ನೊಂದಣಿ ಸಂ:KA-21-929 ಸಮೇತ ಎಲ್ಲಾ ಸೂತ್ರುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮದ್ಯವನ್ನು ನಾಶಪಡಿಸುವುದು ಸೂಕ್ತವೆಂದು ಪ್ರಾದಿಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಬಿ.ವಿ. ಹೂವಪ್ಪ ಗೌಡ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ.ಜಿಲ್ಲೆ, ಮಂಗಳೂರು ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ 1965ರ ಕಲಂ 43ಎ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ನಿಯಮ 43 ಬಿ ರಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿದ ನಂತರ ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರ ಕ್ರೈಂ ಸಂ:10/2010-11, ದಿ:27-12-2010ರಲ್ಲಿ ಜಪ್ತು ಪಡಿಸಿರುವ ಅಟೋ ರಿಕ್ವಾ ನೊಂದಣಿ ಸಂ: KA-21-929 (ಚಾಸೀಸ್ ನಂ: 113679) ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಅದೇಶಿಸಿರುತ್ತೇನೆ.

ಹಾಗೂ ಜಪ್ತುಪಡಿಸಿ ಕೊಂಡಿರುವ 180 ಎಂಎಲ್‌ನ 192 ಬಾಟಲಿಗಳಲ್ಲಿದ್ದ 34.560 ಲೀಟರು ಮದ್ಯದ ಪೈಕಿ ಮಾದರಿ ತೆಗೆಯಲಾದ 32 ಬಾಟಲಿಗಳನ್ನು ಹೊರತುಪಡಿಸಿ ಉಳಿದ 160 ಬಾಟಲಿಗಳಲ್ಲಿದ್ದ (ಶಾಟ್ ವಿಸ್ಕಿ ಮತ್ತು ಜಾನ್ ಬುಲ್ ವಿಸ್ಕಿ) ಒಟ್ಟು 28.800 ಲೀಟರು ಮದ್ಯವನ್ನು ಕೂಡಾ ಕರ್ನಾಟಕ ಅಬಕಾರಿ ಕಾಯಿದೆ ಕಾಲಂ 43ಸಿ ಯಡಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಮದ್ಯವನ್ನು ಸರಕಾರದ ಅಧಿಸೂಚನೆ ಸಂಖ್ಯೆ: ಎಫ್‌ಡಿ/06/ಪಿಐಎಸ್/2007ರಂತೆ ಮಾರಾಟ ಮಾಡಲು ನಿಷೇಧಿಸಿದ್ದು, ಮುಟ್ಟುಗೋಲು ಹಾಕಿ ಕೊಳ್ಳಲಾದ ಸೂತ್ರುಗಳನ್ನು ನಾಶಪಡಿಸುವಂತೆ ಆದೇಶ ಇರುವುದರಿಂದ, ಸದ್ರಿ ಅಧಿಸೂಚನೆಯನ್ನು ಅನುಸರಿಸಿ ಕಲಂ 43(ಎ)3ರ ಅನ್ವಯ ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ ಇವರು ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಹಾಗೂ ವ್ಯವಸ್ಥಾಪಕರು, ಕೆ.ಎಸ್.ಬಿ.ಸಿ.ಎಲ್, ಪುತ್ತೂರು ಡಿಪೋ ಇವರನ್ನು ಮತ್ತು ಸ್ಥಳೀಯ ಸಾರ್ವಜನಿಕರು ಹಾಗೂ ಮಾದ್ಯಮ ಪತ್ರಿಕಾ ವರದಿಗಾರರನ್ನು ಸೇರಿಸಿ ಅವರ ಅವರ ಸಮಕ್ಷಮ ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ, ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ: ಇಸಿಸಿ/73/ಸಿಆರ್‌ಎಂ/2004, ದಿನಾಂಕ: 12-09-2005ರ ಮಾರ್ಗಸೂಚಿಗಳನ್ನು ಅನುಸರಿಸಿ ಮಹಜರು ಜರುಗಿಸಿ ಎಲ್ಲಾ ಮದ್ಯವನ್ನು ನಾಶಪಡಿಸಲು ಹಾಗೂ ಉಳಿದ ಖಾಲಿ ಸೀಸೆಗಳಿಗೆ ಪ್ರಚಲಿತ ಹಳೆಯ ಖಾಲಿ ಸೀಸೆಗಳಿಗೆ ಲಭಿಸುವ ಮೌಲ್ಯಕ್ಕೆ ಮಾರಾಟ ಮಾಡಿ ಬಂದ ಪೂರ್ಣ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿ ಸೂತ್ರುಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಹಸ್ತಾಂತರ ಮಾಡಲು ಆದೇಶಿಸಿದೆ.

ಈ ಆದೇಶವನ್ನು ದಿನಾಂಕ: 28-07-2011ರಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಈ ಆದೇಶವು ಇಂದಿನಿಂದ 30 ದಿವಸಗಳ ನಂತರ ಜಾರಿಯಲ್ಲಿ ಬರುತ್ತದೆ.

ಬಿ.ವಿ. ಹೂವಪ್ಪಗೌಡ,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಅನುಬಂಧ-I

ಫಿರ್ಯಾದುದಾರರ ಪರ ಮಂಡಿಸಲಾದ ಸಾಕ್ಷಿಗಳ ವಿವರ:-

ಪ್ರಾ.ಸಾ-I : ಶ್ರೀ ಶಿವಪ್ರಸಾದ್, ಅಬಕಾರಿ ನಿರೀಕ್ಷಕರು , ಪುತ್ತೂರು ವಲಯ

ಅನುಬಂಧ-II

ಫಿರ್ಯಾದುದಾರರ ಪರ ಮಂಡಿಸಲಾದ ದಾಖಲೆಗಳು:-

ನಿಶಾನೆ ಪಿ-1	: ಶೋಧನಾ ಸಮುಚಿತ ಆಧಾರ, ನಿಶಾನೆ ಪಿ-1ಎ -ಸಾಕ್ಷಿ ಸಹಿ
ನಿಶಾನೆ ಪಿ-2	: ಮಹಜರು ಪ್ರತಿ, ನಿಶಾನೆ ಪಿ-2ಎ -ಸಾಕ್ಷಿ ಸಹಿ
ನಿಶಾನೆ ಪಿ-3	: ಸರ್ಚ್ ಲೀಸ್ಡ್
ನಿಶಾನೆ ಪಿ-4	: ಪ್ರಥಮ ಮಾಹಿತಿ ವರದಿ , ನಿಶಾನೆ ಪಿ-4 ಎ:- ಸಾಕ್ಷಿ ಸಹಿ
ನಿಶಾನೆ ಪಿ-5	: ರಿಮಾಂಡ್ ಅರ್ಜಿ , ನಿಶಾನೆ ಪಿ-5 ಎ:- ಸಾಕ್ಷಿ ಸಹಿ
ನಿಶಾನೆ ಪಿ-6	: ಕ.ಅ.ಕಾಯಿದೆ 43 ಎ ವರದಿ , ನಿಶಾನೆ ಪಿ-6 ಎ:- ಸಾಕ್ಷಿ ಸಹಿ
ನಿಶಾನೆ ಪಿ-7	: ಮಾದರಿ ಸೀಲು
ನಿಶಾನೆ ಪಿ-8	: ಬಿ ಎಕ್ಸ್ ಟ್ರಾಕ್ಟ್ ವರದಿ
ನಿಶಾನೆ ಪಿ-9	: ಮೌಲ್ಯ ಮಾಪನ ವರದಿ
ನಿಶಾನೆ ಪಿ-10	: ರಾಸಾಯನಿಕ ವಿಶ್ಲೇಷಣಾ ವರದಿ
ನಿಶಾನೆ ಪಿ-11	: ತನಿಖಾ ವರದಿ ನಿಶಾನೆ ಪಿ-11 ಎ:- ಸಾಕ್ಷಿ ಸಹಿ

ಅನುಬಂಧ-III

ವಾಹನ ಮಾಲೀಕರ ಪರವಾಗಿ ವಿಚಾರಣೆ ಮಾಡಲಾದ ಸಾಕ್ಷಿದಾರರು :-

ಅರ್ಜಿದಾರರ ಹೇಳಿಕೆ :-_ - ಯಾವುದು ಇಲ್ಲ-

ಅನುಬಂಧ-IV

ವಾಹನ ಮಾಲೀಕರ ಪರವಾಗಿ ಗುರುತಿಸಲಾದ ದಾಖಲೆಗಳು :- - ಯಾವುದು ಇಲ್ಲ-

ಪಿ.ಆರ್. 909

ಬಿ.ವಿ. ಹೂವಪ್ಪಗೌಡ,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ನ್ಯಾಯಾಲಯದಲ್ಲಿ

ಸಂಖ್ಯೆ: ಎಸ್‌ಡಿ/140/ಡಿಟಿಆರ್/2010-11, ದಿನಾಂಕ: 28ನೇ ಜುಲೈ 2011

- ಉಪಸ್ಥಿತರು : ಬಿ.ವಿ. ಹೂವಪ್ಪಗೌಡ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು
- ಫಿರ್ಯಾದುದಾರರು : ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ಪುತ್ತೂರು
- ಆರೋಪಿ : 1) ಅಮರನಾಥ್ ಆಳ್ವ, ಬಿನ್‌ರಾಮಣ್ಣ ಆಳ್ವ, ವಾಸ:ಅಮರ ಜ್ಯೋತಿ ನಿಲಯ, ಕರ್ನೂರು ಅಂಚೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು (ಆರೋಪಿ ಮತ್ತು ವಾಹನದ ಮಾಲೀಕ)
- 2) ಪ್ರದೀಪ್ ರೈ, ಬಿನ್‌ಕಿಟ್ಟಣ್ಣ ಉಸ್ತಾನಿಂಗಲ ಮನೆ, ಮೊಡಾವು ಅಂಚೆ, ಕೆಯ್ಯೂರು ಗ್ರಾಮ, ಪುತ್ತೂರು

ಪ್ರಕರಣದ ಮುಖ್ಯಾಂಶಗಳು :

ದಿನಾಂಕ: 14-12-2010ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರುರವರಿಗೆ ಈಶ್ವರ ಮಂಗಲ ಕರ್ನೂರು ಗಾಳಿಮುಖಿ ಕಡೆಯಿಂದ ಕಾಸರಗೋಡು ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಮದ್ಯದ ಬಾಟಲಿಗಳು ಸಾಗಾಟವಾಗುತ್ತಿದೆ ಎಂದು ದೊರೆತ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ಹೋಗಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕರ್ನೂರು ಬೆದ್ರಾಡಿ ಕಡೆಯಿಂದ ಗಾಳಿಮುಖಿ ಕಡೆಗೆ ಕೆಂಪು ಬಣ್ಣದ ಮಾರುತಿ 800 ಕಾರು ಬರುತ್ತಿರುವುದನ್ನು ಕಂಡು ಅನುಮಾನಗೊಂಡು ತಡೆದು ನಿಲ್ಲಿಸಲಾಗಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಇದ್ದು, ಹಿಂಬದಿ ಸೀಟಿನಲ್ಲಿ

ಹಾಗೂ ತಳಭಾಗದಲ್ಲಿ ರಟ್ಟಿನ ಪೆಟ್ಟಿಗೆಗಳು ಇದ್ದು ಅವುಗಳನ್ನು ಪರಿಶೀಲಿಸಲಾಗಿ 15 ರಟ್ಟಿನ ಪೆಟ್ಟಿಗೆಗಳಲ್ಲಿ ತಲಾ 48ರಂತೆ 180 ಎಂಎಲ್‌ನ ಒಟ್ಟು 720 ಬಾಟಲಿಗಳಲ್ಲಿ ಮದ್ಯ ಇರುವುದನ್ನು ಪತ್ತೆಹಚ್ಚಿ ಸದ್ರಿ ಮದ್ಯ ಸಾಗಾಟಕ್ಕೆ ಯಾವುದೇ ಪರವಾನಿಗೆ ಇಲ್ಲದಿರುವುದು ಕಂಡುಬಂದು ಇದು ಅಕ್ರಮ ಮದ್ಯ ಸಾಗಾಟ ಎಂದು ಖಚಿತಪಡಿಸಿಕೊಂಡು, ಇದು ಕರ್ನಾಟಕ ಅಬಕಾರಿ ಕಾಯಿದೆ 32, 34 ಮತ್ತು 43 ಎ ರ ಪ್ರಕಾರ ಅಪರಾಧ ಹಾಗೂ ಶಿಕ್ಷಾರ್ಹವಾಗಿರುವುದರಿಂದ, ಮದ್ಯ ಮತ್ತು ಕಾರನ್ನು ಜಪ್ತುಪಡಿಸಿಕೊಂಡು ಮದ್ಯದಿಂದ ಮಾದರಿಗಳನ್ನು ಪ್ರತ್ಯೇಕಿಸಿ ಮಹಜರು ಕ್ರಮ ಜರುಗಿಸಿ ಕಾರಿನ ಚಾಲಕನಾದ ಅಮರನಾಥ ಆಳ್ವ, ಬಿನ್: ರಾಮಣ್ಣ ಆಳ್ವ, ವಾಸ:ಅಮರ ಜ್ಯೋತಿ ನಿಲಯ, ಕರ್ನೂರು ಅಂಚೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಮತ್ತು ಇನ್ನೊರ್ವ ವ್ಯಕ್ತಿಯಾದ ಪ್ರದೀಪ್ ರೈ, ಬಿನ್: ಕಿಟ್ಟಣ್ಣ ರೈ ಸಣ್ಣಂಗಳ ಮನೆ, ಮೊಡಾವು ಅಂಚೆ, ಕೆಯ್ಯೂರು ಗ್ರಾಮ, ಒಳಮೊಗ್ಗು ಗ್ರಾಮ, ಪುತ್ತೂರು ತಾಲೂಕು ಇವರುಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಕ್ರಿಂ ಸಂ: 117/2010 ದಿನಾಂಕ:14-12-2010ರಂದು ಮೊಕದ್ದಮೆ ದಾಖಲಿಸಿಕೊಂಡು, ಪ್ರಕರಣದ ಸೊತ್ತು ಕಡತವನ್ನು ವಿಲೇಯ ಮುಂದಿನ ಕಾನೂನು ಕ್ರಮದ ಬಗ್ಗೆ ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ,ದ.ಕ ಜಿಲ್ಲೆ ಮಂಗಳೂರು ರವರಿಂದ ದಿ:31-12-2010ರಂದು ಅದೇಶ ಪಡೆದುಕೊಂಡು ದಿ:11-1-2011ರಂದು ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರಿಗೆ ಹಸ್ತಾಂತರಿಸಿರುತ್ತಾರೆ.

ಜಪ್ತುಪಡಿಸಿದ ಸೊತ್ತುಗಳು ಈ ಕೆಳಗಿನಂತಿವೆ:

1) ಕೆಂಪು ಬಣ್ಣದ ಮಾರುತಿ 800 ಕಾರು ನೊಂದಣಿ ಸಂ: KA-04-M-938

2) 15 ರಟ್ಟಿನ ಪೆಟ್ಟಿಗೆಗಳಲ್ಲಿ ತಲಾ 48ರಂತೆ ಜಾನ್ ಬುಲ್ ವಿಸ್ಕಿಯ 180 ಎಂಎಲ್ ನ ಒಟ್ಟು 720 ಬಾಟಲಿಗಳಲ್ಲಿ - 129.600 ಲೀ ಮದ್ಯ .

(ಪತ್ರಿ ಪೆಟ್ಟಿಗೆಗಳಿಂದ ತಲಾ 4 ಬಾಟಲಿಗಳಂತೆ 180 ಮಿಲಿಯ ಮದ್ಯ ತುಂಬಿದ ಒಟ್ಟು 60 ಬಾಟಲಿಗಳನ್ನು ರಾಸಾಯನಿಕ ಪರೀಕ್ಷೆಗೆ ಮಾದರಿಗಾಗಿ ತೆಗೆದಿರಿಸಿದೆ.)

ಪ್ರಕರಣದ ತನಿಖೆಯನ್ನು ಕೈಗೊಂಡ ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರು ಸದ್ರಿ ಮೊಕದ್ದಮೆಯಲ್ಲಿ ವಶಪಡಿಸಿಕೊಂಡ ಮದ್ಯದಿಂದ ತೆಗೆಯಲಾದ 60 ಮದ್ಯದ ಬಾಟಲಿಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ, ಸದ್ರಿ ಮಾದರಿಗಳನ್ನು ವಿಶ್ಲೇಷಿಸಿದ ಕರ್ನಾಟಕ ಸರ್ಕಾರದ ಸಹಾಯಕ ರಾಸಾಯನಿಕ ತಜ್ಞ ಮಂಗಳೂರುರವರ ಪತ್ರ ಸಂ: ಇ-20-15, ದಿ:27-4-2011ರ ವರದಿಯಲ್ಲಿ ಮದ್ಯದಲ್ಲಿ ಮದ್ಯಸಾರ ಪ್ರಮಾಣ 44% ಇರುವುದಾಗಿ ದೃಢೀಕರಣ ಪತ್ರವನ್ನು ನೀಡಿರುತ್ತಾರೆ. ಹಾಗೂ ಜಪ್ತುಪಡಿಸಿಕೊಂಡ ವಾಹನದ ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪುತ್ತೂರು ದ.ಕ ಜಿಲ್ಲೆ ಇವರಿಂದ ಪಡೆದು ಸಲ್ಲಿಸಿದ್ದು,ಸದ್ರಿ ವರದಿಯ ಪ್ರಕಾರ ಶ್ರೀ.ವೇಣುಗೋಪಾಲ ಕೆ. ಬಿನ್:ಹೊನ್ನಪ್ಪ ಗೌಡ, ಪೆರ್ಲಪಾಡಿ ,ಪುತ್ತೂರು ತಾಲೂಕು ಇವರು ವಾಹನದ ನೊಂದಾಯಿತ ಮಾಲೀಕರಾಗಿರುವುದಾಗಿ ದೃಢೀಕರಿಸಿರುತ್ತಾರೆ. ಪ್ರಕರಣದ ತನಿಖಾಧಿಕಾರಿ ಯಾದ ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರು ದಿ:17-5-2011ರಂದು ಪ್ರಾದಿಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಜಪ್ತುಪಡಿಸಿಕೊಳ್ಳಲಾದ ವಾಹನ ಮತ್ತು ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮದ್ಯವನ್ನು ನಾಶಪಡಿಸಲು ಹಾಗೂ ವಾಹನ ಮತ್ತು ಖಾಲಿ ಬಾಟಲಿಗಳನ್ನು ವಿಲೇವಾರಿಗಾಗಿ ಅದೇಶ ನೀಡಬೇಕಾಗಿ ಕೋರಿರುತ್ತಾರೆ.

ತನಿಖಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪುತ್ತೂರು ದ.ಕ ಜಿಲ್ಲೆ ಇವರಿಂದ ಪಡೆದು ಪ್ರಾದಿಕಾರಕ್ಕೆ ಸಲ್ಲಿಸಿದ್ದ ಬಿ ಎಕ್ಸ್‌ಟ್ರಾಕ್ಟ್ ವರದಿಯಲ್ಲಿ ದೃಢೀಕರಿಸಲ್ಪಟ್ಟ ವಾಹನದ ಮಾಲೀಕರಾದ ಶ್ರೀ.ವೇಣುಗೋಪಾಲ ಕೆ.ಬಿನ್:ಹೊನ್ನಪ್ಪ ಗೌಡ, ಪೆರ್ಲಪಾಡಿ, ಪುತ್ತೂರು ತಾಲೂಕು ಮತ್ತು ಪ್ರಕರಣದ ಮುಖ್ಯ ಆರೋಪಿತನಾದ ಅಮರನಾಥ ಆಳ್ವ, ಬಿನ್:ರಾಮಣ್ಣ ಆಳ್ವ, ವಾಸ:ಅಮರಜ್ಯೋತಿ ನಿಲಯ, ಕರ್ನೂರು ಅಂಚೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಮತ್ತು ಇನ್ನೊರ್ವ ವ್ಯಕ್ತಿ ಯಾದ ಪ್ರದೀಪ್ ರೈ, ಬಿನ್:ಕಿಟ್ಟಣ್ಣ ರೈ ಸಣ್ಣಂಗಳ ಮನೆ, ಮೊಡಾವು ಅಂಚೆ, ಕೆಯ್ಯೂರು ಗ್ರಾಮ, ಒಳಮೊಗ್ಗು ಗ್ರಾಮ, ಪುತ್ತೂರು ಇವರುಗಳಿಗೆ ಕರ್ನಾಟಕ ಅಬಕಾರಿ ಕಾಯಿದೆ 1965 ಕಲಂ 43ಬಿ ಪ್ರಕಾರ ದಿನಾಂಕ: 30-5-2011ರಂದು ನೀಡಲಾದ ಕಾರಣ ಕೇಳಿ ನೋಟಿಸನ್ನು ಪ್ರಕರಣದ ತನಿಖಾಧಿಕಾರಿಗಳ ಮುಖಾಂತರ ಖುದ್ದಾಗಿ ಜ್ಯಾರಿ ಮಾಡಲಾಗಿದ್ದು, ವಾಹನದ ಮಾಲೀಕರು ದಿ: 17-6-2011ರಂದು ಉತ್ತರಿಸುತ್ತಾ ಸದ್ರಿ ವಾಹನವನ್ನು ತುರ್ತು ಹಣದ ಅಗತ್ಯವಿದ್ದ ಕಾರಣ ಶ್ರೀ ಅಮರನಾಥ ಆಳ್ವ, ಬಿನ್:ರಾಮಣ್ಣ ಆಳ್ವ ಕರ್ನೂರು ಅಂಚೆ, ನೆಟ್ಟಣಿಗೆ ಮುಡ್ನೂರು ಗ್ರಾಮ,ಪುತ್ತೂರು ತಾಲೂಕು ಇವರಿಗೆ ಮಾರಾಟ ಮಾಡಿ ನೊಂದಾವಣೆ ವರ್ಗಾವಣೆ ಬಗ್ಗೆ ಮೋಟಾರು ವಾಹನ ಅಧಿನಿಯಮದ ಅಡಿ ಫಾರಂ 29 ಮತ್ತು 30ರಲ್ಲಿ ಸಹಿ ಮಾಡಿ ನೀಡಿರುತ್ತೇನೆ ಹಾಗೂ ಈ ಬಗ್ಗೆ ಅಮರನಾಥ ಆಳ್ವ ಇವರಿಂದ ವಾಹನ ಸ್ವೀಕೃತಿ ದೃಢೀಕರಣ ಪತ್ರ (Delivery confirmation) ಪಡೆದಿರುತ್ತೇನೆ. ಕಾರಣ ಸದ್ರಿ ವಾಹನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿ ನಾನು ಯಾವುದೇ ಅಪರಾಧದಲ್ಲಿ ಭಾಗಿಯಾಗದ ಕಾರಣ ನನ್ನ ವಿರುದ್ಧ ಪ್ರಕರಣ ದಾಖಲಿಸಬಾರದಾಗಿ ಕೋರಿರುತ್ತಾರೆ. ಹಾಗೂ ಉಳಿದ ಆರೋಪಿತ ವ್ಯಕ್ತಿಗಳಿಂದ ಯಾವುದೇ ಸಮಜಾಯಿಷಿ ಉತ್ತರ ಈ ಪ್ರಾದಿಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ.

1965ನೇ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡುವಾಗ ಆರೋಪಿಯು ಪತ್ತೆಯಾಗದಿದ್ದಲ್ಲಿ, ಆಧವಾ ಪತ್ತೆಯಾಗುವ ಸಾಧ್ಯತೆ ಇಲ್ಲದಿದ್ದಲ್ಲಿ ಪ್ರಕರಣವನ್ನು ಪತ್ತೆಹಚ್ಚಿದ ಒಂದು ತಿಂಗಳಲ್ಲಿ ಯಾವುದೇ ವ್ಯಕ್ತಿಯು ಪ್ರಾದಿಕಾರದ ಮುಂದೆ ಹಾಜರಾಗಿ ಅಪರಾಧದಲ್ಲಿ ಜಫ್ತಾಗಿರುವ ಸೊತ್ತುಗಳು ತಮ್ಮದೆಂದು ಅವುಗಳು ಕಾನೂನು ಬದ್ಧವಾಗಿದೆಯೆಂದು ಸಾಕ್ಷಾರಗಳೊಂದಿಗೆ ಸಾಬೀತು ಪಡಿಸದೇ ಇದ್ದಲ್ಲಿ, ಸದ್ರಿ ಸೊತ್ತುಗಳು,

ಅಬಕಾರಿ ಕಾಯ್ದೆ ಕಲಂ 43ರ ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿರುವ ಸೊತ್ತುಗಳಾಗಿದ್ದಲ್ಲಿ ಅಂತಹ ಸೊತ್ತುಗಳನ್ನು ಕಲಂ 43ಸಿ ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿರುತ್ತದೆ.

ಪ್ರಾದಿಕಾರದಲ್ಲಿ ಲಭ್ಯವಿರುವ ದಾಖಲಾತಿಗಳ ಪ್ರಕಾರ ದಿನಾಂಕ 14-12-2010 ರಂದು ಮಾರುತಿ 800 ಕಾರು ಸಂ: KA-04-M-938ರಲ್ಲಿ ಅಕ್ರಮವಾಗಿ ಯಾವುದೇ ರಹದಾರಿ ಪತ್ರವಿಲ್ಲದೇ ಅರೋಪಿಗಳು 15 ರಜ್ಜಿನ ಪೆಟ್ಟಿಗೆಗಳಲ್ಲಿ 180 ಎಂಎಲ್‌ನ ತಲಾ 48ರಂತೆ 720 ಬಾಟಲಿಗಳಲ್ಲಿ 129.600 ಲೀ ಮದ್ಯವನ್ನು ಹೊಂದಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ, ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ,ಪುತ್ತೂರು ಇವರ ಪ್ರಮಾಣ ಸಂ:117/2010, ದಿ: 14-12-2010ರಂತೆ ಪ್ರಕರಣ ದಾಖಲಿಸಿಕೊಂಡಿರುವುದು ಹಾಗೂ ವಾಹನದಲ್ಲಿ ಜಪ್ತು ಮಾಡಲ್ಪಟ್ಟಿರುವ ವಸ್ತು ರಾಸಾಯನಿಕ ತಜ್ಞರ ವರದಿಯಂತೆ ಮದ್ಯವಾಗಿರುತ್ತದೆ. ಹಾಗೂ ವಾಹನದ ಮಾಲೀಕತ್ವದ ಬಗ್ಗೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪಡೆದ ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿಯಲ್ಲಿ ದೃಢೀಕೃತವಾದ ವಾಹನದ ಮಾಲೀಕರಿಗೆ ಮತ್ತು ಅರೋಪಿತ ವ್ಯಕ್ತಿಗಳಿಗೆ ಪ್ರಾದಿಕಾರದಿಂದ ಅಬಕಾರಿ ಕಾಯಿದೆ 43 ಬಿ ರಡಿಯಲ್ಲಿ ಕಾರಣ ಕೇಳಿ ನೋಟಿಸನ್ನು ಖುದ್ದಾಗಿ ಜ್ಯಾರಿ ಮಾಡಲಾಗಿ ವಾಹನದ ಮಾಲೀಕರು ಕಾರಣ ಕೇಳಿ ನೋಟಿಸಿಗೆ ಉತ್ತರಿಸುತ್ತಾ ವಾಹನವನ್ನು ಪ್ರಕರಣದ ಒಂದನೇ ಅರೋಪಿತ ವ್ಯಕ್ತಿಗೆ ಮಾರಾಟ ಮಾಡಿದ್ದು ಸದ್ರಿ ವಾಹನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿರುತ್ತಾರೆ. ಉಳಿದಂತೆ ವಾಹನವನ್ನು ಖರೀದಿಸಿಕೊಂಡಂತಹ ಅರೋಪಿ ಹಾಗೂ ಇತರ ಅರೋಪಿಯಿಂದ ಯಾವುದೇ ಸಮಜಾಯಿಷಿ ಉತ್ತರ ಈ ಪ್ರಾದಿಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ. ಪ್ರಕರಣ ದಾಖಲಾಗಿ 7 ತಿಂಗಳುಗಳು ಕಳೆದಿದ್ದು ವಾಹನದ ಬಿಡುಗಡೆ ಬಗ್ಗೆ ಯಾರೊಬ್ಬರೂ ಪ್ರಯತ್ನಿಸದೇ ಇರುವುದರಿಂದ ಇದೊಂದು 'ವಾರೀಸುದಾರರು ಇಲ್ಲದ ಪ್ರಕರಣ' ಎಂದು ಪ್ರಾದಿಕಾರವು ಮನಗಂಡು ವಾಹನದ ಮುಟ್ಟುಗೋಲು ನಡವಳಿ ಬಗ್ಗೆ ತೀರ್ಮಾನ ತೆಗೆದುಕೊಳ್ಳ ಬೇಕಾಗಿರುತ್ತದೆ.

ಮೇಲಿನ ವಿದ್ಯಮಾನಗಳನ್ನು ಪರಿಶೀಲಿಸಿ ವಾಹನದ ಮುಟ್ಟುಗೋಲು ನಡವಳಿ ವಿಚಾರಣೆಯನ್ನು ಪ್ರಾರಂಭಿಸಿ, ಸರ್ಕಾರದ ಪರ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಸಾಕ್ಷಿ ಹೇಳಿಕೆಗಳನ್ನು ಪಡೆಯಲಾಗಿರುತ್ತದೆ. ವಾಹನದ ಮಾಲೀಕರಾಗಲೀ, ಮಾಲೀಕರ ಪರ ಪ್ರತಿನಿಧಿಗಳಾಗಲೀ ಪ್ರಾದಿಕಾರದ ಮುಂದೆ ಹಾಜರಾಗದೇ ಇದ್ದುದರಿಂದ, ಪ್ರತಿ ರಕ್ಷಾ ಸಾಕ್ಷಿ ಹೇಳಿಕೆಯನ್ನು ಪಡೆಯಲಾಗಿರುವುದಿಲ್ಲ.

ಈ ಪ್ರಕರಣದಲ್ಲಿ ಸರ್ಕಾರದ ಅಭಿಯೋಜನ ಪರ ಸಲ್ಲಿಸಿರುವ ಸಾಕ್ಷ್ಯಾಧಾರಗಳಿಂದ ಈ ಕೆಳಗಿನ ವಿವಾಧಾಂಶಗಳನ್ನು ತೀರ್ಮಾನಿಸುವುದು ಅಗತ್ಯವಾಗಿದ್ದು ಪರಿಶೀಲನಾಂಶಗಳು ಈ ಕೆಳಗಿನಂತಿರುತ್ತದೆ.

- 1) ದಿನಾಂಕ:14-12-2010ರಂದು ಮಾರುತಿ 800 ಕಾರು ನೊಂದಣಿ ಸಂ: KA-04-M-938 ರಲ್ಲಿ ಸಾಗಾಣಿಕೆಯಾದ ಸೊತ್ತು ಮದ್ಯ ಎಂಬ ಬಗ್ಗೆ ರಸಾಯನಿಕ ವಿಶ್ಲೇಷಣಾ ವರದಿಯಿಂದ ದೃಢೀಕೃತವಾಗಿದೆಯೇ?
- 2) ದಿನಾಂಕ: 14-12-2010ರಂದು ಮಾರುತಿ 800 ಕಾರು ನೊಂದಣಿ ಸಂ: KA-04-M-938 ಇದರಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗಿದೆಯೇ? ಮತ್ತು ವಾಹನವನ್ನು ಕರ್ನಾಟಕ ಅಬಕಾರಿ ಕಾಯಿದೆ ಮತ್ತು ನಿಯಮಗಳ ರೀತ್ಯಾ ಅಪರಾಧಕ್ಕೆ ಬಳಸಲಾಗಿದೆಯೇ?
- 3) ವಶಪಡಿಸಿಕೊಂಡಿರುವ ವಾಹನದ ಮಾಲೀಕರು ತನಗೆ ತಿಳಿಯದೇ ಕರ್ನಾಟಕ ಅಬಕಾರಿ ಕಾಯಿದೆಯಡಿ ಮದ್ಯ ಸಾಗಾಣಿಕೆಗೆ ವಾಹನವನ್ನು ಉಪಯೋಗಿಸಲ್ಪಟ್ಟಿತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆಯೇ? ಅಥವಾ ಇಲ್ಲವೇ?
- 4) ಜಪ್ತು ಪಡಿಸಲಾಗಿರುವ ವಾಹನ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ?

ಒಂದು ಮತ್ತು ಎರಡನೇ ಅಂಶಗಳನ್ನು ಗುಣಾತ್ಮಕವಾಗಿ, ಮೂರನೇ ಅಂಶವನ್ನು ನಕರಾತ್ಮಕವಾಗಿ ಹಾಗೂ ನಾಲ್ಕನೇ ಅಂಶವನ್ನು ಅಂತಿಮ ಆದೇಶದಂತೆ.

ಪ್ರಾ.ಸ-1:-

ಪ್ರಕರಣದ ತನಿಖಾಧಿಕಾರಿಗಳಾದ ಶ್ರೀ. ಶಿವಪ್ರಸಾದ್ ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರು ದಿ:21-7-2011 ರಂದು ಪ್ರಾದಿಕಾರದ ಮುಂದೆ ಹಾಜರಾಗಿ ಸಾಕ್ಷ್ಯ ನೀಡುತ್ತಾ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ.ಜಿಲ್ಲೆ ಮಂಗಳೂರು ಇವರ ಅದೇಶ ಸಂ: ಎಸ್‌ಡಿಕ್:140:ಡಿಟಿಸಿಆರ್:2010-11 ದಿ:31-12-2010ರ ಪ್ರಕಾರ ಸಹಾಯಕ ಪೊ.ಉ.ನಿ .ಪು.ಗ್ರಾಮ ಪೊ.ಠಾಣೆ ಇವರ ಕ್ರೆಂ ಸಂ:117/2010 ದಿ:14-12-2010ರಲ್ಲಿ ದಾಖಲಿಸಿರುವ ಮೊಕದ್ದಮೆಯಲ್ಲಿ ಜಪ್ತಾದ ಸೊತ್ತುಗಳಾದ, ಮಾರುತಿ 800 ಕಾರು ಸಂ: KA-04-M-938 ಮತ್ತು ಮಾದರಿಗಳನ್ನು ಹೊರತು ಪಡಿಸಿ 180 ಮಿಲಿಯ 660 ಜಾನ್ ಬುಲ್ ವಿಸ್ಕಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳಾದ ಪ್ರ.ವ.ವ, ಮಹಜರು ಪ್ರತಿ ,ಸೊತ್ತು ಪಟ್ಟಿ ಮತ್ತು ವಾಹನದ ಮೂಲ ಅರ್.ಸಿ ಪುಸ್ತಕವನ್ನು ದಿ:11-1-2011ರಂದು ಅಬಕಾರಿ ಕಾಯಿದೆ ಕಲಂ 43 ರಡಿ ಮುಂದಿನ ವಿಲೇವಾರಿ ಪ್ರಯುಕ್ತ ಹಸ್ತಾಂತರ ಪಡೆದುಕೊಂಡು,ತನಿಖೆ ಮುಂದುವರಿಸಿ ಜಪ್ತುಪಡಿಸಿಕೊಂಡ ವಾಹನದ ಮೌಲ್ಯ ಮಾಪನ ವರದಿ ಮತ್ತು ಬಿ ಎಕ್ಸ್‌ಟ್ರಾಕ್ಟ್ ವಹಿಯನ್ನು ಪಡೆದುಕೊಂಡು ರಾಸಾಯನಿಕ ಮಾಧರಿಗಳ ವಿಶ್ಲೇಷಣಾ ವರದಿಯನ್ನು ಪೊಲೀಸ್ ಅಧಿಕಾರಿಗಳಿಂದ ಪಡೆದು ದಾಖಲೆ ಪ್ರತಿಗಳೊಂದಿಗೆ ಅಧಿಕೃತ ಅಧಿಕಾರಿಗಳು ಹಾಗೂ

ಡೆಪ್ಯುಟಿ ಕಮೀಷನರ್ ಅಫ್ ಎಕ್ಸೈಜ್ ಇವರಿಗೆ ಸವಿಸ್ತಾರವಾದ ವರದಿಯನ್ನು ದಿನಾಂಕ : 17-5-2011 ರಂದು ಒಪ್ಪಿಸಿರುವ ಬಗ್ಗೆ, ವಾಹನ ಸಮೇತ ಎಲ್ಲಾ ಸೊತ್ತುಗಳ ಮಾಲೀಕತ್ವವನ್ನು ನಿರೂಪಿಸಿ ಯಾರೊಬ್ಬರೂ ಬೇಡಿಕೆ ಅರ್ಜಿ ಸಲ್ಲಿಸದೇ ಇರುವುದರಿಂದ ಪ್ರಕರಣದಲ್ಲಿ ಜಪ್ತಾದ ವಾಹನ ಸಹಿತ ಎಲ್ಲಾ ಸೊತ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮದ್ಯವನ್ನು ನಾಶಪಡಿಸಲು ಹಾಗೂ ವಾಹನವನ್ನು ವಿಲೇವಾರಿ ಮಾಡಲು ಅದೇಶ ಕೋರಿ ಪ್ರಸ್ತಾವನೆಯನ್ನು ಒಪ್ಪಿಸಿರುತ್ತೇನೆ ಎಂದು ಸಾಕ್ಷಿ ನುಡಿಯುತ್ತಾ ನಿ.ಪಿ-1 ರಿಂದ ನಿ.ಪಿ-5ಎ ರವರೆಗಿನ ದಾಖಲೆಗಳನ್ನು ಗುರುತಿಸಿರುತ್ತಾರೆ.

ಪಾಟೀ ಸವಾಲು:- ವಾಹನದ ಮಾಲೀಕರಾಗಲೀ ಮಾಲೀಕರ ಪರ ಪ್ರತಿನಿಧಿಗಳಾಗಲೀ ಪ್ರಾದಿಕಾರದ ಮುಂದೆ ಹಾಜರಾಗಲು ಉತ್ಸುಕರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲ ಎಂದು ಪರಿಗಣಿಸಲಾಯಿತು.

ಪ್ರಾ.ಸ-2:-

ಪ್ರಕರಣದ ಫಿರ್ಯಾದುದಾರರಾದ ಶ್ರೀ.ವೆಂಕಟ್ರಮಣ ಗೌಡ, ಪೊಲೀಸ್ ಉಪ ನಿರೀಕ್ಷಕರು, ಜಿಲ್ಲಾ ಗುಪ್ತ ವಾರ್ತಾ ವಿಭಾಗ, ಮಂಗಳೂರು ಇವರು ದಿ: 22-7-2011 ರಂದು ಪ್ರಾದಿಕಾರದ ಮುಂದೆ ಹಾಜರಾಗಿ ಸಾಕ್ಷ್ಯ ನೀಡುತ್ತಾ, ದಿ:14-12-2010ರಂದು ತಾನು ತಾಣಾ ಪ್ರಭಾರದಲ್ಲಿರುವ ಸಂದರ್ಭದಲ್ಲಿ ಖಚಿತ ಮಾಹಿತಿಯಂತೆ ಪುತ್ನೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆದ್ರಾಡಿ ಎಂಬಲ್ಲಿ ಸಿಬ್ಬಂದಿಗಳ ಸಮೇತ ಗಸ್ತು ನಡೆಸುತ್ತಿದ್ದಾಗ ಕರ್ನೂರು-ಬೆದ್ರಾಡಿ ಕಡೆಯಿಂದ ಗಾಳಿಮುಖ ಕಡೆಗೆ ಮಾರುತಿ 800 ಕಾರೊಂದು ಬರುವುದನ್ನು ನೋಡಿ ಅದನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿ ಸದ್ರಿ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದ 15 ರಟ್ಟಿನ ಪೆಟ್ಟಿಗೆಗಳಲ್ಲಿ 180 ಎಂಎಲ್‌ನ 720 ಬಾಟಲಿಗಳಲ್ಲಿ ಜಾನ್ ಬುಲ್ ವಿಸ್ಕಿ ಎಂಬ ಮದ್ಯವನ್ನು ಪತ್ತೆಹಚ್ಚಿ ಇದು ಅಕ್ರಮ ಸಾಗಾಟ ಎಂದು ಖಚಿತ ಪಡಿಸಿಕೊಂಡು ಮದ್ಯ ಮತ್ತು ವಾಹನವನ್ನು ಸರ್ಕಾರಕ್ಕೆ ಜಪ್ತುಪಡಿಸಿಕೊಂಡು ಮಹಜರು ಕ್ರಮ ಜರುಗಿಸಿ ಮಾದರಿಗಳನ್ನು ಪ್ರತ್ಯೇಕಿಸಿ, ಇದು ಕರ್ನಾಟಕ ಅಬಕಾರಿ ಕಾಯಿದೆ ಕಲಂ 32, 34, 43 ಎ ರ ಪ್ರಕಾರ ಅಪರಾಧ ವಾಗಿರುವುದರಿಂದ, ಅರೋಪಿಗಳಾದ ಅಮರನಾಥ ಆಳ್ವ, ಬಿನ್:ರಾಮಣ್ಣ ಆಳ್ವ, ವಾಸ:ಅಮರ ಜ್ಯೋತಿ ನಿಲಯ, ಕರ್ನೂರು ಅಂಚೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ನೂರು ತಾಲೂಕು ಮತ್ತು ಇನ್ನೊರ್ವ ವ್ಯಕ್ತಿಯಾದ ಪ್ರದೀಪ್ ರೈ, ಬಿನ್:ಕಿಟ್ಟಣ್ಣ ರೈ ಸಣ್ಣಗಳ ಮನೆ, ಮೊಡಾವು ಅಂಚೆ, ಕೆಯ್ಯೂರು ಗ್ರಾಮ, ಪುತ್ನೂರು ಒಳಮೊಗ್ಗು ಗ್ರಾಮ, ಪುತ್ನೂರು ಇವರುಗಳ ವಿರುದ್ಧ ಪುತ್ನೂರು ತಾಣೆ ಕ್ರಿಂ ಸಂ:117/2010ರಂತೆ ಮೊಕದ್ದಮೆ ದಾಖಲಿಸಿಕೊಂಡು , ಮಾನ್ಯ ಎ.ಸಿ.ಜೆ (ಕೆ.ವಿ) ಮತ್ತು ಜೆ.ಎಂಎಫ್ ಸಿ ನ್ಯಾಯಾಲಯ ಪುತ್ನೂರು ರವರಿಗೆ ನಿವೇದಿಸಿಕೊಂಡಿರುವ ಬಗ್ಗೆ ಪ್ರಕರಣದ ಎಲ್ಲಾ ಸೊತ್ತುಗಳನ್ನು ಕರ್ನಾಟಕ ಅಬಕಾರಿ ಕಾಯಿದೆಯಡಿ ಅಧಿಕೃತ ಅಧಿಕಾರಿಗಳಿಗೆ ಹಸ್ತಾಂತರಿಸಲು ಅನುಮತಿ ಪಡೆದು ಸೊತ್ತುಗಳನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ ಬಗ್ಗೆ ಸಾಕ್ಷಿ ನುಡಿಯುತ್ತಾ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ದಾಖಲೆಗಳನ್ನು ನಿಶಾನೆ ಪಿ-6ರಿಂದ ನಿಶಾನೆ-9ಎ ರವರೆಗೆ ಗುರುತಿಸಿರುತ್ತಾರೆ.

ಪಾಟೀ ಸವಾಲು: ಜಪ್ತು ಪಡಿಸಿಕೊಂಡ ವಾಹನದ ಮಾಲೀಕರಾಗಲೀ ,ಮಾಲೀಕರ ಪರ ಪ್ರತಿನಿಧಿಗಳಾಗಲೀ ಈ ಪ್ರಾದಿಕಾರದ ಮುಂದೆ ಹಾಜರಾಗದೇ ಇರುವುದರಿಂದ ಪ್ರಕರಣದಲ್ಲಿ ಅಡ್ಡ ವಿಚಾರಣೆ ಇಲ್ಲವೆಂದು ಪರಿಗಣಿಸ ಲಾಯಿತು.

ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಮದ್ಯದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಕರ್ನಾಟಕ ಸರ್ಕಾರದ ಸಹಾಯಕ ರಾಸಾಯನಿಕ ವಿಶ್ಲೇಷಕರು ,ಮಂಗಳೂರು ವಲಯ ಇವರು ದಿ:27-4-2011ರಂದು ನೀಡಿರುವ ವಿಶ್ಲೇಷಣಾ ವರದಿಯಲ್ಲಿ ಮದ್ಯದಲ್ಲಿ ಮದ್ಯಸಾರ ಪ್ರಮಾಣ ಎಲ್ಲಾ ಮಾದರಿಗಳಲ್ಲೂ 44% ಇರುವುದೆಂದು ದೃಢೀಕರಿಸಲ್ಪಟ್ಟಿರುವುದರಿಂದ ಜಪ್ತುಪಡಿಸಿಕೊಂಡ ವಸ್ತುವು ಅಬಕಾರಿ ಸೊತ್ತು (ಮದ್ಯ) ಆಗಿರುವುದು ಸಾಭೀತಾಗಿರುವುದರಿಂದ ಒಂದನೇ ಅಂಶವನ್ನು ಗುಣಾತ್ಮಕವಾಗಿ ಪರಿಗಣಿಸಲಾಗಿದೆ.

ಪ್ರಕರಣದ ಎಲ್ಲಾ ದಾಖಲಾತಿಗಳನ್ನು ಹಾಗೂ ಪ್ರಾ.ಸ-1 ಮತ್ತು 2ರವರು ನೀಡಿರುವ ಸಾಕ್ಷಿಯನ್ನು ಅವಲೋಕಿಸಿ ,ಅಬಕಾರಿ ಕಾಯಿದೆ ಕಲಂ 43 ಬಿ ರಡಿ ನೋಟಿಸು ನೀಡಲಾಗಿದ್ದರೂ ವಾಹನದ ಮಾಲೀಕರು/ ಸುಪರ್ದಿದಾರರಾಗಲೀ ,ಅವರ ಪ್ರತಿನಿಧಿಗಳಾಗಲೀ ಪ್ರಾದಿಕಾರದ ಮುಂದೆ ಹಾಜರಾಗಿ ತಮ್ಮ ಬೇಡಿಕೆ,ಅಕ್ಷೇಪಣೆಗಳನ್ನು ಮಂಡಿಸದೇ ಇರುವುದನ್ನು ಗಮನಿಸಿ, ಅಪರಾಧ ಸ್ಥಳದಲ್ಲಿ ಮಹಜರು ಜರುಗಿಸಿ ಸೊತ್ತುಗಳನ್ನು ಜಪ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಅಂಶಗಳನ್ನು ಪರಿಗಣಿಸಿ ವಾಹನ ಮಾರುತಿ 800 ಕಾರು ಸಂ: KA-04-M-938ನ್ನು ಅಕ್ರಮ ಮದ್ಯ ಸಾಗಾಣಿಕೆಗೆ ಬಳಸಿರುವುದು ಸಾಭೀತಾಗಿರುವುದರಿಂದ ಎರಡನೇ ಅಂಶವನ್ನು ಗುಣಾತ್ಮಕವಾಗಿ ಪರಿಗಣಿಸ ಲಾಗಿದೆ.

ಇಂತಹ ಅಕ್ರಮ ಮದ್ಯ ಸಾಗಾಟ ತನ್ನ ತಿಳುವಳಿಕೆಗೆ ಬಾರದೇ ನಡೆದಿದೆ ಎಂಬುದನ್ನು ಸಾಕ್ಷಿದಾರಗಳೊಂದಿಗೆ ಸಾಭೀತುಪಡಿಸುವುದು ವಾಹನ ಮಾಲೀಕರ ಆದ್ಯ ಹೊಣೆಗಾರಿಕೆಯಾಗಿರುತ್ತದೆ. ಪ್ರಾದಿಕಾರದಿಂದ ನೀಡಲಾದ ಕಾರಣ ಕೇಳಿ ನೋಟಿಸಿಗೆ ವಾಹನದ ಮೂಲ ಅರ್.ಸಿ ನೋಂದಾಣಿದಾರರು ಸದ್ರಿ ವಾಹನವನ್ನು ಪ್ರಕರಣದ ಒಂದನೇ ಅರೋಪಿತನಿಗೆ ಪರಭಾರೆ ಮಾಡುವುದಿರುವುದಾಗಿ ಉತ್ತರಿಸಿದ್ದು, ಪ್ರಕರಣದ ಒಂದನೇ ಅರೋಪಿತನಿಗೂ ಕಾರಣ ಕೇಳಿ ನೋಟಿಸು ಖುದ್ದಾಗಿ ಜ್ಯಾರಿ ಮಾಡಲಾಗಿದ್ದರೂ ಅವರಿಂದಲೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಇರುವುದರಿಂದ ವಾಹನದ ಮಾಲೀಕರು/ಸುಪರ್ದಿ ಹೊಂದಿರುವವರು ತಮ್ಮ ನಿರಾಪರಾಧಿತ್ವವನ್ನು ಸಾಬೀತುಪಡಿಸಲು ವಿಫಲರಾಗಿದ್ದು , ಸದ್ರಿ ವಾಹನವನ್ನು ಅಕ್ರಮ ಮದ್ಯ ಸಾಗಾಣಿಕೆಗೆ ಬಳಸಿರುವುದು ನಿಸ್ಸಂದೇಹವಾಗಿ ಸಾಭೀತಾಗಿರುತ್ತದೆ. ಈ ಮೇಲಿನ ಕಾರಣಗಳಿಂದ ಮೂರನೇಯ ಅಂಶವನ್ನು ನಕಾರಾತ್ಮಕವಾಗಿ ಪರಿಗಣಿಸಿದೆ.

ಮೇಲಿನ ಎಲ್ಲಾ ಕಾರಣಗಳಿಂದ ಮಹಜರು ಸಾಕ್ಷಿಗಳ ವಿಚಾರಣೆ ಮತ್ತು ಲಭ್ಯವಿರುವ ದಾಖಲಾತಿಗಳಿಂದ ಹಾಗೂ ವಾಹನದಲ್ಲಿ ಜಪ್ತುಪಡಿಸಿದ ಮದ್ಯದಲ್ಲಿ ಮದ್ಯಸಾರದ ಅಂಶ ಇರುವುದು ವಿಶ್ಲೇಷಣಾ ವರದಿಯಿಂದ ದೃಢಪಟ್ಟಿರುವುದರಿಂದ ಈ ಪ್ರಕರಣದಲ್ಲಿ ಜಪ್ತು ಪಡಿಸಲಾಗಿರುವ ಮಾರುತಿ 800

ಕಾರು ಸಂ: KA-04-M-938 ವಾಹನ ಸಮೇತ ಎಲ್ಲಾ ಸೊತ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮದ್ಯವನ್ನು ನಾಶಪಡಿಸುವುದು ಸೂಕ್ತವೆಂದು ಪ್ರಾಧಿಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಬಿ.ವಿ.ಹೂವಪ್ಪ ಗೌಡ, ಅಧಿಕೃತ ಅಧಿಕಾರಿ ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ.ಜಿಲ್ಲೆ, ಮಂಗಳೂರು ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ 1965ರ ಕಲಂ 43ಎ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ನಿಯಮ 43 ಬಿ ರಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿದ ನಂತರ ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ಪುತ್ತೂರು ಇವರ ಕ್ರಿಂ ಸಂ: 117/2010, ದಿ:14-12-2010ರಲ್ಲಿ ಜಪ್ತು ಪಡಿಸಿರುವ ಮಾರುತಿ 800 ಕಾರು ಸಂ: KA-04-M-938 (ಚಾಸೀಸ್ ನಂ:367412 ಮತ್ತು ಇಂಜಿನ್ ನಂ:516108) ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಅದೇಶಿಸಿರುತ್ತೇನೆ.

ಹಾಗೂ ಜಪ್ತುಪಡಿಸಿಕೊಂಡಿರುವ 15 ರಟ್ಟಿನ ಪೆಟ್ಟಿಗೆಗಳಲ್ಲಿ 180 ಎಂಎಲ್‌ನ 720 ಬಾಟಲಿಗಳಲ್ಲಿದ್ದ 129,600 ಲೀಟರು ಮದ್ಯದ ಪೈಕಿ ಮಾದರಿ ತೆಗೆಯಲಾದ 60 ಬಾಟಲಿಗಳನ್ನು ಹೊರತುಪಡಿಸಿ ಉಳಿದ 660 ಬಾಟಲಿಗಳಲ್ಲಿದ್ದ (ಜಾನ್ ಬುಲ್ ವಿಸ್ಕಿ) ಒಟ್ಟು 118,800 ಲೀಟರು ಮದ್ಯವನ್ನು ಕೂಡಾ ಕರ್ನಾಟಕ ಅಬಕಾರಿ ಕಾಯಿದೆ ಕಲಂ 43ಸಿ ಯಡಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಮದ್ಯವನ್ನು ಸರಕಾರದ ಅಧಿಸೂಚನೆ ಸಂಖ್ಯೆ: ಎಫ್‌ಡಿ/06/ಖಿಎಎಸ್/2007ರಂತೆ ಮಾರಾಟ ಮಾಡಲು ನಿಷೇದಿಸಿದ್ದು, ಮುಟ್ಟುಗೋಲು ಹಾಕಿ ಕೊಳ್ಳಲಾದ ಸೊತ್ತುಗಳನ್ನು ನಾಶಪಡಿಸುವಂತೆ ಆದೇಶ ಇರುವುದರಿಂದ, ಸದ್ರಿ ಅಧಿಸೂಚನೆಯನ್ನು ಅನುಸರಿಸಿ ಕಲಂ 43(3)ರ ಅನ್ವಯ ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ ಇವರು ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಹಾಗೂ ವ್ಯವಸ್ಥಾಪಕರು, ಕೆ.ಎಸ್.ಬಿ.ಸಿ.ಎಲ್, ಪುತ್ತೂರು ಡಿಪೋ ಇವರನ್ನು ಮತ್ತು ಸ್ಥಳೀಯ ಸಾರ್ವಜನಿಕರು ಹಾಗೂ ಮಾದ್ಯಮ ಪತ್ರಿಕಾ ವರದಿಗಾರರನ್ನು ಸೇರಿಸಿ ಅವರ ಅವರ ಸಮಕ್ಷಮ ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ, ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ: ಇಸಿಸಿ/73/ಸಿಆರ್‌ಎಂ/2004, ದಿನಾಂಕ: 12-09-2005ರ ಮಾರ್ಗಸೂಚಿಗಳನ್ನು ಅನುಸರಿಸಿ ಮಹಜರು ಜರುಗಿಸಿ ಎಲ್ಲಾ ಮದ್ಯವನ್ನು ನಾಶಪಡಿಸಲು ಹಾಗೂ ಉಳಿದ ಖಾಲಿ ಸೀಸೆಗಳಿಗೆ ಪ್ರಚಲಿತ ಹಳೆಯ ಖಾಲಿ ಸೀಸೆಗಳಿಗೆ ಲಭಿಸುವ ಮೌಲ್ಯಕ್ಕೆ ಮಾರಾಟ ಮಾಡಿ ಬಂದ ಪೂರ್ಣ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿ ಸೊತ್ತುಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಹಸ್ತಾಂತರ ಮಾಡಲು ಆದೇಶಿಸಿದೆ.

ಈ ಆದೇಶವನ್ನು ದಿ:28-07-2011ರಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಈ ಆದೇಶವು ಇಂದಿನಿಂದ 30 ದಿವಸಗಳ ನಂತರ ಜಾರಿಯಲ್ಲಿ ಬರುತ್ತದೆ.

ಬಿ.ವಿ. ಹೂವಪ್ಪಗೌಡ,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಅನುಬಂಧ-I

ಫಿರ್ಯಾದುದಾರರ ಪರ ಮಂಡಿಸಲಾದ ಸಾಕ್ಷಿಗಳ ವಿವರ:-

ಪ್ರಾ.ಸಾ-1 : ಶ್ರೀ ಶಿವಪ್ರಸಾದ್, ಅಬಕಾರಿ ನಿರೀಕ್ಷಕರು , ಪುತ್ತೂರು ವಲಯ

ಪ್ರಾ.ಸಾ-2 : ಶ್ರೀ.ಪಿ.ವೆಂಕಟ್ರಮಣ ಗೌಡ, ಸಹಾಯಕ. ಪೊ.ಉ.ನಿ, ಪುತ್ತೂರು ಗ್ರಾಮಾಂತರ ಪೊ.ಠಾಣೆ, ಪುತ್ತೂರು

ಅನುಬಂಧ-II

ಫಿರ್ಯಾದುದಾರರ ಪರ ಮಂಡಿಸಲಾದ ದಾಖಲೆಗಳು:-

ನಿಶಾನೆ ಪಿ-1 : ಪ್ರಾಧಿಕಾರಕ್ಕೆ ತನಿಖಾದಿಕಾರಿಯವರಿಂದ ದಿ:14-1-2011ರಂದು ಒಪ್ಪಿಸಿದ್ದ ವರದಿ

ನಿಶಾನೆಪಿ-1ಎ - ಸಾಕ್ಷಿ ಸಹಿ

ನಿಶಾನೆ ಪಿ-2 : ರಾಸಾಯನಿಕ ವಿಶ್ಲೇಷಣಾ ವರದಿ

ನಿಶಾನೆ ಪಿ-3 : ಮೌಲ್ಯ ಮಾಪನ

ನಿಶಾನೆ ಪಿ-4 : ಬಿ ಎಕ್ಸ್ ಟ್ರಾಕ್ಟ್ ವರದಿ

ನಿಶಾನೆ ಪಿ-5 : ಪ್ರಾಧಿಕಾರಕ್ಕೆ ತನಿಖಾದಿಕಾರಿಯವರಿಂದ ದಿ:17-5-2011ರಂದು ಒಪ್ಪಿಸಿದ್ದ ತನಿಖಾ ವರದಿ

ನಿಶಾನೆ ಪಿ-6 : ಮಹಜರು ಪ್ರತಿ ನಿಶಾನೆಪಿ-6 ಎ:- ಸಾಕ್ಷಿ ಸಹಿ

ನಿಶಾನೆ ಪಿ-7	: ಪ್ರಥಮ ವರ್ತಮಾನ ವರದಿ ನಿಶಾನೆಪಿ-7ಎ:- ಸಾಕ್ಷಿ ಸಹಿ
ನಿಶಾನೆ ಪಿ-8	: ಪಿ.ಎಫ್. ಪ್ರತಿ ನಿಶಾನೆಪಿ-8ಎ:- ಸಾಕ್ಷಿ ಸಹಿ
ನಿಶಾನೆ ಪಿ-9	: ಫಿರ್ಯಾದುದಾರರು ಅಧಿಕೃತ ಅಧಿಕಾರಿಗಳಿಗೆ ಒಪ್ಪಿಸಿದ ವರದಿ ನಿಶಾನೆ ಪಿ-9ಎ
ನಿಶಾನೆ ಪಿ-9 ಎ	: ಅದರ ಮೇಲಿನ ಸಹಿ

ಅನುಬಂಧ-III

ವಾಹನ ಮಾಲೀಕರ ಪರವಾಗಿ ವಿಚಾರಣೆ ಮಾಡಲಾದ ಸಾಕ್ಷಿದಾರರು :-

ಅರ್ಜಿದಾರರ ಹೇಳಿಕೆ :- - ಯಾವುದು ಇಲ್ಲ-

ಅನುಬಂಧ-IV

ವಾಹನ ಮಾಲೀಕರ ಪರವಾಗಿ ಗುರುತಿಸಲಾದ ದಾಖಲೆಗಳು :- - ಯಾವುದು ಇಲ್ಲ-

ಪಿ.ಆರ್. 910

ಬಿ.ವಿ. ಹೂವಪ್ಪಗೌಡ,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ನ್ಯಾಯಾಲಯದಲ್ಲಿ

ಸಂಖ್ಯೆ: ಎಸ್‌ಡಿ/125/ಡಿಟಿಆರ್/2010-11, ದಿನಾಂಕ: 04ನೇ ಆಗಸ್ಟ್ 2011

- ಉಪಸ್ಥಿತರು : ಬಿ.ವಿ. ಹೂವಪ್ಪಗೌಡ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು
- ಫಿರ್ಯಾದುದಾರರು : ಪೊಲೀಸ್ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ, ಮಂಗಳೂರು
- ಆರೋಪಿ : 1) ಬ್ರಿಜೇಶ್ ಕುಮಾರ್ ಎಂ.ಬಿನ್:ಭಾಸ್ಕರ ಎಂ, ಶಿವಾಜಿ ನಗರ, ಸೋಮೇಶ್ವರ ಗ್ರಾಮ, ಮಂಗಳೂರು ತಾಲೂಕು .
- 2) ಶ್ರೀ. ಸಚ್ಚೇಂದ್ರ ಬಿನ್:ಕರಿಯ ಪೂಜಾರಿ, ಮಜಲಡ್ಡ ಹೌಸ್, ಡೋರ್ ನಂ:1-178, ನೆಲ್ಲಿಕಾರು ಗ್ರಾಮ, ವಾಲ್ಮಾಡಿ ಅಂಚೆ, ಬೋರುಗುಡ್ಡೆ, ಮೂಡಬಿದ್ರೆ, ಮಂಗಳೂರು (ವಾಹನದ ಮಾಲೀಕ)

ಪ್ರಕರಣದ ಮುಖ್ಯಾಂಶಗಳು :

ಪೊಲೀಸ್ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ, ಮಂಗಳೂರು ಇವರು ದಿ:27-11-2010ರಂದು ಮಂಗಳೂರು ಅನ್ನಾರಿ ರಸ್ತೆಯ ಎ.ಆರ್.ಸಿ ಟ್ರಾನ್ಸ್‌ಪೋರ್ಟ್ ಕಛೇರಿಗೆ ಬಂದಿರುವ ಅಕ್ರಮ ಮದ್ಯಸಾರ ವನ್ನು ಡೆಲಿವರಿ ತೆಗೆದುಕೊಳ್ಳಲು ಮಂಗಳೂರು ಸೋಮೇಶ್ವರ ಗ್ರಾಮದ ಪಂಡಿತ್ ಹೌಸ್‌ನ ಬ್ರಿಜೇಶ್ ಎಂಬವರು ಬರುತ್ತಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಶೇಷ ಪೊಲೀಸ್ ಠಾಣಾ ನಿರೀಕ್ಷಕರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರನ್ನು ಕರೆದುಕೊಂಡು ಅನ್ನಾರಿ ರಸ್ತೆಯಲ್ಲಿರುವ ಎ.ಆರ್ ಸಿ. ಟ್ರಾನ್ಸ್‌ಪೋರ್ಟ್ ಕಛೇರಿಯಿಂದ ಸುಮಾರು 1 ಪರ್ಲಾಂಗ್ ದೂರದಲ್ಲಿ ಜೀಪನ್ನು ಗೌಪ್ಯವಾಗಿ ನಿಲುಗಡೆ ಮಾಡಿ ಎ.ಆರ್.ಸಿ ಕಛೇರಿ ಕಡೆಗೆ ನಿಗಾ ಇರಿಸಿ ಕಾದು ಕುಳಿತಾಗ ಈ ಹಿಂದೆ ಅಬಕಾರಿ ಪ್ರಕರಣಗಳಲ್ಲಿ ಭಾಗಿಯಾದ ಪಂಡಿತ್ ಹೌಸ್‌ನ ಬ್ರಿಜೇಶ್ ಒಂದು ಬೈಕ್‌ನಲ್ಲಿ ಎ.ಆರ್.ಸಿ ಟ್ರಾನ್ಸ್‌ಪೋರ್ಟ್ ಕಛೇರಿಗೆ ಬಂದು 3 ದೊಡ್ಡ ಹಸಿರು ಬಣ್ಣದ ಡ್ರಂ ಗಳನ್ನು ಡೆಲಿವರಿ ತೆಗೆದು ಕೊಳ್ಳುತ್ತಿರುವುದನ್ನು ಗಮನಿಸಿ ಮಾಹಿತಿಯನ್ನು ಅನುಸರಿಸಿ ಅಲ್ಲಿಗೆ ದಾವಿಸಿದಾಗ ಸಮವಸ್ತ್ರದಲ್ಲಿಯೇ ಪೊಲೀಸರನ್ನು ನೋಡಿ ಅಸಾಮಿಯು ಓಡಲು ಪ್ರಯತ್ನಿಸಿದ. ಆತನನ್ನು ತಡೆದು ನಿಲ್ಲಿಸಿ ವಿಚಾರಿಸಲಾಗಿ ಡ್ರಂ ಗಳಲ್ಲಿ ಮದ್ಯಸಾರ ಇರುವುದನ್ನು ಒಪ್ಪಿಕೊಂಡು ಸದ್ರಿ ಮದ್ಯಸಾರವನ್ನು ಸಾಗಿಸಲು ಪರವಾನಿಗೆ ಇಲ್ಲವೆಂದು ಆತನು ತಿಳಿಸಿದ ಮೇರೆಗೆ ಪಾರ್ಸಲ್ ಬಗ್ಗೆ ಮಾಹಿತಿಗಳನ್ನು ಎ.ಆರ್.ಸಿ ಟ್ರಾನ್ಸ್‌ಪೋರ್ಟ್ ಕಛೇರಿಯಿಂದ ಪಡೆಯಲಾಗಿ ಸದ್ರಿ ದಾಖಲೆಗಳಲ್ಲಿ ಡ್ರಂ ಗಳಲ್ಲಿ ಕೆಮಿಕಲ್ ಇರುವುದೆಂಬ ತಪ್ಪು ದಾಖಲೆಗಳನ್ನು ಸೃಷ್ಟಿಮಾಡುವುದು ಕಂಡು ಬಂದಿದ್ದು ಇದು ಒಂದು ಅಕ್ರಮ ಮದ್ಯಸಾರ ಸಾಗಾಣಿಕೆ ದಂಧೆ ಎಂದು ಖಚಿತಪಡಿಸಿಕೊಂಡು, ಡ್ರಂಗಳನ್ನು ಪರಿಶೀಲಿಸಲಾಗಿ ಪ್ರತಿ ಡ್ರಂ ಗಳಲ್ಲಿ ತಲಾ 210 ಲೀಟರಿನಂತೆ ಒಟ್ಟು 630 ಲೀಟರು ಮದ್ಯಸಾರವಿರುವುದು ಪತ್ತೆಯಾಗಿರುತ್ತದೆ. ಪ್ರತಿ ಡ್ರಂ ನಿಂದ ಮಾದರಿಯಾಗಿ ಒಂದು ಲೀಟರು ಮದ್ಯಸಾರವನ್ನು 3 ಪ್ಲಾಸ್ಟಿಕ್ ಕ್ಯಾನುಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿ, ಉಳಿದ ಮದ್ಯಸಾರವಿರುವ 3 ಡ್ರಂಗಳ ಮುಚ್ಚಳಕ್ಕೆ ಸೀಲು ಮಾಡಿ ಲೇಬಲ್, ಗುರುತು ಚೀಟಿಗಳನ್ನು ಅಂಟಿಸಿ

ಸ್ಥಳದಲ್ಲಿಯೇ ಮಹಜರು ತಯಾರಿಸಿ ಅಕ್ರಮವಾಗಿ ಯಾವುದೇ ದಾಖಲೆಗಳು ಇಲ್ಲದೇ ಮದ್ಯಸಾರವನ್ನು ಸಾಗಾಟ ಮಾಡುವುದು ಅಪರಾಧ ಎಂದು ಅರೋಪಿತನಿಗೆ ತಿಳಿಯಪಡಿಸಿ ,ಇದು ಕರ್ನಾಟಕ ಅಬಕಾರಿ ಕಾಯಿದೆ 11,13(3)ರಂತೆ ಅಪರಾಧ ಹಾಗೂ 32,33(ಬಿ) 34 ಮತ್ತು 43 ಎ ರ ಪ್ರಕಾರ ಶಿಕ್ಷಾರ್ಹವಾಗಿರುವುದರಿಂದ, ಅರೋಪಿತನು ಈ ಬಗ್ಗೆ ಬಳಸಿಕೊಳ್ಳಲಾದ ವಾಹನ ಬಜಾಜ್ ಪಲ್ನರ್ ಮೋಟಾರ್ ಬೈಕ್ ಸಂ: KA-19-EA-7846 ಮತ್ತು ಮದ್ಯಸಾರವನ್ನು ಜಪ್ತುಪಡಿಸಿಕೊಂಡು ಅರೋಪಿತ ನಾದ ಬ್ರಿಜೇಶ್ ಕುಮಾರ್.ಎಂ, ಬಿನ್: ಭಾಸ್ಕರ ಎಂ, ಶಿವಾಜಿ ನಗರ, ಸೋಮೇಶ್ವರ ಗ್ರಾಮ, ಮಂಗಳೂರು ತಾಲೂಕು ಇವರ ವಿರುದ್ಧ ವಿಶೇಷ ಪೊಲೀಸ್ ಠಾಣೆ , ಅಲಾನಿ ಕ್ರೈಂ ಸಂ: 50/2010 ದಿ:27-11-2010 ರಂತೆ ಮೊಕದ್ದಮೆ ದಾಖಲಿಸಿಕೊಂಡು, ಪ್ರಕರಣದ ಸೊತ್ತು ಕಡತವನ್ನು ವಿಲೇಯ ಮುಂದಿನ ಕಾನೂನು ಕ್ರಮದ ಬಗ್ಗೆ ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,ದ.ಕ ಜಿಲ್ಲೆ ಮಂಗಳೂರುರವರಿಂದ ದಿ:14-12-2010 ರಂದು ಅದೇಶ ಪಡೆದುಕೊಂಡು ದಿ:28-2-2011ರಂದು ಅಬಕಾರಿ ನಿರೀಕ್ಷಕರು, ಮಂಗಳೂರು ದಕ್ಷಿಣ ವಲಯ-1 ಇವರಿಗೆ ಹಸ್ತಾಂತರಿಸಿರುತ್ತಾರೆ.

ಜಪ್ತುಪಡಿಸಿದ ಸೊತ್ತುಗಳು ಈ ಕೆಳಗಿನಂತಿವೆ:

- 1) ಬಜಾಜ್ ಪಲ್ನರ್ ಬೈಕ್ ನೊಂದಣಿ ಸಂ: KA-19-EA-7846
- 2) ಸುಮಾರು 210 ಲೀ ಪರಿಮಾಣದ 3 ಹಸಿರು ಬಣ್ಣದ ಪ್ಲಾಸ್ಟಿಕ್ ಡ್ರಂಗಳಲ್ಲಿ ಒಟ್ಟು 630 ಲೀ ಮದ್ಯಸಾರ (ತಲಾ ಒಂದು ಲೀಟರಿನಂತೆ ಒಟ್ಟು 3 ಲೀಟರು ಮದ್ಯಸಾರವನ್ನು ರಾಸಾಯನಿಕ ಪರೀಕ್ಷೆಗಾಗಿ ಮಾದರಿ ತೆಗೆದಿರಿಸಿದೆ.)
- 3) ಅಕ್ರಮ ಟ್ರಾನ್ಸ್ ಮೋಟಾರ್ ಸಂಬಂಧಿಸಿ ಎ.ಆರ್ ಸಿ ಕಛೇರಿಯ 3 ದಾಖಲಾತಿಗಳ ಪ್ರತಿಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯಸಾರದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಪೊಲೀಸ್ ಅಧಿಕಾರಿಗಳೇ ಒಳಪಡಿಸಿದ್ದು ಮುಖ್ಯ ರಾಸಾಯನಿಕ ತಜ್ಞ ಮತ್ತು ಕರ್ನಾಟಕ ಸರ್ಕಾರದ ಪದನಿಮಿತ್ತ ಸಹಾಯಕ ರಾಸಾಯನ ಪರೀಕ್ಷಕರು ,ಕೇಂದ್ರ ರಾಸಾಯನ ಪ್ರಯೋಗಾಲಯ ಬೆಂಗಳೂರು ಇವರ ವರದಿ ಸಂ:ಸಿಎಲ್-75/2011 ದಿ:5-1-2011ರ ರಲ್ಲಿ ಮದ್ಯಸಾರದಲ್ಲಿ ಮದ್ಯಸಾರ ಪ್ರಮಾಣ ಅನುಕ್ರಮವಾಗಿ 67.0 ಡಿಗ್ರಿ ,66.4 ಡಿಗ್ರಿ ಮತ್ತು 67.5 ಡಿಗ್ರಿ ಒ.ಪಿ ಇರುವುದಾಗಿ ಹಾಗೂ ಮಾದರಿಗಳಲ್ಲಿ ಇಥೈಲ್ ಅಲ್ಕೋಹಾಲ್ ಕಂಡುಬಂದಿದ್ದು ಅವು ಮಾನವನ ಸೇವನೆಗೆ ಬಳಸಬಹುದಾದ ಮದ್ಯವನ್ನು ತಯಾರಿಸಲು ಯೋಗ್ಯವಾಗಿರುತ್ತದೆ ಎಂದು ದೃಢೀಕರಣ ಪತ್ರವನ್ನು ನೀಡಿರುತ್ತಾರೆ. ಹಾಗೂ ಜಪ್ತು ಪಡಿಸಿಕೊಂಡ ವಾಹನದ ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ದ.ಕ ಜಿಲ್ಲೆ ಮಂಗಳೂರು ಇವರಿಂದ ಪಡೆದು ಸಲ್ಲಿಸಿದ್ದು, ಸದ್ರಿ ವರದಿಯ ಪ್ರಕಾರ ಶ್ರೀ.ಸಚ್ಚಂದ್ರ .ಬಿನ್:ಕರಿಯ ಪೂಜಾರಿ,ಮಜಲಡ್ಡ ಹೌಸ್, ಡೋರ್ ನಂ:1-178, ನೆಲ್ಲಿಕಾರು ಗ್ರಾಮ, ವಾಲ್ವಾಡಿ ಅಂಚೆ,ಬೋರು ಗುಡ್ಡೆ, ಮಂಗಳೂರು ತಾಲೂಕು ಇವರು ವಾಹನದ ನೊಂದಾಯಿತ ಮಾಲೀಕರಾಗಿರುವುದಾಗಿ ದೃಢೀಕರಿಸಿರುತ್ತಾರೆ. ಪ್ರಕರಣದ ತನಿಖಾಧಿಕಾರಿಯಾದ ಅಬಕಾರಿ ನಿರೀಕ್ಷಕರು, ಮಂಗಳೂರು ದಕ್ಷಿಣ ವಲಯ-1 ಇವರು ದಿ:7-3-2011ರಂದು ಪ್ರಾದಿಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಜಪ್ತುಪಡಿಸಿಕೊಳ್ಳಲಾದ ವಾಹನ ಮತ್ತು ಮದ್ಯಸಾರವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮದ್ಯಸಾರ ವನ್ನು ನಾಶಪಡಿಸಲು ಹಾಗೂ ವಾಹನ ಮತ್ತು ಖಾಲಿ ಡ್ರಂಗಳ ವಿಲೇವಾರಿಗಾಗಿ ಅದೇಶ ನೀಡಬೇಕಾಗಿ ಕೋರಿರುತ್ತಾರೆ. ಅದರಂತೆ ಪ್ರಕರಣದಲ್ಲಿ ಜಪ್ತುಪಡಿಸಿಕೊಳ್ಳಲಾದ 3 ಡ್ರಂ ಗಳಲ್ಲಿದ್ದ ಒಟ್ಟು 630 ಲೀ ಮದ್ಯಸಾರ (ಮಾದರಿ ಹೊರತುಪಡಿಸಿ) ವನ್ನು ಪ್ರಾದಿಕಾರದ ದಿ:19-3-2011ರ ಅದೇಶದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು, ಸರ್ಕಾರದ ಪ್ರಸ್ತುತ ನೀತಿಯನ್ವಯ ಮುಟ್ಟುಗೋಲು ಹಾಕಿಕೊಳ್ಳಲಾದ ಮದ್ಯಸಾರವನ್ನು ನಾಶ ಪಡಿಸಲು ಆದೇಶಿಸಲಾಗಿರುತ್ತದೆ. ಸದ್ರಿ ಅದೇಶನ್ವಯ ದಿ:12-4-2011ರಂದು ಮಹಜರು ಜರುಗಿಸಿ ಮದ್ಯಸಾರವನ್ನು ನಾಶಪಡಿಸಲಾಗಿರುತ್ತದೆ.

ತನಿಖಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ,ದ.ಕ ಜಿಲ್ಲೆ ಮಂಗಳೂರು ಇವರಿಂದ ಪಡೆದು ಪ್ರಾದಿಕಾರಕ್ಕೆ ಸಲ್ಲಿಸಿದ್ದ ಬಿ ಎಕ್ಸ್‌ಟ್ರಾಕ್ಟ್ ವರದಿಯಲ್ಲಿ ದೃಢೀಕರಿಸಲ್ಪಟ್ಟ ವಾಹನದ ಮಾಲೀಕರಾದ ಶ್ರೀ.ಸಚ್ಚಂದ್ರ ಬಿನ್:ಕರಿಯ ಪೂಜಾರಿ, ಮಜಲಡ್ಡ ಹೌಸ್, ಡೋರ್ ನಂ:1-178, ನೆಲ್ಲಿಕಾರು ಗ್ರಾಮ,ವಾಲ್ವಾಡಿ ಅಂಚೆ, ಬೋರುಗುಡ್ಡೆ, ಮಂಗಳೂರು ತಾಲೂಕು, ವಾಹನದ ಹೆಚ್.ಪಿ.ಎ ದಾರರಾದ ಬಜಾಜ್ ಅಟೋ ಪೈನ್ಯಾನ್ಸ್ ಲಿಮಿಟೆಡ್ , ಪುಣೆ ಮತ್ತು ಪ್ರಕರಣದ ಮುಖ್ಯ ಅರೋಪಿತನಾದ ಬ್ರಿಜೇಶ್ ಕುಮಾರ್ ಎಂ, ಬಿನ್: ಭಾಸ್ಕರ ಎಂ, ಶಿವಾಜಿ ನಗರ, ಸೋಮೇಶ್ವರ ಗ್ರಾಮ,ಮಂಗಳೂರು ತಾಲೂಕು ಇವರುಗಳಿಗೆ ಕರ್ನಾಟಕ ಅಬಕಾರಿ ಕಾಯಿದೆ 1965 ಕಲಂ 43ಬಿ ಪ್ರಕಾರ ದಿ:15-4-2011 ರಂದು ನೊಂದಾಯಿತ ಅಂಚೆಯ ಮೂಲಕ ನೀಡಲಾದ ಕಾರಣ ಕೇಳಿ ನೋಟಿಸು ವಾಹನದ ಮಾಲೀಕರಿಗೆ ದಿ:21-4-2011ರಂದು ಜ್ಞಾರಿಯಾಗಿದ್ದು ಅರೋಪಿತ ವ್ಯಕ್ತಿಗೆ ಜ್ಞಾರಿ ಯಾಗದೇ ಅಂಚೆ ಷರಾದೊಂದಿಗೆ ವಾಪಸ್ಸು ಬಂದಿರುತ್ತದೆ.

1965ನೇ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡುವಾಗ ಅರೋಪಿಯು ಪತ್ತೆಯಾಗದಿದ್ದಲ್ಲಿ, ಆಧವಾ ಪತ್ತೆಯಾಗುವ ಸಾಧ್ಯತೆ ಇಲ್ಲದಿದ್ದಲ್ಲಿ ಪ್ರಕರಣವನ್ನು ಪತ್ತೆಹಚ್ಚಿದ ಒಂದು ತಿಂಗಳಲ್ಲಿ ಯಾವುದೇ ವ್ಯಕ್ತಿಯು ಪ್ರಾದಿಕಾರದ ಮುಂದೆ ಹಾಜರಾಗಿ ಅಪರಾಧದಲ್ಲಿ ಜಫ್ತಾಗಿರುವ ಸೊತ್ತುಗಳು ತಮ್ಮದೆಂದು ಅವುಗಳು ಕಾನೂನು ಬದ್ಧವಾಗಿದೆಯೆಂದು ಸಾಕ್ಷಾಧಾರಗಳೊಂದಿಗೆ ಸಾಭೀತು ಪಡಿಸದೇ ಇದ್ದಲ್ಲಿ, ಸದ್ರಿ ಸೊತ್ತುಗಳು, ಅಬಕಾರಿ ಕಾಯ್ದೆ ಕಲಂ 43ರ ಅಡಿಯಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿರುವ ಸೊತ್ತುಗಳಾಗಿದ್ದಲ್ಲಿ ಅಂತಹ ಸೊತ್ತುಗಳನ್ನು ಕಲಂ 43ಸಿ ಅಡಿಯಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿರುತ್ತದೆ.

ಪ್ರಾಧಿಕಾರದಲ್ಲಿ ಲಭ್ಯವಿರುವ ದಾಖಲಾತಿಗಳ ಪ್ರಕಾರ ದಿನಾಂಕ 27-11-2010 ರಂದು ಅಕ್ರಮವಾಗಿ 630 ಲೀ ಮದ್ಯಸಾರವನ್ನು ಟ್ರಾನ್ಸ್ ಪೋರ್ಟ್ ಕಂಪೆನಿಯ ಮೂಲಕ ಪಾರ್ಸೆಲ್ ಪಡೆದುಕೊಂಡು ಸಾಗಾಟ ಮಾಡುವ ಸಂದರ್ಭದಲ್ಲಿ ವಾಹನ ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 ಇದನ್ನು ಬಳಸಿಕೊಂಡಿರುವುದನ್ನು ಪತ್ತೆಹಚ್ಚಿ, ಪೊಲೀಸ್ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ,ಬಂದರು,ಮಂಗಳೂರು ಇವರ ಪ್ರಮಾಣ ಸಂ: 50/2010,ದಿ:27-11-10 ರಂತೆ ಪ್ರಕರಣ ದಾಖಲಿಸಿಕೊಂಡಿರುವುದು ಮತ್ತು ಪ್ರಕರಣದಲ್ಲಿ ಜಪ್ತು ಮಾಡಲ್ಪಟ್ಟಿರುವ ವಸ್ತು ರಾಸಾಯನಿಕ ತಜ್ಞರ ವರದಿಯಂತೆ ಮದ್ಯಸಾರವಾಗಿರುತ್ತದೆ. ಹಾಗೂ ವಾಹನದ ಮಾಲೀಕತ್ವದ ಬಗ್ಗೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪಡೆದ ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿಯಲ್ಲಿ ದೃಢೀಕೃತವಾದ ವಾಹನದ ಮಾಲೀಕರಿಗೆ, ವಾಹನದ ಹೆಚ್.ಪಿ.ದಾರರಿಗೆ ಮತ್ತು ಅರೋಪಿತ ವ್ಯಕ್ತಿಗಳಿಗೆ ಪ್ರಾಧಿಕಾರದಿಂದ ಅಬಕಾರಿ ಕಾಯಿದೆ 43 ಬಿ ರಡಿಯಲ್ಲಿ ಕಾರಣ ಕೇಳಿ ನೋಟಿಸನ್ನು ನೋಂದಾಯಿತ ಅಂಚೆಯ ಮೂಲಕ ಜ್ಯಾರಿ ಮಾಡಲಾಗಿದ್ದರೂ ಸದ್ವಿವರದಿಯ ಯಾವುದೇ ಸಮಜಾಯಿಷಿ ಉತ್ತರ ಈ ಪ್ರಾಧಿಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ. ಪ್ರಕರಣ ದಾಖಲಾಗಿ 8 ತಿಂಗಳುಗಳು ಕಳೆದಿದ್ದು ವಾಹನದ ಬಿಡುಗಡೆ ಬಗ್ಗೆ ಯಾರೊಬ್ಬರೂ ಪ್ರಯತ್ನಿಸದೇ ಇರುವುದರಿಂದ ಇದೊಂದು 'ವಾರೀಸುದಾರರು ಇಲ್ಲದ ಪ್ರಕರಣ' ಎಂದು ಪ್ರಾಧಿಕಾರವು ಮನಗಂಡು ವಾಹನದ ಮುಟ್ಟುಗೋಲು ನಡವಳಿ ಬಗ್ಗೆ ತೀರ್ಮಾನ ತೆಗೆದುಕೊಳ್ಳ ಬೇಕಾಗಿರುತ್ತದೆ.

ಮೇಲಿನ ವಿದ್ಯಮಾನಗಳನ್ನು ಪರಿಶೀಲಿಸಿ ವಾಹನದ ಮುಟ್ಟುಗೋಲು ನಡವಳಿ ವಿಚಾರಣೆಯನ್ನು ಪ್ರಾರಂಭಿಸಿ, ಸರ್ಕಾರದ ಪರ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಸಾಕ್ಷಿ ಹೇಳಿಕೆಗಳನ್ನು ಪಡೆಯಲಾಗಿರುತ್ತದೆ. ವಾಹನದ ಮಾಲೀಕರಾಗಲೀ, ಮಾಲೀಕರ ಪರ ಪ್ರತಿನಿಧಿಗಳಾಗಲೀ ಪ್ರಾಧಿಕಾರದ ಮುಂದೆ ಹಾಜರಾಗದೇ ಇದ್ದುದರಿಂದ, ಪ್ರತಿ ರಕ್ಷಾ ಸಾಕ್ಷಿ ಹೇಳಿಕೆಯನ್ನು ಪಡೆಯಲಾಗಿರುವುದಿಲ್ಲ.

ಈ ಪ್ರಕರಣದಲ್ಲಿ ಸರ್ಕಾರದ ಅಭಿಯೋಜನ ಪರ ಸಲ್ಲಿಸಿರುವ ಸಾಕ್ಷ್ಯಾಧಾರಗಳಿಂದ ಈ ಕೆಳಗಿನ ವಿವಾಧಾಂಶಗಳನ್ನು ತೀರ್ಮಾನಿಸುವುದು ಅಗತ್ಯವಾಗಿದ್ದು ಪರಿಶೀಲನಾಂಶಗಳು ಈ ಕೆಳಗಿನಂತಿರುತ್ತದೆ.

- 1) ದಿನಾಂಕ:27-11-2010ರಂದು ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 ಇದರ ಜೊತೆಯಲ್ಲಿ ಜಪ್ತುಪಡಿಸಿಕೊಳ್ಳಲಾದ ಸೊತ್ತು ಮದ್ಯಸಾರ ಎಂಬ ಬಗ್ಗೆ ರಸಾಯನಿಕ ವಿಶ್ಲೇಷಣಾ ವರದಿಯಿಂದ ದೃಢೀಕೃತವಾಗಿದೆಯೇ?
- 2) ದಿನಾಂಕ: 27-11-2010ರಂದು ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 ಇದನ್ನು ಅಕ್ರಮವಾಗಿ ಮದ್ಯಸಾರ ಸಾಗಾಣಿಕೆಗೆ ಬಳಸಲಾಗಿದೆಯೇ? ಮತ್ತು ವಾಹನವನ್ನು ಕರ್ನಾಟಕ ಅಬಕಾರಿ ಕಾಯಿದೆ ಮತ್ತು ನಿಯಮಗಳ ರೀತ್ಯಾ ಅಪರಾಧಕ್ಕೆ ಬಳಸಲಾಗಿದೆಯೇ?
- 3) ವಶಪಡಿಸಿಕೊಂಡಿರುವ ವಾಹನದ ಮಾಲೀಕರು ತನಗೆ ತಿಳಿದುಬಂದೇ ಕರ್ನಾಟಕ ಅಬಕಾರಿ ಕಾಯಿದೆಯಡಿ ಮದ್ಯಸಾರ ಸಾಗಾಣಿಕೆಗೆ ವಾಹನವನ್ನು ಉಪಯೋಗಿಸಲ್ಪಟ್ಟಿತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆಯೇ? ಅಥವಾ ಇಲ್ಲವೇ?
- 4) ಜಪ್ತು ಪಡಿಸಲಾಗಿರುವ ವಾಹನ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ?

ಒಂದು ಮತ್ತು ಎರಡನೇ ಅಂಶಗಳನ್ನು ಗುಣಾತ್ಮಕವಾಗಿ, ಮೂರನೇ ಅಂಶವನ್ನು ನಕರಾತ್ಮಕವಾಗಿ ಹಾಗೂ ನಾಲ್ಕನೇ ಅಂಶವನ್ನು ಅಂತಿಮ ಆದೇಶದಂತೆ.

ಪ್ರಾ.ಸ-1:-

ಪ್ರಕರಣದ ತನಿಖಾಧಿಕಾರಿಗಳಾದ ಶ್ರೀ. ಬಿ.ಮಾಧವ ರಾವ್ ಅಬಕಾರಿ ನಿರೀಕ್ಷಕರು, ಮಂಗಳೂರು ದಕ್ಷಿಣ ವಲಯ-1 ಇವರು ದಿ:28-7-2011 ರಂದು ಪ್ರಾಧಿಕಾರದ ಮುಂದೆ ಹಾಜರಾಗಿ ಸಾಕ್ಷ್ಯ ನೀಡುತ್ತಾ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ.ಜಿಲ್ಲೆ ಮಂಗಳೂರು ಇವರ ಅದೇಶ ಸಂ: ಎಸ್‌ಡಿಕ್: 125: ಡಿಟಿಆರ್:2010-11 ದಿ:14-12-2010ರ ಪ್ರಕಾರ ಪೊ.ಉ.ನಿ, ಅಲಾನಿ, ವಿಶೇಷ ಪೊ.ಠಾಣೆ, ಮಂಗಳೂರು ಇವರ ಕ್ರೆಂ ಸಂ:50/2010 ದಿ:27-11-2010ರಲ್ಲಿ ದಾಖಲಿಸಿರುವ ಮೊಕದ್ದಮೆಯಲ್ಲಿ ಜಪ್ತಾದ ಸೊತ್ತುಗಳಾದ, ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 ಮತ್ತು 630 ಲೀ ಮದ್ಯಸಾರವನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಅಬಕಾರಿ ಕಾಯಿದೆ ಕಲಂ 43 ರಡಿ ಮುಂದಿನ ವಿಲೇವಾರಿ ಪ್ರಯುಕ್ತ ಪೊಲೀಸ್ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಲಾನಿ,ಮಂಗಳೂರು ಇವರಿಂದ ಹಸ್ತಾಂತರ ಪಡೆದುಕೊಂಡ ಬಗ್ಗೆ , ತನಿಖೆ ಮುಂದುವರಿಸಿ ಸೊತ್ತುಗಳನ್ನು ಅಬಕಾರಿ ಕಾಯಿದೆಯಡಿ ವಿಲೇವಾರಿ ಮಾಡುವ ಬಗ್ಗೆ ಅದೇಶಕ್ಕಾಗಿ ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದ.ಕ ಜಿಲ್ಲೆ, ಮಂಗಳೂರು ಇವರಿಗೆ ವರದಿ ಸಲ್ಲಿಸಿರುವ ಬಗ್ಗೆ ಸಾಕ್ಷ್ಯ ನೀಡುತ್ತಾ ಪ್ರಕರಣದ ಅಗತ್ಯ ದಾಖಲೆಗಳನ್ನು ನಿ.ಪಿ-1 ರಿಂದ ನಿ.ಪಿ-4ಎ ರವರೆಗೆ ಗುರುತಿಸಿರುತ್ತಾರೆ.

ಸಾಕ್ಷಿ ಸಂದರ್ಭದಲ್ಲಿ ವಾಹನದ ಮಾಲೀಕರಾಗಲೀ ಮಾಲೀಕರ ಪರ ಪ್ರತಿನಿಧಿಗಳಾಗಲೀ ಪ್ರಾಧಿಕಾರದ ಮುಂದೆ ಹಾಜರಾಗಲು ಉತ್ಸುಕರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲ ಎಂದು ಪರಿಗಣಿಸ ಲಾಯಿತು.

ಪ್ರಾ.ಸ-2:-

ಪ್ರಕರಣದ ಫಿರ್ಯಾದುದಾರರಾದ ಶ್ರೀ.ನಾರಾಯಣ ಬೈಂದೂರ್ ನಿವೃತ್ತ ಮೊ.ಉ.ನಿ ಮಂಗಳೂರು ವಿಶೇಷ ಮೋಲೀಸ್ ಠಾಣೆ ಅಲಾನಿ ಇವರು ದಿ:28-7-2011 ರಂದು ಈ ಪ್ರಾಧಿಕಾರದ ಮುಂದೆ ಸಾಕ್ಷ್ಯ ನೀಡುತ್ತಾ , ದಿ:27-11-2010ರಂದು ಮದ್ಯಾಹ್ನ ಮಂಗಳೂರು ಅನ್ನಾರಿ ರಸ್ತೆಯ ಎ.ಆರ್.ಸಿ ಟ್ರಾನ್ಸ್ ಪೋರ್ಟ್ ಕಛೇರಿಗೆ ಅಕ್ರಮವಾಗಿ ಪಾರ್ಸಲ್ ಬಂದಿರುವ 3 ಪ್ಲಾಸ್ಟಿಕ್ ಬ್ಯಾರೆಲ್‌ಗಳಲ್ಲಿ 630 ಲೀ ಮದ್ಯಸಾರ ವನ್ನು ಮತ್ತು ಸದ್ರಿ ಮದ್ಯಸಾರವನ್ನು ಡೆಲಿವರಿ ಪಡೆದುಕೊಳ್ಳುವ ಸಂದರ್ಭದಲ್ಲಿ ಅರೋಪಿತ ವ್ಯಕ್ತಿ ಬಳಸಿಕೊಂಡಿರುವ ವಾಹನ ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 ಇದನ್ನು ಜಪ್ತುಪಡಿಸಿಕೊಂಡು ಮಹಜರು ಕ್ರಮ ಜರುಗಿಸಿ , ಮದ್ಯಸಾರದ ಮಾದರಿ ಪ್ರತ್ಯೇಕಿಸಿ, ಅರೋಪಿತನಾದ ಬ್ರಿಜೇಶ್ ಎಂಬವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪ್ರಕರಣವನ್ನು ಅಬಕಾರಿ ಕಾಯಿದೆಯಡಿ ವಿಲೇವಾರಿ ಪ್ರಯುಕ್ತ ಅಬಕಾರಿ ಇಲಾಖೆಗೆ ಹಸ್ತಾಂತರಗೊಳಿಸಲು ಅದೇಶ ಕೋರಿದ ಬಗ್ಗೆ , ಪ್ರಕರಣದಲ್ಲಿ ಜಪ್ತಾದ ಮದ್ಯಸಾರದ ಮಾದರಿಗಳನ್ನು ರಸಾಯನಿಕ ವಿಶ್ಲೇಷಣೆಗೆ ಕಳುಹಿಸಿದ ಬಗ್ಗೆ ಇತ್ಯಾದಿ ಸಾಕ್ಷ್ಯ ನುಡಿಯುತ್ತಾ

ಪ್ರಮುಖ ದಾಖಲೆಗಳನ್ನು ನಿ.ಪಿ-5 ರಿಂದ ನಿಶಾನೆ ಪಿ-9ಎ ರವರೆಗೆ ಗುರುತಿಸಿರುತ್ತಾರೆ .

ಸಾಕ್ಷಿ ಸಂದರ್ಭದಲ್ಲಿ ವಾಹನದ ಮಾಲೀಕರಾಗಲೀ ಮಾಲೀಕರ ಪರ ಪ್ರತಿನಿಧಿ ಗಳಾಗಲೀ ಪ್ರಾಧಿಕಾರದ ಮುಂದೆ ಹಾಜರಾಗಲು ಉತ್ಸುಕರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲ ಎಂದು ಪರಿಗಣಿಸಲಾಯಿತು.

ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಮದ್ಯಸಾರದ ಮಾದರಿಗಳನ್ನು ರಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಮುಖ್ಯ ರಸಾಯನಿಕ ತಜ್ಞ ಮತ್ತು ಕರ್ನಾಟಕ ಸರ್ಕಾರದ ಪದನಿಮಿತ್ತ ಸಹಾಯಕ ರಸಾಯನಿಕ ಪರೀಕ್ಷಕರು, ಕೇಂದ್ರ ರಸಾಯನಿಕ ಪ್ರಯೋಗಾಲಯ, ಅಬಕಾರಿ ಇಲಾಖೆ,ಬೆಂಗಳೂರು ಇವರು ದಿ:5-1-2011ರಂದು ನೀಡಿರುವ ವಿಶ್ಲೇಷಣಾ ವರದಿಯಲ್ಲಿ ಮದ್ಯಸಾರದಲ್ಲಿ ಮದ್ಯಸಾರ ಪ್ರಮಾಣ ಎಲ್ಲಾ ಮಾದರಿ ಗಳಲ್ಲೂ ಅನುಕ್ರಮವಾಗಿ 67.0,66.4 ಮತ್ತು 67.5 ಡಿಗ್ರಿ ಒ.ಪಿ ಇರುವುದಾಗಿ ಹಾಗೂ ಮಾದರಿಗಳಲ್ಲಿ ಈಥೈಲ್ ಅಲ್ಕೋಹಾಲ್ ಕಂಡುಬಂದಿದ್ದು,ಅವು ಮಾನವನ ಸೇವನೆಗೆ ಬಳಸಬಹುದಾದ ಮದ್ಯವನ್ನು ತಯಾರಿಸಲು ಯೋಗ್ಯವಾಗಿರುತ್ತದೆಂದು ದೃಢೀಕರಿಸ ಲ್ಪಟ್ಟಿರುವುದರಿಂದ ಜಪ್ತುಪಡಿಸಿಕೊಂಡ ವಸ್ತುವು ಅಬಕಾರಿ ಸೊತ್ತು (ಮದ್ಯಸಾರ) ಆಗಿರುವುದು ಸಾಭೀತಾಗಿರುವುದರಿಂದ ಒಂದನೇ ಅಂಶವನ್ನು ಗುಣಾತ್ಮಕವಾಗಿ ಪರಿಗಣಿಸಲಾಗಿದೆ.

ಪ್ರಕರಣದ ಎಲ್ಲಾ ದಾಖಲಾತಿಗಳನ್ನು ಹಾಗೂ ಪ್ರಾ.ಸ-1 ಮತ್ತು 2ರವರು ನೀಡಿರುವ ಸಾಕ್ಷಿಯನ್ನು ಅವಲೋಕಿಸಿ, ಮದ್ಯಸಾರ ಸಾಗಾಣಿಕೆ ಸಂದರ್ಭದಲ್ಲಿ ಬಳಸಿಕೊಂಡು ಜಪ್ತುಪಡಿಸಿಕೊಳ್ಳಲಾದ ವಾಹನದ ಮಾಲೀಕರಿಗೆ ಅಬಕಾರಿ ಕಾಯಿದೆ ಕಲಂ 43 ಬಿ ರಡಿ ನೋಟಿಸು ನೀಡಲಾಗಿದ್ದರೂ, ವಾಹನದ ಮಾಲೀಕರು/ ಸುಪರ್ದಿದಾರರಾಗಲೀ ,ಅವರ ಪ್ರತಿನಿಧಿಗಳಾಗಲೀ ಪ್ರಾಧಿಕಾರದ ಮುಂದೆ ಹಾಜರಾಗಿ ತಮ್ಮ ಬೇಡಿಕೆ,ಅಕ್ಷೇಪಗಳನ್ನು ಮಂಡಿಸದೇ ಇರುವುದನ್ನು ಗಮನಿಸಿ, ಅಪರಾಧ ಸ್ಥಳದಲ್ಲಿ ಮಹಜರು ಜರುಗಿಸಿ ಸೊತ್ತು ಗಳನ್ನು ಜಪ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಅಂಶಗಳನ್ನು ಪರಿಗಣಿಸಿ ವಾಹನ ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 ನ್ನು ಅಕ್ರಮ ಮದ್ಯಸಾರ ಸಾಗಾಣಿಕೆಗೆ ಬಳಸಿರುವುದು ಸಾಭೀತಾಗಿರುವುದರಿಂದ ಎರಡನೇ ಅಂಶವನ್ನು ಗುಣಾತ್ಮಕ ವಾಗಿ ಪರಿಗಣಿಸ ಲಾಗಿದೆ.

ಇಂತಹ ಅಕ್ರಮ ಮದ್ಯಸಾರ ಸಾಗಾಟ ತನ್ನ ತಿಳುವಳಿಕೆಗೆ ಬಾರದೇ ನಡೆದಿದೆ ಮತ್ತು ವಾಹನವನ್ನು ಸದ್ರಿ ಅಕ್ರಮ ಸಾಗಾಣಿಕೆಗೆ ಬಳಸಲಾಗಿರುವುದಿಲ್ಲ ಎಂಬುದನ್ನು ಸಾಕ್ಷಿದಾರಗಳೊಂದಿಗೆ ಸಾಭೀತುಪಡಿಸುವುದು ವಾಹನ ಮಾಲೀಕರ ಆದ್ಯ ಹೊಣೆಗಾರಿಕೆಯಾಗಿರುತ್ತದೆ. ಪ್ರಾಧಿಕಾರದಿಂದ ನೀಡಲಾದ ಕಾರಣ ಕೇಳಿ ನೋಟಿಸು ನೊಂದಾಯಿತ ಅಂಚೆಯ ಮೂಲಕ ಜ್ಯಾರಿಯಾಗಿದ್ದರೂ, ಸದ್ರಿ ನೋಟಿಸಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಇರುವುದರಿಂದ ವಾಹನದ ಮಾಲೀಕರು/ಸುಪರ್ದಿ ಹೊಂದಿರುವವರು ತಮ್ಮ ನಿರಾಪರಾಧಿತ್ವವನ್ನು ಸಾಬೀತು ಪಡಿಸಲು ವಿಫಲರಾಗಿದ್ದು , ಸದ್ರಿ ವಾಹನವನ್ನು ಅಕ್ರಮ ಮದ್ಯಸಾರ ಸಾಗಾಣಿಕೆಗೆ ಬಳಸಿರುವುದು ನಿಸ್ಸಂದೇಹವಾಗಿ ಸಾಭೀತಾಗಿರುತ್ತದೆ. ಈ ಮೇಲಿನ ಕಾರಣಗಳಿಂದ ಮೂರನೇಯ ಅಂಶವನ್ನು ನಕಾರಾತ್ಮಕವಾಗಿ ಪರಿಗಣಿಸಿದೆ.

ಮೇಲಿನ ಎಲ್ಲಾ ಅಂಶಗಳಿಂದ ಮಹಜರು ಸಾಕ್ಷಿಗಳ ವಿಚಾರಣೆ ಮತ್ತು ಲಭ್ಯವಿರುವ ದಾಖಲಾತಿಗಳಿಂದ ಹಾಗೂ ಪ್ರಕರಣದಲ್ಲಿ ಜಪ್ತುಪಡಿಸಿದ ಮದ್ಯಸಾರದಲ್ಲಿ ಮದ್ಯಸಾರದ ಅಂಶ ಇರುವುದು ವಿಶ್ಲೇಷಣಾ ವರದಿಯಿಂದ ದೃಢಪಟ್ಟಿರುವುದರಿಂದ ಈ ಪ್ರಕರಣದಲ್ಲಿ ಅಕ್ರಮ ವಸ್ತುಗಳನ್ನು ಸಾಗಾಟ ಮಾಡಲು ಅನುಕೂಲಕರವಾಗಿ ಬಳಸಿಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಂಡು ಜಪ್ತು ಪಡಿಸಲಾಗಿರುವ ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 ಮತ್ತು ಅಕ್ರಮ ಟ್ರಾನ್ಸ್‌ಪೋರ್ಟ್‌ಗೆ ಸಂಬಂಧಿಸಿ ಎ.ಆರ್.ಸಿ ಕಛೇರಿಯ ಬಿ ದಾಖಲಾತಿಗಳ ಪ್ರತಿಗಳನ್ನು ಸರ್ಕಾರಕ್ಕೆ ಮುಟ್ಟು ಗೋಲು ಹಾಕಿಕೊಳ್ಳುವುದು ಸೂಕ್ತವೆಂದು ಪ್ರಾಧಿಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಬಿ.ವಿ.ಹೂವಪ್ಪ ಗೌಡ, ಅಧಿಕೃತ ಅಧಿಕಾರಿ ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ.ಜಿಲ್ಲೆ,ಮಂಗಳೂರು ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ 1965ರ ಕಲಂ 43ಎ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ,ನಿಯಮ 43 ಬಿ ರಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿದ ನಂತರ ಮೋಲೀಸ್ ಉಪ ನಿರೀಕ್ಷಕರು, ವಿಶೇಷ ಮೋಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ, ಮಂಗಳೂರು ಇವರ ತಕ್ಷೀರು ಸಂಖ್ಯೆ : 50/2010, ದಿನಾಂಕ: 27-11-2010 ರಲ್ಲಿ ಜಪ್ತು ಪಡಿಸಿಕೊಂಡಿರುವ ಬಜಾಜ್ ಪಲ್ಸರ್ ಮೋಟಾರ್ ಬೈಕ್ ಸಂ: KA-19-EA-7846 (ಚಾಸೀಸ್ ನಂ: MD2DHDHZZ SCK 93939 ಇಂಜಿನ್ ನಂ: DHGBSK83284) ಮತ್ತು ಅಕ್ರಮ ಟ್ರಾನ್ಸ್‌ಪೋರ್ಟ್‌ಗೆ ಸಂಬಂಧಿಸಿ ಜಪ್ತುಪಡಿಸಿಕೊಳ್ಳಲಾದ

ಎ.ಆರ್.ಸಿ ಕಛೇರಿಯ 3 ದಾಖಲಾತಿಗಳನ್ನು ನಿಯಮ 43ಸಿ ರನ್ವಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ದಾಖಲಾತಿಗಳನ್ನು ನಾಶಪಡಿಸಲು ಹಾಗೂ ವಾಹನವನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ಆದೇಶ ನೀಡಿರುತ್ತೇನೆ.

ಸದ್ರಿ ಪ್ರಕರಣದಲ್ಲಿ ಜಪ್ತಪಡಿಸಲಾದ ಮದ್ಯಸಾರವನ್ನು ಈ ಪ್ರಾದಿಕಾರದ ಸಮ ಸಂಖ್ಯೆ ಆದೇಶ ದಿನಾಂಕ:19-3-2011ರ ಅನ್ವಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವುದನ್ನು ಸ್ಥಿರೀಕರಿಸಿದ್ದೇನೆ.

ಈ ಆದೇಶವನ್ನು ದಿ:04-08-2011ರಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು

ಈ ಆದೇಶವು ಇಂದಿನಿಂದ 30 ದಿವಸಗಳ ನಂತರ ಜಾರಿಯಲ್ಲಿ ಬರುತ್ತದೆ.

ಬಿ.ವಿ. ಹೂವಪ್ಪಗೌಡ,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಅನುಬಂಧ-I

ಫಿರ್ಯಾದುದಾರರ ಪರ ಮಂಡಿಸಲಾದ ಸಾಕ್ಷಿಗಳ ವಿವರ:-

ಪ್ರಾ.ಸಾ-1 : ಶ್ರೀ ಮಾಧವ ರಾವ್.ಬಿ, ಅಬಕಾರಿ ನಿರೀಕ್ಷಕರು, ಮಂಗಳೂರು ದಕ್ಷಿಣ ವಲಯ-1

ಪ್ರಾ.ಸಾ-2 : ಶ್ರೀ. ನಾರಾಯಣ ಬೈಂದೂರು, ಪೊ.ಉ.ನಿ, ವಿಶೇಷ ಪೊ.ಠಾಣೆ, ಅಲಾನಿ, ಮಂಗಳೂರು

ಅನುಬಂಧ-II

ಫಿರ್ಯಾದುದಾರರ ಪರ ಮಂಡಿಸಲಾದ ದಾಖಲೆಗಳು:-

- | | |
|---------------|---|
| ನಿಶಾನೆ ಪಿ-1 | : ರಾಸಾಯನಿಕ ವಿಶ್ಲೇಷಣಾ ವರದಿ |
| ನಿಶಾನೆ ಪಿ-2 | : ಬಿ ಎಕ್ಸ್ ಟ್ರಾಕ್ಟ್ ವರದಿ |
| ನಿಶಾನೆ ಪಿ-3 | : ತನಿಖಾಧಿಕಾರಿಗಳ ದಿ:7-3-2011ರ ವರದಿ |
| ನಿಶಾನೆ ಪಿ-3ಎ | : ಅದರ ಸಾಕ್ಷಿ ಸಹಿ |
| ನಿಶಾನೆ ಪಿ-4 | : ತನಿಖಾಧಿಕಾರಿಯವರಿಂದ ದಿ:13-4-2011 ರ ವರದಿ |
| ನಿಶಾನೆ ಪಿ-4 ಎ | : ಅದರ ಮೇಲಿನ ಸಹಿ |
| ನಿಶಾನೆ ಪಿ-5 | : ಮಹಜರು ಪ್ರತಿ ನಿಶಾನೆಪಿ-5 ಎ:- ಸಾಕ್ಷಿ ಸಹಿ |
| ನಿಶಾನೆ ಪಿ-6 | : ಪಿ.ಎಫ್.ನಂ:51/2010 ರ ಪ್ರತಿ ನಿಶಾನೆಪಿ-6ಎ:- ಸಾಕ್ಷಿ ಸಹಿ |
| ನಿಶಾನೆ ಪಿ-7 | : ಪ್ರಥಮ ವರ್ತಮಾನ ವರದಿ ನಿಶಾನೆಪಿ-7ಎ:- ಸಾಕ್ಷಿ ಸಹಿ |
| ನಿಶಾನೆ ಪಿ-8 | : ಫಿರ್ಯಾದುದಾರರು ಅಧಿಕೃತ ಅಧಿಕಾರಿಗಳಿಗೆ ಒಪ್ಪಿಸಿದ ವರದಿ |
| ನಿಶಾನೆ ಪಿ-8ಎ | : ಅದರ ಮೇಲಿನ ಸಹಿ |
| ನಿಶಾನೆ ಪಿ-9 | : ಫಿರ್ಯಾದುದಾರರಿಂದ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾದ ನಿವೇದನೆ ವರದಿ |
| ನಿಶಾನೆ ಪಿ-9ಎ | : ಅದರ ಮೇಲಿನ ಸಹಿ |

ಅನುಬಂಧ-III

ವಾಹನ ಮಾಲೀಕರ ಪರವಾಗಿ ವಿಚಾರಣೆ ಮಾಡಲಾದ ಸಾಕ್ಷಿದಾರರು :-

ಅರ್ಜಿದಾರರ ಹೇಳಿಕೆ :- - ಯಾವುದು ಇಲ್ಲ-

ಅನುಬಂಧ-IV

ವಾಹನ ಮಾಲೀಕರ ಪರವಾಗಿ ಗುರುತಿಸಲಾದ ದಾಖಲೆಗಳು :- - ಯಾವುದು ಇಲ್ಲ-

ಬಿ.ವಿ. ಹೂವಪ್ಪಗೌಡ,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಪಿ.ಆರ್. 917

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ನ್ಯಾಯಾಲಯದಲ್ಲಿ

ಸಂಖ್ಯೆ: ಎಸ್‌ಡಿ/80/ಡಿಟಿಆರ್/2007-08, ದಿನಾಂಕ: 11ನೇ ಆಗಸ್ಟ್ 2011

ಉಪಸ್ಥಿತರು : ಬಿ.ವಿ. ಹೂವಪ್ಪಗೌಡ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಫರ್ಯಾದುದಾರರು : ಪೊಲೀಸ್ ಮುಖ್ಯ ಅರಕ್ಷಕರು, ನಂ: 629, ಉಪ್ಪಿನಗಂಡಿ ಪೊಲೀಸ್ ಠಾಣೆ, ಉಪ್ಪಿನಗಂಡಿ

ಆರೋಪಿಗಳು : 1) ನಾರಾಯಣ ಗೌಡ, ಬಿನ್: ಬಾಬು ಗೌಡ, ಬೂಡುಮಕ್ಕಿ, ಹತ್ಯಾಡ್ಡ ಗ್ರಾಮ, ಬೆಳ್ತಂಗಡಿ ತಾಲೂಕು (ವಾಹನದ ಮಾಲೀಕ)

2) ಮನೋಜ್ ಬಿನ್: ಕುಮಾರನ್, ಅರಸಿನಮಕ್ಕಿ, ಹತ್ಯಾಡ್ಡ ಗ್ರಾಮ, ಬೆಳ್ತಂಗಡಿ ತಾಲೂಕು

3) ಸುಂದರ, ಬಿನ್:ಕರಿಯ ಪೂಜಾರಿ, ಅರಸಿನ ಮಕ್ಕಿ ಶಾಲೆಯ ಬಳಿ, ಹತ್ಯಾಡ್ಡ ಗ್ರಾಮ, ಬೆಳ್ತಂಗಡಿ ತಾಲೂಕು

ಪ್ರಕರಣದ ಮುಖ್ಯಾಂಶಗಳು :

ಪೊಲೀಸ್ ಮುಖ್ಯ ಅರಕ್ಷಕರು, ನಂ:629,ಉಪ್ಪಿನಗಂಡಿ ಪೊಲೀಸ್ ಠಾಣೆ, ಉಪ್ಪಿನಗಂಡಿ ಇವರು ದಿ:11-8-2007ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಬೆಳ್ತಂಗಡಿ ತಾಲೂಕು ಹತ್ಯಾಡ್ಡ ಗ್ರಾಮದ ಅರಸಿನಮಕ್ಕಿ ಸರ್ಕಾರಿ ಶಾಲೆಯ ಮೈದಾನದ ಎದುರುಗಡೆ ಕೊಕ್ಕಡ-ಶಿಲಿಲ ರಸ್ತೆಯ ಬದಿಯಲ್ಲಿ ನಿಂತಿದ್ದ ಜೀಪು ನೊಂದಣಿ ಸಂ: KA-20-M-3124ನ್ನು ಸಂಶಯಗೊಂಡು ಪರಿಶೀಲಿಸಲಾಗಿ ಅದರಲ್ಲಿ 3 ವ್ಯಕ್ತಿಗಳು ಇದ್ದು ಅವರನ್ನು ವಿಚಾರಿಸಲಾಗಿ ಜೀಪಿನಲ್ಲಿ ಚಾಲುಕ್ಯ ವೈನ್‌ನಿಂದ ಸಾರ್ವಜನಿಕರಿಗೆ ಮಾರಾಟ ಮಾಡಲು ತಂದಿರುವ ಮದ್ಯ ಇರುವುದೆಂದು ತಿಳಿಸಿದ ಮೇರೆಗೆ ಜೀಪನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಹಿಂದುಗಡೆ ಸೀಟಿನ ಅಡಿಯಲ್ಲಿ 10 ರಟ್ಟಿನ ಪೆಟ್ಟಿಗೆಗಳಲ್ಲಿ ಒಟ್ಟು 86.400 ಲೀ ಮದ್ಯ ಇರುವುದನ್ನು ಪತ್ತೆಹಚ್ಚಿ ಸದ್ರಿ ಮದ್ಯದ ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಅಕ್ರಮ ಮದ್ಯ ಸಾಗಾಟ ಎಂದು ಖಚಿತಗೊಂಡು, ಇದು ಕರ್ನಾಟಕ ಅಬಕಾರಿ ಕಾಯಿದೆ ಕಲಂ 14, 15, ರಂತೆ ಅಪರಾಧ ಹಾಗೂ 32, 34 ಮತ್ತು 38ಎ ರ ಪ್ರಕಾರ ಶಿಕ್ಷಾರ್ಹವಾಗಿರುವುದರಿಂದ, ವಾಹನದಲ್ಲಿದ್ದ 1) ನಾರಾಯಣ ಗೌಡ, ಬಿನ್: ಬಾಬು ಗೌಡ, ಬೂಡುಮಕ್ಕಿ, ಹತ್ಯಾಡ್ಡ ಗ್ರಾಮ, ಬೆಳ್ತಂಗಡಿ ತಾಲೂಕು 2) ಮನೋಜ್ ಬಿನ್:ಕುಮಾರನ್ ವಾಸ:ಅರಸಿನ ಮಕ್ಕಿ , ಹತ್ಯಾಡ್ಡ ಗ್ರಾಮ, ಬೆಳ್ತಂಗಡಿ ತಾಲೂಕು 3) ಸುಂದರ, ಬಿನ್:ಕರಿಯ ಪೂಜಾರಿ, ಅರಸಿನ ಮಕ್ಕಿ ಶಾಲೆಯ ಬಳಿ, ಹತ್ಯಾಡ್ಡ ಗ್ರಾಮ ಬೆಳ್ತಂಗಡಿ ತಾಲೂಕು ಇವರುಗಳನ್ನು ವಶಕ್ಕೆ ತೆಗೆದುಕೊಂಡು,ಪತ್ತೆಯಾದ ಮದ್ಯದ ಪ್ರತಿ ಬ್ರಾಂಡ್‌ನಿಂದ ತಲಾ 3ರಂತೆ 180 ಮಿಲಿಯ ಒಟ್ಟು 9 ಮದ್ಯದ ಬಾಟಲಿಗಳನ್ನು ರಾಸಾಯನಿಕ ಪರೀಕ್ಷೆಗಾಗಿ ಪಂಚರ ಸಮಕ್ಷಮ ಮಾದರಿ ತೆಗೆದು ಮಹಜರು ಕ್ರಮ ಜರುಗಿಸಿ ವಾಹನ ,ಮದ್ಯ ಮತ್ತು ನಗದು ರೂ. 3,095/-ನ್ನು ಸರ್ಕಾರಕ್ಕೆ ಜಪ್ತುಪಡಿಸಿಕೊಂಡು ಕ್ರೈಂ ಸಂ: 173/2007, ದಿ:11-8-2007 ರಂದು ಮೊಕದ್ದಮೆಯನ್ನು ದಾಖಲಿಸಿಕೊಂಡು ಪ್ರ.ಮಾ.ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿ, ವಶಪಡಿಸಿಕೊಂಡ ಸೂತ್ರುಗಳನ್ನು ಕಡತದೊಂದಿಗೆ ಕಾರ್ಯವ್ಯಾಪ್ತಿಯ ಅಬಕಾರಿ ಉಪ ನಿರೀಕ್ಷಕರು, ಜ್ಯಾರಿ ಮತ್ತು ತನಿಖೆ ಬೆಳ್ತಂಗಡಿ ತಾಲೂಕು ಇವರಿಗೆ ಹಸ್ತಾಂತರಿಸಲು ಪ್ರಾಧಿಕಾರದಿಂದ ದಿ:10-9-2007ರಂದು ಅನುಮತಿಯನ್ನು ನೀಡಲಾಗಿದ್ದು ಆ ಪ್ರಕಾರ ದಿ:13-9-2007ರಂದು ವ್ಯಾಪ್ತಿಯ ಅಬಕಾರಿ ಅಧಿಕಾರಿಗಳಿಗೆ ಸೂತ್ರು ಕಡತಗಳನ್ನು ಹಸ್ತಾಂತರಿಸಿರುತ್ತಾರೆ.

ಜಪ್ತುಪಡಿಸಿಕೊಳ್ಳಲಾದ ಸೂತ್ರುಗಳು:-

1) ಜೀಪು ನೊಂದಣಿ ಸಂ: KA-20-M-3124

2) 5 ರಟ್ಟಿನ ಪೆಟ್ಟಿಗೆಗಳಲ್ಲಿ 180 ಎಂಎಲ್‌ನ ಚೇರ್ ಮ್ಯಾನ್ ಪೈನ್ ವಿಸ್ಕಿಯ ತಲಾ 48 ರಂತೆ ಒಟ್ಟು 240 ಬಾಟಲಿಗಳು

3) 3 ರಟ್ಟಿನ ಪೆಟ್ಟಿಗೆಗಳಲ್ಲಿ 180 ಎಂಎಲ್‌ನ ಕಾರ್ನಿವಲ್ ತ್ರಿಬಲ್ ಎಕ್ಸ್ ರಂ ತಲಾ 48 ರಂತೆ ಒಟ್ಟು 144 ಬಾಟಲಿಗಳು

4) 2 ರಟ್ಟಿನ ಪೆಟ್ಟಿಗೆಗಳಲ್ಲಿ 180 ಎಂಎಲ್‌ನ ಜಿ.ಡಿ ವಿಸ್ಕಿಯ ತಲಾ 48ರಂತೆ ಒಟ್ಟು 96 ಬಾಟಲಿಗಳು

ಒಟ್ಟು 10 ರಟ್ಟಿನ ಪೆಟ್ಟಿಗೆಗಳಲ್ಲಿ 86.400 ಲೀಟರು ಮದ್ಯ

(ಪ್ರತಿ ಬ್ರಾಂಡ್ ನ ಮದ್ಯದಿಂದ ತಲಾ ಮೂರರಂತೆ ಒಟ್ಟು 9 ಬಾಟಲಿಗಳನ್ನು ಮಾದರಿ ತೆಗೆಯಲಾಗಿದೆ)

ಜಪ್ತಾದ ವಾಹನ ಜೀಪು ನೊಂದಣಿ ಸಂ: KA-20-M-3124 ಇದರ ಮಾಲಕರೆಂದು ಹೇಳಿಕೊಂಡ ಶ್ರೀ.ನಾರಾಯಣ ಗೌಡ, ಬಿನ್:ಬಾಬು ಗೌಡ, ಬೂಡುಮಕ್ಕಿ ಮನೆ, ಹತ್ಯಾಡ್ಡ ಗ್ರಾಮ ಇವರು ತಮ್ಮ ವಕೀಲರ ಮೂಲಕ ದಿನಾಂಕ : 20-9-07 ರಂದು ಅರ್ಜಿಯೊಂದನ್ನು ಸಲ್ಲಿಸಿ, ವಾಹನದ ಮದ್ಯಂತರ ಬಿಡುಗಡೆಗಾಗಿ ಕೋರಿರುತ್ತಾರೆ. ಅರ್ಜಿಯ ವಿಚಾರಣೆ ಕೈಗೊಂಡು ವಾಹನದ ಮದ್ಯಂತರ ಬಿಡುಗಡೆ ಬಗ್ಗೆ ಸಹಾಯಕ ಅಭಿಯೋಗ

ನಿರ್ದೇಶಕರು ಮತ್ತು ಪ್ರಕರಣದ ತನಿಖಾಧಿಕಾರಿಗಳಿಂದ ಅಕ್ಷೇಪಣೆಗಳನ್ನು ಪಡೆದು, ವಾಹನದ ಆರ್.ಸಿ ಪುಸ್ತಕದ ಪ್ರತಿಯನ್ನು ಪರಿಶೀಲನೆ ನಡೆಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇವರು ದೃಢೀಕರಿಸಿದ ಮೌಲ್ಯ ಮಾಪನ ವರದಿಯನ್ನು ಪರಿಗಣಿಸಿ ಅಂದಿನ ಅಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಅಧೀಕ್ಷಕರು, ಇಬಿ, ದ.ಕ ಜಿಲ್ಲೆ, ಮಂಗಳೂರು ಇವರ ಪ್ರಾಧಿಕಾರದಿಂದ ದಿ:26-3-2008ರಂದು ಹೊರಡಿಸಿದ ಮದ್ಯಂತರ ಆದೇಶದಲ್ಲಿ ರೂ.60,000/- ಮೊತ್ತದ ಬ್ಯಾಂಕ್ ಗ್ಯಾರಂಟಿಯನ್ನು ಭದ್ರತೆಯಾಗಿ ಒದಗಿಸುವ ಹಾಗೂ ಇತರೆ ಷರತ್ತುಗಳ ಮೇಲೆ ವಾಹನವನ್ನು ಮಾಲೀಕರ ಸುಪರ್ದಿಗೆ ಬಿಡುಗಡೆಗೊಳಿಸಲು ಆದೇಶಿಸಲಾಗಿರುತ್ತದೆ. ಸದ್ರಿ ಆದೇಶದಂತೆ ವಾಹನದ ಮಾಲೀಕರು ರೂ. 60,000/- ಮೊತ್ತದ ಬ್ಯಾಂಕ್ ಗ್ಯಾರಂಟಿಯನ್ನು ಸಿಂಡಿಕೇಟ್ ಬ್ಯಾಂಕ್, ಕೊಕ್ಕಡ ಶಾಖೆ, ಬೆಳ್ತಂಗಡಿ ತಾಲೂಕು ಇಲ್ಲಿಂದ ಪಡೆದು ಪ್ರಾದಿಕಾರಕ್ಕೆ ಸಲ್ಲಿಸಿರುವ ಮೇರೆಗೆ ವಾಹನವನ್ನು ವಾಹನದ ಮಾಲೀಕರಿಗೆ ಬಿಡುಗಡೆಗೊಳಿಸಲಾಗಿರುತ್ತದೆ. ಬ್ಯಾಂಕ್ ಗ್ಯಾರಂಟಿಯ ಮಾನ್ಯತೆ ಅವಧಿಯು ದಿ:30-5-2010ರವರೆಗೆ ಉರ್ಜಿತದಲ್ಲಿದ್ದು, ತದನಂತರದಲ್ಲಿ ಬ್ಯಾಂಕ್ ಗ್ಯಾರಂಟಿಯ ಭದ್ರತೆಯ ದೃಷ್ಟಿಯಿಂದ ದಿ:19-4-2010ರಂದು ಸದ್ರಿ ಬ್ಯಾಂಕ್ ಗ್ಯಾರಂಟಿಯನ್ನು ಇನ್‌ವೋಕ್ ಮಾಡಿಕೊಂಡು ಅಡಕವಾಗಿರುವ ಮೊತ್ತವನ್ನು ಸರ್ಕಾರದ ರೆವೆನ್ಯೂ ಡೆಪಾಸಿಟ್ ಖಾತೆಯಲ್ಲಿ ಚೆಲನ್ ಸಂ:461 ದಿ:10-5-2010 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಶಾಖೆಯಲ್ಲಿ ಜಮೆಮಾಡಲಾಗಿರುತ್ತದೆ.

ತನಿಖಾಧಿಕಾರಿಗಳು ಪ್ರಕರಣದ ತನಿಖೆ ಕೈಗೊಂಡು ಜಪ್ತಾದ ವಾಹನ ಜೇಪು ನೊಂದಣಿ ಸಂ: KA-20-M-3124 ಇದರ ಬಿ ರಿಜಿಸ್ಟ್ರಾರ್ ಎಕ್ಸ್‌ಟ್ರಾಕ್ಟ್ ವರದಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮತ್ತುರು, ದ.ಕ ಜಿಲ್ಲೆ ಇವರಿಂದ ಪಡೆದು ಅಧಿಕೃತ ಅಧಿಕಾರಿಗಳ ಪ್ರಾದಿಕಾರಕ್ಕೆ ಸಲ್ಲಿಸಿದ್ದು, ಸದ್ರಿ ವರದಿಯ ಪ್ರಕಾರ ಶ್ರೀ. ಬಿ.ಆರ್ ಗುಜರನ್, ಬಿನ್:ದಿ:ರಾಮ ಪೂಜಾರಿ, ನ್ಯೂ ಹೌಸ್, ಬಾಣಂಗಡಿ ಅಂಚೆ, ಕಲ್ಲಮುಡೂರು, ಕಾರ್ಕಳ ತಾಲೂಕು ಎಂಬವರು ವಾಹನದ ನೊಂದಣಿ ಮಾಲೀಕರೆಂದು ದೃಢೀಕೃತವಾಗಿರುವ ಮೇರೆಗೆ ಸದ್ರಿ ವಾಹನದ ಮಾಲೀಕರಿಗೆ, ಹೆಚ್.ಪಿ.ಎ.ದಾರರಾದ ಸಿಂಡಿಕೇಟ್ ಬ್ಯಾಂಕ್ ಕಲ್ಲಮುಡೂರು ಮತ್ತು ಅರೋಪಿತರಾದ ನಾರಾಯಣ ಗೌಡ, ಬಿನ್: ಬಾಬು ಗೌಡ, ಬೂಡುಡು ಮಕ್ಕಿ, ಹತ್ಯಡ್ಡ ಗ್ರಾಮ ಬೆಳ್ತಂಗಡಿ ತಾಲೂಕು, ಮನೋಜ್ ಬಿನ್:ಕುಮಾರನ್, ಅರಸಿನಮಕ್ಕಿ, ಹತ್ಯಡ್ಡ ಗ್ರಾಮ ಬೆಳ್ತಂಗಡಿ ತಾಲೂಕು ಮತ್ತು ಸುಂದರ ಬಿನ್:ಕರಿಯ ಪೂಜಾರಿ, ಅರಸಿನಮಕ್ಕಿ ಶಾಲೆಯಬಳಿ, ಹತ್ಯಡ್ಡ ಗ್ರಾಮ ಬೆಳ್ತಂಗಡಿ ತಾಲೂಕು ಇವರುಗಳಿಗೆ ಅಂದಿನ ಅಧಿಕೃತ ಅಧಿಕಾರಿಗಳ ಪ್ರಾದಿಕಾರದಿಂದ ದಿ:26-12-2007ರಂದು ಕರ್ನಾಟಕ ಅಬಕಾರಿ ಕಾಯಿದೆ ಕಲಂ 43 ಬಿ ಪ್ರಕಾರ ಕಾರಣ ಕೇಳಿ ನೋಟಿಸು ನೀಡಲಾಗಿದ್ದು, ಸದ್ರಿ ಕಾರಣ ಕೇಳಿ ನೋಟಿಸು ವಾಹನದ ಮಾಲೀಕ/ ಅರೋಪಿತರಾದ ನಾರಾಯಣ ಗೌಡ, ಮನೋಜ್ ಮತ್ತು ಹೆಚ್.ಪಿ.ಎ ದಾರರಾದ ಸಿಂಡಿಕೇಟ್ ಬ್ಯಾಂಕ್ ಇವರುಗಳಿಗೆ ದಿ:1-1-2008ರಂದು ಹಾಗೂ ಇನ್‌ವೋಕ್ ಅರೋಪಿತನಾದ ಸುಂದರ ಇವರಿಗೆ ದಿ:2-1-2008ರಂದು ನೊಂದಾಯಿತ ಅಂಚೆಯ ಮೂಲಕ ಜ್ಞಾಪಿಯಾಗಿರುತ್ತದೆ. ಪ್ರಾದಿಕಾರದಿಂದ ಕೇಳಲಾದ ಕಾರಣ ಕೇಳಿ ನೋಟಿಸಿಗೆ ಅರೋಪಿತನಾದ ನಾರಾಯಣ ಗೌಡ ಇವರು ದಿ: 30-1-2008 ರಂದು ಉತ್ತರಿಸುತ್ತಾ, ಹೊರಿಸಲಾದ ಅಪರಾಧವನ್ನು ಅಲ್ಲಗಳೆದು, ಸದ್ರಿ ವಾಹನ ಸ್ವಂತ ಉಪಯೋಗಕ್ಕಾಗಿ ಇರುವ ವಾಹನವಾಗಿದ್ದು ಪ್ರಕರಣ ಸಂದರ್ಭದಲ್ಲಿ ವಾಹನದಲ್ಲಿ ಚಾಲಕ ಸಮೇತ 10 ಜನ ಪ್ರಯಾಣಿಕರಿದ್ದು ಅವರೆಲ್ಲರಿಗೂ ಆಟಿ ಅಮಾವಾಸ್ಯೆಯ ಹಬ್ಬದ ದಿವಸ ದೇವರ ನೈವೇದ್ಯಕ್ಕಾಗಿ 180 ಎಂ ಎಲ್ ನ ತಲಾ 24 ಬಾಟಲಿಗಳಂತೆ ಮದ್ಯವನ್ನು ಚಾಲಾಕ್ಕಿ ವೈನ್, ಎಂಜಿರ ಇಲ್ಲಿಂದ ಖರೀದಿಸಿಕೊಂಡಿದ್ದು ಇದು ಕಾನೂನಿನಲ್ಲಿ ನಿಗದಿ ಪಡಿಸಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಾಗಿದ್ದು ಮದ್ಯ ಖರೀದಿಸಿದ ಬಗ್ಗೆ ನಗದು ರಶೀದಿಗಳನ್ನು ಹಾಜರುಪಡಿಸಲಾಗಿರುತ್ತದೆ. ಕಾರಣ ವಾಹನದ ಮಾಲೀಕರು ನಿರಾಪರಾಧಿ ಯಾಗಿದ್ದು ವಾಹನದ ಮುಟ್ಟುಗೋಲು ನಡವಳಿಯನ್ನು ಕೈಬಿಡಬೇಕಾಗಿ ವಿನಂತಿಸಿ ಕೊಂಡಿರುತ್ತಾರೆ. ಉಳಿದಂತೆ ಯಾರಿಂದಲೂ ಸಮಜಾಯಿಷಿ ಉತ್ತರ ಈ ಪ್ರಾದಿಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ.

ತನಿಖಾಧಿಕಾರಿಗಳು ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಮದ್ಯದ ಮಾದರಿ ಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ಕರ್ನಾಟಕ ಸರ್ಕಾರದ ರಾಸಾಯನಿಕ ವಿಶ್ಲೇಷಕರು, ಮಂಗಳೂರು ಇವರಿಂದ ಪಡೆದ ರಾ.ವಿ ಸಂ: ಇಎಸ್‌ಇ-308-9, ದಿ:15-10-2007 ರ ಪ್ರತಿಯನ್ನು ತನಿಖಾ ವರದಿ ಸಂ: ಅಇ/ಬಲುವ/ಅವಸಂ/ 29: 2007-08 ದಿನಾಂಕ: 3-12-2007 ಮತ್ತು 20-6-2008ರ ಜೊತೆಯಲ್ಲಿ ಪ್ರಾದಿಕಾರಕ್ಕೆ ಒಪ್ಪಿಸಿ, ಜಪ್ತುಪಡಿಸಿ ಕೊಂಡ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ವಿಲೇವಾರಿ ಮಾಡಲು ಶಿಫಾರಸ್ಸು ಮಾಡಿರುವುದರಿಂದ ಹಾಗೂ ಮಾದರಿ ವಿಶ್ಲೇಷಣಾ ವರದಿಯಲ್ಲಿ ಮದ್ಯದ ಮಾದರಿಗಳಲ್ಲಿ ಮದ್ಯಸಾರದ ಅಂಶವು 42.0% ಪತ್ತೆಯಾಗಿರುವುದು ಹಾಗೂ ಮಾದರಿ ಗಳು ಕಶ್ವಲಯುಕ್ತವಾಗಿದ್ದು, ಬಾರತೀಯ ಮಾನಕ ಬ್ಯೂರೋದ ಅಂಶಗಳಿಗೆ ಅನುಗುಣವಾಗಿರುವುದಿಲ್ಲ ಎಂದು ದೃಢವಾಗಿರುವುದರಿಂದ, ಮದ್ಯವನ್ನು (ಮಾದರಿ ಹೊರತುಪಡಿಸಿ) ದಿ:1-8-2008ರಂದು ಹೊರಡಿಸಿದ ಆದೇಶದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿ ಕೊಂಡು, ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಆದೇಶದಂತೆ ಮುಟ್ಟುಗೋಲು ಹಾಕಿಕೊಂಡ ಮದ್ಯವನ್ನು ನಾಶಪಡಿಸಲು ಆದೇಶಿಸಲಾಗಿರುತ್ತದೆ.

ನಂತರ ಪ್ರಕರಣದಲ್ಲಿ ವಿಚಾರಣೆಯನ್ನು ಪ್ರಾರಂಭಿಸಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಅಭಿಯೋಗದ ಪರ ಪ್ರಾ.ಸಾ-1 ರಿಂದ 5ರವರನ್ನು ವಿಚಾರಣೆ ನಡೆಸಿ ನಿಶಾಣೆ ಪಿ-1ರಿಂದ 8 ರವರೆಗೆ ಗುರುತಿಸಿಕೊಳ್ಳಲಾಗಿರುತ್ತದೆ.

ಈ ಪ್ರಕರಣದಲ್ಲಿ ಸರ್ಕಾರದ ಅಭಿಯೋಗದ ಪರ ಸಲ್ಲಿಸಿರುವ ಸಾಕ್ಷಾಧ್ಯಾರಗಳಿಂದ ಈ ಕೆಳಗಿನ ವಿವಾಧಾಂಶಗಳನ್ನು ತೀರ್ಮಾನಿಸುವುದು ಅಗತ್ಯವಾಗಿದ್ದು ಪರಿಶೀಲನಾಂಶಗಳು ಈ ಕೆಳಗಿನಂತಿರುತ್ತದೆ.

ವಿವಾದಾಂಶಗಳು

- 1) ದಿನಾಂಕ:11-8-2007ರಂದು ಜೇಪು ನೊಂದಣಿ ಸಂ: KA-20-M-3124 ರಲ್ಲಿ ಸಾಗಾಣಿಕೆಯಾದ ಸೊತ್ತು ಮದ್ಯ ಎಂಬ ಬಗ್ಗೆ ರಸಾಯನಿಕ ವಿಶ್ಲೇಷಣಾ ವರದಿಯಿಂದ ದೃಢೀಕೃತವಾಗಿದೆಯೇ?
- 2) ದಿನಾಂಕ: 11-8-2007ರಂದು ಜೇಪು ನೊಂದಣಿ ಸಂ: KA-20-M-3124 ಇದರಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗಿದೆಯೇ? ಮತ್ತು ವಾಹನವನ್ನು ಕರ್ನಾಟಕ ಅಬಕಾರಿ ಕಾಯಿದೆ ಮತ್ತು ನಿಯಮಗಳ ರೀತ್ಯಾ ಅಪರಾಧಕ್ಕೆ ಬಳಸಲಾಗಿದೆಯೇ?
- 3) ವಶಪಡಿಸಿಕೊಂಡಿರುವ ವಾಹನದ ಮಾಲೀಕರು ತನ್ನ ಗಮನಕ್ಕೆ ಬಾರದೇ ವಾಹನವನ್ನು ಕರ್ನಾಟಕ ಅಬಕಾರಿ ಕಾಯಿದೆಯಡಿ ಮದ್ಯ ಸಾಗಾಣಿಕೆಗೆ ಉಪಯೋಗಿಸಲ್ಪಟ್ಟಿತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆಯೇ? ಅಥವಾ ಇಲ್ಲವೇ?
- 4) ಜಪ್ತು ಪಡಿಸಲಾಗಿರುವ ವಾಹನ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ?

ಒಂದನೇ ಮತ್ತು ಎರಡನೇ ಅಂಶಗಳನ್ನು ಗುಣಾತ್ಮಕವಾಗಿ, ಮೂರನೇ ಅಂಶವನ್ನು ನಕರಾತ್ಮಕವಾಗಿ ಹಾಗೂ ನಾಲ್ಕನೇ ಅಂಶವನ್ನು ಅಂತಿಮ ಆದೇಶದಂತೆ.

ಪ್ರಾ.ಸಾ-1:

ಪ್ರಕರಣದ ಸ್ವತಂತ್ರ ಸಾಕ್ಷಿದಾರರಾದ ಶ್ರೀ.ಶ್ರೀಕಾಂತ್, ಬಿನ್: ಶ್ರೀನಿವಾಸ, ಕೊಕ್ಕಡ ಅಂಚೆ, ಕೊಕ್ಕಡ ಗ್ರಾಮ, ಬೆಳ್ತಂಗಡಿ ತಾಲೂಕು ಇವರು ದಿ: 18-3-2009ರಂದು ಪ್ರಾದಿಕಾರದ ಮುಂದೆ ಸಾಕ್ಷಿ ನೀಡುತ್ತಾ , ಪೊಲೀಸರು ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ತಾಣೆಯ ಹತ್ತಿರ ಅರೋಪಿಯಿಂದ ಮದ್ಯವನ್ನು ಜೇಪು ಸಮೇತ ಅಮಾನತುಪಡಿಸುವಾಗ ತಾನು ಇರಲಿಲ್ಲ. ತನ್ನ ಸಮಕ್ಷಮ ಮಹಜರು ಬರೆದಿಲ್ಲ, ಮಹಜರಿಗೆ ನಾನು ಪೊಲೀಸ್ ತಾಣೆಯಲ್ಲಿ ಸಹಿ ಮಾಡಿರುತ್ತೇನೆ. ಮಹಜರಿನಲ್ಲಿ ಏನು ಬರೆದಿರುವರು ಎಂದು ನನಗೆ ಗೊತ್ತಿಲ್ಲ. ಪ್ರಕರಣದಲ್ಲಿ ತಿಳಿಸಿರುವ ಮದ್ಯ ಮತ್ತು ವಾಹನವನ್ನು ತನ್ನ ಸಮಕ್ಷಮ ಅಮಾನತುಪಡಿಸಿಕೊಂಡು ಮಹಜರು ಬರೆದಿರುತ್ತಾರೆ ಎಂದರೆ ಸರಿಯಲ್ಲ. ನಾನು ಮತ್ತು ಅರೋಪಿ ಗೋಪಾಲಕೃಷ್ಣ ಒಂದೇ ಪ್ರದೇಶದ ನಿವಾಸಿಗಳಾದ್ದರಿಂದ ಅರೋಪಿ ಮತ್ತು ವಾಹನದ ಮಾಲೀಕರಿಗೆ ಸಹಾಯ ಮಾಡಲು ಸುಳ್ಳು ಸಾಕ್ಷಿ ಹೇಳುತ್ತೇನೆ ಎಂದರೆ ಸರಿಯಲ್ಲ ಎಂದು ನುಡಿಯುತ್ತ ಅಭಿಯೋಗದ ಪರ ಪ್ರತಿಕೂಲ ಸಾಕ್ಷ್ಯ ನೀಡಿ ಮಹಜರನ್ನು ಮತ್ತು ಅದರ ಮೇಲಿನ ತನ್ನ ಸಹಿಯನ್ನು ಅನುಕ್ರಮವಾಗಿ ನಿಶಾನೆ ಪಿ-1 ಮತ್ತು ನಿಶಾನೆ ಪಿ-1 ಎ ಎಂದು ಗುರುತಿಸಿ ಸಾಕ್ಷ್ಯ ನುಡಿದಿರುತ್ತಾರೆ. ರಕ್ಷಣಾ ಪರ ವಕೀಲರು ಪಾಟೀ ಸವಾಲು ನಡೆಸಿರುವುದಿಲ್ಲ.

ಪ್ರಾ.ಸಾ-2:-

ಪ್ರಕರಣದ ತನಿಖಾಧಿಕಾರಿಯಾದ ಶ್ರೀ.ಚಂದ್ರಶೇಖರಯ್ಯ, ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಬೆಳ್ತಂಗಡಿ ಪೊಲೀಸ್ ತಾಣೆ ಇವರು ದಿ:30-3-2010ರಂದು ಪ್ರಾದಿಕಾರದ ಮುಂದೆ ಸಾಕ್ಷಿ ನೀಡುತ್ತಾ, ದಿನಾಂಕ:11-8-2007ರಂದು ತಾನು ತಾಣಾ ಪಿ.ಎಸ್.ಎ ಆಗಿ ಪ್ರಭಾರದಲ್ಲಿದ್ದು, ತಾಣಾ ಮುಖ್ಯ ಅಕರಕ್ಷಕ ಸಂ:629 ಇವರು ಪ್ರಕರಣಕ್ಕೆ ಸಂಬಂಧಪಟ್ಟು ಜಪ್ತುಪಡಿಸಿ ಕೊಳ್ಳಲಾದ ಜೇಪು ನೊಂದಣಿ ಸಂ: ಕೆಎ-20-ಎಂ-3124, ಮದ್ಯ ಹಾಗೂ ಪ್ರಕರಣದ ದಾಖಲಾತಿಗಳನ್ನು ತಾನು ಸ್ವೀಕರಿಸಿಕೊಂಡ ಬಗ್ಗೆ ಸಾಕ್ಷಿ ನೀಡುತ್ತಾ ಸಂಬಂಧಿಸಿದ ದಾಖಲಾತಿಗಳಾದ ಮಹಜರು, ಪ್ರಥಮ ವರ್ತಮಾನ ವರದಿ ಮತ್ತು ಅಧಿಕೃತ ಅಧಿಕಾರಿಗಳಿಗೆ ಬರೆದ ವರದಿಯನ್ನು ಅನುಕ್ರಮವಾಗಿ ನಿಶಾನೆ ಪಿ-2, ನಿಶಾನೆ ಪಿ-3 ಮತ್ತು 4 ಎಂದು ಗುರುತಿಸಿ ಸಾಕ್ಷ್ಯ ನುಡಿದಿರುತ್ತಾರೆ.

ರಕ್ಷಣಾ ಪರ ವಕೀಲರು ಹಾಜರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲವೆಂದು ಪರಿಗಣಿಸಲಾಗಿರುತ್ತದೆ.

ಪ್ರಾ.ಸಾ-3:-

ಪ್ರಕರಣದ ಸ್ವತಂತ್ರ ಸಾಕ್ಷಿದಾರರಾದ ಶ್ರೀ.ಸುಂದರ ಗೌಡ, ಬಿನ್:ಶಿವಣ್ಣ ಗೌಡ, ಕೃಷಿ , ರೆಕ್ಕಾ ಗ್ರಾಮ, ಬೆಳ್ತಂಗಡಿ ತಾಲೂಕು ಇವರು ದಿ:30-3-2010ರಂದು ಪ್ರಾದಿಕಾರದ ಮುಂದೆ ಸಾಕ್ಷಿ ನೀಡುತ್ತಾ , ಪ್ರಕರಣದ ದಾಖಲೆಗಳಿಗೆ ತನ್ನ ಸಹಿಯನ್ನು ನೆಲ್ಯಾಡಿಯಲ್ಲಿ ಪಡೆದುಕೊಂಡಿರುತ್ತಾರೆ. ತನ್ನ ಸಮಕ್ಷಮದಲ್ಲಿ ಯಾವುದೇ ವಾಹನ, ಮದ್ಯ ಜಪ್ತುಪಡಿಸಿ ಕೊಳ್ಳಲಾಗಿರುವುದಿಲ್ಲ. ಮಹಜರಿನಲ್ಲಿ ಏನು ಬರೆದಿದೆ ಎಂದು ಸಹ ಗೊತ್ತಿಲ್ಲ ಎಂದು ಪ್ರತಿಕೂಲ ಸಾಕ್ಷ್ಯ ನುಡಿದಿರುತ್ತಾರೆ. ಎ.ಡಿ.ಪಿರವರ ಪಾಟೀ ಸವಾಲಿಗೂ ಕೂಡಾ ಅಭಿಯೋಗದ ಪರ ವಿರೋಧಾತ್ಮಕ ಹೇಳಿಕೆಗಳನ್ನು ನೀಡಿರುತ್ತಾರೆ. ರಕ್ಷಣಾ ಪರ ವಕೀಲರು ಹಾಜರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲವೆಂದು ಪರಿಗಣಿಸಲಾಗಿರುತ್ತದೆ.

ಪ್ರಾ.ಸಾ-4:-

ಪ್ರಕರಣದ ಫಿರ್ಯಾದುದಾರರಾದ ಶ್ರೀ.ಬಿ.ದೇವದಾಸ ಹೆಚ್.ಸಿ 629, ಪುತ್ತೂರು ನಗರ ಪೊಲೀಸ್ ತಾಣೆ, ಪುತ್ತೂರು ಇವರು ದಿ:27-7-2010ರಂದು ಪ್ರಾದಿಕಾರದ ಮುಂದೆ ಸಾಕ್ಷಿ ನೀಡುತ್ತಾ, ತಾನು 2007ರಿಂದ ಉಪ್ಪಿನಂಗಡಿ ಪೊಲೀಸ್ ನೆಲ್ಯಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುತ್ತೇನೆ. ದಿನಾಂಕ: 10-8-2007ರಂದು ನೆಲ್ಯಾಡಿ ಹೊರತಾಣೆಯಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ ಕರ್ತವ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಹತ್ಯಾಡ್ಡ ಗ್ರಾಮದ ಅರಸಿನಮಕ್ಕಿ ಪೇಟೆಯ ಬಳಿ ಬರುತ್ತಿದ್ದಂತೆ ಅಲ್ಲಿ ಸರ್ಕಾರಿ ಶಾಲೆ ಮೈದಾನ ಎದುರು ಕೊಕ್ಕಡ ಶಿಶಿಲ ರಸ್ತೆಯಲ್ಲಿ KA-20-M-3124 ಜೇಪನ್ನು ಸಂಶಯಗೊಂಡು ಪರಿಶೀಲಿಸಿದಾಗ ಅದರಲ್ಲಿ 10 ರಟ್ಟಿನ ಪೆಟ್ಟಿಗೆಗಳಲ್ಲಿ ವಿವಿಧ ಬ್ರಾಂಡಿನ ಒಟ್ಟು 86.400 ಲೀ ಮದ್ಯ ಕಂಡು ಬಂದಿದ್ದು, ಈ

ಮದ್ಯದ ಬಗ್ಗೆ ಯಾವುದೇ ರಹದಾರಿ ದಾಖಲೆಗಳು ಇಲ್ಲದ ಕಾರಣ ಇದು ಅಕ್ರಮ ಮದ್ಯ ಸಾಗಾಟ ಎಂದು ಖಚಿತಪಡಿಸಿಕೊಂಡು ಸದ್ರಿ ಜೇಪಿನಲ್ಲಿ ಇದ್ದ ವ್ಯಕ್ತಿಗಳನ್ನು ವಿಚಾರಿಸಲಾಗಿ ಚಾಲಕ ನಾರಾಯಣ ಗೌಡ ಮತ್ತು ಚಾಲಕನ ಎಡಬದಿಯಲ್ಲಿ ಇದ್ದ ವ್ಯಕ್ತಿ ಮನೋಜ್ ಎಂದು, ಜೇಪಿನ ಹಿಂದುಗಡೆ ಇದ್ದ ವ್ಯಕ್ತಿ ಸುಂದರ ಎಂದು ತಿಳಿಸಿದರು. ಜೇಪಿನಲ್ಲಿದ್ದ ಮದ್ಯದ ಬಗ್ಗೆ ವಿಚಾರಿಸಿದಾಗ ಮದ್ಯವನ್ನು ಚಾಲುಕ್ಯ ವೈನ್ ನಿಂದ ಖರೀದಿಸಿದ್ದಾಗಿದ್ದು ಸದ್ರಿ ಮದ್ಯದ ಬಾಟಲಿಗಳನ್ನು ಖರೀದಿಸಿದವರು ಸಮವಸ್ತ್ರ ದಲ್ಲಿದ್ದ ಪೊಲೀಸರನ್ನು ಕಂಡು ಓಡಿಹೋಗಿರುವುದಾಗಿ ತಿಳಿಸಿದರು. ನಂತರ ಸದ್ರಿ 3 ಜನ ಅರೋಪಿತರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿಯೇ ವಿವರವಾದ ಮಹಜರನ್ನು ತಯಾರಿಸಿದ್ದು ಅದು ನಿ.ಪಿ-1, ಆಗಿದ್ದು, ಅದರಲ್ಲಿದ್ದ ನನ್ನ ಸಹಿಯನ್ನು ನಿ.ಪಿ-1ಸಿ, ನಂತರ ರಾಸಾಯನಿಕ ಮಾದರಿಗಳನ್ನು ಮಹಜರು ಸಮೇತ ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡಿರುತ್ತೇನೆ. ಜೇಪಿನ ಚಾಲಕ ನಾರಾಯಣ ಗೌಡನ ವಶದಲ್ಲಿ 500 X 4, 100 X 4, 50X1, 20X10, 10X9 ಮತ್ತು 5x1 ರ ನೋಟುಗಳು ಇದ್ದು ಒಟ್ಟು ರೂ. 2,745/- ಇದ್ದು ಇದು ಮದ್ಯ ಮಾರಾಟದಿಂದ ಬಂದ ಹಣವೆಂದು ತಿಳಿಸಿರುತ್ತಾರೆ. ಮತ್ತೊಬ್ಬ ಅರೋಪಿತ ಮನೋಜ್‌ನ ಬಳಿ ರೂ. 350/- ಇದ್ದು ಅದು ಕೂಡಾ ಮದ್ಯ ಮಾರಾಟದಿಂದ ಬಂದ ಹಣವೆಂದು ತಿಳಿಸಿರುತ್ತಾರೆ . ಇಬ್ಬರ ಬಳಿ ಇದ್ದ ಹಣವನ್ನು ವಶಪಡಿಸಿಕೊಂಡು ಮಾಲು ಸಮೇತ ಉಪ್ಪಿನಂಗಡಿ ಠಾಣೆಗೆ ಬಂದು ಠಾಣಾ ಪ್ರಭಾರ ಉಪ ನಿರೀಕ್ಷಕರಿಗೆ ಫಿರ್ಯಾದು ನೀಡಿ ಸದ್ರಿ ಫಿರ್ಯಾದನ್ನು ಈಗಾಗಲೇ ನಿಶಾನೆ ಪಿ-2 ಎಂದು, ಅದರ ಮೇಲಿನ ಸಹಿಯನ್ನು ನಿಶಾನೆ ಪಿ-2 ಬಿ ಎಂದು ಗುರುತಿಸಿರುತ್ತೇನೆ. ಅರೋಪಿ ಮತ್ತು ಸೊತ್ತುಗಳನ್ನು ನೋಡಿದರೇ ಈಗ ಗುರುತಿಸಬಲ್ಲೆ. ಉಪ್ಪಿನಂಗಡಿ ಪೊ.ಠಾಣೆಗೆ ಮಾಲು ಮತ್ತು ಅರೋಪಿಗಳನ್ನು ಹಸ್ತಾಂತರಿಸಿರುತ್ತೇನೆ.

ರಕ್ಷಣಾ ಪರ ವಕೀಲರು ಹಾಜರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲವೆಂದು ಪರಿಗಣಿಸಲಾಗಿರುತ್ತದೆ.

ಪ್ರಾ.ಸಾ-5:-

ಪ್ರಕರಣದ ತನಿಖಾಧಿಕಾರಿಯಾದ ಶ್ರೀಮತಿ.ಸೌಮ್ಯಲತಾ, ಅಬಕಾರಿ ನಿರೀಕ್ಷಕರು, ಉಡುಪಿ ವಲಯ ಇವರು ದಿ:27-7-2010ರಂದು ಪ್ರಾದಿಕಾರದ ಮುಂದೆ ಸಾಕ್ಷಿ ನೀಡುತ್ತಾ, ತಾನು 2005 ರಿಂದ 2009 ರವರೆಗೆ ಅಬಕಾರಿ ಉಪ ನಿರೀಕ್ಷಕರಾಗಿ ಜಾರಿ ಮತ್ತು ತನಿಖೆ ಬೆಳ್ಳಂಗಡಿ ತಾಲೂಕು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ದಿ:13-9-2007ರಂದು ಅಬಕಾರಿ ಅಧೀಕ್ಷಕರು, ಇಂಬಿ ಇವರ ಅದೇಶ ಸಂ:ಎಂಎನ್‌ಜಿ:ಇಂಬಿ:9:07-08 ದಿ:10-9-07 ರಂತೆ ಸದ್ರಿ ಮೊಕದ್ದಮೆಯಲ್ಲಿ ಜಪ್ತು ಮಾಡಿದ KA-20-M-3124 ನೊಂದಣಿ ಸಂಖ್ಯೆ ಇರುವ ಜೇಪು, ಮದ್ಯ ಹಾಗೂ ದಾಖಲಾತಿಗಳನ್ನು ತಾನು ಸ್ವೀಕರಿಸಿಕೊಂಡ ಬಗ್ಗೆ ಸಾಕ್ಷ್ಯ ನೀಡುತ್ತಾ ಸಂಬಂಧಿಸಿದ ದಾಖಲಾತಿಗಳಾದ ವಾಹನದ ಬಿ ವಹಿ ಮಾಹಿತಿ ಕೋರಿ ದಿ:14-9-07ರಂದು ಪ್ರಾ.ಸಾ.ಅ ಉಡುಪಿ ಜಿಲ್ಲೆ ಇವರಿಗೆ ಪತ್ರ ಬರೆದು ದಿ:11-10-2007 ರಂದು ಬಿ ವರದಿಯನ್ನು ಪಡೆದಿರುತ್ತೇನೆ. ಅದನ್ನು ನೋಡಿ ನಿಶಾನೆಪಿ-5 ಎಂದು ಗುರುತಿಸಿ ರುತ್ತೇನೆ. ದಿ:3-12-2007ರಂದು ಉಪ್ಪಿನಂಗಡಿ ಠಾಣೆಯಿಂದ ಪ್ರಕರಣಕ್ಕೆ ಸಂಬಂಧಿಸಿ ರಾಸಾಯನಿಕ ವಿಶ್ಲೇಷಣಾ ವರದಿಯನ್ನು ಸ್ವೀಕರಿಸಿರುತ್ತೇನೆ .ಅದನ್ನು ನಿಶಾನೆಪಿ-6 ಎಂದು ಗುರುತಿಸಿರುತ್ತೇನೆ, ವಾಹನದ ಮಾಲೀಕರಿಗೆ ಕಾರಣ ಕೇಳಿ ನೋಟಿಸು ನೀಡಿರುತ್ತೇನೆ. ದಿ:3-12-2007ರಂದು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ವಿಲೇವಾರಿ ಮಾಡಲು ಅಧಿಕೃತ ಅಧಿಕಾರಿಗಳಿಗೆ ಸಲ್ಲಿಸಿದ ವರದಿಯನ್ನು ನೋಡಿ ಅದನ್ನು ನಿಶಾನೆ ಪಿ-7 ಎಂದು ಅದರ ಮೇಲಿನ ಸಹಿ ನಿಶಾನೆ ಪಿ-7ಎ ಎಂದು, ವಾಹನದ ಮೌಲ್ಯ ದೃಢೀಕರಣ ಪತ್ರಕ್ಕಾಗಿ ಪ್ರಾ.ಸಾ.ಅ ಪುತ್ತೂರು ಇವರಿಗೆ ಪತ್ರ ಬರೆದು ದಿ:21-2-2008ರಂದು ಪಡೆದ ಮೌಲ್ಯ ಮಾಪನ ವರದಿಯನ್ನು ನಿಶಾನೆ ಪಿ-8 ಎಂದು ಗುರುತಿಸಿ , ಅಧಿಕೃತ ಅಧಿಕಾರಿಗಳ ದಿ:26-3-2008ರ ಮಧ್ಯಂತರ ಅದೇಶದನ್ವಯ ವಾಹನವನ್ನು ಮಾಲೀಕರಾದ ನಾರಾಯಣ ಗೌಡ ಇವರಿಗೆ ದಿ:17-6-2008 ರಂದು ಬಿಡುಗಡೆ ಮಾಡಿರುತ್ತೇನೆ. ದಿ:30-6-2009ರಂದು ಮುಟ್ಟುಗೋಲು ಹಾಕಿಕೊಳ್ಳಲಾದ ಮದ್ಯವನ್ನು ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗದವರ ಸಮಕ್ಷಮ ನಾಶಪಡಿಸಿ ಖಾಲಿ ಸೀಸೆಗಳ ಮೌಲ್ಯವನ್ನು ಎಸ್.ಬಿ.ಐ ಬೆಳ್ಳಂಗಡಿ ಶಾಖೆಯಲ್ಲಿ ಚಲನ್ ಮೂಲಕ ಪಾವತಿಸಿರುತ್ತೇನೆ ಎಂದು ಸಾಕ್ಷ್ಯ ನುಡಿದಿರುತ್ತಾರೆ.

ರಕ್ಷಣಾ ಪರ ವಕೀಲರು ಹಾಜರಾಗದೇ ಇರುವುದರಿಂದ ಪಾಟೀ ಸವಾಲು ಇಲ್ಲವೆಂದು ಪರಿಗಣಿಸಲಾಗಿರುತ್ತದೆ.

ಡಿಡಬ್ಲ್ಯೂ-1

ಶ್ರೀ.ನಾರಾಯಣ ಗೌಡ, ಬಿನ್:ಬೇಬಿ ಗೌಡ, ಶಿಬಾಜಿ ,ಬೆಳ್ಳಂಗಡಿ ತಾಲೂಕು ಇವರು ರಕ್ಷಣಾ ಪರ ದಿ:10-3-2011ರಂದು ಸಾಕ್ಷ್ಯ ನೀಡುತ್ತಾ , ತಾನು ಮಹೀಂದ್ರ ಜೇಪು ಸಂ:KA-20-M-3124 ಇದರ ಮಾಲೀಕನಾಗಿದ್ದೇನೆ. ದಿ:10-8-2007ರಂದು ತಾನು ಇತರ 9 ಜನರೊಂದಿಗೆ ರಾತ್ರಿ 8-00 ಗಂಟೆಗೆ ಅರಸಿನ ಮಕ್ಕಿ ಎಂಜಿರಾದ ಚಾಲುಕ್ಯ ವೈನ್ ಶಾಪ್‌ನಿಂದ ದಾಖಲೆಗಳೊಂದಿಗೆ ಖರೀದಿಸಿದ ತಲಾ 180 ಎಂ ಎಲ್ ನ 24 ಬಾಟಲಿಗಳನ್ನು ಸಾಗಿಸುತ್ತಿದ್ದ ಸಮಯದಲ್ಲಿ ಮದ್ಯಕ್ಕೆ ಬೇಕಾದ ದಾಖಲೆಗಳೂ ಇತ್ತು ಹಾಗೂ ಸದ್ರಿ ದಾಖಲೆಗಳ ಚೆರಾಕ್ಸ್ ಪ್ರತಿಗಳನ್ನು ಹಾಜರುಪಡಿಸಲಾಗಿದ್ದು ಅದನ್ನು ನಿಶಾನೆ ಡಿ-1 ರಿಂದ 10ರವರೆಗೆ ಗುರುತಿಸಿರುತ್ತಾರೆ. ಉಪ್ಪಿನಂಗಡಿ ಪೊಲೀಸರು ನಮ್ಮ ಜೇಪನ್ನು ತಡೆದು ನಿಲ್ಲಿಸಿ ವಿಚಾರಣೆ ಮಾಡುವ ಸಂದರ್ಭದಲ್ಲಿ ಇತರ 7 ಜನರು ತಪ್ಪಿಸಿಕೊಂಡಿದ್ದು ನಾವು ಮೂವರು ಉಳಿದು ಕೊಂಡೆವು . ವಿಚಾರಣೆ ಸಂದರ್ಭದಲ್ಲಿ ಜೇಪಿನಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಮೇಲಿನಂತೆ ತೋರಿಸಿರುವ ದಾಖಲೆಗಳ ಪೈಕಿ ಪೊಲೀಸರು ನಮ್ಮಿಂದ 5 ಬಿಲ್ಲುಗಳನ್ನು ಮಾತ್ರ ಪಡೆದು ನಮ್ಮನ್ನು ಠಾಣೆಗೆ ಕರೆದುಕೊಂಡು ಹೋಗಿ ಮೊಕದ್ದಮೆ ದಾಖಲಿಸಿಕೊಂಡರು. ನಾವು ಗೌಡ ಜನಾಂಗದವರಾಗಿದ್ದು ಆಟಿ ಅಮ್ಯಾವಾಸೆ ಸಮಾರಂಭದ ಸಂದರ್ಭದಲ್ಲಿ ದೇವರಿಗೆ ನೈವೇದ್ಯ ಮಾಡಲು ಮದ್ಯವನ್ನು ಬಳಸಿ ಅದನ್ನು ಸೇರಿದವರಿಗೆ ಪ್ರಸಾದವಾಗಿ ಹಂಚುವ ಸಂಪ್ರದಾಯವಿರುವುದರಿಂದ ಸದ್ರಿ ಮದ್ಯವನ್ನು ಸಾಗಾಟ ಮಾಡುತ್ತಿದ್ದೆವು. ಸದ್ರಿ ಮದ್ಯವನ್ನು ನಾವು ಕಾನೂನು ರೀತಿಯಲ್ಲಿ ಸಾಗಾಟ ಮಾಡುತ್ತಿದ್ದೆವು. ನಾನೊಬ್ಬ ಕೃಷಿಕನಾಗಿದ್ದು ಮನೆಯಲ್ಲಿ ಪ್ರಾಯಸ್ಥ ತಂದೆಯವರು ಇದ್ದು ಜೀವನಕ್ಕೆ ಸದ್ರಿ ವಾಹನವನ್ನೇ

ಅವಲಂಬಿಸಿರುತ್ತೇನೆ. ಹಾಗೂ ಈಗ ಪಕ್ಷಪಾತ ರೋಗದಿಂದ ಬಳಲುತ್ತಿದ್ದು ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಅಸಮರ್ಥನಾಗಿದ್ದು, ಬೇರೆಯವರಿಗೆ ಅವಲಂಬಿತನಾಗಿರುತ್ತೇನೆ. ನನ್ನ ಅನಾರೋಗ್ಯದ ಬಗ್ಗೆ ವೈದ್ಯಕೀಯ ದೃಢೀಕರಣ ಪತ್ರ ಮತ್ತು ಅಂಗವಿಕಲರ ಗುರುತಿನ ಚೀಟಿಯನ್ನು ಪುರಾವೆಯನ್ನಾಗಿ ಹಾಜರುಪಡಿಸುತ್ತಿದ್ದು ಇದನ್ನು ನಿಶಾನೆ ಡಿ-11 ಮತ್ತು ನಿಶಾನೆ ಡಿ-12 ಎಂದು ಗುರುತಿಸಿರುತ್ತಾರೆ. ನಾನು ಯಾವುದೇ ತಪ್ಪು ಮಾಡಿರುವುದಿಲ್ಲ ಎಂದು ರಕ್ಷಣಾ ಸಾಕ್ಷಿ ನೀಡುತ್ತಾ ನನ್ನ ಜೀವನ ಮುಟ್ಟುಗೋಲು ಪ್ರಕ್ರಿಯೆಯನ್ನು ಕೈಬಿಟ್ಟು ಅಂತಿಮವಾಗಿ ಬಿಡುಗಡೆ ಮಾಡಿಕೊಡಬೇಕಾಗಿ ಕೋರುತ್ತೇನೆ.

ಪಾಟೀ ಸವಾಲು:-

ರಕ್ಷಣಾ ಸಾಕ್ಷಿದಾರರನ್ನು ಅಭಿಯೋಗ ನಿರ್ದೇಶಕರು ಪಾಟೀ ಸವಾಲು ನಡೆಸಲಾಗಿ ತಾನು ಆ ದಿವಸ 10 ರಟ್ಟಿನ ಬಾಕ್ಸ್‌ನಲ್ಲಿ ಮದ್ಯವನ್ನು ಸಾಗಾಟ ಮಾಡುತ್ತಿದ್ದೆ, ಹಾಗೂ ನನ್ನ ಬಳಿ ಇದ್ದ ರೂ.2745/- ಮತ್ತು ಮನೋಜ್ ಬಳಿ ಇದ್ದ ಸ್ವಲ್ಪ ಹಣವನ್ನೂ ಪೊಲೀಸ್ ರು ವಶಪಡಿಸಿಕೊಂಡಿರುತ್ತಾರೆ ಎಂದರೆ ಸರಿ, ಪೊಲೀಸರು ನನ್ನಿಂದ ಮದ್ಯ, ಹಣ ಮತ್ತು ಜೀವನ್ನು ವಶಪಡಿಸಿಕೊಂಡಾಗ ನನ್ನಲ್ಲಿ ಯಾವುದೇ ದ್ವೇಷ ಇರಲಿಲ್ಲ. ಪ್ರಕರಣ ಸಂದರ್ಭದಲ್ಲಿ ನಾನೇ ಜೀವಿನ ಚಾಲಕನಾಗಿದೆ, ನಾನು ನಿಶಾನೆ ಡಿ-10ರ ದಾಖಲೆಗಳನ್ನು ಈ ಕೇಸಿಗಿಂದೇ ಸೃಷ್ಟಿ ಎಂದರೆ ಸರಿಯಲ್ಲ, ನಾನು ದಿ:11-8-2007ರಂದು ಬೆಳಿಗ್ಗೆ 6-00 ಗಂಟೆ ಅರಸಿನ ಮಕ್ಕಿ ಸರ್ಕಾರಿ ಶಾಲಾ ವಠಾರ ರಸ್ತೆಯಲ್ಲಿ ನನ್ನ ಜೀವನ್ನು ಅಕ್ರಮವಾಗಿ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದೇನೆ ಎಂದರೆ ಹಾಗೂ ಜೀವನ್ನು ವಾಪಾಸ್ ಪಡೆಯಲು ನಾನು ಸುಳ್ಳು ಸಾಧನೆ ಮಾಡುತ್ತೇನೆ ಎಂದರೆ ಸರಿಯಲ್ಲ ಎಂದು ಪಾಟೀ ಸವಾಲಿಗೆ ಉತ್ತರಿಸುತ್ತಾರೆ.

ರಕ್ಷಣಾ ಪರ ವಕೀಲರ ವಾದ ಮಂಡನೆಗಾಗಿ ದಿ:7-4-2011, ದಿ:28-4-2011, 5-5-2011 ಮತ್ತು 14-7-2011ರಂತೆ ನಾಲ್ಕು ಬಾರಿ ಕಾಲಾವಕಾಶ ನೀಡಲಾಗಿ ರಕ್ಷಣಾ ಪರ ವಕೀಲರು ಪ್ರಾದಿಕಾರದಲ್ಲಿ ಹಾಜರಾಗದೇ ಪ್ರಕರಣವನ್ನು ಮುಂದುವರಿಸುವಂತೆ ದಿ: 27-7-2011ರಂದು Advancement Application ಸಲ್ಲಿಸಿರುವ ಮೇರೆಗೆ ಕೋರಿಕೆ ಮನ್ನಿಸಲಾಗಿ ದಿ:4-8-2011ರಂದು ಪ್ರಾದಿಕಾರದ ಮುಂದೆ ಹಾಜರಾಗಿ ತಮ್ಮ ವಾದವನ್ನು ಮಂಡಿಸಿ ಅರೋಪವನ್ನು ಅಲ್ಲಗಳೆಯುತ್ತಾ, ಪ್ರಕರಣ ಸಂದರ್ಭದಲ್ಲಿ ಮಾನ್ಯ ನ್ಯಾಯಾಲಯದ ಸರ್ಜೆ ವಾರೆಂಟನ್ನು ಪಡೆದುಕೊಳ್ಳಲಾಗಿರುವುದಿಲ್ಲ, ವಾಹನದಲ್ಲಿ ಒಟ್ಟು 10 ವ್ಯಕ್ತಿಗಳಿದ್ದು ಚಾಲಕನನ್ನು ಮಾತ್ರ ಅರೋಪಿಯನ್ನಾಗಿ ಮಾಡಿರುವುದು ಸಮಂಜಸವಲ್ಲ, ತಕ್ಷೀರು ಸಮಯದಲ್ಲಿ ಅಕ್ರಮ ಮದ್ಯ ಮಾರಾಟವಾದ ಬಗ್ಗೆ ಯಾವುದೇ ದಾಖಲೆಗಳು ಇರುವುದಿಲ್ಲ, ಸದ್ರಿ ಮದ್ಯವನ್ನು ಚಾಲುಕ್ಯ ವೈನ್ ಎಂಬ ಅಧಿಕೃತ ಮದ್ಯದಂಗಡಿಯಿಂದ ತರಲಾಗಿತ್ತು, ತಕ್ಷೀರು ಪತ್ತೆ ಸಮಯವು ಬೆಳಿಗ್ಗೆ 6-00 ಗಂಟೆ ಯಾಗಿದ್ದು ಸದ್ರಿ ಸಮಯವು ಮದ್ಯ ಮಾರಾಟ /ಬೇಡಿಕೆ ಇರುವ ಸಮಯವಾಗಿರುವುದಿಲ್ಲ, ಮದ್ಯ ಸಾಗಾಣಿಕೆಯ ಬಗ್ಗೆ ಅಧಿಕೃತವಾಗಿ 10 ಬಿಲ್ಲುಗಳನ್ನು ಹಾಜರುಪಡಿಸಲಾಗಿದ್ದರೂ ಅದನ್ನು ಪರಿಗಣಿಸಲಾಗಿರುವುದಿಲ್ಲ, ಆಟಿ ಅಮಾವಾಸ್ಯೆಯಂತಹ ಹಬ್ಬದ ದಿವಸದಲ್ಲಿ ದೇವರಿಗೆ ನೈವೇದ್ಯಕ್ಕಾಗಿ ಮದ್ಯವನ್ನು ಬಳಸುವುದು ಸ್ಥಳೀಯ ಜನರ ಸಂಪ್ರದಾಯವಾಗಿದ್ದು ವಾಹನದಲ್ಲಿದ್ದ 10 ಜನರು ಸದ್ರಿ ಮದ್ಯವನ್ನು ಸಮಾನ ಪ್ರಮಾಣದಲ್ಲಿ ಹೊಂದಿರುತ್ತಾರೆ, ಖರೀದಿಸಿರುವ ಮದ್ಯದ ಪ್ರಮಾಣ, ಪತ್ತೆಯಾದ ಪ್ರಮಾಣ ಹಾಗೂ ಪತ್ತೆಯಾದ ಮೊತ್ತ ಇವುಗಳು ಒಂದಕ್ಕೊಂದು ತಾಳೆಯಾಗದೇ ಇರುವುದರಿಂದ ಇದೊಂದು ಸುಳ್ಳು ಪ್ರಕರಣ ಎಂದೂ, ಪ್ರಕರಣದಲ್ಲಿ ಇಲಾಖಾ ಸಾಕ್ಷಿಗಳನ್ನು ಹೊರತುಪಡಿಸಿ ಸ್ವತಂತ್ರ ಸಾಕ್ಷಿದಾರರನ್ನು ಗುರುತಿಸಲಾಗಿರುವುದಿಲ್ಲ, ಸಾಕ್ಷಿಗಳ ಹೇಳಿಕೆಗಳಲ್ಲಿ ಸಾಮ್ಯತೆ ಇಲ್ಲದೇ ವ್ಯತಿರಿಕ್ತವಾಗಿರುತ್ತದೆ ಎಂದು ವಾದಿಸುತ್ತಾ ಪ್ರಕರಣವನ್ನು ಕೈಬಿಡಬೇಕೆಂದು ವಾದ ಮಂಡಿಸಿರುತ್ತಾರೆ. ಸಹಾಯಕ ಅಭಿಯೋಗ ನಿರ್ದೇಶಕರು ಪ್ರತಿವಾದ ಮಂಡಿಸುತ್ತಾ ಪ್ರಕರಣವು ಯಾವುದೇ ಕ್ರಿಮಿನಲ್ ಪ್ರಕರಣವಾಗಿರದೇ , ಮುಟ್ಟುಗೋಲು ನಡವಳಿಯಾಗಿರುವುದರಿಂದ ಅಭಿಯೋಗದ ಪರ ವಿಚಾರಿಸಲಾದ ಇಲಾಖಾ ಸಾಕ್ಷಿಗಳ ಸಾಕ್ಷ್ಯದಲ್ಲಿ ಕೆಲವೊಂದು ಸಣ್ಣಪುಟ್ಟ ವ್ಯತಿರೀಕ್ತತೆಗಳು ಕಂಡುಬಂದರೂ ಅದು ಅಭಿಯೋಜನೆಗೆ ಮಾರಕ ವಾಗುವುದಿಲ್ಲ ಹಾಗೂ ವ್ಯತಿರೀಕ್ತತೆಗಳು ಸಾಕ್ಷಿಗಳ ಸಾಕ್ಷ್ಯದಲ್ಲಿ ಸರ್ವೆ ಸಾಮಾನ್ಯವಾಗಿರುತ್ತದೆ. ಭಾರತೀಯ ಸಾಕ್ಷ್ಯ ಅಧಿನಿಯಮ ಕಲಂ 3ರಡಿ ಮೌಖಿಕ ಸಾಕ್ಷ್ಯವನ್ನು ವಿಚಾರಣೆ ಮಾಡಿದಾಗ ಸಾಕ್ಷ್ಯವು ಗುಣಾತ್ಮಕವಾಗಿರಬೇಕೇ ಹೊರತು ಸಾಕ್ಷ್ಯದ ಒಟ್ಟು ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾರದು. ಯಾವುದೇ ಒಂದು ಸಂಗತಿಯನ್ನು ಕಾನೂನು ಪರಿಣಿತರಾದ ಸಾಬೀತು ಪಡಿಸಬೇಕಾದರೆ ಒಂದು ನಿರ್ದಿಷ್ಟ ಪ್ರಮಾಣದ ಸಾಕ್ಷಿಗಳು ಬೇಕು ಎಂಬಂತೆ ಕಾನೂನು ಅಂಶ ಇರುವುದಿಲ್ಲ.ಈ ಕಾನೂನಿನ ಅಂಶವನ್ನು ಭಾರತೀಯ ಸಾಕ್ಷ್ಯ ಅಧಿನಿಯಮದ ಕಲಂ 134ರಡಿ ಸ್ಪಷ್ಟ ಪಡಿಸಲಾಗಿರುವುದು. ಅಭಿಯೋಗದ ಪರ ವಿಚಾರಿಸಲಾದ ಇಲಾಖಾ ಸಾಕ್ಷಿಗಳು ಪ್ರಕರಣವನ್ನು ಪತ್ತೆಹಚ್ಚಿ ಮುಂದಿನ ತನಿಖೆ ನಡೆಸಿ ಅರೋಪಿ/ವಾಹನದ ಮಾಲೀಕರು ತನ್ನ ವಾಹನವನ್ನು ಈ ಕೃತ್ಯದಲ್ಲಿ ನಿಯೋಜಿಸಿರುವುದು ಅಕ್ರಮವಾಗಿದ್ದು ಯಾವುದೇ ಮುಂಜಾಗತೆ ಯನ್ನು ತೆಗೆದುಕೊಳ್ಳದೇ ಇರುವುದು ಸಾಭೀತಾಗಿರುತ್ತದೆ. ಈ ಬಗ್ಗೆ ಇಲಾಖಾ ಸಾಕ್ಷಿಗಳು ಬಹಳ ಸ್ಪಷ್ಟವಾಗಿ ಹಾಗೂ ತಮ್ಮ ಕರ್ತವ್ಯದ ನೆಲೆಯಲ್ಲಿ ಪ್ರಮಾಣಿಕವಾಗಿ ಸಾಕ್ಷ್ಯ ನೀಡಿರುವುದು ಹಾಗೂ ಸ್ವತಂತ್ರ ಸಾಕ್ಷಿದಾರರನ್ನು ಪ್ರಕರಣದಲ್ಲಿ ಒಳಪಡಿಸಲಾದರೂ ಸದ್ರಿಯವರ ಸಾಕ್ಷಿಗಳು ಅಭಿಯೋಜನ ಪರ ಪೂರಕವಾಗಬಹುದೆಂದು ಭಾವಿಸಲು ಬರುವುದಿಲ್ಲ. ಹಾಗೂ ಈ ಅಂಶದಿಂದ ಯಾವುದೇ ರೀತಿಯಲ್ಲಿ ಸಾಕ್ಷ್ಯವು ಮುಟ್ಟುಗೋಲು ನಡವಳಿಗೆ ಭಾಧಕ/ಪೂರಕವಾಗುವುದಿಲ್ಲ. ಅಲ್ಲದೇ ರಕ್ಷಣಾ ಪರ ವಕೀಲರು ಹಾಜರು ಪಡಿಸಿರುವ ನಿಶಾನೆ ಡಿ -10ರ 10ರವರೆಗಿನ ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರತಿ ಬಿಲ್ಲಿನಲ್ಲಿ 180 ಎಂಎಲ್‌ನ 24 ಬಾಟಲಿಗಳಂತೆ ಒಟ್ಟು 10 ಬಿಲ್ಲುಗಳಲ್ಲಿ 43.200 ಲೀಟರು ಮದ್ಯ ಖರೀದಿಸಿರುವ ಬಗ್ಗೆ ದಾಖಲೆ ಇದ್ದು, ಪ್ರಕರಣದಲ್ಲಿ ಒಟ್ಟು 86.400ಲೀ ಮದ್ಯ ಜಪ್ತಾಗಿರುವುದರಿಂದ ರಕ್ಷಣಾ ಪರ ಒದಗಿಸಲಾದ ದಾಖಲೆಗಳು ಕೃತಕವಾಗಿ ಸೃಷ್ಟಿಸಿದ ದಾಖಲೆಗಳು ಎಂಬುದು ಸಾಭೀತಾಗಿರುತ್ತದೆ. ರಕ್ಷಣಾ ದಾಖಲಾತಿಗಳೊಂದಿಗೆ ವಾಹನದ ಮಾಲೀಕರು ವಿಚಾರಣಾ ವೇಳೆಯಲ್ಲಿ ತನ್ನ ರಕ್ಷಣಾ ಸಾಕ್ಷ್ಯ ಹೇಳಿಕೊಂಡಿದ್ದರೂ ವಾಹನವನ್ನು ಅಕ್ರಮ ಸಾಗಾಣಿಕೆಗೆ ಬಳಸಲಾಗಿಲ್ಲ ಎಂಬ ಆಂಶದ ಬಗ್ಗೆ ಸೂಕ್ತ ಪುರಾವೆ ಗಳನ್ನು ಒದಗಿಸಿ ತನ್ನ ನಿರಾಪರಾಧಿತ್ವವನ್ನು ಸಾಭೀತುಪಡಿಸಿರುವುದಿಲ್ಲ. ಇದು ಕರ್ನಾಟಕ ಅಬಕಾರಿ ಕಾಯಿದೆ ಕಲಂ 43 ಬಿ ಯಲ್ಲಿ ಹೇಳಿದ ರುಜುವಾತಿನ ಭಾರವನ್ನು ವಾಹನದ ಮಾಲೀಕರು ನಿಭಾಯಿಸುವಲ್ಲಿ ವಿಫಲರಾಗಿರುವುದು ಸಾಭೀತುಪಡಿಸುತ್ತದೆ. ವಾಹನ ಶೋಧನೆ ಸಂದರ್ಭದಲ್ಲಿ ಕಲಂ 53ರಡಿ

ಶೋಧನಾ ವಾರೆಂಟನ್ನು ಪಡೆಯದೇ ಇರುವುದು ಅಭಿಯೋಗದ ವಿಫಲತೆ ಎಂಬುದಾಗಿ ಪರಿಗಣಿಸಲಾಗದು. ಏಕೆಂದರೆ ಕಲಂ 54 ರಡಿ ರೆಕಾರ್ಡ್ ಆಫ್ ರೀಜನ್ಸ್‌ನ್ನು ದಾಖಲಿಸದೇ ಇರುವುದು ಕಾನೂನಿಡಿ ಅಜ್ಞಾಪಕವಾಗಿರುವುದಿಲ್ಲ ಎಂಬುದನ್ನು ಈ ಕೆಳಕಂಡಂತೆ ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪನ್ನು ಆಧರಿಸಿ ವ್ಯಾಖ್ಯಾನಿಸಬೇಕಾಗಿರುತ್ತದೆ. “ ಶೋಧನಾ ವಾರೆಂಟ್‌ಗಳನ್ನು ಪಡೆಯಲು ವಿಫಲರಾದ ಬಗ್ಗೆ ಕಾರಣಗಳನ್ನು ದಾಖಲಿಸದೇ ಇರುವುದು ಕೇವಲ ಕಾನೂನಿನ ಪ್ರಕ್ರಿಯೆಯಲ್ಲಿ ಒಂದು ಅನಿಯಮಿತೆಯಾಗಿದ್ದು ಕೇವಲ ಅದೇ ಒಂದು ಕಾರಣದಡಿ ಇಡೀ ಶೋಧನೆಯನ್ನು ಅಥವಾ ಮುಟ್ಟುಗೋಲು ವ್ಯವಹರಣೆಯನ್ನು ಅಥವಾ ಪ್ರಾದಿಕಾರವು ಮಾಡಿದ ಅಂತಿಮ ಮುಟ್ಟು ಗೋಲು ಅದೇಶವನ್ನು ಕಾನೂನಿನಡಿ ಅಸಿಂಧುವೆಂದು ಘೋಷಿಸಲು ಬರುವುದಿಲ್ಲ. ಶೋಧನೆಯನ್ನು ಮಾಡುವ ಮೊದಲು ವಾರೆಂಟ್ ಪಡೆದು ಕೊಳ್ಳದೇ ಇರುವ ಬಗ್ಗೆ ಅಥವಾ ವಾರೆಂಟ್ ಪಡೆಯಲು ವಿಫಲರಾದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾರಣಗಳನ್ನು ದಾಖಲಿಸದೇ ಇರುವುದು ಆರೋಪಿಯ ಹಕ್ಕಿಗೆ ಅಥವಾ ಆತನ ಹಿತಾಸಕ್ತಿಗೆ ದಕ್ಕೆಯನ್ನು ಉಂಟು ಮಾಡುತ್ತದೆ ಎಂಬುದಾಗಿ ಆರೋಪಿ ತೋರಿಸಿ ಕೊಡಬೇಕಾಗುತ್ತದೆ. ಶೋಧನಾ ವಾರೆಂಟನ್ನು ಪಡೆಯಲೇ ಬೇಕು ಎಂಬುದು ಖಡ್ಗಾಯವಾಗಿರುವುದಿಲ್ಲ ಅಥವಾ ಅಜ್ಞಾಪಕವಾಗಿರುವುದಿಲ್ಲ. ಶೋಧನಾ ವಾರೆಂಟನ್ನು ಪಡೆದುಕೊಳ್ಳಲು ವಿಫಲರಾದ ಬಗ್ಗೆ ಕಾರಣಗಳನ್ನು ನಮೂದಿಸದೇ ಇರುವುದು ಇಡೀ ಶೋಧನೆ ಮತ್ತು ಅದರ ನಂತರದ ಮುಟ್ಟುಗೋಲು ವ್ಯವಹರಣೆಯನ್ನು ಅಥವಾ ಅಂತಿಮ ಮುಟ್ಟುಗೋಲು ಅದೇಶ ಅಸಿಂಧುಗೊಳಿಸುವುದಿಲ್ಲ. ಈ ರೀತಿ ಅಸಿಂಧುಗೊಳಿಸಿದರೆ ಅಕ್ರಮ ಮದ್ಯ ವ್ಯವಹಾರಗಳು ಹಾಡುಹಗಲಲ್ಲೇ ಎಲ್ಲರ ಕಣ್ಣೆದುರಿನಲ್ಲಿಯೇ ನಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗೂ ಕಾನೂನನ್ನು ಅಪರಾಧಿಗಳಿಗೆ ಸಹಾಯವಾಗುವ ರೀತಿಯಲ್ಲಿ ಅರ್ಥಮಾಡಿಕೊಂಡಲ್ಲಿ ಇನ್ನೂ ಹೆಚ್ಚಿನ ಅಪರಾಧಗಳು ಆಗುವ ಸಂಭಾವ್ಯತೆಗಳು ಜಾಸ್ತಿಯಾಗಲಿವೆ. ಆದುದರಿಂದ ಕರ್ನಾಟಕ ಅಬಕಾರಿ ಕಾಯಿದೆ ಕಲಂ 54 ರ ಹಿಂದಿನ ಉದ್ದೇಶವನ್ನು ಅರಿತು ವ್ಯಾಖ್ಯಾನಿಸಬೇಕಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗೌರವಾನ್ವಿತ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ನೀಡಿದ ತೀರ್ಪು ಸಂ: ILR: 2004: KAR ರ ಪುಟ ಸಂ:527ರಲ್ಲಿ ವಿವರವಾಗಿ ಪ್ರಸ್ತಾವಿಸಲಾಗಿದೆ.”ಹಾಗೂ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಗಳ ಹೇಳಿಕೆಗಳು ಸಿಂಧು ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ವಾಹನದಲ್ಲಿ ತನ್ನ ತಿಳುವಳಿಕೆಗೆ ಬಾರದೇ ಮದ್ಯ ಸಾಗಾಟ ವಾಗಿರುವುದು ಎಂಬ ಆಂಶವನ್ನು ವಾಹನದ ಮಾಲೀಕರು ಸ್ಪಷ್ಟ ಪಡಿಸದೇ ಇರುವುದು ಹಾಗೂ ಇಲಾಖಾ ಅಧಿಕಾರಿಗಳು ಸುಳ್ಳು ಪ್ರಕರಣವನ್ನು ದಾಖಲಿಸಿ ಕೊಂಡಿರುವುದು ಎಂದು ರಕ್ಷಣಾ ಹೇಳಿಕೆಗಳನ್ನು ನೀಡಿರುವ ರಾದರೂ ಈ ಬಗ್ಗೆ ಪುರಾವೆಗಳನ್ನು ಒದಗಿಸಿ ರುಜುವಾತು ಪಡಿಸಲು ವಿಫಲರಾಗಿರುತ್ತಾರೆ. ಕಾರಣ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ತಮ್ಮ ಪ್ರತಿವಾದವನ್ನು ಮಂಡಿಸಿರುತ್ತಾರೆ.

ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಮದ್ಯದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಕರ್ನಾಟಕ ಸರ್ಕಾರದ ಸಹಾಯಕ ರಾಸಾಯನಿಕ ವಿಶ್ಲೇಷಕರು ಮಂಗಳೂರು ವಲಯ ಇವರು ದಿ:15-10-2007ರಂದು ನೀಡಿರುವ ವಿಶ್ಲೇಷಣಾ ವರದಿಯಲ್ಲಿ ಮದ್ಯದಲ್ಲಿ ಮದ್ಯಸಾರ ಪ್ರಮಾಣ ಎಲ್ಲಾ ಮಾದರಿಗಳಲ್ಲೂ 42.0% ಇರುವುದಾಗಿ ಹಾಗೂ Sedimentary and suspended particles observed in this samples . Hence they are not confirming to the standards ಎಂದು ದೃಢೀಕರಿಸಲ್ಪಟ್ಟಿರುವುದರಿಂದ ಜಪ್ತುಪಡಿಸಿಕೊಂಡ ವಸ್ತುವು ಅಬಕಾರಿ ಸೊತ್ತು (ಮದ್ಯ) ಆಗಿರುವುದು ಸಾಭೀತಾಗಿರುತ್ತದೆ. ಮಾತ್ರವಲ್ಲದೇ ಅದು ಮಾನವನ ಸೇವನೆಗೆ ಯೋಗ್ಯವಾಗಿಲ್ಲದ ನಕಲಿ ಮದ್ಯವೆಂಬ ಅಬಕಾರಿ ಸೊತ್ತಾಗಿರುವುದು ಸಹ ಸಾಭೀತಾಗಿರುವುದರಿಂದ ಒಂದನೇ ಅಂಶವನ್ನು ಗುಣಾತ್ಮಕವಾಗಿ ಪರಿಗಣಿಸಲಾಗಿದೆ.

ಪ್ರಕರಣದ ಎಲ್ಲಾ ದಾಖಲಾತಿಗಳನ್ನು ಹಾಗೂ ಪಾ.ಸ-1 ರಿಂದ 5 ರವರ ಸಾಕ್ಷಿ ವಿಚಾರಣೆಯನ್ನು ನಡೆಸಲಾಗಿ, ಪಾಟೀ ಸವಾಲು ನಡೆಸಲು ರಕ್ಷಣಾ ಪರ ವಕೀಲರು ಮುಂದಾಗಿರುವುದಿಲ್ಲ. ಹಾಗೂ ವಾಹನದ ಮಾಲೀಕರು ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ವಿಫಲರಾಗಿರುವುದು ಹಾಗೂ ಅಪರಾಧ ಸ್ಥಳದಲ್ಲಿ ಪಂಚರ ಸಮಕ್ಷಮ ಮಹಜರು ಜರುಗಿಸಿ ಸೊತ್ತುಗಳನ್ನು ಜಪ್ತುಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಅಂಶಗಳನ್ನು ಅವಲೋಕಿಸಿ ಮಹೀಂದ್ರ ಜೀಪು ನೊಂದಣಿ ಸಂ:KA-20-M-3124ನ್ನು ಅಕ್ರಮ ಮದ್ಯ ಸಾಗಾಣಿಕೆಗೆ ಬಳಸಿರುವುದು ಸಾಭೀತಾಗಿರುವುದರಿಂದ ಎರಡನೇ ಅಂಶವನ್ನು ಗುಣಾತ್ಮಕ ವಾಗಿ ಪರಿಗಣಿಸಲಾಗಿದೆ.

ಇಂತಹ ಅಕ್ರಮ ಮದ್ಯ ಸಾಗಾಟ ತನ್ನ ತಿಳುವಳಿಕೆಗೆ ಬಾರದೇ ನಡೆದಿದೆ ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ಸಾಭೀತುಪಡಿಸುವುದು ವಾಹನ ಮಾಲೀಕರ ಆದ್ಯ ಹೊಣೆಗಾರಿಕೆಯಾಗಿರುತ್ತದೆ. ವಾಹನ ಮಾಲೀಕರು ಪ್ರಾದಿಕಾರದಿಂದ ನೀಡಲಾದ ಕಾರಣ ಕೇಳಿ ನೋಟಿಸಿಗೆ ಉತ್ತರಿಸುತ್ತಾ ಹೊರಿಸಲಾದ ಅಪರಾಧವನ್ನು ಅಲ್ಲಗಳೆದು, ಪ್ರಕರಣ ಸಂದರ್ಭದಲ್ಲಿ ವಾಹನದಲ್ಲಿ 3 ಜನ ಪ್ರಯಾಣಿಕರಿದ್ದು ಉಳಿದ 7 ಜನರು ಓಡಿಹೋಗಿರುತ್ತಾರೆ. ಹಾಗೂ ಪತ್ತೆಯಾದ ಮದ್ಯವನ್ನು ಚಾಲುಾಕ್ಯ ವೈನ್ಸ್ ,ಎಂಜಿರಾ ಇಲ್ಲಿಂದ ಖರೀದಿಸಿಕೊಂಡಿದ್ದು ಇದು ಕಾನೂನಿನಲ್ಲಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಾಗಿದ್ದು ಮದ್ಯ ಖರೀದಿಸಿದ ಬಗ್ಗೆ ನಗದು ರಶೀದಿಗಳನ್ನು ಹಾಜರುಪಡಿಸಿದೆ ಎಂದು ತಿಳಿಸಿರುತ್ತಾರೆ. ಹಾಗೂ ತನ್ನ ಹೇಳಿಕೆಯಲ್ಲಿ ಪ್ರಕರಣ ಸಂದರ್ಭದಲ್ಲಿ ತಾನು ಮತ್ತು ಇತರ 9 ಜನರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದುದಾಗಿಯೂ, ಪ್ರಕರಣ ಸಂದರ್ಭದಲ್ಲಿ ಸಮವಸ್ತ್ರದಲ್ಲಿ ಪೊಲೀಸರನ್ನು ಕಂಡು 7 ಜನರು ಓಡಿಹೋಗಿರುವುದಾಗಿ ತಿಳಿಸಿ ತಾವು ಮೂವರು ಮಾತ್ರ ಜೀಪಿನಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿರುತ್ತಾರೆ. ಆದರೆ ಪ್ರಕರಣದಲ್ಲಿ ಒಟ್ಟು 10 ರಟ್ಟಿನ ಪೆಟ್ಟಿಗೆಗಳಲ್ಲಿ 86.400 ಲೀಟರು ಮದ್ಯ ವಶಪಡಿಸಿ ಕೊಳ್ಳಲಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರ ಸಂಖ್ಯೆಯನ್ನು 10 ಜನ ಎಂದು ಪರಿಗಣಿಸಿ ದರೂ ಸರಾಸರಿಯಾಗಿ ಅವರು ಹೊಂದಿರುವ ಮದ್ಯದ ಪ್ರಮಾಣ ಲೆಕ್ಕ ಹಾಕಲಾಗಿ ಕಾನೂನು ಮಿತಿಗಿಂತಲೂ ಹೆಚ್ಚಾಗಿರುವುದು ಕಂಡು ಬರುತ್ತದೆ. ಅಲ್ಲದೇ ಪ್ರಯಾಣಿಕರ ಪೈಕಿ ಓಡಿ ಹೋದ 7 ಜನರ ಬಗ್ಗೆ ಸೂಕ್ತ ಪುರಾವೆ ಒದಗಿಸಲು ವಾಹನದ ಮಾಲೀಕರು ವಿಫಲರಾಗಿರುತ್ತಾರೆ, ವಾಹನದ ಮಾಲೀಕರು ತನ್ನ ರಕ್ಷಣಾ ಸಾಕ್ಷಿಯಲ್ಲಿ ಮದ್ಯವನ್ನು ರಾತ್ರಿ 8-00 ಗಂಟೆಗೆ ಅರಸಿನಮಕ್ಕಿ ಎಂಜಿರಾದ ಚಾಲುಾಕ್ಯ ವೈನ್ಸ್ ಎಂಬ ಮದ್ಯದಂಗಡಿಯಿಂದ ಹಬ್ಬ ಆಚರಣೆಯ ಸಲುವಾಗಿ ಪಡೆದುಕೊಂಡಿರುವುದಾಗಿ ತಿಳಿಸಿರುತ್ತಾರೆ. ಆದರೆ ಪ್ರಕರಣ ದಿ:11-8-2007ರಂದು ಮುಂಜಾನೆ 6-00 ಗಂಟೆ ಸಮಯಕ್ಕೆ ನಡೆದಿರುವುದರಿಂದ ಹಿಂದಿನ ದಿವಸ ರಾತ್ರಿ 8-00 ಗಂಟೆಗೆ ಖರೀದಿಸಲಾದ ಸದ್ರಿ ಮದ್ಯವನ್ನು ಮರುದಿವಸ ಬೆಳಿಗ್ಗೆ 6-00 ಗಂಟೆಯವರೆಗೆ ಜೀಪಿನಲ್ಲಿ ಇರಿಸಿ ಕೊಂಡಿರುವ ಬಗ್ಗೆ

ಸಕಾರಣವನ್ನು ರುಜುವಾತುಪಡಿಸಿರುವುದಿಲ್ಲ ಹಾಗೂ ಜಪ್ತುಪಡಿಸಿಕೊಂಡ ಸೊತ್ತು ಅಬಕಾರಿ ಸೊತ್ತಾಗಿರುವುದು ಮಾತ್ರವಲ್ಲದೇ ಅದು ಮಾನವನ ಸೇವನೆಗೆ ಯೋಗ್ಯವಲ್ಲದಂತಹ ನಕಲಿ ಮದ್ಯವಾಗಿದ್ದು ಇಂತಹ ಸೊತ್ತುಗಳನ್ನು ಪಾನೀಕರು ಸೇವಿಸಿದರೇ ಅದರಿಂದ ಸಾರ್ವಜನಿಕರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇಂತಹ ಪ್ರಕರಣ ಗಳನ್ನು ಗಂಭೀರವಾಗಿ ಪರಿಗಣಿಸಬಹುದಾಗಿದೆ. ಪ್ರಕರಣ ಸಂದರ್ಭದಲ್ಲಿ ವಾಹನದ ಮಾಲೀಕರು ಅರೋಗ್ಯವಂತರಾಗಿದ್ದು ತದನಂತರದಲ್ಲಿ ಅಂದರೆ ದಿ:8-10-2009 ರಿಂದ ಪಾಶ್ಚವಾಯು ಪೀಡಿತರಾಗಿ ಅಂಗ ಉನರಾಗಿರುವುದು ವೈದ್ಯಕೀಯ ದೃಢಪತ್ರ ಮತ್ತು ಅಂಗ ವಿಕಲರ ಗುರುತಿನ ಚೀಟಿಯನ್ನು ರಕ್ಷಣಾ ಪರ ದಾಖಲೆಗಳಾಗಿ ಒದಗಿಸಲಾಗಿದ್ದರೂ ಇದು ಪ್ರಕರಣದ ಮುಟ್ಟುಗೋಲು ನಡವಳಿಗೆ ಭಾದಕವಾಗುವುದಿಲ್ಲ. ಅಲ್ಲದೇ ಎರಡು ಸ್ವತಂತ್ರ ಸಾಕ್ಷಿದಾರರನ್ನು ಹಾಗೂ 3 ಅಭಿಯೋಗ ಸಾಕ್ಷಿದಾರರ ವಿಚಾರಣಾ ಸಂದರ್ಭದಲ್ಲಿ ಕಾಲಾವಕಾಶ ನೀಡಲಾಗಿದ್ದರೂ ರಕ್ಷಣಾ ವಕೀಲರು ಪಾಟೀ ಸವಾಲು ನಡೆಸಲು ವಿಫಲರಾಗಿರುವುದನ್ನು ಅವಲೋಕಿಸಿದಾಗ ವಾಹನದ ಮಾಲೀಕರು ಈ ಪ್ರಾದಿಕಾರದ ಮುಂದೆ ಸಾಕ್ಷ್ಯಾಧಾರಗಳೊಂದಿಗೆ ಹಾಜರಾಗಿ ವಾಹನವನ್ನು ತನ್ನ ತಿಳುವಳಿಕೆಗೆ ಬಾರದೇ ಅಕ್ರಮ ಮದ್ಯ ಸಾಗಾಣಿಕೆಗೆ ಉಪಯೋಗಿಸಲಾಗಿದೆ ಎಂಬ ಅಂಶವನ್ನು ಕರ್ನಾಟಕ ಅಬಕಾರಿ ಕಾಯಿದೆ ಕಲಂ 43 ಬಿ ಅಡಿಯಲ್ಲಿ ರುಜುವಾತು ಪಡಿಸಲು ವಿಫಲರಾಗಿ, ತದನಂತರದಲ್ಲಿ ತನ್ನ ನಿರಾಪರಾಧಿತ್ವವನ್ನು ಸಾಭೀತುಪಡಿಸಲು ಕೃತಕವಾಗಿ ದಾಖಲೆಗಳನ್ನು ಸೃಷ್ಟಿಸಿರುವುದು ಖಾತ್ರಿಯಾಗಿರುವುದರಿಂದ ವಾಹನವನ್ನು ಅಕ್ರಮ ಮದ್ಯ ಸಾಗಾಣಿಕೆಗೆ ವಾಹನದ ಮಾಲೀಕರು ಬಳಸಿರುವುದು ನಿಸ್ಸಂದೇಹವಾಗಿ ಪ್ರಾದಿಕಾರವು ಮನಗಂಡು ಮೂರನೇಯ ಅಂಶವನ್ನು ನಕಾರಾತ್ಮಕವಾಗಿ ಪರಿಗಣಿಸಿದೆ.

ಈ ಮೇಲಿನ ಎಲ್ಲಾ ಕಾರಣಗಳಿಂದ ಮಹಜರು ಸಾಕ್ಷಿಗಳ ವಿಚಾರಣೆ ಹಾಗೂ ಲಭ್ಯವಿರುವ ದಾಖಲಾತಿಗಳಿಂದ ಹಾಗೂ ವಾಹನದಲ್ಲಿ ಜಪ್ತುಪಡಿಸಿದ ಮದ್ಯದಲ್ಲಿ ಮದ್ಯಸಾರದ ಅಂಶ ಇರುವುದು ವಿಶ್ಲೇಷಣಾ ವರದಿಯಿಂದ ದೃಢಪಟ್ಟಿರುವುದರಿಂದ ಈ ಪ್ರಕರಣದಲ್ಲಿ ಜಪ್ತು ಪಡಿಸಲಾಗಿರುವ ಮಹೀಂದ್ರ ಜೀಪು ನೊಂದಣಿ ಸಂ:KA-20-M-3124ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವೆಂದು ಪ್ರಾದಿಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಬಿ.ವಿ.ಹೂವಪ್ಪ ಗೌಡ, ಅಧಿಕೃತ ಅಧಿಕಾರಿ ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ.ಜಿಲ್ಲೆ, ಮಂಗಳೂರು ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ 1965ರ ಕಲಂ 43ಎ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ನಿಯಮ 43 ಬಿ ರಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿದ ನಂತರ ಉಪ್ಪಿನಂಗಡಿ ಪೊಲೀಸ್ ಠಾಣಾ ಕ್ರೈಂ ಸಂ:173/2007, ದಿ:11-8-2007 ರಲ್ಲಿ ಜಪ್ತು ಪಡಿಸಿರುವ ಮಹೀಂದ್ರ ಜೀಪು ನೊಂದಣಿ ಸಂ: KA-20-M-3124 (ಚಾಸೀಸ್ ನಂ:CDR650DI-2LV-175764 ಮತ್ತು ಇಂಜಿನ್ ನಂ:DV-175764)ನ್ನು ನಿಯಮ 43ಎ (2)ರನ್ವಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿ ಕೊಂಡು ಆದೇಶ ನೀಡಿರುತ್ತೇನೆ.

ಈ ಪ್ರಾದಿಕಾರದಿಂದ ದಿನಾಂಕ:26-3-2008ರಂದು ತಾತ್ಕಾಲಿಕವಾಗಿ ವಾಹನ ಬಿಡುಗಡೆಗೊಳಿಸಿ ಹೊರಡಿಸಿದ ಮದ್ಯಂತರ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಅರ್.ಸಿ ಮಾಲೀಕರು ಸದ್ರಿ ಮದ್ಯಂತರ ಬಿಡುಗಡೆ ಹೊಂದಿರುವ ಮಹೀಂದ್ರ ಜೀಪು ನೊಂದಣಿ ಸಂ: KA-20-M-3124ನ್ನು ಈ ಆದೇಶದ 30 ದಿನಗಳೊಳಗೆ ಅಬಕಾರಿ ನಿರೀಕ್ಷಕರು, ಬೆಳ್ತಂಗಡಿ ವಲಯ ಇವರ ಮೂಲಕ ಇಲಾಖಾ ವಶಕ್ಕೆ ಒಪ್ಪಿಸಲು ಆದೇಶಿಸಿದೆ. ಅಬಕಾರಿ ನಿರೀಕ್ಷಕರು, ಬೆಳ್ತಂಗಡಿ ವಲಯ ಇವರು, ಸದ್ರಿ ಮುಟ್ಟುಗೋಲು ವಾಹನವನ್ನು ಅರ್.ಸಿ ಮಾಲೀಕರಿಂದ ಇಲಾಖಾ ವಶಕ್ಕೆ ಪಡೆದು ಅವರ ಸುಪರ್ದಿಯಲ್ಲಿ ಇರಿಸಿಕೊಂಡು ಈ ಪ್ರಾದಿಕಾರಕ್ಕೆ ವರದಿ ಒಪ್ಪಿಸಲು ಆದೇಶಿಸಿದೆ.

ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ವಾಹನವನ್ನು ಅರ್.ಸಿ ಮಾಲೀಕರು ಈ ಆದೇಶ ಹೊರಡಿಸಿದ 30 ದಿವಸಗಳೊಳಗೆ ಪ್ರಾದಿಕಾರದ ಸುಪರ್ದಿಗೆ ಒಪ್ಪಿಸಲು ವಿಫಲರಾದಲ್ಲಿ, ಅವರು ಈ ಪ್ರಾದಿಕಾರಕ್ಕೆ ಭದ್ರತೆಯಾಗಿ ಬ್ಯಾಂಕ್ ಗ್ಯಾರಂಟಿ ಆಧಾರದಲ್ಲಿ ನೀಡಿ ಸರ್ಕಾರದ ರೆವೆನ್ಯೂ ಡೆಪಾಸಿಟ್‌ನಲ್ಲಿ ಇಡಲಾದ ಮೊತ್ತ ರೂ.60,000/-ನ್ನು ಇಲಾಖಾ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಆದೇಶಿಸಿದೆ.

ಸದ್ರಿ ಪ್ರಕರಣದಲ್ಲಿ ಜಪ್ತುಪಡಿಸಲಾದ ಮದ್ಯವನ್ನು ಈ ಪ್ರಾದಿಕಾರದ ಸಮ ಸಂಖ್ಯೆ ಆದೇಶ ದಿನಾಂಕ:01-08-2008ರ ಅನ್ವಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವುದನ್ನು ಸ್ಥಿರೀಕರಿಸಿದ್ದೇನೆ.

ಈ ಆದೇಶವನ್ನು ದಿನಾಂಕ: 11-08-2011ರಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಈ ಆದೇಶವು ಇಂದಿನಿಂದ 30 ದಿವಸಗಳ ನಂತರ ಜಾರಿಯಲ್ಲಿ ಬರುತ್ತದೆ.

ಬಿ.ವಿ. ಹೂವಪ್ಪಗೌಡ,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಅನುಬಂಧ-I

ಫಿರ್ಯಾದುದಾರರ ಪರ ಮಂಡಿಸಲಾದ ಸಾಕ್ಷಿಗಳ ವಿವರ:-

ಪ್ರಾ.ಸಾ-1 : ಶ್ರೀ.ಶ್ರೀಕಾಂತ್, ಬಿನ್:ಶ್ರೀನಿವಾಸ ಕೊಕ್ಕಡ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ (ಸ್ವತಂತ್ರ ಸಾಕ್ಷಿದಾರರು)

ಪ್ರಾ.ಸಾ-2 : ಶ್ರೀ.ಚಂದ್ರಶೇಖರಯ್ಯ, ಸಾ.ಪೊ.ಉ.ನಿ , ಬೆಳ್ತಂಗಡಿ ಪೊ.ಠಾಣೆ

ಪ್ರಾ.ಸಾ 3 : ಶ್ರೀ. ಸುಂದರಗೌಡ, ಬಿನ್:ಶಿವಣ್ಣ ಗೌಡ, ಕೃಷಿಕ, ರೆಕ್ಕಾ ಗ್ರಾಮ, ಬೆಳ್ತಂಗಡಿ

ಪ್ರಾ.ಸಾ-4 : ಶ್ರೀ.ಬಿ.ದೇವದಾಸ, ಹೆಚ್.ಸಿ 629, ಪು.ನಗರ ಪೊ.ಠಾಣೆ

ಪ್ರಾ.ಸಾ-5 : ಶ್ರೀಮತಿ.ಸೌಮ್ಯಲತಾ ಅ.ನಿ ಉಡುಪಿ ವಲಯ

ಅನುಬಂಧ-II

ಫರ್ಯಾದುದಾರರ ಪರ ಮಂಡಿಸಲಾದ ದಾಖಲೆಗಳು:-

- ನಿಶಾನೆ ಪಿ-1 : ಮಹಜರು ಪ್ರತಿ ಮತ್ತು ನಿಶಾನೆ ಪಿ-೪ಎ ,ಬಿ,ಸಿ : ಸಾಕ್ಷಿ ಗಳ ಸಹಿ
 ನಿಶಾನೆ ಪಿ-2 : ಪೊಲೀಸರ ದಿ:11-8-07ರ ವರದಿ ಮತ್ತು ನಿಶಾನೆ ಪಿ-2ಎ: ಸಾಕ್ಷಿ ಸಹಿ
 ನಿಶಾನೆ ಪಿ-3 : ಪ್ರಥಮ ಮಾಹಿತಿ ವರದಿ ಮತ್ತು ನಿಶಾನೆ ಪಿ-3 ಎ : ಸಾಕ್ಷಿ ಸಹಿ
 ನಿಶಾನೆ ಪಿ-4 : ಅಧಿಕೃತ ಅಧಿಕಾರಿಗಳಿಗೆ ಸಲ್ಲಿಸಿದ್ದ ವರದಿ ಮತ್ತು ನಿಶಾನೆ ಪಿ-4 ಎ : ಸಾಕ್ಷಿ ಸಹಿ
 ನಿಶಾನೆ ಪಿ-5 : ಬಿ ಎಕ್ಸ್‌ಟ್ರಾಕ್ಟ್ ವರದಿ
 ನಿಶಾನೆ ಪಿ-6 : ರಸಾಯನಿಕ ವಿಶ್ಲೇಷಣಾ ವರದಿ
 ನಿಶಾನೆ ಪಿ-7 : ತನಿಖಾ ವರದಿ ಮತ್ತು ನಿಶಾನೆ ಪಿ-7 ಎ : ಸಾಕ್ಷಿ ಸಹಿ
 ನಿಶಾನೆ ಪಿ-8 : ಮೌಲ್ಯ ಮಾಪನ ವರದಿ

ಅನುಬಂಧ-III

ವಾಹನ ಮಾಲೀಕರ ಪರವಾಗಿ ವಿಚಾರಣೆ ಮಾಡಲಾದ ಸಾಕ್ಷಿದಾರರು :-

ಡಿಡಬ್ಲ್ಯೂ -1 :- ಶ್ರೀ.ನಾರಾಯಣ ಗೌಡ, ಬಿನ್:ಬೇಬಿ ಗೌಡ, ಶಿಬಾಜಿ ,ಬೆಳ್ತಂಗಡಿ

ಅನುಬಂಧ-IV

ವಾಹನ ಮಾಲೀಕರ ಪರವಾಗಿ ಗುರುತಿಸಲಾದ ದಾಖಲೆಗಳು :-

- ನಿಶಾನೆ ಡಿ-1 ರಿಂದ 10 : ಮೆ:ಚಾಲ್ಕುಕ ವೈನ್ಸ್ ಬೆಳ್ತಂಗಡಿ ಇಲ್ಲಿಂದ ಮಧ್ಯ ಖರೀದಿ ರಶೀದಿ ಸಂ: 4377 ರಿಂದ 4386 ರವರೆಗೆ
 ನಿಶಾನೆ ಡಿ-11 : ಮೆಡಿಕಲ್ ಆಫೀಸರ್, ಪ್ರೈಮರಿ ಹೆಲ್ತ್ ಸೆಂಟರ್ ,ಹತ್ಯಾ ರವರಿಂದ ವೈದ್ಯಕೀಯ ಪರೀಕ್ಷೆ ಪ್ರಮಾಣ ಪತ್ರ
 ನಿಶಾನೆ ಡಿ-12 : ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ಬೆಂಗಳೂರು ಇವರಿಂದ ನೀಡಲಾದ ಅಂಗವಿಕಲರ ಗುರುತಿನ ಚೀಟಿ

ಬಿ.ವಿ. ಹೂವಪ್ಪಗೌಡ,
 ಅಧಿಕೃತ ಅಧಿಕಾರಿಗಳು ಹಾಗೂ
 ಡೆಪ್ಯುಟಿ ಕಮೀಷನರ್ ಆಫ್ ಎಕ್ಸ್‌ಪ್ಲೆಜ್,
 ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಪಿ.ಆರ್. 976

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ, ಬಳ್ಳಾರಿ

ಪ್ರಕಟಣೆ

ಸಂ. ಜಿಸಕಅ\ಎಸ್-6\ಕಾ.ಪ.ತ\ಸಿಆರ್- \2011-12, ದಿನಾಂಕ: 10-10-2011.

ವಿಷಯ :- 2011-12ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧಿಕರಣದಲ್ಲಿ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸುವುದರ ಕುರಿತು.

- ಉಲ್ಲೇಖ :- 1) ಸರ್ಕಾರದ ಆದೇಶ ಸಂ.ಎಸ್.ಡಬ್ಲ್ಯೂ.ಎಸ್-681\ಎಸ್.ಡಬ್ಲ್ಯೂ-89, ಬೆಂಗಳೂರು ದಿನಾಂಕ: 02-11-90.
 2) ಸರ್ಕಾರದ ಆದೇಶ ಸಂಖ್ಯೆ: ಸಕ.ಇ.-421/ಪಕವಿ-95, ಬೆಂಗಳೂರು, ದಿನಾಂಕ: 29-07-97.
 3) ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಪತ್ರ ಸಂ:ಸ.ಕ.ಇ/ಸಮನ್ವಯ.6/ಸಿಆರ್-14/97-98, ದಿನಾಂಕ:07-08-97 ಮತ್ತು 14-10-97,
 4) ಸರ್ಕಾರದ ಆದೇಶ ಸಂ.ಸಕ.ಇ.-535\ಸಕನಿ-2000, ಬೆಂಗಳೂರು, ದಿನಾಂಕ: 28-03-01.
 5) ಸರ್ಕಾರಿ ಆದೇಶ ಸಂ. ಸಕಇ-349/ಪಕವಿ-05, ದಿನಾಂಕ:28-01-06.
 6) ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಪತ್ರ ಸಂ:ಸಕನಿ/ಸಿ.ಎಸ್.1/ಸಿಆರ್-133/2007-08 ದಿನಾಂಕ:16-10-2007

7) ಸರ್ಕಾರಿ ಆದೇಶ ಸಂ:ಸಕಇ/187/ಪಕಸೇ/2010 ಬೆಂಗಳೂರು, ದಿನಾಂಕ:28-06-2011.

8) ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಪತ್ರ ಸಂ:ಸ.ಕ.ನಿ/ಎಸ್-3/ಸಿ.ಆರ್.-13/2011-12
ದಿನಾಂಕ:20-08-2011.

ಬಳ್ಳಾರಿ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ 2011-12ನೇ ಸಾಲಿಗೆ ಆಡಳಿತ ನ್ಯಾಯಾಧೀಕರಣದಲ್ಲಿ 4 ವರ್ಷಗಳ ತರಬೇತಿಯನ್ನು ನೀಡುವ ಸಲುವಾಗಿ ಅರ್ಹ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ತರಬೇತಿಯನ್ನು ಪಡೆಯಲು ಇಚ್ಛಿಸುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.

- 1) ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿರುವವರಾಗಿರಬೇಕು.
- 2) ಬಳ್ಳಾರಿ ಜಿಲ್ಲೆಗೆ ಮಾತ್ರ ಸಂಬಂಧಿಸಿದ ಹಾಗೂ ವಕೀಲ ವೃತ್ತಿ ನಡೆಸಲು ಅರ್ಹತೆಯುಳ್ಳ ಕಾನೂನು ಪದವೀಧರರು ಮಾತ್ರ ಈ ತರಬೇತಿಗೆ ಅರ್ಹರು.
- 3) ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ 2 ವರ್ಷದೊಳಗೆ ಕಾನೂನು ಪದವಿಯನ್ನು ಪಡೆದಿರುವವರು. (ಅರ್ಜಿಯೊಂದಿಗೆ ಕಾನೂನು ಪದವಿಯ 3 ವರ್ಷದ ಅಂಕಪಟ್ಟಿಗಳ ಜಿರಾಕ್ ಪ್ರತಿಗಳನ್ನು ಸಲ್ಲಿಸತಕ್ಕದ್ದು.
- 4) ಅಭ್ಯರ್ಥಿಯ ವಯಸ್ಸು, ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕದಂದು 35 ವರ್ಷಗಳನ್ನು ಮೀರಿರಬಾರದು ಈ ಕುರಿತು ಅಧಿಕೃತ ಪ್ರಮಾಣ ಪತ್ರ (ಎಸ್.ಎಸ್.ಎಲ್.ಸಿ) ಅಂಕಪಟ್ಟಿ ಪ್ರತಿ ಲಗತ್ತಿಸಬೇಕು.
- 5) ಈ ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ದ್ವಿಪ್ರತಿಗಳಲ್ಲಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಎಲ್ಲಾ ಪರೀಕ್ಷೆಗಳ ಅಂಕಪಟ್ಟಿಗಳ ಝಿರಾಕ್ ಮತ್ತು ಜಾತಿ ಪ್ರಮಾಣ ಪತ್ರ, ಬಾರ್ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿದ ಪ್ರಮಾಣ ಪತ್ರದ ದೃಢೀಕೃತ ಪ್ರತಿಗಳೊಂದಿಗೆ ಸಲ್ಲಿಸಬೇಕು.
- 6) ಈಗಾಗಲೇ ಕಾನೂನು ವಿಷಯದಲ್ಲಿ ಯಾವುದಾದರೂ ತರಬೇತಿ ಪಡೆದಿರಬಾರದು.

ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

- 1) ಈ ತರಬೇತಿಗೆ ಪರಿಶಿಷ್ಟ ಜಾತಿಯ ಅರ್ಹ ಎಲ್ಲಾ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
- 2) ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷಗಳ ನ್ಯಾಯಾಂಗ ಆಡಳಿತ ತರಬೇತಿಯನ್ನು ಸರ್ಕಾರಿ ವಕೀಲರು, ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ 20 ವರ್ಷಗಳ ಅನುಭವ ಹೊಂದಿರುವ ಹಿರಿಯ ವಕೀಲರಲ್ಲಿ ನೀಡಲಾಗುವುದು. ಈ ವಿಷಯದ ಬಗ್ಗೆ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾದದ್ದು.
- 3) ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ರೂ 2,000/- (ರೂ ಎರಡು ಸಾವಿರ ಮಾತ್ರ) 4 ವರ್ಷದವರೆಗೂ ಸ್ಟೈಪೆಂಡ್ ನೀಡಲಾಗುವುದು.
- 4) ಈ ತರಬೇತಿಗೆ ಅಭ್ಯರ್ಥಿಗಳನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪರಿಚಾಲಕ, ಬಳ್ಳಾರಿ ಇವರ ಅಧ್ಯಕ್ಷತೆಯಲ್ಲಿ ರಚಿತವಾದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
- 5) ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯನ್ನು ಮಧ್ಯದಲ್ಲಿ ಬಿಟ್ಟುಹೋಗಬಾರದು (ಕೇಂದ್ರ / ರಾಜ್ಯ ಸರ್ಕಾರದಲ್ಲಿ ಉದ್ಯೋಗ ದೊರೆತ ಅಭ್ಯರ್ಥಿಗಳಿಗೆ ಈ ನಿಬಂಧನೆ ಅನ್ವಯಿಸುವುದಿಲ್ಲ).
- 6) ಆಯ್ಕೆಯಾದ ಅಭ್ಯರ್ಥಿಗಳು ಸುಳ್ಳು ಮಾಹಿತಿ ದಾಖಲೆ ಒದಗಿಸಿದ್ದಲ್ಲಿ, ಅಂತಹವರನ್ನು ಕಾನೂನಿನ ಶಿಸ್ತಿನ ಕ್ರಮಕ್ಕೆ ಒಳಪಡಿಸಲಾಗುವುದು. ಹಾಗೂ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟುಹೋದಲ್ಲಿ, ಅಂತಹವರಿಗೆ ನೀಡಿದ ಸ್ಟೈಪೆಂಡ್ ಹಣವನ್ನು ಶೇ.10%ರಷ್ಟು ಬಡ್ಡಿ ಸೇರಿಸಿ, ಭೂ ಕಂದಾಯ ಬಾಕಿ ಎಂದು ಪರಿಗಣಿಸಿ, ವಸೂಲಿ ಮಾಡಲಾಗುವುದು. ಈ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳು ಕರಾರು ಪತ್ರವನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಬಳ್ಳಾರಿ ಇವರಿಗೆ ಬರೆದುಕೊಡತಕ್ಕದ್ದು.
- 7) ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಈ ಕಛೇರಿಯಿಂದ ತಿಳಿಸಲಾಗುವುದು. ಹಾಗೂ ತರಬೇತಿ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆ ಪತ್ರ ತಲುಪಿದ 15 ದಿನಗಳೊಳಗಾಗಿ ತಮ್ಮ ಒಪ್ಪಿಗೆ ಪತ್ರವನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಬಳ್ಳಾರಿ ಇವರಿಗೆ ಸಲ್ಲಿಸತಕ್ಕದ್ದು.
- 8) ಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು (ದ್ವಿ ಪ್ರತಿಗಳಲ್ಲಿ) ಕಾರ್ಯದರ್ಶಿಗಳು, ಜಿಲ್ಲಾ ಮಟ್ಟದ ನ್ಯಾಯಾಂಗ ತರಬೇತಿ ಆಯ್ಕೆ ಸಮಿತಿ ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಬಳ್ಳಾರಿ ಇವರಿಗೆ ದಿನಾಂಕ:30-11-2011ರಂದು ಸಾಯಂಕಾಲ 5:30 ಗಂಟೆಯೊಳಗೆ ಸಲ್ಲಿಸತಕ್ಕದ್ದು.
- 9) ಅಪೂರ್ಣ ಮಾಹಿತಿ ಸಲ್ಲಿಸಿದ ಹಾಗೂ ಅನರ್ಹ ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸುವ ಹಕ್ಕು ಆಯ್ಕೆ ಸಮಿತಿಗೆ ಇರುತ್ತದೆ.

ಸೂಚನೆ:- ಅರ್ಜಿಗಳನ್ನು ಮತ್ತು ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ, ಬಳ್ಳಾರಿ ಹಾಗೂ ಸಂಬಂಧಪಟ್ಟ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆಯತಕ್ಕದ್ದು.

ಎನ್.ರಾಜಪ್ಪ,

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಹಾಗೂ ಸದಸ್ಯ ಕಾರ್ಯದರ್ಶಿ,
ಕಾನೂನು ಪದವೀಧರರ ನ್ಯಾಯಾಂಗ ಆಡಳಿತ ತರಬೇತಿ ಆಯ್ಕೆ ಸಮಿತಿ, ಬಳ್ಳಾರಿ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಪರಿಷ್ಕೃತ ಮೌಲ್ಯ
ಚಿಂತಾಮಣಿ ನಗರ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ಕ್ರ.ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗಿ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗಿ	
		ವಾಸ ಚದರಡಿಗಿ ರೂ.ಗಳಲ್ಲಿ	ವಾಣಿಜ್ಯ ಚದರಡಿಗಿ ರೂ.ಗಳಲ್ಲಿ	ವಾಸ ಚದರಡಿಗಿ ರೂ.ಗಳಲ್ಲಿ	ವಾಣಿಜ್ಯ ಚದರಡಿಗಿ ರೂ.ಗಳಲ್ಲಿ
	1 ನೇ ವಿಭಾಗ				
1	ಎನ್.ಆರ್.ಬಡಾವಣೆ	300	700	330	770
	01. ಚರ್ಚ್ ರಸ್ತೆ	350	700	385	770
	02. ಅಂಚೆ ಕಛೇರಿ ರಸ್ತೆ / ಪೋಸ್ಟ್ ಆಫೀಸ್ ರಸ್ತೆ	300	1200	330	1320
	03. ಬೆಂಗಳೂರು ರಸ್ತೆ	600	1200	660	1320
2	ಹಳೆ ಬಸ್‌ಸ್ಟಾಂಡ್ ರಸ್ತೆ		1600		1760
3	ಎಂ.ಜಿ.ರಸ್ತೆ (1, 2 ಮತ್ತು 3 ನೇ ಡಿವಿಜನ್)		2300		2530
4	ಜೋಡಿ ರಸ್ತೆ		5200		5720
5	ಭೋವಿ ಕಾಲೋನಿ (ವಡ್ಡರ ಕಾಲೋನಿ)	350	800	385	880
6	ವೆಂಕಟೇಶ್ವರ ಬಡಾವಣೆ (ಪ್ರೇಮನಗರ)	300	750	330	830
7	ಭಕ್ತನಗರಿ	250	600	275	660
8	ಟ್ರಾಂಕ್‌ಬಂಡ್‌ರಸ್ತೆ (ಮುಖ್ಯ ರಸ್ತೆ)	300	600	330	660
	01. ಟ್ರಾಂಕ್‌ಬಂಡ್‌ರಸ್ತೆ ಪೂರ್ವ ಬಡಾವಣೆ	250	500	275	550
	02. ಟ್ರಾಂಕ್‌ಬಂಡ್ ರಸ್ತೆ ಪಶ್ಚಿಮ ಬಡಾವಣೆ	200	400	220	440
	03. ಕಾಲೇಜು, ಪಾಲಿಟೆಕ್ನಿಕ್ ಹಿಂಭಾಗ	300	500	330	550
	04. ನಾರೆಪ್ಪಕುಂಟೆ	200	450	220	500

Approved as per IGR and CS Memo No. CVC-16/10-11, dated 29-06-2011 and it shall come into effect from 20-07-2011

ಕ್ರ.ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ	
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ
9	ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಪೂರ್ವದ ಕಡೆ ಬಡಾವಣೆ				
	01. ಬೆಂಗಳೂರು ಮುಖ್ಯ ರಸ್ತೆ	300	600	330	660
	02. ಹಳೆ ಅಂಗನವಾಡಿ ಕಟ್ಟಡ (ಪ್ರಭಾಕರ್ ಮನೆ ಪೂರ್ವ)	250	400	275	440
	03. ಹಳೆ ಅಂಗನವಾಡಿ ಕಟ್ಟಡ (ಪ್ರಭಾಕರ್ ಮನೆ ಪಶ್ಚಿಮ)	200	420	220	470
10	ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಪಶ್ಚಿಮ ಕಡೆ ಬಡಾವಣೆ				
	01. ಬೆಂಗಳೂರು ಮುಖ್ಯ ರಸ್ತೆ	600	1200	660	1320
	02. ಅಶ್ವಿನಿ ಆಸ್ಪತ್ರೆ ಪೂರ್ವ	250	400	275	440
	03. ಅಶ್ವಿನಿ ಆಸ್ಪತ್ರೆ ಪಶ್ಚಿಮ	200	400	220	440
	04. ಅಪಿಷಿಯಲ್ ರಿಕ್ರಿಯೇಷನ್ ಕ್ಲಬ್ ಪಶ್ಚಿಮ	200	350	220	390
	05. ಅಪಿಷಿಯಲ್ ರಿಕ್ರಿಯೇಷನ್ ಕ್ಲಬ್ ಪೂರ್ವ	200	500	220	550
11	ಅಂಜನಿ ಬಡಾವಣೆ	350	700	385	770
	ಅಂಜನಿ ಬಡಾವಣೆ ಬೆಂಗಳೂರು ರಸ್ತೆ	360	700	400	770
12	ಗಾಂಧಿನಗರ	250	600	275	660
	01. ಗಾಂಧಿನಗರ - ಅಂಚೆ ಕಛೇರಿ ರಸ್ತೆ	300	600	330	660
	02. ಗಾಂಧಿನಗರ - ಬೆಂಗಳೂರು ರಸ್ತೆ	350	700	385	770
13	ಮಾಳಪಲ್ಲಿ	150	350	165	390
	01. ಮಾಳಪಲ್ಲಿ - ಅಂಚೆ ಕಛೇರಿ ರಸ್ತೆ	300	600	330	660
	02. ಮಾಳಪಲ್ಲಿ - ಬೆಂಗಳೂರು ರಸ್ತೆ	350	700	385	770

ಕ್ರ.ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ	
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ
14	ಕನಂಪಲ್ಲಿ				
	01. ಕನಂಪಲ್ಲಿ ಉತ್ತರ	250	450	275	500
	02. ಕನಂಪಲ್ಲಿ ಉತ್ತರ ಬೆಂಗಳೂರು ರಸ್ತೆ	250	600	275	660
	03. ಕನಂಪಲ್ಲಿ ದಕ್ಷಿಣ	150	250	165	280
	04. ಕನಂಪಲ್ಲಿ ದಕ್ಷಿಣ ಬೆಂಗಳೂರು ರಸ್ತೆ	150	300	165	330
15	ಕೆ.ಆರ್.ಬಡಾವಣೆ	250	700	275	770
	01. ಪಾಲಿಟೆಕ್ನಿಕ್ ರಸ್ತೆ	300	800	330	880
	02. ಕೆನರಾ ಬ್ಯಾಂಕ್	250	1200	275	1320
16	ವೆಂಕಟಗಿರಿಕೋಟೆ	250	500	275	550
	01. ವೆಂಕಟಗಿರಿಕೋಟೆ ಕಾಲೋನಿ ಪ್ರದೇಶ	120	400	135	440
	02. ವೆಂಕಟಗಿರಿಕೋಟೆ ಶಿಡ್ಲಘಟ್ಟ ರಸ್ತೆ	250	900	275	990
17	ಬಾಗೇಪಲ್ಲಿ ಕ್ರಾಸ್ ಪೂರ್ವ	200	600	220	660
18	ಬಾಗೇಪಲ್ಲಿ ಕ್ರಾಸ್ ಪಶ್ಚಿಮ	150	450	165	500
19	ಸುಗಟೂರು ರಸ್ತೆ	150	450	165	500
	2 ನೇ ವಿಭಾಗ				
1	ಸೋಣಶೆಟ್ಟಿಹಳ್ಳಿ (1 ಮತ್ತು 2 ನೇ ಡಿವಿಜನ್)	200	600	220	660
	01. ಸೋಣಶೆಟ್ಟಿಹಳ್ಳಿ - ಶ್ರೀನಿವಾಸಪುರ ರಸ್ತೆ	320	780	352	860
2	ತಪತೇಶ್ವರ ಬಡಾವಣೆ	120	600	132	660

ಕ್ರ.ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೇ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೇ	
		ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ
	01. ತಪತೇಶ್ವರ ಬಡಾವಣೆ - ಶ್ರೀನಿವಾಸಪುರ ರಸ್ತೆ	200	600	220	660
3	ಚೌಡರೆಡ್ಡಿಪಾಳ್ಯ	200	650	220	720
	01. ಚೌಡರೆಡ್ಡಿಪಾಳ್ಯ - ಶ್ರೀನಿವಾಸಪುರ ರಸ್ತೆ	250	700	275	770
4	ಹಳೇ ಸಂತೆ ಮೈದಾನ		1600		1750
5	ಚೇಳೂರು ರಸ್ತೆ		1800		1970
	01. ಚೇಳೂರು ಸರ್ಕಲ್‌ನಿಂದ - ಎ.ಪಿ.ಎಂ.ಸಿ ಯಾರ್ಡ್‌ವರೆವಿಗೂ		1800		1970
	02. ಎ.ಪಿ.ಎಂ.ಸಿ ಯಾರ್ಡ್‌ನಿಂದ ಕಿಸಾನ್ ಕಾರ್ಖಾನೆವರೆಗೂ		980		1070
	03. ಕಿಸಾನ್ ಪ್ಲಾಕ್ಟರಿಯಿಂದ - ರೈಲ್ವೇ ಗೇಟ್‌ವರೆವಿಗೂ	200	900	220	980
6	ರಾಮಕುಂಟೆ, ಬಂಬೂಬಜಾರು	200	600	220	660
7	ನೆಕ್ಕುಂದಿಪೇಟೆ	150	500	165	550
8	ನೆಕ್ಕುಂದಿ (2 ಮತ್ತು 5 ನೇ ಡಿವಿಜನ್)	150	450	165	500
	01. ಗಣೇಶನಗರ	100	120	110	140
	02. ಶ್ರೀರಾಮನಗರ	250	1200	275	1320
	03. ವಿನಾಯಕನಗರ	100	600	110	660
9	ಎನೋಬ ಕಾಲೋನಿ	200	600	220	660
10	ಟಿಪ್ಪನಗರ	100	700	110	770
11	ಗಾಂಧಿನಗರ (ಎ.ಪಿ.ಎಂ.ಸಿ ಯಾರ್ಡ್‌ನ ದಕ್ಷಿಣದ ಕಡೆ)	150	400	165	440
12	ಎ.ಪಿ.ಎಂ.ಸಿ ಯಾರ್ಡ್ (ವ್ಯವಸಾಯೋತ್ಪನ್ನ ಮಾರುಕಟ್ಟೆ)		600		660

ಕ್ರ.ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೇ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೇ	
		ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ
13	ಹಳೇ ಪೋಸ್ಟ್ ಆಫೀಸ್ ರಸ್ತೆ - ಡೈಮಂಡ್ ಟೌಕೀಸ್ ರಸ್ತೆ ಸುಭಾಷ ರಸ್ತೆ	240	650	265	720
	3 ನೇ ವಿಭಾಗ				
1	ನಾರಸಿಂಹಪೇಟೆ - ಪೂರ್ವ ಬಡಾವಣೆ	180	400	200	450
	01. ನಾರಸಿಂಹಪೇಟೆ - ಪಶ್ಚಿಮ ಬಡಾವಣೆ	160	400	180	450
2	ಗುಲ್‌ಜಾರ್‌ಮೊಹಲ್ಲಾ	150	400	165	450
3	ಸಾಲಿಪೇಟೆ	180	400	200	450
4	ಕುರುಬರಪೇಟೆ (3 ಮತ್ತು 4 ನೇ ಡಿವಿಜನ್ (ಕುಂಬಾರ ಪೇಟೆ))	150	400	170	450
5	ತಿಮ್ಮಸಂದ್ರ	200	250	220	280
	01. ತಿಮ್ಮಸಂದ್ರ - ಶಿಡ್ಲಘಟ್ಟ ರಸ್ತೆ	150	450	165	500
	4 ನೇ ವಿಭಾಗ				
1	ನಗರ್‌ರಪೇಟೆ	150	400	165	450
2	ಆಜಾದ್‌ಚೌಕ	400	1200	440	1320
3	ದೊಡ್ಡಪೇಟೆ	200	900	220	990
4	ಬ್ರಾಹ್ಮಣರ ಬೀದಿ	150	600	165	660
	5 ನೇ ವಿಭಾಗ				
1	ನಾಗನಾಥೇಶ್ವರ ಗುಡಿ ಬೀದಿ	150	500	165	550
	01. ಕೆ.ಜಿ.ಎನ್ ಸ್ಕೂಲ್ ಉತ್ತರ	250	300	275	340

ಕ್ರ.ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೇ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೇ	
		ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ
	02. ಕೆ.ಜಿ.ಎನ್ ಸ್ಕೂಲ್ ದಕ್ಷಿಣ	200	350	220	390
2	ಮಹಬೂಬ್‌ನಗರ (ನಲ್ಲಗುಟ್ಟ ಬಳಿ)	100	300	110	340
	01. ಶಾಂತಿನಗರ	100	300	110	340
3	ನೆಕ್ಕುಂದಿ ಅಗ್ರಹಾರ (ರೈಲ್ವೆ ಸ್ಟೇಷನ್ ಬಳಿ) ಕಿದ್ದಾಯಿನಗರ	150	300	165	340
	01. ಚೌಡೇಶ್ವರಿ ಓಣಿ	120	300	135	340
	02. ಜಗಜೀವನರಾಂ ನಗರ	100	250	110	280
4	ಗದ್ದಾಲ್‌ಪೇಟೆ	100	300	110	340
	ನೆಕ್ಕುಂದಿ ಅಗ್ರಹಾರ	150	300	165	340
	ಮಹಬೂಬ್ ನಗರ (ನಲ್ಲಗುಟ್ಟಬಳಿ)	100	300	110	340
	ನಾರಸಿಂಹಪೇಟೆ ಪೂರ್ವಬಡಾವಣೆ	180	400	200	450
	ಕುರುಬೂರು ಪೇಟೆ ಕುಂಬಾರಪೇಟೆ	150	400	165	450
	ಭಕ್ತನಗರಿ	250	600	275	660
	ರಾಮಕುಂಟೆ, ಬಂಬೂಬಜಾರ್	200	600	220	660

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
1	ಚಿಂತಾಮಣಿ					878000	833000	2750000	732000	694000	2750000	2000000	2200000	2500000	4125000	4400000	2200000	2420000	2750000
2	ನೆಕ್ಕುಂದಿ					780000	750000	2750000	650000	625000	2750000	2000000	2100000	2500000	4125000	4400000	2200000	2310000	2750000
3	ಸೋಣ್ಣಶೆಟ್ಟಿಹಳ್ಳಿ					878000	750000	2970000	732000	625000	2970000	2500000	2600000	2700000	4455000	4752000	2750000	2860000	2970000
4	ಊಲವಾಡಿ			50	55	300000	180000	1650000	250000	150000	1650000	1000000	1200000	1500000	2475000	2640000	1100000	1320000	1650000
	ಹೊಸ ಬಡಾವಣೆ	40	50																
5	ಬೂರಗಮಾಕಲಹಳ್ಳಿ	60	80	75	90	300000	300000	2420000	250000	250000	2420000	2000000	2600000	2200000	3630000	3872000	2200000	2860000	2420000
	ಹೊಸ ಲೇಔಟ್																		
6	ಕರಿಯಪ್ಪಲ್ಲಿ	80	100	100	110	375000	300000	2750000	313000	250000	2750000	2000000	2200000	2500000	4125000	4400000	2200000	2420000	2750000
	ಹೊಸ ಬಡಾವಣೆ																		
7	ಕನ್ನಂಪಲ್ಲಿ	500	600	550	660	750000	675000	2750000	625000	563000	2750000	2200000	2300000	2500000	4125000	4400000	2420000	2530000	2750000
8	ಮಾಳಪಲ್ಲಿ	600	700	660	770	750000	675000	2640000	625000	563000	2640000	2100000	2200000	2400000	3960000	4224000	2310000	2420000	2640000
9	ಗೋಪಸಂದ್ರ	200	300	220	330	375000	180000	1980000	313000	150000	1980000	1500000	1600000	1800000	2970000	3168000	1650000	1760000	1980000
	ಹೊಸ ಬಡಾವಣೆ																		
10	ಕಲ್ಲಹಳ್ಳಿ	50	60	55	70	150000	105000	1870000	125000	88000	1870000	1000000	1300000	1700000	2805000	2992000	1100000	1430000	1870000
	ಹೊಸ ಬಡಾವಣೆ																		

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೇ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೇ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
11	ಕಟಮಾಚನಹಳ್ಳಿ			40	45	180000	120000	1760000	150000	100000	1760000	120000	1400000	1600000	2640000	2816000	1320000	1540000	1760000
	ಹೊಸ ಬಡಾವಣೆ	35	40																
12	ವಡಗನಹಳ್ಳಿ	100	150	110	165	390000	330000	1980000	325000	275000	1980000	120000	160000	180000	2970000	3168000	1320000	1760000	1980000
	ಹೊಸ ಬಡಾವಣೆ																		
13	ಪಣಸಚೌಡನಹಳ್ಳಿ	30	40	40	45	90000	98000	550000	75000	82000	550000	600000	550000	500000	825000	880000	660000	605000	550000
14	ಗಡದಾಸನಹಳ್ಳಿ	30	40	40	45	105000	113000	605000	88000	94000	605000	700000	600000	550000	908000	968000	770000	660000	605000
15	ಕೃಷ್ಣಮ್ಮನಹೊಸಹಳ್ಳಿ	30	40	40	45	90000	98000	550000	75000	82000	550000	600000	550000	500000	825000	880000	660000	605000	550000
16	ಸೀಕಲ್ಲು	30	40	40	45	98000	105000	605000	82000	88000	605000	650000	600000	550000	908000	968000	715000	660000	605000
17	ಚಟ್ಟಪಲ್ಲಿಗಡ್ಡೆ	40	50	50	55	105000	90000	110000	88000	75000	110000	800000	900000	100000	165000	176000	880000	990000	110000
	ಹೊಸ ಬಡಾವಣೆ																		
18	ಕಂಬಂಪಲ್ಲಿ	30	35	40	45	90000	98000	495000	75000	82000	495000	500000	500000	450000	743000	792000	550000	550000	495000
19	ದೊಡ್ಡಬೊಮ್ಮನಹಳ್ಳಿ	30	40	40	45	90000	98000	660000	75000	82000	660000	500000	700000	600000	990000	1056000	550000	770000	660000
20	ಕುರುಟಹಳ್ಳಿ	30	40	40	45	120000	128000	220000	100000	107000	220000	200000	250000	200000	330000	352000	220000	275000	220000
21	ಕಾಚಹಳ್ಳಿ	30	40	40	45	105000	98000	990000	88000	82000	990000	180000	150000	900000	1485000	1584000	198000	165000	990000
22	ಮುನಗನಹಳ್ಳಿ	35	50	45	55	105000	113000	121000	88000	94000	121000	100000	120000	110000	182000	194000	110000	132000	121000
23	ಗೊಲ್ಲಪಲ್ಲಿಗಡ್ಡೆ	30	35	40	40	90000	98000	440000	75000	82000	440000	500000	450000	400000	660000	704000	550000	495000	440000
24	ಚಿಕ್ಕಬೊಮ್ಮನಹಳ್ಳಿ	30	40	40	45	98000	83000	660000	82000	69000	660000	500000	550000	600000	990000	1056000	550000	605000	660000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತನಾ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತನಾ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
25	ಹೆಬ್ಬರಿ	40	60	50	70	120000	113000	770000	100000	94000	770000	600000	600000	700000	1155000	1232000	660000	660000	770000
26	ಹಿರಣ್ಯಪಲ್ಲಿ	30	40	40	45	113000	105000	605000	94000	88000	605000	500000	550000	550000	908000	968000	550000	605000	605000
27	ಐಮರೆಡ್ಡಿಹಳ್ಳಿ	30	40	40	45	105000	113000	715000	88000	94000	715000	600000	650000	650000	1073000	1144000	660000	715000	715000
28	ಬತ್ತಲಹಳ್ಳಿ	30	40	40	45	90000	83000	605000	75000	69000	605000	500000	500000	550000	908000	968000	550000	550000	605000
29	ದೊಡ್ಡಾಚೇರ್ನಹಳ್ಳಿ	30	40	40	45	90000	105000	715000	75000	88000	715000	600000	600000	650000	1073000	1144000	660000	660000	715000
30	ಚೇಮನಹಳ್ಳಿ	30	40	40	45	90000	105000	715000	75000	88000	715000	600000	650000	650000	1073000	1144000	660000	715000	715000
31	ಚಿನ್ನಸಂದ್ರ	80	100	100	110	225000	180000	1980000	188000	150000	1980000	200000	180000	180000	2970000	3168000	2200000	1980000	1980000
32	ಸೂಲದೇನಹಳ್ಳಿ	30	40	40	45	90000	105000	1320000	75000	88000	1320000	1500000	1200000	120000	1980000	2112000	1650000	1320000	1320000
33	ನಾಯೀಂದ್ರಹಳ್ಳಿ	30	40	40	45	83000	90000	880000	68800	75000	880000	800000	800000	800000	1320000	1408000	880000	880000	880000
34	ಕೊಡದವಾಡಿ	30	40	40	45	105000	113000	880000	88000	94000	880000	800000	800000	800000	1320000	1408000	880000	880000	880000
35	ಕೋಡಿಹಳ್ಳಿ	30	40	40	45	105000	113000	660000	88000	94000	660000	650000	650000	600000	990000	1056000	715000	715000	660000
36	ಗಿಡದಕೋಡಿಹಳ್ಳಿ	30	40	40	45	98000	105000	715000	82000	88000	715000	650000	650000	650000	1073000	1144000	715000	715000	715000
37	ದೊಡ್ಡನೆತ್ತ	30	40	40	45	90000	98000	770000	75000	82000	770000	700000	700000	700000	1155000	1232000	770000	770000	770000
38	ಹೊಸೂರು	30	40	40	45	90000	98000	550000	75000	82000	550000	500000	500000	500000	825000	880000	550000	550000	550000
39	ಸಿದ್ದಿಮಠ	30	40	40	45	90000	98000	550000	75000	82000	550000	500000	500000	500000	825000	880000	550000	550000	550000
40	ಶಿಂಗನಹಳ್ಳಿ	30	40	40	45	105000	113000	880000	88000	94000	880000	800000	800000	800000	1320000	1408000	880000	880000	880000
41	ನಕ್ಕಲಹಳ್ಳಿಗಡ್ಡೆ	30	40	40	45	75000	83000	880000	63000	69000	880000	800000	800000	800000	1320000	1408000	880000	880000	880000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೇ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೇ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ					
		ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
42	ಬ್ರಾಹ್ಮಣಗಡ್ಡೆ	30	40	40	45	90000	98000	550000	75000	82000	550000	500000	500000	500000	825000	880000	550000	550000	550000
43	ಆನೂರು	35	50	45	55	98000	105000	550000	82000	88000	550000	400000	300000	500000	825000	880000	440000	330000	550000
44	ಹಾದಿಗೆರೆ	40	60	50	70	150000	165000	770000	125000	138000	770000	500000	400000	700000	1155000	1232000	550000	440000	770000
45	ಮೂಡಚಿಂತಲಹಳ್ಳಿ	30	40	40	45	90000	98000	660000	75000	82000	660000	400000	350000	600000	990000	1056000	440000	385000	660000
46	ದೊಡ್ಡಪುರ	30	40	40	45	98000	105000	660000	82000	88000	660000	500000	250000	600000	990000	1056000	550000	275000	660000
47	ವಿಶ್ವನಾಥಪುರ	30	40	40	45	98000	105000	385000	82000	88000	385000	300000	200000	350000	578000	616000	330000	220000	385000
48	ಬಳಪಾಲಹಳ್ಳಿ	30	40	40	45	98000	105000	440000	82000	88000	440000	300000	—	400000	660000	704000	330000	385000	440000
49	ಕುರುಬೂರು	40	50	50	55	135000	142500	660000	113000	119000	660000	450000	550000	600000	990000	1056000	495000	605000	660000
50	ಕುರುಬೂರು ಅಮಾನಿಕೆರೆ	30	40	40	45	113000	120000	660000	94000	100000	660000	—	600000	—	990000	1056000	660000	660000	660000
51	ಕೂತರಾಜನಹಳ್ಳಿ	30	40	40	45	83000	90000	660000	69000	75000	660000	500000	550000	600000	990000	1056000	550000	605000	660000
52	ರಾಮೇನಹಳ್ಳಿ	30	40	40	45	75000	82500	660000	63000	69000	660000	50000	560000	600000	990000	1056000	550000	616000	660000
53	ಮೈಲಾಂಡಹಳ್ಳಿ	30	40	40	45	150000	165000	715000	125000	138000	715000	550000	600000	650000	1073000	1144000	605000	660000	715000
54	ಗಾಜಲಹಳ್ಳಿ	30	40	40	45	99000	105000	688000	83000	88000	688000	55000	600000	625000	1032000	1101000	605000	660000	688000
55	ಯಡಹಳ್ಳಿ	30	40	40	45	83000	90000	715000	69000	75000	715000	550000	600000	650000	1073000	1144000	605000	660000	715000
56	ನಕ್ಕಲಹಳ್ಳಿ	30	40	40	45	83000	90000	715000	69000	75000	715000	570000	600000	650000	1073000	1144000	627000	660000	715000
57	ಬಂದಾರ್ಲಹಳ್ಳಿ	30	40	40	45	825000	90000	715000	688000	75000	715000	570000	600000	650000	1073000	1144000	627000	660000	715000

୧୬୬

ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೨೬, ೨೦೧೨

ಭಾಗ-೩

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೇ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೇ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ವಾಸ ಚದರಡಿಗೇ ರೂ.ಗಳಲ್ಲಿ	ವಾಣಿಜ್ಯ ಚದರಡಿಗೇ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
58	ಆಲಂಬಗಿರಿ	40	60	50	70	150000	135000	935000	125000	113000	935000	800000	500000	850000	1403000	1496000	880000	550000	935000
59	ಚನ್ನಕೇಶವಪುರ	30	40	40	45	105000	98000	880000	88000	82000	880000	80000	600000	800000	1320000	1408000	880000	660000	880000
60	ನಿಡಗುರ್ಕಿ	30	40	40	45	105000	90000	220000	88000	75000	220000	120000	50000	200000	330000	352000	132000	150000	220000
61	ಹೊಸಹಳ್ಳಿ	30	40	40	45	98000	105000	385000	82000	88000	385000	30000	150000	350000	577500	616000	330000	165000	385000
62	ಬ್ರಾಹ್ಮಣದಿನ್ನೆ	30	40	40	45	120000	128000	440000	100000	107000	440000	350000	200000	400000	660000	704000	385000	220000	440000
63	ಕಾಗತಿ	40	60	50	70	120000	128000	1045000	100000	107000	1045000	85000	86000	950000	1568000	1672000	935000	946000	1045000
64	ಕೊಂಗತಿಮ್ಮನಹಳ್ಳಿ	30	40	40	45	90000	98000	880000	75000	82000	880000	65000	700000	800000	1320000	1408000	715000	770000	880000
65	ಭೈರರೆಡ್ಡಿಹಳ್ಳಿ	30	40	40	45	105000	113000	935000	88000	94000	935000	750000	800000	850000	1403000	1496000	825000	880000	935000
66	ಬಚ್ಚವಾರಹಳ್ಳಿ	30	40	40	45	105000	113000	990000	88000	94000	990000	750000	820000	900000	1485000	1584000	825000	902000	990000
67	ಬಡಗವಾರಹಳ್ಳಿ	40	50	50	55	113000	113000	990000	94000	94000	990000	800000	850000	900000	1485000	1584000	880000	935000	990000
68	ಮ್ಯಾಕಲಸೋಣ್ಣೇನಹಳ್ಳಿ	30	40	40	45	90000	98000	825000	75000	82000	825000	65000	700000	750000	1238000	1320000	715000	770000	825000
69	ಮರಿಮಾಕಲಹಳ್ಳಿ	30	40	40	45	98000	90000	880000	82000	75000	880000	700000	750000	800000	1320000	1408000	770000	825000	880000
70	ಚೊಕ್ಕರೆಡ್ಡಿಹಳ್ಳಿ	45	55	55	65	120000	128000	1045000	100000	107000	1045000	850000	900000	950000	1568000	1672000	935000	990000	1045000
71	ಶಿಂಗಸಂದ್ರ	30	40	40	45	90000	98000	825000	75000	82000	825000	650000	700000	750000	1238000	1320000	715000	770000	825000
72	ದಿಗೂರು	30	60	40	70	105000	113000	935000	88000	94000	935000	750000	800000	850000	1403000	1496000	825000	880000	935000
73	ಗೌನಿಗಡ್ಡೆ	40	50	50	55	90000	98000	825000	75000	82000	825000	600000	70000	750000	1238000	1320000	660000	770000	825000
74	ಮಾಡಿಕೆರೆ	50	80	100	120	225000	180000	1320000	188000	150000	1320000	1200000	1200000	1200000	1980000	2112000	1320000	1320000	1320000
	ಹೊಸ ಬಡಾವಣೆ	80	100																

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ				
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
75	ಚಿಕ್ಕಗಂಜೂರು	30	40	40	45	1125000	120000	880000	938000	100000	880000	800000	800000	800000	1320000	1408000	880000	880000	880000
76	ದೊಡ್ಡಗಂಜೂರು	40	50	50	55	120000	128000	1100000	100000	107000	1100000	1000000	1000000	1000000	1650000	1760000	1100000	1100000	1100000
77	ಗೊಲ್ಲಹಳ್ಳಿ	30	40	40	45	98000	105000	660000	81300	88000	660000	600000	600000	600000	990000	1056000	660000	660000	660000

ಷರಾ:- ರಾಷ್ಟ್ರೀಯ ಹೆದ್ದಾರಿಗಳ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 50% ರಂತೆ ಮತ್ತು ರಾಜ್ಯ ಹೆದ್ದಾರಿಯ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 25% ರಷ್ಟು ಹೆಚ್ಚಿಸಿ ನಿಗದಿಪಡಿಸಿರಬೇಕಾಗಿರುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಒಳಪಡುವ

ಸ್ಥಿರಾಸ್ತಿಗಳ ಪರಿಷ್ಕೃತ ಮೌಲ್ಯ

ಕೈವಾರ ಹೋಬಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
1	ಕೈವಾರ	75	110	85	125	225000	150000	190000	188000	125000	190000	175000	110000	170000	285000	304000	195000	125000	190000
2	ಬನಹಳ್ಳಿ	40	60	45	70	150000	135000	150000	125000	113000	150000	1100000	100000	135000	225000	240000	125000	110000	150000
3	ಬಟ್ಟಗಾನಹಳ್ಳಿ	30	40	35	45	98000	105000	95000	82000	88000	95000	70000	77000	82000	143000	152000	80000	85000	95000
4	ಶಾಮರಾವ್ ಹೊಸಪೇಟೆ	30	35	35	40	150000	105000	125000	125000	88000	125000	110000	77000	110000	188000	200000	125000	85000	125000
5	ಮಸ್ತೇನಹಳ್ಳಿ	30	35	35	40	150000	105000	125000	125000	88000	125000	110000	770000	110000	188000	200000	125000	125000	125000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಕ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಕ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
6	ಶೀಗೇಹಳ್ಳಿ	30	35	35	40	113000	120000	100000	94000	100000	100000	82000	88000	88000	150000	160000	95000	100000	100000
7	ಹುಲುಗುಮ್ಮನಹಳ್ಳಿ	30	35	35	40	105000	120000	100000	88000	100000	100000	82000	88000	88000	150000	160000	95000	100000	100000
8	ಗುಟ್ಟಹಳ್ಳಿ	30	35	35	40	90000	105000	90000	75000	88000	90000	66000	77000	82000	135000	144000	75000	85000	90000
9	ಭೋದಗೂರು	25	35	30	40	120000	105000	100000	100000	88000	100000	88000	77000	88000	150000	160000	100000	85000	100000
10	ತಳಗವಾರ	25	35	30	40	150000	120000	125000	125000	100000	125000	110000	88000	110000	188000	200000	125000	100000	125000
11	ತಳಗವಾರ ಅಮಾನಿಕೆರೆ	25	35	30	40	135000	150000	125000	113000	125000	125000	98000	110000	110000	188000	200000	110000	125000	125000
12	ವಡ್ಡಹಳ್ಳಿ	25	35	30	40	150000	120000	125000	125000	100000	125000	110000	88000	110000	188000	200000	125000	100000	125000
13	ಮಲ್ಲಿಕಾಪುರ	25	35	30	40	113000	120000	110000	94000	100000	110000	82000	88000	93000	165000	176000	95000	100000	110000
14	ಮಾರಪನಹಳ್ಳಿ	25	35	30	40	98000	120000	110000	82000	100000	110000	72000	88000	93000	165000	176000	80000	100000	110000
15	ವೈಜಕೂರು	35	55	40	65	150000	128000	125000	125000	107000	125000	110000	93000	110000	188000	200000	125000	105000	125000
16	ಹೊಸಹಳ್ಳಿ	35	55	40	65	150000	128000	150000	125000	107000	150000	110000	93000	135000	225000	240000	125000	105000	150000
17	ಹೀರೇಪಾಳ್ಯ	35	55	40	65	120000	128000	110000	100000	107000	110000	88000	93000	99000	165000	176000	100000	105000	110000
18	ಬೀರ್ಜೇನಹಳ್ಳಿ	25	35	30	40	135000	120000	125000	113000	100000	125000	99000	88000	110000	188000	200000	110000	100000	125000
19	ಲಿಂಗಧೀರನಹಳ್ಳಿ	25	35	30	40	120000	135000	110000	100000	113000	110000	88000	99000	99000	165000	176000	100000	110000	110000
20	ಅಕ್ಕಿಮಂಜಲ ಬುಸನಹಳ್ಳಿ	25	35	30	40	112500	135000	100000	94000	113000	100000	82000	99000	88000	150000	160000	95000	110000	100000
21	ಮುತ್ತಕದಹಳ್ಳಿ	25	35	30	40	120000	135000	110000	100000	113000	110000	88000	99000	99000	165000	176000	100000	110000	110000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
22	ಗುಮ್ಮನ್ನಹಳ್ಳಿ	25	35	30	40	120000	105000	110000	100000	88000	110000	88000	77000	99000	165000	176000	100000	85000	110000
23	ಮಡಬಹಳ್ಳಿ	25	35	30	40	105000	113000	100000	88000	94000	100000	77000	82000	88000	150000	160000	85000	95000	100000
24	ಕೊಂಗನಹಳ್ಳಿ	25	35	30	40	135000	135000	125000	113000	113000	125000	99000	99000	110000	188000	200000	110000	110000	125000
25	ಹೀರೇಕಟ್ಟಿಗೇನಹಳ್ಳಿ	25	35	30	40	98000	113000	100000	82000	94000	100000	72000	82000	88000	150000	160000	80000	95000	100000
26	ಜಂಗಮಪುರ	25	35	30	40	90000	105000	90000	75000	88000	90000	66000	77000	82000	135000	144000	75000	85000	90000
27	ರಾಜಾಪುರ	25	35	30	40	90000	98000	85000	75000	82000	85000	66000	72000	77000	128000	136000	75000	80000	85000
28	ಬ್ಯಾಲಹಳ್ಳಿ	25	35	30	40	90000	98000	85000	75000	82000	85000	66000	72000	77000	128000	136000	75000	80000	85000
29	ಜೇಡರಹಳ್ಳಿ	25	35	30	40	99000	98000	85000	83000	82000	85000	66000	72000	77000	128000	136000	75000	80000	85000
30	ಮಾದರಕಲ್ಲು	25	35	30	40	90000	98000	85000	75000	82000	85000	66000	72000	77000	128000	136000	75000	80000	85000
31	ನೆರ್ದಕಲ್ಲು	25	35	30	40	90000	98000	85000	75000	82000	85000	66000	72000	77000	128000	136000	75000	80000	85000
32	ಚಿಕ್ಕಕಟ್ಟಿಗೇನಹಳ್ಳಿ	25	35	30	40	98000	98000	85000	81250	82000	85000	72000	72000	77000	128000	136000	80000	80000	85000
33	ಅಟ್ಟೂರು	25	35	30	40	135000	143000	125000	113000	119000	125000	99000	105000	110000	188000	200000	110000	120000	125000
34	ಗುನ್ನಹಳ್ಳಿ	25	35	30	40	120000	135000	120000	100000	113000	120000	88000	99000	105000	180000	192000	100000	110000	120000
35	ಅಕ್ಕಿಮಂಗಲ	25	35	30	40	135000	143000	125000	113000	119000	125000	66000	77000	82000	188000	200000	110000	120000	125000
36	ವಿರೂಪಾಕ್ಷಪುರ	20	35	30	40	90000	105000	95000	75000	88000	95000	60000	70000	75000	143000	152000	75000	85000	95000
37	ಕದಿರಾಪುರ	25	35	30	40	105000	113000	100000	88000	94000	100000	77000	82000	88000	150000	160000	85000	95000	100000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ				
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
38	ಸುಬ್ಬರಾಯನಪೇಟೆ	25	35	30	40	120000	128000	110000	100000	107000	110000	88000	93000	99000	165000	176000	100000	105000	110000
39	ಪೆರಮಾಚನಹಳ್ಳಿ	35	55	40	65	120000	105000	110000	100000	88000	110000	88000	770000	99000	165000	176000	100000	90000	110000
40	ಚಾಪುರ	25	35	30	40	105000	113000	100000	88000	94000	100000	77000	82000	88000	150000	160000	85000	90000	100000
41	ದೊಡ್ಡಿಹಳ್ಳಿ	35	45	65	75	150000	135000	150000	125000	113000	150000	110000	99000	135000	225000	240000	125000	125000	150000
		55	65																
42	ನಾಗದೇನಹಳ್ಳಿ	25	35	30	40	105000	113000	100000	88000	94000	100000	77000	82000	88000	150000	160000	85000	90000	100000
43	ಮೈಲಾಪುರ	25	35	30	40	105000	113000	100000	88000	94000	100000	77000	82000	88000	150000	160000	85000	90000	100000
44	ಕೆಂದನಹಳ್ಳಿ	25	35	30	40	150000	135000	125000	125000	113000	125000	110000	99000	110000	180000	200000	125000	110000	125000
45	ನಾರಾಯಣಹಳ್ಳಿ	35	45	40	50	105000	120000	110000	88000	100000	110000	77000	88000	99000	165000	176000	85000	100000	110000
46	ನಲ್ಲಗುಟ್ಟಹಳ್ಳಿ	25	35	30	40	113000	120000	110000	94000	100000	110000	82000	88000	93000	165000	176000	95000	100000	110000
47	ಸಂತೇಕಲ್ಲಹಳ್ಳಿ	35	55	40	65	150000	120000	150000	125000	100000	150000	110000	88000	135000	225000	240000	125000	100000	150000
48	ಬಚ್ಚಪ್ಪನಹಳ್ಳಿ	25	35	30	40	120000	135000	120000	100000	113000	120000	88000	99000	105000	180000	192000	100000	110000	120000
49	ಸೂರಪ್ಪನಹಳ್ಳಿ	25	35	30	40	113000	120000	110000	94000	100000	110000	82000	88000	99000	165000	176000	95000	100000	110000

ಷರಾ:- ರಾಷ್ಟ್ರೀಯ ಹೆದ್ದಾರಿಗಳ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 50% ರಂತೆ ಮತ್ತು ರಾಜ್ಯ ಹೆದ್ದಾರಿಯ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 25% ರಷ್ಟು ಹೆಚ್ಚಿಸಿ ನಿಗದಿಪಡಿಸಿರಬೇಕಾಗಿರುತ್ತೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಪರಿಷ್ಕೃತ ಮೌಲ್ಯ
ಮುರಗಮಲ್ಲ ಹೋಬಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
1	ಮುರಗಮಲ್ಲ	45	55	50	65	113000	113000	100000	94000	94000	100000	78000	85000	90000	150000	160000	90000	95000	100000
2	ಗೊಲ್ಲಹಳ್ಳಿ	35	45	40	50	90000	98000	105000	75000	82000	105000	65000	80000	95000	158000	168000	75000	90000	105000
3	ಚಲಮಕೋಟೆ	35	45	40	50	98000	105000	105000	82000	88000	105000	75000	80000	95000	158000	168000	85000	90000	105000
4	ಕಂಬಂಪಲ್ಲಿ	25	35	30	40	83000	90000	105000	69000	75000	105000	60000	80000	95000	158000	168000	70000	90000	105000
5	ಯರ್ರಮಂಟಪಲ್ಲಿ	35	45	40	50	83000	90000	95000	69000	75000	95000	60000	70000	85000	143000	152000	70000	80000	95000
6	ಜೋಗಿವಾರಹಳ್ಳಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
7	ದುಗ್ಗನಾರೇಪಲ್ಲಿ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
8	ದೊಡ್ಡಕರಕಮಾಕಲಹಳ್ಳಿ	25	35	30	40	83000	90000	85000	69000	75000	85000	60000	70000	75000	128000	136000	70000	80000	85000
9	ನಗರಮಿಟ್ಟ	25	35	30	40	83000	90000	85000	69000	75000	85000	60000	70000	75000	128000	136000	70000	80000	85000
10	ಗುಡಾರ್ಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
11	ಯರ್ರಕೋಟೆ	25	35	30	40	83000	90000	95000	69000	75000	95000	70000	80000	85000	143000	152000	80000	90000	95000
12	ಬೈನಹಳ್ಳಿ	25	35	30	40	83000	90000	95000	69000	75000	95000	70000	80000	85000	143000	152000	80000	90000	95000
13	ಭೂಮಿಶೆಟ್ಟಿಹಳ್ಳಿ	35	45	40	50	83000	90000	85000	69000	75000	85000	65000	70000	75000	128000	136000	75000	80000	85000
14	ಕನಿಶೆಟ್ಟಿಹಳ್ಳಿ	25	35	30	40	83000	90000	95000	69000	75000	95000	75000	80000	85000	143000	152000	85000	90000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
15	ಅಗ್ರಹಾರ	25	35	30	40	98000	98000	100000	82000	82000	100000	60000	70000	90000	150000	160000	70000	80000	100000
16	ಕಾಪ್ಪಲ್ಲಿ	25	35	30	40	83000	90000	100000	69000	75000	100000	60000	70000	90000	150000	160000	70000	80000	100000
17	ಗವಿಪಲ್ಲಿ	25	35	30	40	83000	90000	85000	69000	75000	85000	60000	70000	80000	128000	136000	70000	80000	85000
18	ಬಾಲಂಪಲ್ಲಿ	25	35	30	40	83000	90000	90000	69000	75000	90000	60000	70000	80000	135000	144000	70000	80000	90000
19	ಪೆಮ್ಮಗಾನಹಳ್ಳಿ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
20	ಸೋಮಯಾಜಲಹಳ್ಳಿ	25	35	30	40	83000	90000	95000	69000	75000	95000	70000	75000	85000	143000	152000	80000	85000	95000
21	ಸಿ.ಕುರಪಲ್ಲಿ	25	35	30	40	83000	90000	105000	69000	75000	105000	60000	70000	95000	158000	168000	70000	80000	105000
22	ಗುಂಡಪಲ್ಲಿ	25	35	30	40	83000	90000	80000	69000	75000	80000	60000	65000	70000	120000	128000	70000	75000	80000
23	ಕೊತ್ತಹುಡ್ಕೆ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
24	ಕಾನಗಮಾಕಲಹಳ್ಳಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
25	ದೂಪಮಾಕಲಹಳ್ಳಿ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
26	ವೈ.ಕುರಪಲ್ಲಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
27	ಐವಾರಪಲ್ಲಿ	25	35	30	40	75000	83000	95000	63000	69000	95000	60000	70000	85000	143000	152000	70000	80000	95000
28	ಕೊತ್ತಪಲ್ಲಿ	25	35	30	40	83000	90000	90000	69000	75000	90000	60000	70000	80000	135000	144000	70000	80000	90000
29	ಚಕ್ಕಲಿಕುಂಟೆ	25	35	30	40	83000	90000	90000	69000	75000	90000	55000	60000	80000	135000	144000	65000	70000	90000
30	ಬಂದಾಲ್ಹಹಳ್ಳಿ	25	35	30	40	83000	90000	95000	69000	75000	95000	70000	75000	85000	143000	152000	80000	85000	95000
31	ಹುಡ್ಕೆದಿನೆ	25	35	30	40	83000	90000	95000	69000	75000	95000	60000	70000	85000	143000	152000	70000	80000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತನಾ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತನಾ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
32	ತುಮ್ಮಲಹಳ್ಳಿ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
33	ಯರ್ರಲಕ್ಕೇಪಲ್ಲಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
34	ನಲ್ಲಗುಟ್ಟಪಲ್ಲಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
35	ಪೋತಪಲ್ಲಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
36	ದಿಗವಪಲ್ಲಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
37	ನಂದಿಗಾನಹಳ್ಳಿ	25	35	30	40	83000	90000	95000	69000	75000	95000	70000	75000	85000	143000	152000	80000	85000	95000
38	ದಂಡುಪಾಳ್ಯ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
39	ರಾಚಾರ್ಲಹಳ್ಳಿ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
40	ಸೀತಾರ್ಲಹಳ್ಳಿ	25	35	30	40	90000	98000	95000	75000	82000	95000	60000	70000	85000	143000	152000	70000	80000	95000
41	ಬಾರ್ಲಹಳ್ಳಿ	25	35	30	40	90000	98000	95000	75000	82000	95000	65000	70000	85000	143000	152000	75000	80000	95000
42	ಗಂಡ್ರಗಾನಹಳ್ಳಿ	25	35	30	40	90000	98000	90000	75000	82000	90000	70000	70000	80000	135000	144000	80000	80000	90000
43	ಚಿಕ್ಕಕರಕಮಾಕಲಹಳ್ಳಿ	25	35	30	40	90000	98000	90000	75000	82000	90000	65000	70000	80000	135000	144000	75000	80000	90000
44	ಅಣ್ಣೇಪಲ್ಲಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
45	ಮರಿನಾಯಕನಹಳ್ಳಿ	25	35	30	40	90000	98000	95000	75000	82000	95000	75000	80000	85000	143000	152000	85000	90000	95000
46	ಕೊಡಿಗಿವಾರ್ಲಹಳ್ಳಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
47	ಗುಡಮಾರ್ಲಹಳ್ಳಿ	25	35	30	40	83000	90000	95000	69000	75000	95000	70000	80000	85000	143000	152000	80000	90000	95000
48	ಮ್ಯಾಕಪೋತಲಹಳ್ಳಿ	25	35	30	40	83000	90000	90000	69000	75000	90000	60000	70000	80000	135000	144000	70000	80000	90000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
49	ಪುಲಿಗುಂಡ್ಲಹಳ್ಳಿ	25	35	30	40	83000	90000	90000	69000	75000	90000	60000	70000	80000	135000	144000	70000	80000	90000
50	ಫಸಲನಾಯಕನಹಳ್ಳಿ	25	35	30	40	83000	90000	90000	69000	75000	90000	60000	70000	80000	135000	144000	70000	80000	90000
51	ಜುಂಜನಹಳ್ಳಿ	25	35	30	40	83000	90000	90000	69000	75000	90000	65000	70000	85000	135000	144000	75000	80000	90000
52	ನಾರಮಾಕಲಹಳ್ಳಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
53	ಪಾತಕೋಟೆ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
54	ಮುದ್ದಲಹಳ್ಳಿ	35	45	40	50	83000	90000	100000	69000	75000	100000	70000	80000	90000	150000	160000	80000	90000	100000
55	ನಗರಹಳ್ಳಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
56	ಗೋಪಲ್ಲಿ	25	35	30	40	83000	98000	90000	69000	82000	90000	60000	70000	80000	135000	144000	70000	80000	90000
57	ಗುಂಟಪಲ್ಲಿ	25	35	30	40	83000	90000	90000	69000	75000	90000	60000	65000	80000	135000	144000	70000	75000	90000
58	ನಿಮ್ಮಕಾಯಲಹಳ್ಳಿ	35	45	40	50	83000	90000	95000	69000	75000	95000	70000	75000	85000	143000	152000	80000	85000	95000
59	ಕೊಲಿಮಿವಾರಹಳ್ಳಿ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
60	ಜ್ಯೋಗ್ಯಾನಹಳ್ಳಿ	25	35	30	40	83000	90000	95000	69000	75000	95000	70000	75000	85000	143000	152000	80000	85000	95000
61	ಯಗವಕೋಟೆ	35	45	40	50	83000	90000	95000	69000	75000	95000	65000	70000	85000	143000	152000	75000	80000	95000
62	ಗುಟ್ಟಪಾಳ್ಯ	25	35	30	40	83000	90000	100000	69000	75000	100000	60000	70000	90000	150000	160000	70000	80000	100000
63	ಗುರ್ರಾಲಗಡ್ಡೆ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
64	ಆಂಪಲ್ಲಿ	25	35	30	40	83000	90000	95000	69000	75000	95000	60000	70000	85000	143000	152000	70000	80000	95000
65	ವೇಂಪಲ್ಲಿ	25	35	30	40	83000	90000	95000	69000	75000	95000	55000	60000	85000	143000	152000	65000	70000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
66	ಕೊಂಡವನಕಪಲ್ಲಿ	25	35	30	40	83000	83000	90000	69000	69000	90000	60000	65000	80000	135000	144000	70000	75000	90000
67	ಗುಂತೂರುಗಡ್ಡೆ	25	35	30	40	90000	90000	90000	75000	75000	90000	60000	65000	80000	135000	144000	70000	75000	90000
68	ನಾಗರಾಜಹಳ್ಳಿ	25	35	30	40	83000	83000	90000	69000	69000	90000	60000	65000	80000	135000	144000	70000	75000	90000
69	ಪೆದ್ದೂರು	35	45	40	50	83000	83000	95000	69000	69000	95000	70000	75000	85000	143000	152000	80000	85000	95000
70	ಕದಿರಪ್ಪನಾಯಕನಕೋಟೆ	25	35	30	40	83000	83000	90000	69000	69000	90000	65000	70000	80000	135000	144000	75000	80000	90000
71	ಕುರುಕೋನಹಳ್ಳಿ	25	35	30	40	83000	83000	90000	69000	69000	90000	65000	70000	80000	135000	144000	75000	80000	90000
72	ಗುರಿಗಂಜಿಗುಟ್ಟ	25	35	30	40	83000	83000	90000	69000	69000	90000	65000	70000	80000	135000	144000	75000	80000	90000
73	ಗೌನಿಚೆರುವಪಲ್ಲಿ	25	35	30	40	83000	83000	85000	69000	69000	85000	60000	65000	75000	128000	136000	70000	75000	85000
74	ಬೋಡಿಗುಂಡ್ಲಹಳ್ಳಿ	25	35	30	40	83000	83000	85000	69000	69000	85000	60000	65000	75000	128000	136000	70000	75000	85000
75	ದೊಡ್ಡಚಿಂತಪಲ್ಲಿ	25	35	30	40	83000	90000	85000	69000	75000	85000	60000	65000	75000	128000	136000	70000	75000	85000
76	ಮಣಿಗಾನಹಳ್ಳಿ	25	35	30	40	83000	83000	95000	69000	69000	95000	70000	75000	85000	143000	152000	80000	85000	95000
77	ನೀಲಪಲ್ಲಿ	25	35	30	40	83000	83000	85000	69000	69000	85000	60000	65000	75000	128000	136000	70000	75000	85000
78	ಭೈರಸಂದ್ರ	25	35	30	40	83000	83000	90000	69000	69000	90000	70000	75000	80000	135000	144000	80000	85000	90000
79	ಆಲಪ್ಪಲ್ಲಿ	25	35	30	40	90000	90000	90000	75000	75000	90000	70000	75000	80000	135000	144000	80000	85000	90000
80	ಮೂಗಲಮರಿ	25	35	30	40	83000	90000	90000	69000	75000	90000	70000	75000	80000	135000	144000	80000	85000	90000
81	ಸಿದ್ದೇಪಲ್ಲಿ	35	45	40	50	105000	113000	90000	88000	94000	90000	70000	75000	80000	135000	144000	80000	85000	90000
82	ಗೊಂದಿವಾರಪಲ್ಲಿ	25	35	30	40	83000	90000	95000	69000	75000	95000	70000	75000	85000	143000	152000	80000	85000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
83	ಗುಡಿಸಿಲಪಲ್ಲಿ	25	35	30	40	83000	83000	95000	69000	69000	95000	70000	75000	85000	143000	152000	80000	85000	95000
84	ಬಂಡಕೋಟೆ	25	35	30	40	90000	98000	90000	75000	82000	90000	60000	70000	80000	135000	144000	70000	80000	90000
85	ದೂಮಲಪಲ್ಲಿ	25	35	30	40	83000	83000	95000	69000	69000	95000	60000	70000	85000	143000	152000	70000	80000	95000
86	ಬತ್ತಲಹಳ್ಳಿ	25	35	30	40	90000	98000	90000	75000	82000	90000	60000	65000	80000	135000	144000	70000	75000	90000
87	ಉಪ್ಪಾರಹಳ್ಳಿ	25	35	30	40	83000	83000	95000	69000	69000	95000	60000	65000	85000	143000	152000	70000	75000	95000

ಷರಾ:- ರಾಷ್ಟ್ರೀಯ ಹೆದ್ದಾರಿಗಳ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 50% ರಂತೆ ಮತ್ತು ರಾಜ್ಯ ಹೆದ್ದಾರಿಯ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 25% ರಷ್ಟು ಹೆಚ್ಚಿಸಿ ನಿಗದಿಪಡಿಸಬೇಕಾಗಿರುತ್ತೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಪರಿಷ್ಕೃತ ಮೌಲ್ಯ ಮುಂಗಾನಹಳ್ಳಿ ಹೋಬಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
1	ಮುಂಗಾನಹಳ್ಳಿ	40	45	45	50	90000	98000	95000	75000	82000	95000	80000	85000	85000	143000	152000	90000	95000	95000
2	ದೇವಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
3	ಮಿಂಡಿಗಲ್	35	35	40	50	83000	90000	85000	69000	75000	85000	65000	70000	75000	128000	136000	75000	80000	85000
4	ಗುಟ್ಟೂರು	35	35	40	50	90000	98000	95000	75000	82000	95000	70000	75000	85000	143000	152000	80000	85000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
5	ಗೋಳಹಳ್ಳಿ	35	35	40	50	83000	90000	85000	69000	75000	85000	65000	65000	73000	128000	136000	75000	75000	85000
6	ವೇಗಲಹಳ್ಳಿ	35	35	40	50	83000	90000	85000	69000	75000	85000	65000	70000	73000	128000	136000	75000	80000	85000
7	ಸೀತಾರಾಮಪುರ	35	35	40	50	83000	90000	85000	69000	75000	85000	75000	70000	75000	128000	136000	85000	80000	85000
8	ಯಂಡಹಳ್ಳಿ	35	35	40	50	83000	90000	85000	69000	75000	85000	65000	70000	75000	128000	136000	75000	80000	85000
9	ಭೂಪನಹಳ್ಳಿ	35	35	40	50	83000	90000	85000	69000	75000	85000	65000	70000	75000	128000	136000	75000	80000	85000
10	ರಾಗುಟ್ಟಹಳ್ಳಿ	35	35	40	50	90000	105000	95000	75000	88000	95000	70000	80000	85000	143000	152000	80000	90000	95000
11	ಯಸಗಲಹಳ್ಳಿ	35	35	40	50	83000	90000	85000	69000	75000	85000	65000	70000	75000	128000	136000	75000	80000	85000
12	ಏಟೆಗಡ್ಡೆಗೊಲ್ಲಹಳ್ಳಿ	35	35	40	50	83000	90000	85000	69000	75000	85000	65000	70000	75000	128000	136000	75000	80000	85000
13	ಪುಲಿಗುಂಡ್ಲಹಳ್ಳಿ	35	35	40	50	83000	90000	85000	69000	75000	85000	65000	70000	75000	128000	136000	75000	80000	85000
14	ಗುಡಿವಾಬನಹಳ್ಳಿ	35	35	40	50	90000	98000	90000	75000	82000	90000	70000	75000	80000	135000	144000	80000	85000	90000
15	ನಲ್ಲಗುಟ್ಟಹಳ್ಳಿ	35	35	40	50	83000	90000	85000	69000	75000	85000	65000	70000	75000	128000	136000	75000	80000	85000
16	ಕನಿಕಲಹಳ್ಳಿ	35	35	40	50	83000	90000	85000	69000	75000	85000	65000	70000	75000	128000	136000	75000	80000	85000
17	ಮಾದಮಂಗಲ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
18	ಈತಮಾಕಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
19	ಬ್ರಾಹ್ಮಣಹಳ್ಳಿ	25	45	30	50	83000	90000	85000	69000	75000	85000	65000	70000	75000	128000	136000	75000	80000	85000
20	ಇರಗಂಪಲ್ಲಿ	35	45	40	50	90000	98000	90000	75000	82000	90000	65000	75000	80000	135000	144000	75000	85000	90000
21	ಗುಡ್ಡಂಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
22	ಚಂದೂರಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
23	ಚೆನ್ನಕುರಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
24	ಗುಂಟಪಲ್ಲಿ	25	35	30	40	83000	105000	95000	69000	88000	95000	65000	80000	75000	143000	152000	75000	90000	95000
25	ಬಟ್ಟಹಳ್ಳಿ	45	65	50	75	83000	90000	95000	69000	75000	95000	65000	70000	85000	143000	152000	75000	80000	95000
26	ಕೋನಾಪುರ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
27	ಬೋಡಂಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
28	ನಾಗರಾಜಹೊಸಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
29	ಕಾಮಗುಟ್ಟಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
30	ಸೋಮಕಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
31	ಯನಮಲಪಾಡಿ	25	35	30	40	98000	105000	95000	82000	88000	95000	75000	80000	85000	143000	152000	85000	90000	95000
32	ಕಂಬಾಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
33	ಚೆನ್ನರಾಯನಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
34	ಕಡದಲಮರಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
35	ಅಂಕಾಲಮಡಗು	25	35	30	40	83000	90000	85000	69000	75000	85000	65000	70000	75000	128000	136000	75000	80000	85000
36	ಬಿಲಾಂಡ್ಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
37	ಸುನ್ನಪ್ಪಗುಟ್ಟ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
38	ಬೋಡಗುಂಡ್ಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
39	ಕೋಡಿಗಲ್	25	35	30	40	83000	90000	85000	69000	75000	85000	65000	70000	75000	128000	136000	75000	80000	85000
40	ಕರಿಯಪ್ಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
41	ಹನುಮಯ್ಯಗಾರಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
42	ಕೋನಪ್ಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
43	ಮಾವುಕೆರೆ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
44	ಚೇಮಲಗುಟ್ಟ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
45	ಬೋಯಿಪಾಪನಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
46	ಶೀಗಲಗುಟ್ಟಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
47	ಗುಮ್ಮಶೆಟ್ಟಿಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
48	ಮೂಡ್ಲಗೊಲ್ಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
49	ಕಂಚಿನಾಯಕನಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
50	ಯರಪ್ಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
51	ಕೊಂಡಿಗಾನಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
52	ಕಾಪ್ಪಲ್ಲಿ	25	35	30	40	83000	83000	85000	69000	69000	85000	75000	65000	75000	128000	136000	85000	75000	85000
53	ಲಕ್ಕೇಪಲ್ಲಿ	25	35	30	40	90000	98000	90000	75000	82000	90000	70000	75000	80000	135000	144000	80000	85000	90000
54	ಯರ್ರೆಯ್ಯಗಾರಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000

ಷರಾ:- ರಾಷ್ಟ್ರೀಯ ಹೆದ್ದಾರಿಗಳ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 50% ರಂತೆ ಮತ್ತು ರಾಜ್ಯ ಹೆದ್ದಾರಿಯ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 25% ರಷ್ಟು ಹೆಚ್ಚಿನ ನಿಗದಿಪಡಿಸಿರಬೇಕಾಗಿರುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಪರಿಷ್ಕೃತ ಮೌಲ್ಯ
ಅಂಬಾಜಿದುರ್ಗ ಹೋಬಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
1	ಉಲ್ಲಪ್ಪನಹಳ್ಳಿ	25	35	30	40	90000	98000	95000	75000	82000	95000	70000	75000	85000	143000	152000	80000	85000	95000
2	ಕದಿರಾಪುರ	25	35	30	40	83000	105000	95000	69000	88000	95000	65000	50000	85000	143000	152000	75000	80000	95000
3	ಕತ್ತರಿಗುಪ್ಪೆ	35	45	30	50	113000	120000	110000	94000	100000	110000	90000	95000	95000	165000	176000	100000	105000	110000
4	ಭಕ್ತರಹಳ್ಳಿ	25	35	30	40	83000	90000	95000	69000	75000	95000	65000	70000	85000	143000	152000	75000	80000	95000
5	ಯಶವಂತಪುರ	25	35	30	40	75000	83000	80000	63000	69000	80000	60000	65000	70000	120000	128000	70000	75000	80000
6	ಕೇತನಾಯಕನಹಳ್ಳಿ	25	35	30	40	75000	83000	80000	63000	69000	80000	60000	65000	70000	120000	128000	70000	75000	80000
7	ಬೊಮ್ಮೇಕಲ್ಲು	25	35	30	40	83000	83000	90000	69000	69000	90000	70000	75000	80000	135000	144000	80000	85000	90000
8	ತಿನಕಲ್ಲು	35	45	40	50	113000	113000	125000	94000	94000	125000	95000	95000	110000	188000	200000	105000	105000	125000
9	ದೊಡ್ಡಕೊಂಡ್ರಹಳ್ಳಿ	25	35	30	40	90000	98000	95000	75000	82000	95000	70000	75000	85000	143000	152000	80000	85000	95000
10	ಗೊಬಲಹಳ್ಳಿ	25	35	30	40	90000	98000	90000	75000	82000	90000	70000	75000	80000	135000	144000	80000	85000	90000
11	ಕೆಂಪದೇನಹಳ್ಳಿ	25	35	30	40	90000	98000	95000	75000	82000	95000	70000	80000	85000	143000	152000	80000	90000	95000
12	ಬೂರಗಮಾಕಲಹಳ್ಳಿ	25	35	30	40	90000	98000	95000	75000	82000	95000	70000	75000	85000	143000	152000	80000	85000	95000
13	ವಡ್ಡಹಳ್ಳಿ	25	35	30	40	90000	98000	95000	75000	82000	95000	70000	75000	85000	143000	152000	80000	85000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತನಾ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತನಾ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
14	ಕಾವಲಗಾನಹಳ್ಳಿ	25	35	30	40	83000	90000	110000	69000	75000	110000	75000	80000	95000	165000	176000	85000	90000	110000
15	ಕೋಟಗಲ್	35	45	40	40	90000	98000	95000	75000	82000	95000	70000	75000	85000	143000	152000	80000	85000	95000
16	ಸುಜ್ಜನಹಳ್ಳಿ	25	35	30	40	83000	83000	90000	69000	69000	90000	65000	70000	80000	135000	144000	75000	80000	90000
17	ಭಟ್ಟರದಿನ್ನೆ	25	35	30	40	83000	83000	85000	69000	69000	85000	65000	70000	75000	128000	136000	75000	80000	85000
18	ಗೊಲ್ಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
19	ಬೋಡನಮರಿ	25	35	30	40	83000	98000	90000	69000	82000	90000	65000	75000	80000	135000	144000	75000	85000	90000
20	ನರಸಾಪುರ	25	35	30	40	83000	90000	95000	69000	75000	95000	65000	75000	85000	143000	152000	75000	85000	95000
21	ದೊಡ್ಡಿಹಳ್ಳಿ	25	35	30	40	98000	98000	95000	82000	82000	95000	75000	75000	85000	143000	152000	85000	85000	95000
22	ಜಗತನಹಳ್ಳಿ	25	35	30	40	83000	83000	85000	69000	69000	85000	65000	65000	75000	128000	136000	75000	75000	85000
23	ಚೇಮರಾಜನಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
24	ಕುರುಮಾರ್ಲಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
25	ತಿಪ್ಪೇನಹಳ್ಳಿ	25	35	30	40	90000	98000	95000	75000	82000	95000	70000	75000	85000	143000	152000	80000	85000	95000
26	ಕೋನಪಲ್ಲಿ	35	45	40	50	98000	105000	120000	82000	88000	120000	85000	100000	105000	180000	192000	95000	110000	120000
27	ತಿಮ್ಮಸಂದ್ರ	65	85	80	100	225000	150000	250000	188000	125000	250000	220000	150000	220000	375000	400000	245000	200000	250000
28	ನಾಯನಹಳ್ಳಿ	25	35	30	40	98000	105000	100000	82000	88000	100000	75000	80000	90000	150000	160000	85000	90000	100000
29	ಚೊಕ್ಕಹಳ್ಳಿ	25	35	30	40	90000	98000	95000	75000	82000	95000	70000	75000	85000	143000	152000	80000	85000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತನಾ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತನಾ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
30	ಅಮಾನಿಕೇಲಕುಂಟಕೆರೆ	35	45	40	50	98000	105000	105000	82000	88000	105000	75000	80000	95000	158000	168000	85000	90000	105000
31	ಚೌಡದೇವನಹಳ್ಳಿ	25	35	30	40	83000	83000	90000	69000	69000	90000	65000	70000	80000	135000	144000	75000	80000	90000
32	ಗೌನಪಲ್ಲಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
33	ಚಿನ್ನಪ್ಪಲ್ಲಿ	25	35	30	40	83000	83000	85000	69000	69000	85000	65000	70000	75000	128000	136000	75000	80000	85000
34	ಚಾಂಡ್ರಹಳ್ಳಿ	25	35	30	40	83000	90000	100000	69000	75000	100000	75000	80000	90000	150000	160000	85000	90000	100000
35	ತಿಪ್ಪನಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
36	ಚೋರಪಲ್ಲಿ	25	35	30	40	83000	90000	100000	69000	75000	100000	75000	85000	90000	150000	160000	85000	95000	100000
37	ಮಹಮ್ಮದ್‌ಪುರ	35	45	40	50	105000	105000	105000	88000	88000	105000	80000	85000	95000	158000	168000	90000	95000	105000
38	ಲಕ್ಷ್ಮೀದೇವಿಕೋಟೆ	25	35	30	40	83000	90000	95000	69000	75000	95000	75000	80000	85000	148000	152000	85000	90000	95000
39	ಕೋಡಿಗೇಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
40	ಶ್ರೀನಿವಾಸಪುರ	25	35	30	40	83000	90000	90000	69000	75000	90000	65000	70000	80000	135000	144000	75000	85000	90000
41	ನಲಮಾಚನಹಳ್ಳಿ	25	35	30	40	83000	83000	90000	69000	69000	90000	70000	70000	80000	135000	144000	80000	85000	90000
42	ಹುಸೇನ್‌ಪುರ	25	35	30	40	90000	98000	90000	75000	82000	90000	70000	70000	80000	135000	144000	80000	85000	90000
43	ಕೊರಪಲ್ಲಿ	25	35	30	40	83000	90000	90000	69000	75000	90000	70000	70000	80000	135000	144000	80000	85000	90000
44	ದೊಡ್ಡಮುನಿಮಂಗಲ	25	35	30	40	83000	90000	95000	69000	75000	95000	70000	75000	85000	143000	152000	80000	85000	95000
45	ಉಪ್ಪರಪೇಟೆ	35	45	40	50	113000	120000	140000	94000	100000	140000	100000	110000	120000	210000	224000	110000	125000	140000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತನಾ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತನಾ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
46	ಸುಬ್ಬರಾಯನಪೇಟೆ	25	35	30	40	83000	90000	100000	69000	75000	100000	75000	85000	90000	150000	160000	85000	95000	100000
47	ಯರ್ರನಾಯನಹಳ್ಳಿ	25	35	30	40	83000	83000	90000	69000	69000	90000	70000	70000	80000	135000	144000	80000	80000	90000
48	ನಾಗಸಂದ್ರಗಡ್ಡೆ	25	35	30	40	90000	90000	95000	75000	75000	95000	70000	70000	85000	143000	152000	80000	80000	95000
49	ಧನಮಿಟ್ಟೇನಹಳ್ಳಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
50	ಎನ್.ಕೊತ್ತೂರು	25	35	30	40	83000	90000	85000	69000	75000	85000	65000	70000	75000	128000	136000	75000	80000	85000
51	ಕುರ್ರಪ್ಪಲ್ಲಿಗಡ್ಡೆ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
52	ದೊಣ್ಣಪಲ್ಲಿಗಡ್ಡೆ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
53	ವಸಂತಹಳ್ಳಿ	25	35	30	40	83000	83000	90000	69000	69000	90000	65000	70000	80000	135000	144000	75000	80000	90000
54	ಆದೇಪಲ್ಲಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
55	ವೀರಪ್ಪಲ್ಲಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
56	ರಾಗುಟ್ಟಹಳ್ಳಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
57	ಗೋಪಾಲಪುರ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
58	ದುಸರಗುಂಟೆ	25	35	30	40	83000	90000	85000	69000	75000	85000	65000	70000	75000	127500	136000	75000	80000	85000
59	ಮುಂತಕದಿರೇನಹಳ್ಳಿ	25	35	30	40	83000	98000	95000	69000	82000	95000	70000	80000	85000	143000	152000	80000	90000	95000
60	ಬುಕ್ಕನಹಳ್ಳಿ	25	35	30	40	98000	90000	110000	82000	75000	110000	80000	85000	100000	165000	176000	90000	95000	110000
61	ರಾಯಪ್ಪಲ್ಲಿ	25	35	30	40	83000	90000	95000	69000	75000	95000	70000	80000	85000	143000	152000	80000	90000	95000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತನಾ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತನಾ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
62	ಉಲವಕಾಯಲಹಳ್ಳಿ	25	35	30	40	83000	90000	95000	69000	75000	95000	70000	80000	85000	143000	152000	80000	90000	95000
63	ಮಲ್ಲಿಕಾರ್ಜುನಪುರ	25	35	30	40	83000	83000	90000	69000	69000	90000	70000	70000	80000	135000	144000	80000	80000	90000
64	ಅಮಿಟಗಾನಹಳ್ಳಿ	25	35	30	40	83000	90000	105000	69000	75000	105000	70000	90000	95000	158000	168000	80000	100000	105000
65	ಗುಟ್ಟಹಳ್ಳಿ	25	35	30	40	90000	98000	90000	75000	82000	90000	70000	75000	80000	135000	144000	80000	85000	90000
66	ಯರ್ರಶೀಗೇಹಳ್ಳಿ	25	35	30	40	83000	90000	90000	69000	75000	90000	65000	75000	80000	135000	144000	75000	85000	90000
67	ಶೆಟ್ಟಿಹಳ್ಳಿ	25	35	30	40	83000	90000	90000	69000	75000	90000	65000	70000	80000	135000	144000	75000	80000	90000
68	ಜಲದೇನಹಳ್ಳಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
69	ದ್ವಾರಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
70	ವೆಂಕಟಾಪುರ	25	35	30	40	83000	105000	90000	69000	88000	90000	65000	80000	80000	135000	144000	75000	90000	90000
71	ಚಿಕ್ಕಮುನಿಮಂಗಲ	25	35	30	40	90000	98000	90000	75000	82000	90000	70000	75000	80000	135000	144000	80000	85000	90000
72	ಮಸಿಲಹಳ್ಳಿ	25	35	30	40	83000	90000	90000	69000	75000	90000	70000	75000	80000	135000	144000	80000	85000	90000
73	ಕೊತ್ತಪ್ಪಲ್ಲಿ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
74	ಕರಕಮಾಕಲಗಡ್ಡೆ	25	35	30	40	83000	90000	85000	69000	75000	85000	65000	70000	75000	128000	136000	75000	80000	85000
75	ಅಣಕಲ್ಲು	25	35	30	40	83000	90000	85000	69000	75000	85000	65000	70000	75000	128000	136000	75000	80000	85000
76	ತಮ್ಮೇಪಲ್ಲಿ	25	35	30	40	83000	83000	85000	69000	69000	85000	65000	70000	75000	128000	136000	75000	80000	85000

ಷರಾ:- ರಾಷ್ಟ್ರೀಯ ಹೆದ್ದಾರಿಗಳ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 50% ರಂತೆ ಮತ್ತು ರಾಜ್ಯ ಹೆದ್ದಾರಿಯ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 25% ರಷ್ಟು ಹೆಚ್ಚಿಸಿ ನಿಗದಿಪಡಿಸಬೇಕಾಗಿರುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಪರಿಷ್ಕೃತ ಮೌಲ್ಯ
ಚಲಕಲನೇರ್ಪು ಹೋಬಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
1	ಕೋರಲ್ ಪರ್ತಿ	40	50	45	55	90000	98000	110000	75000	82000	110000	80000	90000	100000	165000	176000	90000	100000	110000
2	ಗಾಜಲವಾರಹಳ್ಳಿ	25	35	30	40	75000	83000	90000	63000	69000	90000	65000	70000	80000	135000	144000	75000	80000	90000
3	ಕೆ.ದೇವಗಾನಹಳ್ಳಿ	30	40	35	45	75000	90000	100000	63000	75000	100000	70000	80000	90000	150000	160000	80000	90000	100000
4	ಮಣಿಯಾರ ಮುದ್ದಲಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
5	ಫಾಪತಿಮ್ಮನಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
6	ಕೂತಪ್ಪನಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
7	ಬಂದೇನಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
8	ಕೆ.ಗೊಲ್ಲಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
9	ಕದಿರೇನಹಳ್ಳಿ	30	40	35	45	75000	90000	100000	63000	75000	100000	70000	80000	90000	150000	160000	80000	90000	100000
10	ಬುರುಡುಗುಂಟೆ	40	50	45	55	90000	98000	110000	75000	82000	110000	80000	90000	100000	165000	176000	90000	100000	110000
11	ಅಮಾನಿತಿಮ್ಮನಾನಿಕೆರೆ	30	40	35	45	83000	98000	110000	69000	82000	110000	70000	85000	100000	165000	176000	80000	95000	110000
12	ಕರಿಜಂಗಾಲಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
13	ಕರಕಲಚಿಂತೆ	30	40	35	45	83000	90000	100000	69000	75000	100000	70000	80000	90000	150000	160000	80000	90000	100000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ವಾಸ ಚದರಡಿಗ ರೂ.ಗಳಲ್ಲಿ	ವಾಣಿಜ್ಯ ಚದರಡಿಗ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
14	ಉಲಿಬೆಲೆ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
15	ಕೊಮ್ಮೆಪಲ್ಲಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
16	ಚಿಕ್ಕಕುರುಬರಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
17	ಅನುಪಲ್ಲಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
18	ಬಸವಾಪುರ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
19	ನಡಂಪಲ್ಲಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
20	ಕೋಡೇಗಂಡ್ಲು	30	40	35	45	83000	90000	100000	69000	75000	100000	70000	80000	90000	150000	160000	80000	90000	100000
21	ಚಿಂತಮಾಕಲಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
22	ಅಗ್ಗಹಾರಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
23	ಶೆಟ್ಟಿನಾಯಕನಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
24	ಕೋನಪಲ್ಲಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
25	ಮೋಟಮಾಕಲಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
26	ಮಿಟ್ಟಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
27	ಗೋನೇನಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
28	ಮರಬಹಳ್ಳಿ	30	40	35	45	90000	83000	100000	75000	69000	100000	70000	75000	80000	150000	160000	80000	85000	100000
29	ಅಪ್ಪನಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
30	ನಂದನವನ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
31	ಯರ್ರಪಲ್ಲಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
32	ನಂದನಹೊಸಹಳ್ಳಿ	30	40	35	45	83000	98000	100000	69000	82000	100000	70000	80000	90000	150000	160000	80000	90000	100000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತನಾ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತನಾ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
33	ರಂಗೇನಹಳ್ಳಿ	30	40	35	45	90000	98000	100000	75000	82000	100000	80000	90000	90000	150000	160000	90000	100000	100000
34	ಅಮಿಟಹಳ್ಳಿ	30	40	35	45	90000	98000	100000	75000	82000	100000	80000	90000	90000	150000	160000	90000	100000	100000
35	ಕಟ್ಟಿಗೆನಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
36	ರಾಗಿಮಾಕಲಹಳ್ಳಿ	30	40	35	45	83000	90000	100000	69000	75000	100000	70000	80000	90000	150000	160000	80000	90000	100000
37	ಯರಮರೆಡ್ಡಿಹಳ್ಳಿ	30	40	35	45	83000	90000	85000	69000	75000	85000	65000	70000	75000	128000	136000	75000	80000	85000
38	ಪೊಟ್ಟಾರ್ಲಹಳ್ಳಿ	30	40	35	45	83000	90000	85000	69000	75000	85000	65000	70000	75000	128000	136000	75000	80000	85000
39	ಶೀಗಲಗುಟ್ಟ	30	40	35	45	83000	90000	85000	69000	75000	85000	65000	70000	75000	128000	136000	75000	80000	85000
40	ಪೋಲನಾಯಕನಹಳ್ಳಿ	30	40	35	45	75000	83000	80000	63000	69000	80000	65000	65000	70000	120000	128000	75000	75000	80000
41	ಗುರ್ರಂಪಲ್ಲಿ	30	40	35	45	83000	90000	85000	69000	75000	85000	65000	70000	75000	128000	136000	75000	80000	85000
42	ಕೆಂಚಾರ್ಲಹಳ್ಳಿ	40	50	45	55	90000	98000	85000	75000	82000	85000	70000	75000	75000	128000	136000	80000	85000	85000
43	ಗೌಡನಹಳ್ಳಿ	30	40	35	45	83000	90000	85000	69000	75000	85000	65000	70000	75000	128000	136000	75000	80000	85000
44	ಚಿಂಗವಾರಹಳ್ಳಿ	30	40	35	45	83000	90000	85000	69000	75000	85000	65000	70000	75000	128000	136000	75000	80000	85000
45	ಚಿಲಕಲನೇಪುರ್	40	50	45	55	105000	113000	100000	88000	94000	100000	80000	85000	90000	150000	160000	90000	95000	100000
46	ಬೀದಲಹಳ್ಳಿ	30	40	35	45	90000	98000	85000	75000	82000	85000	70000	75000	75000	128000	136000	80000	85000	85000
47	ಮಿಂಚಲಹಳ್ಳಿ	30	40	35	45	75000	83000	75000	63000	69000	75000	60000	65000	65000	113000	120000	70000	75000	75000
48	ದ್ವಾರಪಲ್ಲಿ	30	40	35	45	83000	83000	80000	69000	69000	80000	65000	65000	70000	120000	128000	75000	75000	80000
49	ಹೊಸಹುಡ್ಕೆ	30	40	35	45	83000	90000	85000	69000	75000	85000	65000	70000	75000	128000	136000	75000	80000	85000
50	ಕುಕ್ಕಲದಿನ್ನೆ	30	40	35	45	83000	83000	80000	69000	69000	80000	65000	65000	70000	120000	128000	75000	75000	80000

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ನಿವೇಶನಕ್ಕೆ ಚಾಲ್ತಿ ಮೌಲ್ಯ ಪ್ರತಿ ಚದರಡಿಗೆ		ನಿವೇಶನಕ್ಕೆ ಪರಿಷ್ಕೃತ ಮೌಲ್ಯ ಪ್ರತಿ ಚದರಡಿಗೆ		ವಾಸೋಪಯೋಗಿ ಭೂಪರಿವರ್ತಿತ ಜಮೀನು ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ವಾಣಿಜ್ಯ / ಕೈಗಾರಿಕಾ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಕೃಷಿ ಜಮೀನುಗಳ ಚಾಲ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ			ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		ಕೃಷಿ ಜಮೀನುಗಳ ಪರಿಷ್ಕೃತ ಮೌಲ್ಯ ಪ್ರತಿ ಎಕರೆಗೆ ರೂ.ಗಳಲ್ಲಿ		
		ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ವಾಸ ಚದರಡಿಗೆ ರೂ.ಗಳಲ್ಲಿ	ವಾಣಿಜ್ಯ ಚದರಡಿಗೆ ರೂ.ಗಳಲ್ಲಿ	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ಖುಷ್ಕಿ	ತರಿ	ಭಾಗಾಯ್ತು	ವಾಸೋಪಯೋಗಿ ಭೂಪರಿವರ್ತಿತ ಜಮೀನು	ವಾಣಿಜ್ಯ / ಕೈಗಾರಿಕಾ	ಖುಷ್ಕಿ	ತರಿ	ಭಾಗಾಯ್ತು
51	ಏನಿಗದೆಲೆ	40	50	45	55	98000	98000	90000	82000	82000	90000	75000	75000	80000	135000	144000	85000	85000	90000
52	ಕಂಚೇಪಲ್ಲಿ	30	40	35	45	83000	98000	85000	69000	82000	85000	65000	75000	75000	128000	136000	75000	85000	85000
53	ಚಿನ್ನಪಲ್ಲಿ	30	40	35	45	83000	83000	85000	69000	69000	85000	65000	65000	75000	128000	136000	75000	75000	85000
54	ವಂಗಿಮಾಳ್ಳು	30	40	35	45	83000	90000	85000	69000	75000	85000	65000	70000	75000	128000	136000	75000	80000	85000
55	ಗುಂಡ್ಲಹಳ್ಳಿ	30	40	35	45	90000	90000	85000	75000	75000	85000	70000	70000	75000	128000	136000	80000	80000	85000
56	ಬಾಲರೆಡ್ಡಿಹಳ್ಳಿ	30	40	35	45	90000	98000	85000	75000	82000	85000	70000	75000	75000	128000	136000	80000	85000	85000
57	ನಲ್ಲಗುಟ್ಟಪಲ್ಲಿ	30	40	35	45	90000	98000	90000	75000	82000	90000	70000	80000	80000	135000	144000	80000	90000	90000
58	ಬೊಮ್ಮೇಪಲ್ಲಿ	30	40	35	45	90000	98000	90000	75000	82000	90000	70000	80000	80000	135000	144000	80000	90000	90000
59	ಚೊಕ್ಕನಹಳ್ಳಿ	30	40	35	45	90000	98000	90000	75000	82000	90000	70000	80000	80000	135000	144000	80000	90000	90000
60	ಟಿ.ಗೊಲ್ಲಹಳ್ಳಿ	30	40	35	45	90000	90000	90000	75000	75000	90000	70000	80000	80000	135000	144000	80000	90000	90000
61	ಗಡಿಗವಾರಹಳ್ಳಿ	30	40	35	45	83000	90000	90000	69000	75000	90000	70000	80000	80000	135000	144000	80000	90000	90000
62	ತುಳುವನೂರು	30	40	35	45	83000	90000	90000	69000	75000	90000	70000	80000	80000	135000	144000	80000	90000	90000
63	ದೇಶಂವಾರಿಪಲ್ಲಿ	30	40	35	45	83000	90000	90000	69000	75000	90000	70000	80000	80000	135000	144000	80000	90000	90000
64	ತಿರುಮಳಾಪುರ	30	40	35	45	83000	90000	90000	69000	75000	90000	70000	80000	80000	135000	144000	80000	90000	90000
65	ದೇವಪಲ್ಲಿ	30	40	35	45	83000	90000	90000	69000	75000	90000	70000	80000	80000	135000	144000	80000	90000	90000

ಷರಾ:- ರಾಷ್ಟ್ರೀಯ ಹೆದ್ದಾರಿಗಳ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 50% ರಂತೆ ಮತ್ತು ರಾಜ್ಯ ಹೆದ್ದಾರಿಯ ಸ್ವತ್ತುಗಳಿಗೆ ನಿಗದಿಪಡಿಸಿರತಕ್ಕ ದರಕ್ಕೆ ಶೇ 25% ರಷ್ಟು ಹೆಚ್ಚಿಸಿ ನಿಗದಿಪಡಿಸಬೇಕಾಗಿರುತ್ತದೆ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಸ್/293/2009-10, ದಿನಾಂಕ:26-10-2011.

ಆರಕ್ಷಕ ಉಪ ನಿರೀಕ್ಷಕರು, ಕಿರುಗಾವಲು ಪೊಲೀಸ್ ಠಾಣೆ, ಮಳವಳ್ಳಿ ತಾಲ್ಲೂಕು ಇವರ ಅಪರಾಧ

ಸಂಖ್ಯೆ:75/2009, ದಿನಾಂಕ:29-10-2009.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿಯಾದುದಾರರು

ಆರೋಪಿಗಳು.

ಆರಕ್ಷಕ ಉಪ ನಿರೀಕ್ಷಕರು,

ಕಿರುಗಾವಲು ಪೊಲೀಸ್ ಠಾಣೆ,

ಮಳವಳ್ಳಿ ತಾಲ್ಲೂಕು.

1) ಸಿ.ಸೋಮಶೇಖರ್ @ ಸೋಮ ಬಿನ್ ಚೆನ್ನಯ್ಯ, 21 ವರ್ಷ,

ಒಕ್ಕಲಿಗರು, ಅಂಗಡಿ ವ್ಯಾಪಾರ, ರಾಮಂದೂರು ಗ್ರಾಮ,

ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು.

2) ಸಿ.ನಾಗೇಶ್ ಬಿನ್ ಚಿಕ್ಕಚನ್ನೇಗೌಡ, 23 ವರ್ಷ, ಒಕ್ಕಲಿಗರು ಅಂಗಡಿ

ವ್ಯಾಪಾರ, ರಾಮಂದೂರು ಗ್ರಾಮ, ಕಿರುಗಾವಲು ಹೋಬಳಿ,

ಮಳವಳ್ಳಿ ತಾಲ್ಲೂಕು.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:29-10-2009 ರಂದು ಬೆಳಿಗ್ಗೆ 10-00 ರ ಸಮಯದಲ್ಲಿ ಮಳವಳ್ಳಿ ತಾಲ್ಲೂಕು, ಕಿರುಗಾವಲು ಹೋಬಳಿಯ ಕಿರುಗಾವಲು-ಮಿಕ್ಕರೆ ಗ್ರಾಮದ ಮಧ್ಯೆ ಕೆ.ವಿ.ಪ್ರಕಾಶ್‌ರವರ ಗದ್ದೆಯ ನೇರದಲ್ಲಿ ಅಕ್ರಮವಾಗಿ 4.320 ಲೀ ಮದ್ಯವನ್ನು ಟಿ.ವಿ.ಎಸ್ ವಿಕ್ಟರ್ ಮೋಟಾರ್ ಸೈಕಲ್ ಸಂಖ್ಯೆ: ಕೆಎ-51/ಹೆಚ್-5567 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿಯಾದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32 ಮತ್ತು 34 ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಅಪರಾಧ ಸಂಖ್ಯೆ: 75/2009 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಜಪ್ತುಪಡಿಸಿರುವ ವಸ್ತುಗಳನ್ನು ತಮ್ಮ ದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮಧ್ಯೆ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:21-08-2010, 25-08-2010 ಮತ್ತು 21-07-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಟಿ.ವಿ.ಎಸ್ ವಿಕ್ಟರ್ ಮೋಟಾರ್ ಸೈಕಲ್ ಸಂಖ್ಯೆ: ಕೆಎ-51/ಹೆಚ್-5567 ವಾಹನಕ್ಕೆ ಸಂಬಂಧಪಟ್ಟಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಎಲೆಕ್ಟಾನಿಕ್ ಸಿಟಿ, ಬೆಂಗಳೂರು ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಆರ್.ಬಾಬು ಬಿನ್ ರಾಮಸ್ವಾಮಿರೆಡ್ಡಿ, ನಂ.2, ಬೇಗೂರು ರೋಡ್, ವಿವೇಕ್‌ನಗರ, ಬೊಮ್ಮನಹಳ್ಳಿ, ಬೆಂಗಳೂರು-68 - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರ ಪರವಾಗಿ ಶ್ರೀ ಚಿಕ್ಕಚನ್ನೇಗೌಡ ಬಿನ್ ಮಾದೇಗೌಡ, ರಾಮಂದೂರು ಗ್ರಾಮ, ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು ಇವರು ಪ್ರಸ್ತಾಪಿತ ವಾಹನದ ತಾತ್ಕಾಲಿಕ ಬಿಡುಗಡೆ ಸಂಬಂಧ ದಿನಾಂಕ:08-12-2009 ರಂದು ಅರ್ಜಿ ಸಲ್ಲಿಸಿರುತ್ತಾರೆ. ಈ ಸಂಬಂಧ ಸಹಾಯಕ ಅಭಿಯೋಗ ನಿರ್ದೇಶಕರು, ಮಂಡ್ಯ ಇವರ ಸ್ಪಷ್ಟ ಅಭಿಪ್ರಾಯ ಕೇಳಲಾಗಿ, ಸದರಿಯವರು ಮೇಲ್ಕಂಡ ವಾಹನವನ್ನು ಅರ್ಜಿದಾರರ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಿದ ಪಕ್ಷದಲ್ಲಿ ವಿಚಾರಣಾ ಸಮಯದಲ್ಲಿ ಹಾಜರುಪಡಿಸದೇ ಸದರಿ ವಾಹನವನ್ನು ಸಾಕ್ಷಿಗಳಿಂದ ಗುರ್ತಿಸಲು ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ಸಲ್ಲಿಸಿರುತ್ತಾರೆ.

ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಅರ್ಜಿದಾರರ ಮನವಿಯ ಅಂಶಗಳನ್ನು ಪರಿಶೀಲಿಸಿ ವಶಪಡಿಸಿಕೊಂಡ ವಾಹನವನ್ನು ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಲ್ಲಿ ಪ್ರಾಕೃತಿಕ ವೈಪರೀತ್ಯಗಳಿಗನುಗುಣವಾಗಿ ವಾಹನವು ಹಾಳಾಗುತ್ತದೆ ಎಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬಹುದೆಂದು ಭಾವಿಸಿ, ತನಿಖೆಯು ಮುಕ್ತಾಯಗೊಳ್ಳುವವರೆಗೂ ವಾಹನವನ್ನು ಇಲಾಖಾ ವಶದಲ್ಲಿಯೇ ಇಟ್ಟುಕೊಳ್ಳುವುದು ಅನಗತ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿ, ಸರ್ಕಾರಕ್ಕೆ ಬರುವ ರಾಜಸ್ವದ ಹಿತದೃಷ್ಟಿಯಿಂದ ಮತ್ತು ವಾಹನದ ಭದ್ರತೆಗಾಗಿ ಉಚ್ಚ ನ್ಯಾಯಾಲಯವು ಇದೇ ರೀತಿಯ ಪ್ರಕರಣದ ಆದೇಶ ಸಂಖ್ಯೆ ಕ್ರಿಮಿನಲ್ ಸಂಖ್ಯೆ:106/2008 ರಲ್ಲಿ ನೀಡಿರುವ ಆದೇಶಗಳಲ್ಲಿನ ತತ್ವಗಳನ್ನು ಗಮನದಲ್ಲಿರಿಸಿಕೊಂಡು ಈ ಪ್ರಕರಣಕ್ಕೆ ಅನ್ವಯಿಸುವಂತೆ ವಾಹನವನ್ನು ಮಾಲೀಕರ ವಶಕ್ಕೆ ತಾತ್ಕಾಲಿಕ ಸುಪರ್ದಿಗೆ ರೂ. 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ಗಳ ಬ್ಯಾಂಕ್ ಗ್ಯಾರಂಟಿಯನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ದಿನಾಂಕ:19-07-2010 ರಂದು ಆದೇಶಿಸಲಾಗಿರುತ್ತದೆ. ಸದರಿ ಆದೇಶದ ದಿನಾಂಕದಿಂದ 30 ದಿವಸಗಳೊಳಗಾಗಿ ವಾಹನದ ಮಾಲೀಕರು ಷರತ್ತು ಗಳ ಅನ್ವಯ ದಾಖಲಾತಿಗಳನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿರುತ್ತದೆ. ಸದರಿ ಆದೇಶವನ್ನು ವಾಹನದ ಮಾಲೀಕರಾದ ಶ್ರೀ ಆರ್.ಬಾಬು ಬಿನ್ ರಾಮಸ್ವಾಮಿರೆಡ್ಡಿ,

ನಂ.೨, ಬೇಗೂರು ರೋಡ್, ವಿವೇಕ್‌ನಗರ, ಬೊಮ್ಮನಹಳ್ಳಿ, ಬೆಂಗಳೂರು-೬೮ ಇವರಿಗೆ ನೊಂದಣಿ ಅಂಚೆಯ ಮೂಲಕ ರವಾನಿಸಲಾಗಿದ್ದು, ನೊಂದಣಿ ಅಂಚೆಯು ಹಿಂದಿರುಗಿ ಬಂದಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಟಿ.ವಿ.ಎಸ್ ವಿಕ್ಟರ್ ಮೋಟಾರ್ ಸೈಕಲ್ ಸಂಖ್ಯೆ: ಕೆಎ-೫೧/ಹೆಚ್-೫೫೬೧ ವಾಹನದಲ್ಲಿ ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ಮದ್ಯ ಮತ್ತು ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಏಕಪಕ್ಷೀಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಎಸ್/೨೯೩/೨೦೦೯-೧೦, ದಿನಾಂಕ:೨೬-೧೦-೨೦೧೧.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ ರ ಕಲಂ ೪೩ (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ಉಪ ನಿರೀಕ್ಷಕರು, ಕಿರುಗಾವಲು ಪೊಲೀಸ್ ಠಾಣೆ, ಮಳವಳ್ಳಿ ತಾಲ್ಲೂಕು ಇವರ ಅಪರಾಧ ಸಂಖ್ಯೆ:೭೫/೨೦೦೯, ದಿನಾಂಕ:೨೯-೧೦-೨೦೦೯ ರ ಪ್ರಕರಣದಲ್ಲಿ ಜಪ್ತುಪಡಿಸಿರುವ ೪.೩೨೦ ಲೀ ಮದ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ), ಟಿ.ವಿ.ಎಸ್ ವಿಕ್ಟರ್ ಮೋಟಾರ್ ಸೈಕಲ್ ಸಂಖ್ಯೆ: ಕೆಎ-೫೧/ಹೆಚ್-೫೫೬೭ ವಾಹನ ಮತ್ತು ಇತರೆ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ ೨೦೧೧ ನೇ ಇಸವಿ ಅಕ್ಟೋಬರ್ ತಿಂಗಳ ೨೬ ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1208

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಸ್/೪೯೩/೨೦೧೦-೧೧, ದಿನಾಂಕ:೨೬-೧೦-೨೦೧೧.

ಅಬಕಾರಿ ನಿರೀಕ್ಷಕರು, ಮಳವಳ್ಳಿ ವಲಯ, ಮಳವಳ್ಳಿ ಇವರ ಪ್ರ.ಮಾ.ವ ಸಂಖ್ಯೆ: ೨೦/೨೦೧೦-೧೧, ದಿನಾಂಕ: ೧೭-೦೩-೨೦೧೧.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪರ್ಯಾಯದಾರರು

ಆರೋಪಿಗಳು.

ಅಬಕಾರಿ ನಿರೀಕ್ಷಕರು,

ಮಳವಳ್ಳಿ ವಲಯ, ಮಳವಳ್ಳಿ

ದೊರೆ ಬಿನ್ ಲೇಟ್ ರಾಮಣ್ಣನ್, ೫೫ ವರ್ಷ, ನಾಡರ್ ಜನಾಂಗ

ಮಳವಳ್ಳಿ ಟೌನ್, ಮಂಚನಹಳ್ಳಿ, ಚಿಕ್ಕಣ್ಣರವರ ತೋಟದ ಮನೆ ಯಲ್ಲಿ

ವಾಸ ಸ್ಥಳ : ಆಯೋಧ್ಯಾಪಟ್ಟಿಂ, ಸೇಲಂ ತಾಲ್ಲೂಕು, ಸೇಲಂ ಜಿಲ್ಲೆ,

ಸೇಲಂ ಟೌನ್, ತಮಿಳುನಾಡು.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:೧೭-೦೩-೨೦೧೧ ರಂದು ಬೆಳಿಗ್ಗೆ ೦೭-೦೦ ಗಂಟೆ ಸಮಯದಲ್ಲಿ ಮಳವಳ್ಳಿ ತಾಲ್ಲೂಕು, ಮಳವಳ್ಳಿ - ಹಲಗೂರು ರಸ್ತೆಯ ನಿಡಘಟ್ಟ ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಅಕ್ರಮವಾಗಿ ೪೦.೦೦೦ ಲೀ ಕಲಬೆರಕೆ ಸೇಂದಿಯನ್ನು ಟಿ.ವಿ.ಎಸ್ ಎಕ್ಸ್‌ಎಲ್ ಸೂಪರ್ ಮೊಪೆಡ್ ಸಂಖ್ಯೆ: ಟಿಎನ್-೩೨/ಡಬ್ಲ್ಯೂ ೩೯೫೩ ರ ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪರ್ಯಾಯದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ ರ ಕಲಂ ೧೧,೧೪,೩೨,೪೩ ಮತ್ತು ೪೩(ಎ) ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಪ್ರ.ಮಾ.ವ ಸಂಖ್ಯೆ:೨೦/೨೦೧೦-೧೧ ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಜಪ್ತಿ ಪಡಿಸಿದ ಪ್ಲಾಸ್ಟಿಕ್ ಬಾಟಲುಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದ್ದು, ಮಾದರಿ ಬಾಟಲುಗಳಲ್ಲಿ ಈಥೈಲ್ ಆಲ್ಕೋಹಾಲ್ ಕಂಡು ಬಂದಿದ್ದು ಅವು ಮಾನವ ಸೇವನೆಗೆ ಯೋಗ್ಯವಾಗಿರುತ್ತವೆ ಎಂದು ರಸಾಯನ ತಜ್ಞರ ವರದಿಯಿಂದ ದೃಢಪಟ್ಟಿರುವುದರಿಂದ, ವಾಹನ ಹಾಗೂ ಕಲಬೆರಕೆ ಸೇಂದಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ: 27-05-2011 ಮತ್ತು 01-06-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತಿಪಡಿಸಿರುವ ಟಿ.ವಿ.ಎಸ್ ಎಕ್ಸ್‌ಎಲ್ ಸೂಪರ್ ಮೊಪೆಡ್ ಸಂಖ್ಯೆ:ಟಿಎನ್-32/ಡಬ್ಲ್ಯೂ-3953 ವಾಹನದಲ್ಲಿ ದಿನಾಂಕ:17-03-2011 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ಕೊಟ್ಟ ಸಾಬೀತಾಗಿರುತ್ತದೆ. ಈ ಪ್ರಕರಣ ದಾಖಲಾಗಿ ಈಗಾಗಲೇ ಸುಮಾರು (6) ತಿಂಗಳುಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಜಪ್ತಿಯಾದ ವಾಹನವು ತನ್ನದಂದಾಗಲೀ ಈ ಬಗ್ಗೆ ತಾನು ವಿಚಾರಣೆ ನಡೆಸುತ್ತೇನೆ ಎಂದಾಗಲೀ ಯಾರೊಬ್ಬರು ಇಂದಿನ ವರೆವಿಗೂ ಮುದ್ದಾಗಿಯಾಗಲೀ, ಅಥವಾ ತನ್ನ ವಕೀಲರ ಮೂಲಕವಾಗಲೀ ಅರ್ಜಿಯನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಿರುವುದಿಲ್ಲ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿದ್ದರೂ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ಕಲಬೆರಕೆ ಸೇಂದಿ ಮತ್ತು ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಆರ್/493/2010-11, ದಿನಾಂಕ:26-10-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಅಬಕಾರಿ ನಿರೀಕ್ಷಕರು, ಮಳವಳ್ಳಿ ವಲಯ, ಮಳವಳ್ಳಿ ಇವರ ಪ್ರ.ಮಾ.ವ ಸಂಖ್ಯೆ: 20/2010-11, ದಿನಾಂಕ:17-03-2011 ರ ಪ್ರಕರಣದಲ್ಲಿ ಜಪ್ತಿಪಡಿಸಿರುವ 40.000 ಲೀ ಕಲಬೆರಕೆ ಸೇಂದಿ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ), ಟಿ.ವಿ.ಎಸ್ ಎಕ್ಸ್‌ಎಲ್ ಸೂಪರ್ ಮೊಪೆಡ್ ಸಂಖ್ಯೆ: ಟಿಎನ್-32/ಡಬ್ಲ್ಯೂ-3953 ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಅಕ್ಟೋಬರ್ ತಿಂಗಳ 26 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1209

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಆರ್/134/2010-11, ದಿನಾಂಕ:26-10-2011.

ಆರಕ್ಷಕ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ

ಇವರ ಅಪರಾಧ ಸಂಖ್ಯೆ:03/2010, ದಿನಾಂಕ:21-01-2010.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿಯಾದುದಾರರು

ಆರೋಪಿಗಳು.

ಆರಕ್ಷಕ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ, ಮಂಡ್ಯ.

- 1) ಪ್ರದೀಪ ಬಿನ್ ನಂಜೇಗೌಡ, 23 ವರ್ಷ, ಒಕ್ಕಲಿಗರ ಜನಾಂಗ, ವೃತ್ತಿ: ವ್ಯವಸಾಯ, ವಾಸ: ಬಿ.ಬಿ.ಕಾವಲ್ ತೋಟದ ಮನೆಯಲ್ಲಿ, ಕೆ.ಆರ್.ಪೇಟೆ ತಾಲ್ಲೂಕು.
- 2) ಹನಮಂತ, ಕೆ.ಆರ್.ಪೇಟೆ ತಾಲ್ಲೂಕು.
- 3) ನಾಗರಾಜ (ಉ) ಕಾಟ್ರ, ಕೆ.ಆರ್.ಪೇಟೆ ತಾಲ್ಲೂಕು.
- 4) ನಿಂಗಪ್ಪ, ಕೆ.ಆರ್.ಪೇಟೆ ತಾಲ್ಲೂಕು.
- 5) ಶಿವಾಜಿ, ಕೆ.ಆರ್.ಪೇಟೆ ತಾಲ್ಲೂಕು.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:21-01-2010 ರಂದು ಮಧ್ಯಾಹ್ನ 03-45 ರ ಸಮಯದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಬಿ.ಬಿ.ಕಾವಲ್ ಬಳಿ ತೋಟದ ಮನೆಯಲ್ಲಿ ಅಕ್ರಮವಾಗಿ 69.120 ಲೀ ಮದ್ಯವನ್ನು ಬಜಾಜ್ ಸ್ಕೂಟರ್ ಸಂಖ್ಯೆ: ಸಿಕೆಡಿ-5218 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿಯಾರ್ದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32 ಮತ್ತು 34 ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಅಪರಾಧ ಸಂಖ್ಯೆ: 03/2010 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಜಪ್ತುಪಡಿಸಿಕೊಂಡಿರುವ ಮಾದರಿ ಬಾಟಲುಗಳಲ್ಲಿ ಈಥೈಲ್ ಆಲ್ಕೋಹಾಲ್ ಕಂಡು ಬಂದಿದ್ದು ಅವು ಮಾನವನ ಸೇವನೆಗೆ ಯೋಗ್ಯವಾಗಿರುತ್ತದೆ ಎಂದು ರಸಾಯನ ತಜ್ಞರು ವರದಿ ನೀಡಿರುವುದರಿಂದ ಹಾಗೂ ಜಪ್ತುಪಡಿಸಿಕೊಂಡಿರುವ ವಸ್ತುಗಳನ್ನು ತಮ್ಮದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:13-09-2010 ಮತ್ತು 04-10-2010 ರ ಪತ್ರಗಳ ಮೂಲಕ ಕೋರಿರುತ್ತಾರೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಬಜಾಜ್ ಸ್ಕೂಟರ್ ಸಂಖ್ಯೆ: ಸಿಕೆಡಿ-5218 ವಾಹನದಲ್ಲಿ ದಿನಾಂಕ:21-01-2010 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ಕೊಟ್ಟ ಸಾಬೀತಾಗಿರುತ್ತದೆ. ಈ ಪ್ರಕರಣ ದಾಖಲಾಗಿ ಈಗಾಗಲೇ ಸುಮಾರು (21) ತಿಂಗಳುಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಜಪ್ತಿಯಾದ ವಾಹನವು ತನ್ನದಂದಾಗಲೀ ಈ ಬಗ್ಗೆ ತಾನು ವಿಚಾರಣೆ ನಡೆಸುತ್ತೇನೆ ಎಂದಾಗಲೀ ಯಾರೊಬ್ಬರು ಇಂದಿನ ವರೆವಿಗೂ ಖುದ್ದಾಗಿಯಾಗಲೀ, ಅಥವಾ ತನ್ನ ವಕೀಲರ ಮೂಲಕವಾಗಲೀ ಅರ್ಜಿಯನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಿರುವುದಿಲ್ಲ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿರಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರಲ್ಲಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ಮದ್ಯ ಮತ್ತು ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿ ಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಆರ್/134/2010-11, ದಿನಾಂಕ:26-10-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ, ಮಂಡ್ಯ ಇವರ ಅಪರಾಧ ಸಂಖ್ಯೆ: 03/2010, ದಿನಾಂಕ:21-01-2010 ರ ಪ್ರಕರಣದಲ್ಲಿ ಜಪ್ತುಪಡಿಸಿರುವ 69.120 ಲೀ ಮದ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ), ಬಜಾಜ್ ಸ್ಕೂಟರ್ ಸಂಖ್ಯೆ: ಸಿಕೆಡಿ-5218 ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಅಕ್ಟೋಬರ್ ತಿಂಗಳ 26 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,
ಮಂಡ್ಯ ಜಿಲ್ಲೆ, ಮಂಡ್ಯ.

ಪಿ.ಆರ್. 1210

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಆರ್/32/2007-08, ದಿನಾಂಕ:26-10-2011.

ಅಬಕಾರಿ ಉಪ ನಿರೀಕ್ಷಕರು ನಂ.1, ಜಾರಿ ಮತ್ತು ತನಿಖೆ, ಮಂಡ್ಯ ತಾಲ್ಲೂಕು ಇವರ ಪ್ರ.ಮಾ.ವ ಸಂಖ್ಯೆ: 03/2007-08, ದಿನಾಂಕ:13-08-2007.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿಯಾರ್ದುದಾರರು

ಆರೋಪಿಗಳು.

ಅಬಕಾರಿ ಉಪ ನಿರೀಕ್ಷಕರು ನಂ.1 ಜಾರಿ ಮತ್ತು ತನಿಖೆ, ಮಂಡ್ಯ.

ತಲೆಮರೆಸಿಕೊಂಡಿರುತ್ತಾನೆ.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:13-08-2007 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ಮೈಸೂರು- ಬೆಂಗಳೂರು ಮುಖ್ಯರಸ್ತೆ, ಮಂಡ್ಯ ಸಿಟಿ ಕಲ್ಲಹಳ್ಳಿ ಸರ್ಕಲ್ ಹತ್ತಿರ ಅಕ್ರಮವಾಗಿ ಮಾರುತಿ ಓಮ್ಮಿ ಸಂಖ್ಯೆ: ಕೆಎ-05/ಎನ್-5277 ವಾಹನದಲ್ಲಿ 259.200 ಲೀ ನಕಲಿ ಮದ್ಯವನ್ನು ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿಯಾದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11,14,34, 38(ಎ), 43 ಮತ್ತು 43(ಎ) ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಪ್ರ.ಮಾ.ವ ಸಂಖ್ಯೆ:03/2007-08 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತುಪಡಿಸಿಕೊಂಡಿರುವ ಮಾದರಿ ಬಾಟಲುಗಳಲ್ಲಿ ಈಥೈಲ್ ಆಲ್ಕೋಹಾಲ್ ಕಂಡು ಬಂದಿದ್ದು ಅವು ಮಾನವನ ಸೇವನೆಗೆ ಯೋಗ್ಯವಾಗಿರುತ್ತದೆ ಎಂದು ರಸಾಯನ ತಜ್ಞರು ವರದಿ ನೀಡಿರುವುದರಿಂದ ಹಾಗೂ ಜಪ್ತುಪಡಿಸಿಕೊಂಡಿರುವ ವಸ್ತುಗಳನ್ನು ತಮ್ಮದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:19-11-2007 ಮತ್ತು 04-09-2010 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಈ ಮದ್ಯ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 259.200 ಲೀ ಮದ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಮತ್ತು ಇತರೇ ವಸ್ತುಗಳನ್ನು ತನ್ನದೆಂದು ಕೋರಿ ಯಾರು ಹಕ್ಕು ಸಾಧಿಸದ ಕಾರಣ ದಿನಾಂಕ: 19-12-2007 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮಾರುತಿ ಓಮ್ಮಿ ಸಂಖ್ಯೆ: ಕೆಎ-05/ಎನ್-5277 ವಾಹನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಂಡ್ಯ ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಸಿ.ಪಿ.ಸಂತೋಷ್ ಬಿನ್ ಪುಟ್ಟಸ್ವಾಮಿ, ಎಫ್-48, ಅಸಿಟೇಟ್ ಟೌನ್, ಮಂಡ್ಯ - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರಿಗೆ ದಿನಾಂಕ: 23-01-2008 ಮತ್ತು 22-07-2008 ರಂದು ಕರ್ನಾಟಕ ಅಬಕಾರಿ ಕಾಯ್ದೆ ಕಲಂ 43(ಬಿ) ರನ್ವಯ ನೋಟೀಸ್ ನೀಡಲಾಗಿರುತ್ತದೆ. ಸದರಿಯವರು ವಾಹನದ ತಾತ್ಕಾಲಿಕ ಬಿಡುಗಡೆ ಸಂಬಂಧ ದಿನಾಂಕ:19-08-2008 ರಂದು ಅರ್ಜಿ ಸಲ್ಲಿಸಿರುತ್ತಾರೆ. ಈ ಸಂಬಂಧ ಸಹಾಯಕ ಅಭಿಯೋಗ ನಿರ್ದೇಶಕರು, ಮಂಡ್ಯ ಇವರ ಸ್ಪಷ್ಟ ಅಭಿಪ್ರಾಯ ಕೇಳಲಾಗಿ, ಸದರಿಯವರು ಮೇಲ್ಕಂಡ ವಾಹನವನ್ನು ಅರ್ಜಿದಾರರ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಿದ ಪಕ್ಷದಲ್ಲಿ ವಿಚಾರಣಾ ಸಮಯದಲ್ಲಿ ಹಾಜರುಪಡಿಸದೇ ಸದರಿ ವಾಹನವನ್ನು ಸಾಕ್ಷಿಗಳಿಂದ ಗುರ್ತಿಸಲು ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ಸಲ್ಲಿಸಿರುತ್ತಾರೆ.

ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಅರ್ಜಿದಾರರ ಮನವಿಯ ಅಂಶಗಳನ್ನು ಪರಿಶೀಲಿಸಿ ವಶಪಡಿಸಿಕೊಂಡ ವಾಹನವನ್ನು ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟು ಪ್ರಾಕೃತಿಕ ವೈಪರೀತ್ಯಗಳಿಗನುಗುಣವಾಗಿ ವಾಹನವು ಹಾಳಾಗುತ್ತದೆ ಎಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬಹುದೆಂದು ಭಾವಿಸಿ, ತನಿಖೆಯು ಮುಕ್ತಾಯಗೊಳ್ಳುವವರೆಗೂ ವಾಹನವನ್ನು ಇಲಾಖಾ ವಶದಲ್ಲಿಯೇ ಇಟ್ಟುಕೊಳ್ಳುವುದು ಅನಗತ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿ, ಸರ್ಕಾರಕ್ಕೆ ಬರುವ ರಾಜಸ್ವದ ಹಿತದೃಷ್ಟಿಯಿಂದ ಮತ್ತು ವಾಹನದ ಭದ್ರತೆಗಾಗಿ ಉಚ್ಚ ನ್ಯಾಯಾಲಯವು ಇದೇ ರೀತಿಯ ಪ್ರಕರಣದ ಆದೇಶ ಸಂಖ್ಯೆ ಕ್ರಿಮಿನಲ್ ಸಂಖ್ಯೆ:106/2008 ರಲ್ಲಿ ನೀಡಿರುವ ಆದೇಶ ಗಳಲ್ಲಿನ ತತ್ವಗಳನ್ನು ಗಮನದಲ್ಲಿರಿಸಿಕೊಂಡು ಈ ಪ್ರಕರಣಕ್ಕೆ ಅನ್ವಯಿಸುವಂತೆ ವಾಹನವನ್ನು ಮಾಲೀಕರ ವಶಕ್ಕೆ ತಾತ್ಕಾಲಿಕ ಸುಪರ್ದಿಗೆ ರೂ.20,000/- (ಇಪ್ಪತ್ತು ಸಾವಿರ ರೂಪಾಯಿಗಳು ಮಾತ್ರ) ಗಳ ಬ್ಯಾಂಕ್ ಗ್ಯಾರಂಟಿಯನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ದಿನಾಂಕ:29-07-2010 ರಂದು ಆದೇಶಿಸಲಾಗಿರುತ್ತದೆ. ಸದರಿ ಆದೇಶದ ದಿನಾಂಕದಿಂದ 30 ದಿವಸಗಳೊಳಗಾಗಿ ವಾಹನದ ಮಾಲೀಕರು ಷರತ್ತುಗಳ ಅನ್ವಯ ದಾಖಲಾತಿಗಳನ್ನು ಸಲ್ಲಿಸದೇ ಇದ ಪಕ್ಷದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿರುತ್ತದೆ. ಸದರಿ ಆದೇಶವನ್ನು ವಾಹನದ ಮಾಲೀಕರಿಗೆ ನೊಂದಣಿ ಅಂಚೆಯ ಮೂಲಕ ರವಾನಿಸಲಾಗಿದ್ದು, ನೊಂದಣಿ ಅಂಚೆಯು ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಮಾರುತಿ ವ್ಯಾನ್ ಸಂಖ್ಯೆ: ಕೆಎ-05/ ಎನ್-5277 ವಾಹನದಲ್ಲಿ ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿದ್ದೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಏಕಪಕ್ಷೀಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಅದೇಶ ಸಂಖ್ಯೆ: ಡಿಟಿಎಆರ್/32/2007-08, ದಿನಾಂಕ:26-10-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಅಬಕಾರಿ ಉಪ ನಿರೀಕ್ಷಕರು ನಂ.1, ಜಾರಿ ಮತ್ತು ತನಿಖೆ, ಮಂಡ್ಯ ಇವರ ಪ್ರ.ಮಾ.ವ ಸಂಖ್ಯೆ:03/07-08, ದಿನಾಂಕ:13-08-2007 ರ ಪ್ರಕರಣದಲ್ಲಿ ಜಪ್ತಪಡಿಸಿರುವ ಮಾರುತಿ ವ್ಯಾನ್ ಸಂಖ್ಯೆ: ಕೆಎ-05/ಎನ್-5277 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಅಕ್ಟೋಬರ್ ತಿಂಗಳ 26 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1194

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ

ಡಿಟಿಎಆರ್/355/2010-11, ದಿನಾಂಕ:26-10-2011.

ಆರಕ್ಷಕ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ, ಮಂಡ್ಯ ಇವರ

ಅಪರಾಧ ಸಂಖ್ಯೆ: 80/2010, ದಿನಾಂಕ:21-12-2010.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿಯಾದುದಾರರು

ಆರೋಪಿಗಳು.

ಆರಕ್ಷಕ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ,
ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ,
ಮಂಡ್ಯ ಜಿಲ್ಲೆ, ಮಂಡ್ಯ.

ನಾಗರಾಜು ಬಿನ್ ಕೆಂಪೇಗೌಡ, 19 ವರ್ಷ, ಒಕ್ಕಲಿಗರ
ಜನಾಂಗ, ಅರಕೆರೆಯ ಗಣೇಶ ಲಕ್ಷ್ಮೀ ವೈನ್‌ನಲ್ಲಿ ಸಪ್ಲೆಯರ್, ವಾಸ: ಮನೆ
ನಂ.81, ಹೌಸಿಂಗ್ ಬೋರ್ಡ್ ಕಾಲೋನಿ, ಟಿ.ನರಸೀಪುರ ಟೌನ್.

ಪ್ರಕರಣದ ಮುಖ್ಯಾಂಶಗಳು:

ದಿನಾಂಕ:21-12-2010 ರಂದು ಮಧ್ಯಾಹ್ನ 02-00 ರ ಸಮಯದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು, ಅರಕೆರೆ ಹೋಬಳಿ, ಅರಕೆರೆ-ಮಂಡ್ಯ ರಸ್ತೆಯಲ್ಲಿನ ಕೊಡಿಯಾಲ ಗ್ರಾಮದ ಬಳಿ ಅಕ್ರಮವಾಗಿ 17.280 ಲೀ ಮದ್ಯವನ್ನು ಟಿ.ವಿ.ಎಸ್ ಸ್ಟಾರ್ ಸ್ಟೋರ್ಸ್ ಮೋಟಾರ್ಸ್ ಬೈಕ್ ಸಂಖ್ಯೆ: ಕೆಎ-09/ಇಎಲ್-5253 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿಯಾದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32,34 ಮತ್ತು 43(ಎ) ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಅಪರಾಧ ಸಂಖ್ಯೆ: 80/2010 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತಪಡಿಸಿರುವ ವಸ್ತುಗಳನ್ನು ತಮ್ಮ ದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:24-01-2011 ಮತ್ತು 08-04-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಈ ಮಧ್ಯೆ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 17.280 ಲೀ ಮದ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಮತ್ತು ಇತರೇ ವಸ್ತುಗಳನ್ನು ತನ್ನದೆಂದು ಕೋರಿ ಯಾರು ಹಕ್ಕು ಸಾಧಿಸದ ಕಾರಣ ದಿನಾಂಕ:09-02-2011 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಟಿ.ವಿ.ಎಸ್ ಸ್ಟಾರ್ ಸ್ಟೋರ್ಸ್ ಮೋಟಾರ್ಸ್ ಬೈಕ್ ಸಂಖ್ಯೆ: ಕೆಎ-09/ಇಎಲ್-5253 ವಾಹನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮೈಸೂರು ಇವರು ನೀಡಿರುವ "ಬಿ" ವಹಿಯ ಪರಿಶೀಲನೆ ಯಿಂದ ಶ್ರೀ ಬಿ.ಎಂ.ಮಹೇಶ್ ಬಿನ್ ಬಿ.ಎಂ.ಮಹದೇವಪ್ಪ, ಬಿಳಿಗರೆ ಹುಂಡಿ ಗ್ರಾಮ, ಕಿರಗಸೂರು, ಟಿ.ನರಸೀ ಪುರ ತಾಲ್ಲೂಕು, ಮೈಸೂರು ಜಿಲ್ಲೆ - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರಿಗೆ ದಿನಾಂಕ:13-05-2011 ರಂದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಬಿ) ರನ್ವಯ ಕಾರಣ ಕೇಳುವ ನೋಟೀಸ್‌ನ್ನು ನೊಂದಣಿ ಅಂಚೆಯ ಮೂಲಕ ನೀಡಲಾಗಿತ್ತು. ನೊಂದಣಿ ಅಂಚೆ ಹಿಂದಿರುಗಿ ಬಂದಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತಪಡಿಸಿರುವ ಟಿ.ವಿ.ಎಸ್ ಸ್ಟಾರ್ ಸ್ಟೋರ್ಸ್ ಮೋಟಾರ್ಸ್ ಬೈಕ್ ಸಂಖ್ಯೆ: ಕೆಎ-09/ಇಎಲ್-5253 ವಾಹನದಲ್ಲಿ ದಿನಾಂಕ:21-12-2010 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಈ ಪ್ರಕರಣ ದಾಖಲಾಗಿ ಈಗಾಗಲೇ ಸುಮಾರು (9) ತಿಂಗಳುಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಜಪ್ತಿಯಾದ ವಾಹನವು ತನ್ನದೆಂದಾಗಲೀ ಈ ಬಗ್ಗೆ ತಾನು ವಿಚಾರಣೆ ನಡೆಸುತ್ತೇನೆ ಎಂದಾಗಲೀ ಯಾರೊಬ್ಬರು ಇಂದಿನ ವರೆಗೂ

ಖುದ್ದಾಗಿಯಾಗಲಿ, ಅಥವಾ ತನ್ನ ವಕೀಲರ ಮೂಲಕವಾಗಲಿ ಅರ್ಜಿಯನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಿರುವುದಿಲ್ಲ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪ ವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಎಸ್/355/2010-11, ದಿನಾಂಕ:26-10-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ ಇವರ ಅಪರಾಧ ಸಂಖ್ಯೆ:80/2010, ದಿನಾಂಕ:21-12-2010 ರ ಪ್ರಕರಣದಲ್ಲಿ ಜಪ್ತಪಡಿಸಿರುವ ಟಿ.ವಿ.ಎಸ್ ಸ್ಕಾರ್ಪ್ ಸ್ಕೋರ್ಟ್ ಮೋಟಾರ್ ಬೈಕ್ ಸಂಖ್ಯೆ: ಕೆಎ-09/ಇಎಲ್-5253 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಅಕ್ಟೋಬರ್ ತಿಂಗಳ 26 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1195

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಸ್/80/2008-09, ದಿನಾಂಕ:26-10-2011.

ಆರಕ್ಷಕ ಉಪ ನಿರೀಕ್ಷಕರು, ಕಿಕ್ಕೇರಿ ಪೊಲೀಸ್ ಠಾಣೆ, ಕೆ.ಆರ್.ಪೇಟೆ ತಾಲ್ಲೂಕು ಇವರ

ಪ್ರ.ಮಾ.ವ ಸಂಖ್ಯೆ:45/2008, ದಿನಾಂಕ:07-05-2008.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿಯಾದುದಾರರು

ಆರೋಪಿಗಳು.

ಆರಕ್ಷಕ ಉಪ ನಿರೀಕ್ಷಕರು, ಕಿಕ್ಕೇರಿ ಪೊಲೀಸ್ ಠಾಣೆ,

ಕೆ.ಆರ್.ಪೇಟೆ ತಾಲ್ಲೂಕು.

1) ಗುಂಡ (ಉ) ಗೋಪೇಗೌಡ ಬಿನ್ ಜಗದೀಶ್ ದಬ್ಬೇಘಟ್ಟ ಗ್ರಾಮ,

2) ಸುನಿಲ್ ಬಿನ್ ಅಣ್ಣಯ್ಯ, 21 ವರ್ಷ, ದಬ್ಬೇಘಟ್ಟ ಗ್ರಾಮ

3) ಕೃಷ್ಣೇಗೌಡ ಬಿನ್ ಹೊನ್ನೇಗೌಡ, 29 ವರ್ಷ, ದಬ್ಬೇಘಟ್ಟ ಗ್ರಾಮ,

ಪ್ರಕರಣದ ಮುಖ್ಯಾಂಶಗಳು

ದಿನಾಂಕ:06-05-2008 ರಂದು ರಾತ್ರಿ 12-30 ರ ಸಮಯದಲ್ಲಿ ಚನ್ನರಾಯಪಟ್ಟಣ - ಕೆ.ಆರ್.ಪೇಟೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅಕ್ರಮವಾಗಿ 16.200 ಲೀ ಮದ್ಯವನ್ನು ಬಜಾಜ್ ಡಿಸ್ಕವರ್ ಬೈಕ್ ಸಂಖ್ಯೆ: ಕೆಎ-54/ಇ-108 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿಯಾದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 34 ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಪ್ರ.ಮಾ.ವ ಸಂಖ್ಯೆ: 45/2008 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತಪಡಿಸಿರುವ ವಸ್ತುಗಳನ್ನು ತಮ್ಮ ದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:31-10-2008, 23-03-2009, 17-11-2009 ಮತ್ತು 16-05-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಈ ಮಧ್ಯೆ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 16.200 ಲೀ ಮಧ್ಯೆ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಮತ್ತು ಇತರೇ ವಸ್ತುಗಳನ್ನು ತನ್ನದಂದು ಕೋರಿ ಯಾರು ಹಕ್ಕು ಸಾಧಿಸದ ಕಾರಣ ದಿನಾಂಕ: 26-03-2009 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಬಜಾಜ್ ಡಿಸ್ಕವರ್ ಬೈಕ್ ಸಂಖ್ಯೆ: ಕೆಎ-54/ಇ-108 ವಾಹನಕ್ಕೆ ಸಂಬಂಧಪಟ್ಟಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ನಾಗಮಂಗಲ ತಾಲ್ಲೂಕು ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀಮತಿ ಎಂ.ಎಸ್.ವೇದಾವತಿ ಕೋಂ ಜಗದೀಶ, ನಂ.76, ದಬ್ಬೇಘಟ್ಟ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರು ವಾಹನದ ತಾತ್ಕಾಲಿಕ ಬಿಡುಗಡೆ ಸಂಬಂಧ ದಿನಾಂಕ:09-09-2008 ರಂದು ಅರ್ಜಿ ಸಲ್ಲಿಸಿರುತ್ತಾರೆ. ಈ ಸಂಬಂಧ ಸಹಾಯಕ ಅಭಿಯೋಗ ನಿರ್ದೇಶಕರು, ಮಂಡ್ಯ ಇವರ ಸ್ಪಷ್ಟ ಅಭಿಪ್ರಾಯ ಕೇಳಲಾಗಿ, ಸದರಿಯವರು ಮೇಲ್ಕಂಡ ವಾಹನವನ್ನು ಅರ್ಜಿದಾರರ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಿದ ಪಕ್ಷದಲ್ಲಿ ವಿಚಾರಣಾ ಸಮಯದಲ್ಲಿ ಹಾಜರುಪಡಿಸದೇ ಸದರಿ ವಾಹನವನ್ನು ಸಾಕ್ಷಿಗಳಿಂದ ಗುರ್ತಿಸಲು ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ಸಲ್ಲಿಸಿರುತ್ತಾರೆ.

ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಅರ್ಜಿದಾರರ ಮನವಿಯ ಅಂಶಗಳನ್ನು ಪರಿಶೀಲಿಸಿ ವಶಪಡಿಸಿಕೊಂಡ ವಾಹನವನ್ನು ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಲ್ಲಿ ಪ್ರಾಕೃತಿಕ ವೈಪರೀತ್ಯಗಳಿಗನುಗುಣವಾಗಿ ವಾಹನವು ಹಾಳಾಗುತ್ತದೆ ಎಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬಹುದೆಂದು ಭಾವಿಸಿ, ತನಿಖೆಯು ಮುಕ್ತಾಯಗೊಳ್ಳುವವರೆಗೂ ವಾಹನವನ್ನು ಇಲಾಖಾ ವಶದಲ್ಲಿಯೇ ಇಟ್ಟುಕೊಳ್ಳುವುದು ಅನಗತ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿ, ಸರ್ಕಾರಕ್ಕೆ ಬರುವ ರಾಜಸ್ವದ ಹಿತದೃಷ್ಟಿಯಿಂದ ಮತ್ತು ವಾಹನದ ಭದ್ರತೆಗಾಗಿ ಉಚ್ಚ ನ್ಯಾಯಾಲಯವು ಇದೇ ರೀತಿಯ ಪ್ರಕರಣದ ಆದೇಶ ಸಂಖ್ಯೆ ಕ್ರಿಮಿನಲ್ ಸಂಖ್ಯೆ:106/2008 ರಲ್ಲಿ ನೀಡಿರುವ ಆದೇಶ ಗಳಲ್ಲಿನ ತತ್ವಗಳನ್ನು ಗಮನದಲ್ಲಿರಿಸಿಕೊಂಡು ಈ ಪ್ರಕರಣಕ್ಕೆ ಅನ್ವಯಿಸುವಂತೆ ವಾಹನವನ್ನು ಮಾಲೀಕರ ವಶಕ್ಕೆ ತಾತ್ಕಾಲಿಕ ಸುಪರ್ದಿಗೆ ರೂ.25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ಗಳ ಬ್ಯಾಂಕ್ ಗ್ಯಾರಂಟಿಯನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ದಿನಾಂಕ:29-07-2010 ರಂದು ಆದೇಶಿಸಲಾಗಿರುತ್ತದೆ. ಸದರಿ ಆದೇಶದ ದಿನಾಂಕದಿಂದ 30 ದಿವಸಗಳೊಳಗಾಗಿ ವಾಹನದ ಮಾಲೀಕರು ಷರತ್ತುಗಳ ಅನ್ವಯ ದಾಖಲಾತಿಗಳನ್ನು ಸಲ್ಲಿಸದೇ ಇದ ಪಕ್ಷದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿರುತ್ತದೆ. ಸದರಿ ಆದೇಶವನ್ನು ವಾಹನದ ಮಾಲೀಕರಿಗೆ ನೊಂದಣಿ ಅಂಚೆಯ ಮೂಲಕ ರವಾನಿಸಲಾಗಿದ್ದು, ನೊಂದಣಿ ಅಂಚೆಯು ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತಪಡಿಸಿರುವ ಬಜಾಜ್ ಡಿಸ್ಕವರ್ ಬೈಕ್ ಸಂಖ್ಯೆ: ಕೆಎ-54/ಇ-108 ವಾಹನದಲ್ಲಿ ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಏಕಪಕ್ಷೀಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಸಿಆರ್/80/2008-09, ದಿನಾಂಕ:26-10-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ಉಪ ನಿರೀಕ್ಷಕರು, ಕಿಕ್ಕೇರಿ ಪೊಲೀಸ್ ಠಾಣೆ, ಕೆ.ಆರ್.ಪೇಟೆ ತಾಲ್ಲೂಕು ಇವರ ಪ್ರಮಾ.ವ ಸಂಖ್ಯೆ:75/2009, ದಿನಾಂಕ:29-10-2009 ರ ಪ್ರಕರಣದಲ್ಲಿ ಜಪ್ತಪಡಿಸಿರುವ ಬಜಾಜ್ ಡಿಸ್ಕವರ್ ಬೈಕ್ ಸಂಖ್ಯೆ: ಕೆಎ-54/ಇ-108 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಅಕ್ಟೋಬರ್ ತಿಂಗಳ 26 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1196

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಆರ್/322/2010-11, ದಿನಾಂಕ:26-10-2011.

ಆರಕ್ಷಕ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ, ಮಂಡ್ಯ

ಇವರ ಅಪರಾಧ ಸಂಖ್ಯೆ: 62/2010, ದಿನಾಂಕ:25-11-2010.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿಯಾದುದಾರರು

ಆರೋಪಿಗಳು.

ಆರಕ್ಷಕ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ,

ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ,

ಮಂಡ್ಯ ಜಿಲ್ಲೆ, ಮಂಡ್ಯ.

ಬಸವೇಗೌಡ ಬಿನ್ ಲೇಟ್ ನಿಂಗೇಗೌಡ @ ನಾಥೇಗೌಡ, 45 ವರ್ಷ,

ಹನುಮಂತನಗರ, ಮದ್ದೂರು ತಾಲ್ಲೂಕು.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:25-10-2010 ರಂದು ಸಾಯಾಂಕಾಲ 05-30 ರ ಸಮಯದಲ್ಲಿ ಮಂಡ್ಯ- ಕೆ.ಎಂ.ದೊಡ್ಡಿ ರಸ್ತೆಯ ಕುರಿಕೆಂಪನದೊಡ್ಡಿ ಗೇಟ್ ಬಳಿ ಅಕ್ರಮವಾಗಿ 8.640 ಲೀ ಮದ್ಯವನ್ನು ಟಿ.ವಿ.ಎಸ್ ಮೊಪೆಡ್ ಸಂಖ್ಯೆ: ಕೆಎ-05/ಇಕ್ಯೂ-2593 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿಯಾದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32 ಮತ್ತು 34 ರ ರೀತ್ಯಾ ಅಪರಾಧ ವಾದರಿಂದ ಈ ಬಗ್ಗೆ ಅಪರಾಧ ಸಂಖ್ಯೆ: 62/2010 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತುಪಡಿಸಿರುವ ವಸ್ತುಗಳನ್ನು ತಮ್ಮ ದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:24-12-2010 ಮತ್ತು 30-04-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಈ ಮಧ್ಯೆ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 8.640 ಲೀ ಮದ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಮತ್ತು ಇತರೇ ವಸ್ತುಗಳನ್ನು ತನ್ನದೆಂದು ಕೋರಿ ಯಾರು ಹಕ್ಕು ಸಾಧಿಸದ ಕಾರಣ ದಿನಾಂಕ:07-01-2011 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಟಿ.ವಿ.ಎಸ್ ಮೊಪೆಡ್ ಸಂಖ್ಯೆ: ಕೆಎ-05/ಇಕ್ಯೂ-2593 ವಾಹನಕ್ಕೆ ಸಂಬಂಧಪಟ್ಟಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು ದಕ್ಷಿಣ ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಬಿಡ್ಡರೆಡ್ಡಿ ಬಿನ್ ಮುನಿರೇಡ್ಡಿ, ಮೇರಳಹುರಿ ಗ್ರಾಮ ಮತ್ತು ಅಂಚೆ, ಆನೇಕಲ್ ತಾಲ್ಲೂಕು, ಬೆಂಗಳೂರು ಜಿಲ್ಲೆ - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರಿಗೆ ದಿನಾಂಕ:13-05-2011 ರಂದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಬಿ) ರನ್ವಯ ಕಾರಣ ಕೇಳುವ ನೋಟೀಸ್‌ನ್ನು ನೊಂದಣಿ ಅಂಚೆಯ ಮೂಲಕ ನೀಡಲಾಗಿತ್ತು. ನೊಂದಣಿ ಅಂಚೆ ಹಿಂದಿರುಗಿ ಬಂದಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಟಿ.ವಿ.ಎಸ್ ಮೊಪೆಡ್ ಸಂಖ್ಯೆ: ಕೆಎ-05/ಇಕ್ಯೂ-2593 ವಾಹನದಲ್ಲಿ ದಿನಾಂಕ:25-11-2010 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವ ವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಈ ಪ್ರಕರಣ ದಾಖಲಾಗಿ ಈಗಾಗಲೇ ಸುಮಾರು (10) ತಿಂಗಳುಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಜಪ್ತಿಯಾದ ವಾಹನವು ತನ್ನದೆಂದಾಗಲೀ ಈ ಬಗ್ಗೆ ತಾನು ವಿಚಾರಣೆ ನಡೆಸುತ್ತೇನೆ ಎಂದಾಗಲೀ ಯಾರೊಬ್ಬರು ಇಂದಿನ ವರೆವಿಗೂ ಖುದ್ದಾಗಿಯಾಗಲೀ, ಅಥವಾ ತನ್ನ ವಕೀಲರ ಮೂಲಕವಾಗಲೀ ಅರ್ಜಿಯನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಿರುವುದಿಲ್ಲ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟು ಈ ಕೆಳಕಂಡ ಆದೇಶ.

ಅದೇಶ ಸಂಖ್ಯೆ: ಡಿಟಿಎಸ್/322/2010-11, ದಿನಾಂಕ:26-10-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ಉಪ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ ಇವರ ಅಪರಾಧ ಸಂಖ್ಯೆ:62/2010, ದಿನಾಂಕ:25-11-2010 ರ ಪ್ರಕರಣದಲ್ಲಿ ಜಪ್ತಪಡಿಸಿರುವ ಟಿ.ವಿ.ಎಸ್ ಮೊಪೆಡ್ ಸಂಖ್ಯೆ: ಕೆಎ-05/ಇಕ್ಯೂ-2593 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಅಕ್ಟೋಬರ್ ತಿಂಗಳ 26 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1197

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಸ್/211/2007-08, ದಿನಾಂಕ:26-10-2011.

ಆರಕ್ಷಕ ಉಪ ನಿರೀಕ್ಷಕರು, ಗ್ರಾಮಾಂತರ ಪೊಲೀಸ್ ಠಾಣೆ, ಮಂಡ್ಯ ತಾಲ್ಲೂಕು ಇವರ

ಅಪರಾಧ ಸಂಖ್ಯೆ: 172/2008, ದಿನಾಂಕ:17-04-2008.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪರ್ಯಾಯದಾರರು

ಆರೋಪಿಗಳು.

ಆರಕ್ಷಕ ಉಪ ನಿರೀಕ್ಷಕರು, ಗ್ರಾಮಾಂತರ ಪೊಲೀಸ್ ಠಾಣೆ, ಮಂಡ್ಯ ತಾಲ್ಲೂಕು.

1) ವಿನಯಕುಮಾರ್ ಬಿನ್ ಚನ್ನೇಗೌಡ, 22 ವರ್ಷ, ಸಂಪಹಳ್ಳಿ, ಮಂಡ್ಯ ತಾಲ್ಲೂಕು.

2) ಪುಟ್ಟೇಗೌಡ ಬಿನ್ ಕೋಣೇಗೌಡ, 45 ವರ್ಷ, ಸಂಪಹಳ್ಳಿ, ಮಂಡ್ಯ ತಾಲ್ಲೂಕು.

3) ಸಿದ್ದೇಗೌಡ, ಇಂಡುವಾಳು ಗ್ರಾಮ.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:17-04-2008 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ವಿ.ಸಿ.ಫಾರಂ ಸರ್ಕಲ್ ಬಳಿ ಅಕ್ರಮವಾಗಿ ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-05/ಜೆ-8929 ವಾಹನದಲ್ಲಿ 3 ಬಿಳಿಯ ಕ್ಯಾನುಗಳಲ್ಲಿ ಸುಮಾರು 80 ಲೀಟರ್‌ನಷ್ಟು ಸೇಂದಿಯನ್ನು ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪರ್ಯಾಯದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11,14,15,32 ಮತ್ತು 34 ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಅಪರಾಧ ಸಂಖ್ಯೆ: 172/2008 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಜಪ್ತಪಡಿಸಿಕೊಂಡಿರುವ ಮಾದರಿ ಸೀಸೆಗಳಲ್ಲಿ ಸೇಂದಿ ಕಂಡು ಬಂದಿರುವುದಾಗಿ ರಸಾಯನ ತಜ್ಞರು ವರದಿ ನೀಡಿರುವುದರಿಂದ ಹಾಗೂ ಜಪ್ತಪಡಿಸಿಕೊಂಡಿರುವ ವಸ್ತುಗಳನ್ನು ತಮ್ಮದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಸೇಂದಿ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:20-06-2008 ಮತ್ತು 04-09-2010 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಈ ಮಧ್ಯೆ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 80,000 ಲೀ ಸೇಂದಿ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ), ಬಿಳಿಯ ಕ್ಯಾನುಗಳು ಮತ್ತು ಇತರೇ ವಸ್ತುಗಳನ್ನು ತನ್ನದೆಂದು ಕೋರಿ ಯಾರು ಹಕ್ಕು ಸಾಧಿಸದ ಕಾರಣ ದಿನಾಂಕ:06-10-2008 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-05/ಜೆ-8929 ವಾಹನಕ್ಕೆ ಸಂಬಂಧಪಟ್ಟಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು ದಕ್ಷಿಣ ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಎ. ಹನುಮಂತಶೆಟ್ಟಿ ಬಿನ್ ಅಬ್ಬಯ್ಯರೆಡ್ಡಿ, ನಂ.67, 2 ನೇ ಕ್ರಾಸ್, 29 ನೇ ಮುಖ್ಯರಸ್ತೆ, ಬಿ.ಟಿ.ಎಂ ಲೇ ಔಟ್, 1 ನೇ ಹಂತ, ಬೆಂಗಳೂರು-68 - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು,

ಸದರಿಯವರಿಗೆ ದಿನಾಂಕ: 27-09-2008 ರಂದು ಕರ್ನಾಟಕ ಅಬಕಾರಿ ಕಾಯ್ದೆ ಕಲಂ 43(ಬಿ) ರನ್ವಯ ನೋಟೀಸ್ ನೀಡಲಾಗಿರುತ್ತದೆ. ವಾಹನದ ಮಾಲೀಕರ ಪರವಾಗಿ ಶ್ರೀ ನಿಂಗರಾಜು ಬಿನ್ ದೊಡ್ಡನಿಂಗೇಗೌಡ, ನಂ.122, ಸಂಪಹಳ್ಳಿ, ದುಡ್ಡು ಹೋಬಳಿ, ಮಂಡ್ಯ ತಾಲ್ಲೂಕು ಇವರು ವಾಹನದ ತಾತ್ಕಾಲಿಕ ಬಿಡುಗಡೆ ಸಂಬಂಧ ದಿನಾಂಕ:13-01-2009 ರಂದು ಅರ್ಜಿ ಸಲ್ಲಿಸಿರುತ್ತಾರೆ. ಈ ಸಂಬಂಧ ಸಹಾಯಕ ಅಭಿಯೋಗ ನಿರ್ದೇಶಕರು, ಮಂಡ್ಯ ಇವರ ಸ್ಪಷ್ಟ ಅಭಿಪ್ರಾಯ ಕೇಳಲಾಗಿ, ಸದರಿಯವರು ಮೇಲ್ಕಂಡ ವಾಹನವನ್ನು ಅರ್ಜಿದಾರರ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಿದ ಪಕ್ಷದಲ್ಲಿ ವಿಚಾರಣಾ ಸಮಯದಲ್ಲಿ ಹಾಜರುಪಡಿಸದೇ ಸದರಿ ವಾಹನವನ್ನು ಸಾರ್ವಜನಿಕ ಗುರಿಸಲು ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ಸಲ್ಲಿಸಿರುತ್ತಾರೆ.

ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಅರ್ಜಿದಾರರ ಮನವಿಯ ಅಂಶಗಳನ್ನು ಪರಿಶೀಲಿಸಿ ವಶಪಡಿಸಿಕೊಂಡ ವಾಹನವನ್ನು ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟು ಪ್ರಾಕೃತಿಕ ವೈಪರೀತ್ಯಗಳಿಗನುಗುಣವಾಗಿ ವಾಹನವು ಹಾಳಾಗುತ್ತದೆ ಎಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬಹುದೆಂದು ಭಾವಿಸಿ, ತನಿಖೆಯು ಮುಕ್ತಾಯಗೊಳ್ಳುವವರೆಗೂ ವಾಹನವನ್ನು ಇಲಾಖಾ ವಶದಲ್ಲಿಯೇ ಇಟ್ಟುಕೊಳ್ಳುವುದು ಅನಗತ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿ, ಸರ್ಕಾರಕ್ಕೆ ಬರುವ ರಾಜಸ್ವದ ಹಿತದೃಷ್ಟಿಯಿಂದ ಮತ್ತು ವಾಹನದ ಭದ್ರತೆಗಾಗಿ ಉಚ್ಚ ನ್ಯಾಯಾಲಯವು ಇದೇ ರೀತಿಯ ಪ್ರಕರಣ ಆದೇಶ ಸಂಖ್ಯೆ ಕ್ರಿಮಿನಲ್ ಸಂಖ್ಯೆ:106/2008 ರಲ್ಲಿ ನೀಡಿರುವ ಆದೇಶಗಳಲ್ಲಿನ ತತ್ವಗಳನ್ನು ಗಮನದಲ್ಲಿರಿಸಿಕೊಂಡು ಈ ಪ್ರಕರಣಕ್ಕೆ ಅನ್ವಯಿಸುವಂತೆ ವಾಹನವನ್ನು ಮಾಲೀಕರ ವಶಕ್ಕೆ ತಾತ್ಕಾಲಿಕ ಸುಪರ್ದಿಗೆ ರೂ.2500/- (ಎರಡು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳ ಬ್ಯಾಂಕ್ ಗ್ಯಾರಂಟಿಯನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ದಿನಾಂಕ:29-07-2010 ರಂದು ಆದೇಶಿಸಲಾಗಿರುತ್ತದೆ. ಸದರಿ ಆದೇಶದ ದಿನಾಂಕದಿಂದ 30 ದಿವಸಗಳೊಳಗಾಗಿ ವಾಹನದ ಮಾಲೀಕರು ಷರತ್ತುಗಳ ಅನ್ವಯ ದಾಖಲಾತಿಗಳನ್ನು ಸಲ್ಲಿಸದೇ ಇದ ಪಕ್ಷದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿರುತ್ತದೆ. ಸದರಿ ಆದೇಶವನ್ನು ವಾಹನದ ಮಾಲೀಕರಿಗೆ ಹಾಗೂ ಶ್ರೀ ನಿಂಗರಾಜು ಬಿನ್ ದೊಡ್ಡ ನಿಂಗೇಗೌಡ ಇವರುಗಳಿಗೆ ನೊಂದಣಿ ಅಂಚೆಯ ಮೂಲಕ ರವಾನಿಸಲಾಗಿದ್ದು, ನೊಂದಣಿ ಅಂಚೆಯು ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗದೇ ಹಿಂದಿರುಗಿ ಬಂದಿರುತ್ತದೆ ಹಾಗೂ ಶ್ರೀ ನಿಂಗರಾಜು ಬಿನ್ ದೊಡ್ಡನಿಂಗೇಗೌಡ ಇವರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-05/ಜೆ-8929 ವಾಹನದಲ್ಲಿ ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ತಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಏಕಪಕ್ಷೀಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯ ವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಸಿಆರ್/211/2007-08, ದಿನಾಂಕ:26-10-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ಉಪ ನಿರೀಕ್ಷಕರು, ಗ್ರಾಮಾಂತರ ಪೊಲೀಸ್ ಠಾಣೆ, ಮಂಡ್ಯ ತಾಲ್ಲೂಕು ಇವರ ಅಪರಾಧ ಸಂಖ್ಯೆ: 172/2008, ದಿನಾಂಕ:17-04-2008 ರ ಪ್ರಕರಣದಲ್ಲಿ ಜಪ್ತುಪಡಿಸಿರುವ ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-05/ ಜೆ-8929 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಅಕ್ಟೋಬರ್ ತಿಂಗಳ 26 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಪಿಆರ್/169/2008-09, ದಿನಾಂಕ:28-11-2011.

ಅಬಕಾರಿ ಉಪ ನಿರೀಕ್ಷಕರು ನಂ.1, ನಾಗಮಂಗಲ ವಲಯ, ನಾಗಮಂಗಲ ಇವರ

ಪ್ರ.ಮಾ.ವ ಸಂಖ್ಯೆ: 15/2008-09, ದಿನಾಂಕ:25-12-2008.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪರ್ಯಾಯದಾರರು

ಆರೋಪಿಗಳು.

ಅಬಕಾರಿ ಉಪ ನಿರೀಕ್ಷಕರು ನಂ.1, ನಾಗಮಂಗಲ ವಲಯ,
ನಾಗಮಂಗಲ.

ಮಂಜುನಾಥ ಬಿನ್ ಅಲ್ಲಪ್ಪ, ಬೀರಸಂದ್ರಪಾಳ್ಯ, ಬೀರಸಂದ್ರ
ಅಂಚೆ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೂಕು,
ತುಮಕೂರು ಜಿಲ್ಲೆ.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:25-12-2008 ರಂದು ಮಧ್ಯರಾತ್ರಿ 01-30 ರ ಸಮಯದಲ್ಲಿ ನಾಗಮಂಗಲ ತಾಲ್ಲೂಕು ಬೆಳ್ಳೂರು ಹೋಬಳಿ ಕೋಡಿಹಳ್ಳಿ-ಹರಗನಹಳ್ಳಿ ರಸ್ತೆಯಲ್ಲಿ ಅಕ್ರಮವಾಗಿ ಟ್ರಾಕ್ಟರ್ ಸಂಖ್ಯೆ: ಕೆಎ-11/ಟಿ-1321 ಮತ್ತು ಟ್ರಾಲಿ ಸಂಖ್ಯೆ: ಕೆಎ-11/ಟಿ-1322 ವಾಹನದಲ್ಲಿ 146.880 ಲೀ ಹೊರರಾಜ್ಯದ ಮದ್ಯವನ್ನು ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪರ್ಯಾಯದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11,14,32(1), 38(ಎ) ಮತ್ತು 43 ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಪ್ರ.ಮಾ.ವ ಸಂಖ್ಯೆ:15/2008-09 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಜಪ್ತುಪಡಿಸಿಕೊಂಡಿರುವ ಮದ್ಯದ ಮಾದರಿ ಸೀಸೆಗಳಲ್ಲಿ ಈಥೈಲ್ ಆಲ್ಕೋಹಾಲ್ ಕಂಡು ಬಂದಿರುವುದಾಗಿ ರಸಾಯನ ತಜ್ಞರು ವರದಿ ನೀಡಿರುವುದರಿಂದ ಹಾಗೂ ಜಪ್ತುಪಡಿಸಿ ಕೊಂಡಿರುವ ವಸ್ತುಗಳನ್ನು ತಮ್ಮದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:25-03-2009, 31-03-2009, 16-12-2010 ಮತ್ತು 24-11-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಈ ಮಧ್ಯೆ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 146.880 ಲೀ ಮದ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಮತ್ತು ಇತರೇ ವಸ್ತುಗಳನ್ನು ತನ್ನದೆಂದು ಕೋರಿ ಯಾರು ಹಕ್ಕು ಸಾಧಿಸದ ಕಾರಣ ದಿನಾಂಕ:18-04-2009 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಟ್ರಾಕ್ಟರ್ ಸಂಖ್ಯೆ: ಕೆಎ-11/ಟಿ-1321 ಮತ್ತು ಟ್ರಾಲಿ ಸಂಖ್ಯೆ: ಕೆಎ-11/ಟಿ-1322 ವಾಹನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಂಡ್ಯ ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಎಸ್.ಎನ್.ದಶರಥ್ ಬಿನ್ ಎಸ್.ಟಿ.ನಿಂಗೇಗೌಡ, ಸೀಗೆಹಳ್ಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರಿಗೆ ದಿನಾಂಕ:23-01-2009 ರಂದು ಕರ್ನಾಟಕ ಅಬಕಾರಿ ಕಾಯ್ದೆ ಕಲಂ 43(ಬಿ) ರನ್ವಯ ನೋಟೀಸ್ ನೀಡಲಾಗಿರುತ್ತದೆ. ಸದರಿ ನೋಟೀಸ್ ವಾಹನದ ಮಾಲೀಕರಿಗೆ ಜಾರಿಯಾಗಿರುತ್ತದೆ. ಸದರಿಯವರು ದಿನಾಂಕ:03-02-2009 ರ ಮನವಿಯ ಮೂಲಕ ಪ್ರಸ್ತಾಪಿತ ವಾಹನವನ್ನು ಶ್ರೀ ಸಿ.ಎನ್. ಮಂಜೇಶ್ ಬಿನ್ ನಂಜುಂಡೇಗೌಡ ಎಂಬುವವರಿಗೆ ನಾಗಮಂಗಲ ನ್ಯಾಯಾಲಯದ ಮುಖಾಂತರ ನೋಟರಿ ಮೂಲಕ ವಿಶೇಷ ಪವರ್ ಆಫ್ ಅಟಾರ್ನಿ ಮಾಡಿಕೊಟ್ಟಿರುವುದಾಗಿ ತಿಳಿಸಿ, ಪ್ರಸ್ತಾಪಿತ ವಾಹನದ ಸಂಬಂಧ ಸದರಿಯವರೊಡನೆ ವ್ಯವಹರಿಸಬೇಕೆಂದು ತಿಳಿಸಿ, ಪ್ರಸ್ತಾಪಿತ ಮೊಕದ್ದಮೆಗೂ ಅವರಿಗೂ ಸಂಬಂಧ ವಿರುವುದಿಲ್ಲವೆಂದು ತಿಳಿಸಿರುತ್ತಾರೆ.

ವಾಹನದ ಮಾಲೀಕರ ಪರವಾಗಿ ಶ್ರೀ ಸಿ.ಎನ್.ಮಂಜೇಶ್ ಬಿನ್ ಲೇಟ್ ಎನ್.ನಂಜುಂಡೇಗೌಡ, ಅಣಿ ಚೆನ್ನಾಪುರ ಗ್ರಾಮ, ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಇವರು ವಾಹನದ ತಾತ್ಕಾಲಿಕ ಬಿಡುಗಡೆ ಸಂಬಂಧ ದಿನಾಂಕ:23-07-2009 ರಂದು ಅರ್ಜಿ ಸಲ್ಲಿಸಿರುತ್ತಾರೆ. ಈ ಸಂಬಂಧ ಸಹಾಯಕ ಅಭಿಯೋಗ ನಿರ್ದೇಶಕರು, ಮಂಡ್ಯ ಇವರ ಸ್ಪಷ್ಟ ಅಭಿಪ್ರಾಯ ಕೇಳಲಾಗಿ, ಸದರಿಯವರು ಮೇಲ್ಕಂಡ ವಾಹನವನ್ನು ಅರ್ಜಿದಾರರ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಿದ ಪಕ್ಷದಲ್ಲಿ ವಿಚಾರಣಾ ಸಮಯದಲ್ಲಿ ಹಾಜರುಪಡಿಸದೇ ಸದರಿ ವಾಹನವನ್ನು ಸಾರ್ವಜನಿಕ ಗುರಿಸಲು ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ಸಲ್ಲಿಸಿರುತ್ತಾರೆ.

ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಅರ್ಜಿದಾರರ ಮನವಿಯ ಅಂಶಗಳನ್ನು ಪರಿಶೀಲಿಸಿ ವಶಪಡಿಸಿಕೊಂಡ ವಾಹನವನ್ನು ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಲ್ಲಿ ಪ್ರಾಕೃತಿಕ ವೈಪರೀತ್ಯಗಳಿಗನುಗುಣವಾಗಿ ವಾಹನವು ಹಾಳಾಗುತ್ತದೆ ಎಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬಹುದೆಂದು ಭಾವಿಸಿ, ತನಿಖೆಯು ಮುಕ್ತಾಯಗೊಳ್ಳುವವರೆಗೂ ವಾಹನವನ್ನು ಇಲಾಖಾ ವಶದಲ್ಲಿಯೇ ಇಟ್ಟುಕೊಳ್ಳುವುದು ಅನಗತ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿ, ಸರ್ಕಾರಕ್ಕೆ ಬರುವ ರಾಜಸ್ವದ ಹಿತದೃಷ್ಟಿಯಿಂದ ಮತ್ತು ವಾಹನದ ಭದ್ರತೆಗಾಗಿ ಉಚ್ಚ ನ್ಯಾಯಾಲಯವು ಇದೇ ರೀತಿಯ

ಪ್ರಕರಣ ಆದೇಶ ಸಂಖ್ಯೆ ಕ್ರಿಮಿನಲ್ ಸಂಖ್ಯೆ:106/2008 ರಲ್ಲಿ ನೀಡಿರುವ ಆದೇಶಗಳಲ್ಲಿನ ತತ್ವಗಳನ್ನು ಗಮನದಲ್ಲಿರಿಸಿಕೊಂಡು ಈ ಪ್ರಕರಣಕ್ಕೆ ಅನ್ವಯಿಸುವಂತೆ ವಾಹನವನ್ನು ಮಾಲೀಕರ ವಶಕ್ಕೆ ತಾತ್ಕಾಲಿಕ ಸುಪರ್ದಿಗೆ ರೂ.45,000/- (ನಲವತ್ತೈದು ಸಾವಿರ ರೂಪಾಯಿಗಳು ಮಾತ್ರ) ಗಳ ಬ್ಯಾಂಕ್ ಗ್ಯಾರಂಟಿಯನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ದಿನಾಂಕ:29-07-2010 ರಂದು ಆದೇಶಿಸಲಾಗಿರುತ್ತದೆ. ಸದರಿ ಆದೇಶದ ದಿನಾಂಕದಿಂದ 30 ದಿವಸಗಳೊಳಗಾಗಿ ವಾಹನದ ಮಾಲೀಕರು ಷರತ್ತುಗಳ ಅನ್ವಯ ದಾಖಲಾತಿಗಳನ್ನು ಸಲ್ಲಿಸದೇ ಇದ ಪಕ್ಷದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿರುತ್ತದೆ. ಸದರಿ ಆದೇಶವನ್ನು ವಾಹನದ ಮಾಲೀಕರಿಗೆ ಹಾಗೂ ಶ್ರೀ ಸಿ.ಎನ್.ಮಂಜೇಶ್ ಬಿನ್ ಲೇಟ್ ಎನ್.ನಂಜುಂಡೇಗೌಡ ಇವರುಗಳಿಗೆ ನೊಂದಣಿ ಅಂಚೆಯ ಮೂಲಕ ರವಾನಿಸಲಾಗಿದ್ದು, ನೊಂದಣಿ ಅಂಚೆಯು ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗದೇ ಹಿಂದಿರುಗಿ ಬಂದಿರುತ್ತದೆ ಹಾಗೂ ಶ್ರೀ ಸಿ.ಎನ್.ಮಂಜೇಶ್ ಬಿನ್ ಲೇಟ್ ಎನ್.ನಂಜುಂಡೇಗೌಡ ಇವರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಟ್ರಾಕ್ಟರ್ ಸಂಖ್ಯೆ: ಕೆಎ-11/ಟಿ-1321 ಮತ್ತು ಟ್ರಾಲಿ ಸಂಖ್ಯೆ: ಕೆಎ-11/ಟಿ-1322 ವಾಹನದಲ್ಲಿ ದಿನಾಂಕ:25-12-2008 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವ ವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಹಾಗೂ ಹೊರರಾಜ್ಯದ ಮದ್ಯವನ್ನು ರಾಜ್ಯದಲ್ಲಿ ಸಾಗಾಣಿಕೆ ಮಾಡಿ ರಾಜಸ್ವಕ್ಕೆ ನಷ್ಟ ಉಂಟುಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗ ಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಏಕಪಕ್ಷೀಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಎಸ್/169/2008-09, ದಿನಾಂಕ:28-11-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಅಬಕಾರಿ ಉಪ ನಿರೀಕ್ಷಕರು, ನಂ.1, ನಾಗಮಂಗಲ ವಲಯ, ನಾಗಮಂಗಲ ಇವರ ಪ್ರ.ಮಾ.ವ ಸಂಖ್ಯೆ:15/2008-09, ದಿನಾಂಕ:25-12-2008 ರ ಪ್ರಕರಣದಲ್ಲಿ ಜಪ್ತುಪಡಿಸಿರುವ ಟ್ರಾಕ್ಟರ್ ಸಂಖ್ಯೆ: ಕೆಎ-11/ಟಿ-1321 ಮತ್ತು ಟ್ರಾಲಿ ಸಂಖ್ಯೆ: ಕೆಎ-11/ಟಿ-1322 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ನವೆಂಬರ್ ತಿಂಗಳ 28 ನೇ ತಾರೀಖಿನಂದು ವಿಷಯ ನಿರ್ವಾಹಕ ರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1299

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಸ್/447/2010-11, ದಿನಾಂಕ:25-11-2011.

ಆರಕ್ಷಕ ನಿರೀಕ್ಷಕರು, ಪುರ ಪೊಲೀಸ್ ಠಾಣೆ, ಮಳವಳ್ಳಿ ಇವರ ಪ್ರ.ಮಾ.ವ ಸಂಖ್ಯೆ: 05/2011, ದಿನಾಂಕ: 11-01-2011.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿರ್ಯಾದುದಾರರು

ಆರೋಪಿಗಳು.

ಆರಕ್ಷಕ ನಿರೀಕ್ಷಕರು, ಪುರ ಪೊಲೀಸ್ ಠಾಣೆ,
ಮಳವಳ್ಳಿ ಟೌನ್.

ಬಸವರಾಜು ಬಿನ್ ಕಾಮೀರೇಗೌಡ, 30 ವರ್ಷ, ಒಕ್ಕಲಿಗರು, ವ್ಯಾಪಾರ,
ವಾಸ:ತಮ್ಮಡಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:11-01-2011 ರಂದು ಬೆಳಿಗ್ಗೆ 10-05 ರ ಸಮಯದಲ್ಲಿ ಮಳವಳ್ಳಿ ಟೌನ್ ಮಳವಳ್ಳಿ ಗಿ ಮೈಸೂರು ರಸ್ತೆಯ ಕೋರ್ಟ್ ಕಡೆಗೆ ಹೋಗುವ ರಸ್ತೆಯ ನೇರದಲ್ಲಿ ಅಕ್ರಮವಾಗಿ 19.800 ಲೀ ಮದ್ಯವನ್ನು ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-11/ಇ-6198 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿಯಾದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32 ಮತ್ತು 34 ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಪ್ರ.ಮಾ.ವ ಸಂಖ್ಯೆ: 05/2011 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತುಪಡಿಸಿಕೊಂಡಿರುವ ವಸ್ತುಗಳನ್ನು ತಮ್ಮದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:10-03-2011, 14-03-2011 ಮತ್ತು 09-08-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಈ ಮಧ್ಯೆ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 19.800 ಲೀ ಮದ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಮತ್ತು ಇತರೇ ವಸ್ತುಗಳನ್ನು ತನ್ನದೆಂದು ಕೋರಿಯಾರು ಹಕ್ಕು ಸಾಧಿಸದ ಕಾರಣ ದಿನಾಂಕ:06-04-2011 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-11/ಇ-6198 ವಾಹನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಂಡ್ಯ ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಹೆಚ್.ಕೆ.ಮಂಚಯ್ಯ ಬಿನ್ ಕಾಳಯ್ಯ, ರಾಮಮಂದಿರ ಬೀದಿ, ಹೊಸಹಳ್ಳಿ, ಮಂಡ್ಯ - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರಿಗೆ ದಿನಾಂಕ:26-10-2011 ರಂದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಬಿ) ರನ್ವಯ ಕಾರಣ ಕೇಳುವ ನೋಟೀಸ್‌ನ್ನು ನೊಂದಣಿ ಅಂಚೆಯ ಮೂಲಕ ನೀಡಲಾಗಿತ್ತು. ಸದರಿ ಕಾರಣ ಕೇಳುವ ನೋಟೀಸ್ ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ ಹಾಗೂ ಅಬಕಾರಿ ನಿರೀಕ್ಷಕರು, ಮಳವಳ್ಳಿ ವಲಯ ಇವರ ಮುಖಾಂತರ ಜಾರಿಯಾಗಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-11/ಇ-6198 ವಾಹನದಲ್ಲಿ ದಿನಾಂಕ:11-01-2011 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ಕೊಟ್ಟ ಸಾಬೀತಾಗಿರುತ್ತದೆ. ಈ ಪ್ರಕರಣ ದಾಖಲಾಗಿ ಈಗಾಗಲೇ ಸುಮಾರು (10) ತಿಂಗಳುಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಜಪ್ತಿಯಾದ ವಾಹನವು ತನ್ನದೆಂದಾಗಲೀ ಈ ಬಗ್ಗೆ ತಾನು ವಿಚಾರಣೆ ನಡೆಸುತ್ತೇನೆ ಎಂದಾಗಲೀ ಯಾರೊಬ್ಬರು ಇಂದಿನವರೆವಿಗೂ ಮುದ್ದಾಗಿಯಾಗಲೀ, ಅಥವಾ ತನ್ನ ವಕೀಲರ ಮೂಲಕವಾಗಲೀ ಅರ್ಜಿಯನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಿರುವುದಿಲ್ಲ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿ ಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಸಿಆರ್/447/2010-11, ದಿನಾಂಕ:25-11-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ನಿರೀಕ್ಷಕರು, ಪುರ ಪೊಲೀಸ್ ಠಾಣೆ, ಮಳವಳ್ಳಿ ಇವರ ಪ್ರ.ಮಾ.ವ ಸಂಖ್ಯೆ: 05/2011, ದಿನಾಂಕ:11-01-2011 ರ ಪ್ರಕರಣದಲ್ಲಿ ಜಪ್ತುಪಡಿಸಿರುವ ಬಜಾಜ್ ಚೇತಕ್ ಸ್ಕೂಟರ್ ಸಂಖ್ಯೆ: ಕೆಎ-11/ಇ-6198 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ನವೆಂಬರ್ ತಿಂಗಳ 25 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲೆ.

ಡಿಟಿಎಸ್/294/2009-10, ದಿನಾಂಕ:28-11-2011.

ಆರಕ್ಷಕ ಉಪ ನಿರೀಕ್ಷಕರು, ಕೆ.ಆರ್.ಸಾಗರ ಪೊಲೀಸ್ ಠಾಣೆ, ಶ್ರೀರಂಗಪಟ್ಟಣ ತಾಲ್ಲೂಕು ಇವರ ಅಪರಾಧ ಸಂಖ್ಯೆ: 180/09, ದಿನಾಂಕ:26-11-2009.

ಉಪಸ್ಥಿತರು : ಜಿ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪಿರ್ಯಾದುದಾರರು

ಆರೋಪಿಗಳು.

ಆರಕ್ಷಕ ಉಪ ನಿರೀಕ್ಷಕರು, ಕೆ.ಆರ್.ಸಾಗರ ಪೊಲೀಸ್ ಠಾಣೆ,
ಶ್ರೀರಂಗಪಟ್ಟಣ ತಾಲ್ಲೂಕು.

- 1) ಸಿದ್ದರಾಜು ಬಿನ್ ಬೋರಯ್ಯ, ಡಾಮದಹಳ್ಳಿ ಗ್ರಾಮ.
- 2) ಮಣಿಕಂಠ ಬಿನ್ ಪುಟ್ಟಮಲ್ಲು, ಕೃಷ್ಣನಗರ, ಮೈಸೂರು.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:26-11-2009 ರಂದು ಸಂಜೆ 04-45 ರ ಸಮಯದಲ್ಲಿ ಪಾಂಡವಪುರ ತಾಲ್ಲೂಕು, ಬನ್ನಂಗಾಡಿ ಗ್ರಾಮದ ಕೆರೆಕೋಡಿ ಬಳಿ ಇರುವ ಮಾರುತಿ ಚಿತ್ರಮಂದಿರದ ಬಳಿ ಅಕ್ರಮವಾಗಿ 11.340 ಲೀ ಮದ್ಯ ಮತ್ತು 15.720 ಲೀ ಬಿಯರ್‌ನ್ನು ಗೂಡ್ಸ್ ಆಟೋ ಸಂಖ್ಯೆ: ಕೆಎ-11/3591 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪಿರ್ಯಾದುದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 34 ರ ರೀತ್ಯಾ ಅಪರಾಧ ವಾದ್ಯರಿಂದ ಈ ಬಗ್ಗೆ ಅಪರಾಧ ಸಂಖ್ಯೆ: 180/09 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತುಪಡಿಸಿಕೊಂಡಿರುವ ವಸ್ತುಗಳನ್ನು ತಮ್ಮದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮದ್ಯ, ಬಿಯರ್, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:03-09-2010 ಮತ್ತು 04-10-2010 ಮತ್ತು 11-04-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ಗೂಡ್ಸ್ ಆಟೋ ಸಂಖ್ಯೆ: ಕೆಎ-11/3591 ವಾಹನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಂಡ್ಯ ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಗೋಪಿ ಬಿನ್ ಸಿದ್ದೇಗೌಡ, ವಿಶ್ವೇಶ್ವರನಗರ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿರುತ್ತದೆ. ಸದರಿಯವರು ದಿನಾಂಕ:13-12-2009 ವಾಹನದ ತಾತ್ಕಾಲಿಕ ಬಿಡುಗಡೆ ಸಂಬಂಧ ಅರ್ಜಿ ಸಲ್ಲಿಸಿರುತ್ತಾರೆ. ಈ ಸಂಬಂಧ ಸಹಾಯಕ ಅಭಿಯೋಗ ನಿರ್ದೇಶಕರು, ಮಂಡ್ಯ ಇವರ ಸ್ಪಷ್ಟ ಅಭಿಪ್ರಾಯ ಕೇಳಲಾಗಿ, ಸದರಿಯವರು ಮೇಲ್ಕಂಡ ವಾಹನವನ್ನು ಅರ್ಜಿದಾರರ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಿದ ಪಕ್ಷದಲ್ಲಿ ವಿಚಾರಣಾ ಸಮಯದಲ್ಲಿ ಹಾಜರುಪಡಿಸದೇ ಸದರಿ ವಾಹನವನ್ನು ಸಾರ್ವಜನಿಕ ಗುರಿಸಲು ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ಸಲ್ಲಿಸಿರುತ್ತಾರೆ.

ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಅರ್ಜಿದಾರರ ಮನವಿಯ ಅಂಶಗಳನ್ನು ಪರಿಶೀಲಿಸಿ ವಶಪಡಿಸಿಕೊಂಡ ವಾಹನವನ್ನು ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಲ್ಲಿ ಪ್ರಾಕೃತಿಕ ವೈಪರೀತ್ಯಗಳಿಗನುಗುಣವಾಗಿ ವಾಹನವು ಹಾಳಾಗುತ್ತದೆ ಎಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬಹುದೆಂದು ಭಾವಿಸಿ, ತನಿಖೆಯು ಮುಕ್ತಾಯಗೊಳ್ಳುವವರೆಗೂ ವಾಹನವನ್ನು ಇಲಾಖಾ ವಶದಲ್ಲಿಯೇ ಇಟ್ಟುಕೊಳ್ಳುವುದು ಅನಗತ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿ, ಸರ್ಕಾರಕ್ಕೆ ಬರುವ ರಾಜಸ್ವದ ಹಿತದೃಷ್ಟಿಯಿಂದ ಮತ್ತು ವಾಹನದ ಭದ್ರತೆಗಾಗಿ ಉಚ್ಚ ನ್ಯಾಯಾಲಯವು ಇದೇ ರೀತಿಯ ಪ್ರಕರಣ ಆದೇಶ ಸಂಖ್ಯೆ ಕ್ರಿಮಿನಲ್ ಸಂಖ್ಯೆ:106/2008 ರಲ್ಲಿ ನೀಡಿರುವ ಆದೇಶಗಳಲ್ಲಿನ ತತ್ವಗಳನ್ನು ಗಮನದಲ್ಲಿರಿಸಿ ಕೊಂಡು ಈ ಪ್ರಕರಣಕ್ಕೆ ಅನ್ವಯಿಸುವಂತೆ ವಾಹನವನ್ನು ಮಾಲೀಕರ ವಶಕ್ಕೆ ತಾತ್ಕಾಲಿಕ ಸುಪರ್ದಿಗೆ ರೂ.33,000/- (ಮೂವತ್ತಮೂರು ಸಾವಿರ ರೂಪಾಯಿಗಳು ಮಾತ್ರ) ಗಳ ಬ್ಯಾಂಕ್ ಗ್ಯಾರಂಟಿಯನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ದಿನಾಂಕ:09-08-2010 ರಂದು ಆದೇಶಿಸಲಾಗಿರುತ್ತದೆ. ಸದರಿ ಆದೇಶದ ದಿನಾಂಕದಿಂದ 30 ದಿವಸಗಳೊಳಗಾಗಿ ವಾಹನದ ಮಾಲೀಕರು ಷರತ್ತುಗಳ ಅನ್ವಯ ದಾಖಲಾತಿಗಳನ್ನು ಸಲ್ಲಿಸದೇ ಇದ ಪಕ್ಷದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿರುತ್ತದೆ. ಸದರಿ ಆದೇಶವನ್ನು ವಾಹನದ ಮಾಲೀಕರಿಗೆ ನೊಂದಣಿ ಅಂಚೆಯ ಮೂಲಕ ರವಾನಿಸಲಾಗಿದ್ದು, ಆದೇಶವು ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ. ಇದುವರೆವಿಗೂ ವಾಹನದ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರುವುದಿಲ್ಲ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಗೂಡ್ಸ್ ಆಟೋ ಸಂಖ್ಯೆ: ಕೆಎ-11/3591 ವಾಹನದಲ್ಲಿ ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿಡಾಗಲೂ ಸಹ ಈ ಪ್ರಾಧಿಕಾರ ದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ,

ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ಮದ್ಯ, ಬಿಯರ್ ಮತ್ತು ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಏಕಪಕ್ಷೀಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಎಸ್/294/2009-10, ದಿನಾಂಕ:28-11-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ಉಪ ನಿರೀಕ್ಷಕರು, ಕೆ.ಆರ್.ಸಾಗರ ಮೋಲೀಸ್ ಠಾಣೆ, ಶ್ರೀರಂಗಪಟ್ಟಣ ತಾಲ್ಲೂಕು ಇವರ ಅಪರಾಧ ಸಂಖ್ಯೆ:180/09, ದಿನಾಂಕ:26-11-2009 ರ ಪ್ರಕರಣದಲ್ಲಿ ಜಪ್ತಪಡಿಸಿರುವ 11.340 ಲೀ ಮದ್ಯ, 15.720 ಲೀ ಬಿಯರ್ (ರಾಸಾಯನಿಕ ವಿಶ್ಲೇಷಣೆಗೆ ತೆಗೆದ ಮಾದರಿ ಹೊರತುಪಡಿಸಿ), ಗೂಡ್ಸ್ ಆಟೋ ಸಂಖ್ಯೆ:ಕೆಎ-11/3591 ವಾಹನ ಮತ್ತು ಇತರೆ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ನವೆಂಬರ್ ತಿಂಗಳ 28 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1301

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಸ್/494/2010-11, ದಿನಾಂಕ:25-11-2011.

ಅಬಕಾರಿ ಉಪ ನಿರೀಕ್ಷಕರು, ಮಳವಳ್ಳಿ ವಲಯ, ಮಳವಳ್ಳಿ ಇವರ ಪ್ರ.ಮಾ.ವ ಸಂಖ್ಯೆ: 22/2010-11, ದಿನಾಂಕ:17-03-2011.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪರ್ಯಾಯದಾರರು

ಆರೋಪಿಗಳು.

ಅಬಕಾರಿ ಉಪ ನಿರೀಕ್ಷಕರು, ಮಳವಳ್ಳಿ ವಲಯ, ಮಳವಳ್ಳಿ ಮಲ್ಲಿಕಾರ್ಜುನ ಬಿನ್ ಈರಯ್ಯ, 42 ವರ್ಷ, ಪರಿಶಿಷ್ಟ ಜಾತಿ, 8 ನೇ ತಿರುವು, ಹೊಸ ಬಡಾವಣೆ, ಸಿದ್ಧಾರ್ಥನಗರ, ಮಳವಳ್ಳಿ ಟೌನ್.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:17-03-2011 ರಂದು ಬೆಳಿಗ್ಗೆ 06-40 ರ ಸಮಯದಲ್ಲಿ ಮಳವಳ್ಳಿ ತಾಲ್ಲೂಕು ಮಳವಳ್ಳಿ-ಹಲಗೂರು ರಸ್ತೆಯ ಕ್ಯಾತೇಗೌಡನದೊಡ್ಡಿ ತಿರುವಿನಲ್ಲಿ ಅಕ್ರಮವಾಗಿ 60.000 ಲೀಟರ್ ಕಲಬೆರೆಕೆ ಸೇರಿದೆಯನ್ನು ಟಿ.ವಿ.ಎಸ್ ಚಾಂಪ್ ಸಂಖ್ಯೆ: ಕೆಎ-05/ಹೆಚ್-1449 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿದ ಪರ್ಯಾಯದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11,14,32, 43 ಮತ್ತು 43(ಎ) ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಪ್ರ.ಮಾ.ವ ಸಂಖ್ಯೆ: 22/2010-11 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತಪಡಿಸಿಕೊಂಡಿರುವ ಮಾದರಿ ಬಾಟಲುಗಳಲ್ಲಿ ಈಥೈಲ್ ಆಲ್ಕೋಹಾಲ್ ಕಂಡು ಬಂದಿದ್ದು ಅವು ಮಾನವನ ಸೇವನೆಗೆ ಯೋಗ್ಯವಾಗಿರುತ್ತದೆ ಎಂದು ರಸಾಯನ ತಜ್ಞರು ವರದಿ ನೀಡಿರುವುದರಿಂದ ಹಾಗೂ ಜಪ್ತಪಡಿಸಿಕೊಂಡಿರುವ ವಸ್ತುಗಳನ್ನು ತಮ್ಮ ದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಸೇಂದಿ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:27-05-2011 ರ ಪತ್ರದ ಮೂಲಕ ಕೋರಿರುತ್ತಾರೆ.

ಟಿ.ವಿ.ಎಸ್ ಚಾಂಪ್ ಮೊಪೆಡ್ ಸಂಖ್ಯೆ: ಕೆಎ-05/ಹೆಚ್-1449 ವಾಹನಕ್ಕೆ ಸಂಬಂಧಪಟ್ಟಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು ದಕ್ಷಿಣ ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಸಿ.ಸತ್ಯಪ್ರಕಾಶ್ ಬಿನ್ ಶ್ರೀನಿವಾಸಮೂರ್ತಿ, ನಂ.10/1ಎ, 5 ನೇ ಮೈನ್ ರೋಡ್, 3 ನೇ ಬ್ಲಾಕ್, ಟಿ.ಆರ್. ನಗರ, ಬೆಂಗಳೂರು - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರಿಗೆ ದಿನಾಂಕ: 26-10-2011 ರಂದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಬಿ) ರನ್ವಯ ಕಾರಣ ಕೇಳುವ ನೋಟೀಸ್‌ನ್ನು ನೊಂದಣಿ ಅಂಚೆಯ ಮೂಲಕ ನೀಡಲಾಗಿತ್ತು. ಸದರಿ ಕಾರಣ ಕೇಳುವ ನೋಟೀಸ್ ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತಪಡಿಸಿರುವ ಟಿ.ವಿ.ಎಸ್ ಚಾಂಪ್ ಮೊಪೆಡ್ ಸಂಖ್ಯೆ: ಕೆಎ-05/ಹೆಚ್-1449 ವಾಹನದಲ್ಲಿ ದಿನಾಂಕ:17-03-2011 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಈ ಪ್ರಕರಣ ದಾಖಲಾಗಿ ಈಗಾಗಲೇ ಸುಮಾರು (8) ತಿಂಗಳುಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಜಪ್ತಿಯಾದ ವಾಹನವು

ತನ್ನದಂದಾಗಲೀ ಈ ಬಗ್ಗೆ ತಾನು ವಿಚಾರಣೆ ನಡೆಸುತ್ತೇನೆ ಎಂದಾಗಲೀ ಯಾರೊಬ್ಬರು ಇಂದಿನವರೆವಿಗೂ ಮುದ್ದಾಗಿಯಾಗಲೀ, ಅಥವಾ ತನ್ನ ವಕೀಲರ ಮೂಲಕವಾಗಲೀ ಅರ್ಜಿಯನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಿರುವುದಿಲ್ಲ. ವಾಹನದ ಮಾಲೀಕರಿಗೆ ಸಾಕಷ್ಟು ದಿನಗಳ ಕಾಲಾವಕಾಶವನ್ನು ನೀಡಿದಾಗಲೂ ಸಹ ಈ ಪ್ರಾಧಿಕಾರದಲ್ಲಿ ತನ್ನ ಹಕ್ಕನ್ನು ಸ್ಥಾಪಿಸದೇ ಇರುವುದರಿಂದ, ಸದರಿಯವರು ತನ್ನ ಮೇಲೆ ಹೊರಿಸಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೇ ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಮೇಲ್ಕಂಡ ಸೇಂದಿ ಮತ್ತು ವಾಹನವನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಸಿಆರ್/494/2010-11, ದಿನಾಂಕ:25-11-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಅಬಕಾರಿ ಉಪ ನಿರೀಕ್ಷಕರು, ಮಳವಳ್ಳಿ ವಲಯ ಇವರ ಪ್ರ.ಮಾ.ವ ಸಂಖ್ಯೆ: 22/2010-11, ದಿನಾಂಕ:17-03-2011 ರ ಪ್ರಕರಣದಲ್ಲಿ ಜಪ್ತುಪಡಿಸಿರುವ 60.000 ಲೀಟರ್ ಕಲಬೆರೆಕೆ ಸೇಂದಿ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ), ಟಿ.ವಿ.ಎಸ್ ಚಾಂಪ್ ಮೊಪೆಡ್ ಸಂಖ್ಯೆ: ಕೆಎ-05/ಹೆಚ್-1449 ವಾಹನ ಮತ್ತು ಇತರೆ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ನವೆಂಬರ್ ತಿಂಗಳ 25 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1302

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಸಿಆರ್/103/2011-12, ದಿನಾಂಕ:24-12-2011.

ಆರಕ್ಷಕ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ, ಮಂಡ್ಯ

ಇವರ ಅಪರಾಧ ಸಂಖ್ಯೆ:66/2011, ದಿನಾಂಕ:12-07-2011.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪರ್ಯಾಯದಾರರು

ಆರೋಪಿ

ಆರಕ್ಷಕ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ,

ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ.

ನಾಗರಾಜು ಬಿನ್ ನಂಜೇಗೌಡ, 28 ವರ್ಷ,

ವಕ್ಕಲಿಗರು, ವ್ಯವಸಾಯ, ವಾಸ-ಪೇಟೆ ವಕ್ಕಲಿಗರ ಬೀದಿ, ಮಳವಳ್ಳಿ

ಟೌನ್, ಮಂಡ್ಯ ಜಿಲ್ಲೆ (ಆರೋಪಿ ಓಡಿಹೋಗಿರುತ್ತಾನೆ)

ಪ್ರಕರಣದ ಮುಖ್ಯಾಂಶಗಳು

ದಿನಾಂಕ:12-07-2011 ರಂದು ಬೆಳಿಗ್ಗೆ 09-15 ಗಂಟೆ ಸಮಯದಲ್ಲಿ ಮಳವಳ್ಳಿ ತಾಲ್ಲೂಕು ಕಸಬಾ ಹೋಬಳಿಯ ಮಾರೇಹಳ್ಳಿ ಗ್ರಾಮದ ನಂಜೇಗೌಡ ಎಂಬುವರ ತೋಟದ ಮುಂಭಾಗ ರಸ್ತೆ ಅಂಚಿನಲ್ಲಿ ಅಕ್ರಮವಾಗಿ 25 ಲೀಟರ್ ಅಳತೆಯ 1 ಬಿಳಿ ಪ್ಲಾಸ್ಟಿಕ್ ಕ್ಯಾನ್ ತುಂಬಾ 25 ಲೀಟರ್ ಸೇಂದಿಯನ್ನು ಒಂದು ಹಳೆಯ ಹಿರೋ ಜೆಟ್ ಸೈಕಲ್‌ನಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆ ಮಾಡಿದ ಪರ್ಯಾಯದಾರರು ಇದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32,34 ಮತ್ತು 43(ಎ) ರೀತ್ಯಾ ಶಿಕ್ಷಾರ್ಹವಾದ್ದರಿಂದ ಸೈಕಲ್ ಹಾಗೂ ಸೇಂದಿಯನ್ನು ಪಂಚನಾಮೆಯಡಿಯಲ್ಲಿ ಅವನಾಂತು ಪಡಿಸಿಕೊಂಡು ಈ ಬಗ್ಗೆ ಅಪರಾಧ ಸಂಖ್ಯೆ:66/2011 ರಂತೆ ಮೊಕದ್ದಮೆಯನ್ನು ದಾಖಲು ಮಾಡಿ ಈ ಪ್ರಾಧಿಕಾರಕ್ಕೆ ವರದಿ ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಗಳು ಜಪ್ತುಪಡಿಸಿದ ಸೇಂದಿ ಮತ್ತು ಸೈಕಲ್‌ನ್ನು ತಮ್ಮದಂದು ಹಕ್ಕು ಚಲಾಯಿಸಲು ಯಾರೊಬ್ಬರು ಮುಂದೆ ಬಂದಿಲ್ಲವಾದ್ದರಿಂದ ಸದರಿ ಸೈಕಲ್ ಹಾಗೂ ಸೇಂದಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:01-08-2011 ಮತ್ತು 17-09-2011 ರ ಪತ್ರಗಳ ಮೂಲಕ ಕೋರಿರುತ್ತಾರೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಸೈಕಲ್‌ನಲ್ಲಿ ದಿನಾಂಕ:12-07-2011 ರಂದು ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಸಾಬೀತಾಗಿರುತ್ತದೆ. ಅಲ್ಲದೇ ಜಪ್ತು ಪಡಿಸಿರುವ ಸೈಕಲ್ ಮತ್ತು ಸೇಂದಿಯನ್ನು ತನ್ನದಂದು ಕೋರಿ ಈವರೆವಿಗೂ ಪ್ರಾಧಿಕಾರದ ಮುಂದೆ ಯಾರು ಹಾಜರಾಗದೇ ಇರುವ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಹಾಗೂ ಸೈಕಲ್‌ನ್ನು ಚಾಲನೆಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಅದರ ಬಿಡಿ ಭಾಗಗಳು ತುಕ್ಕು ಹಿಡಿದು ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಸಂಭವವಿರುವುದರಿಂದ ಹಾಗೂ ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಮೇಲ್ಕಂಡ ಸೈಕಲ್ ಮತ್ತು ಸೇಂದಿ ಯನ್ನು ವಾರಸುದಾರರಿಲ್ಲದ ಸ್ವತ್ತು ಎಂದು ಪರಿಗಣಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಎಸ್/103/2011-12, ದಿನಾಂಕ:24-12-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ, ಮಂಡ್ಯ ಜಿಲ್ಲೆ ಇವರ ಅಪರಾಧ ಸಂಖ್ಯೆ:66/2011 ರ ಪ್ರಕರಣದಲ್ಲಿ ಜಪ್ತುಪಡಿಸಿರುವ ಹಿರೋ ಜೆಟ್ ಸೈಕಲ್ ಮತ್ತು 25 ಲೀ ಸೇಂದಿಯನ್ನು (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ಡಿಸೆಂಬರ್ ತಿಂಗಳ 24 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉತ್ತರಿಸಿ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಪಿ.ಆರ್. 1407

ಮಂಡ್ಯ ಜಿಲ್ಲೆ, ಮಂಡ್ಯ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಇವರ ನ್ಯಾಯಾಲಯದಲ್ಲಿ.

ಡಿಟಿಎಸ್/404/2010-11, ದಿನಾಂಕ:28-11-2011.

ಆರಕ್ಷಕ ಉಪ ನಿರೀಕ್ಷಕರು, ಶ್ರೀರಂಗಪಟ್ಟಣ ಪೊಲೀಸ್ ಠಾಣೆ, ಶ್ರೀರಂಗಪಟ್ಟಣ ಇವರ

ಅಪರಾಧ ಸಂಖ್ಯೆ: 690/2010, ದಿನಾಂಕ:28-12-2010.

ಉಪಸ್ಥಿತರು : ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ.

ಪರ್ಯಾಯದಾರರು

ಆರೋಪಿಗಳು.

ಆರಕ್ಷಕ ಉಪ ನಿರೀಕ್ಷಕರು, ಶ್ರೀರಂಗಪಟ್ಟಣ ಪೊಲೀಸ್ ಠಾಣೆ,
ಶ್ರೀರಂಗಪಟ್ಟಣ.

ರಮೇಶ್ ಬಿನ್ ಆಟೋ ಶಿವನಂಜೇಗೌಡ, 30 ವರ್ಷ,
ಒಕ್ಕಲಿಗರ ಜನಾಂಗ, ಆಟೋ ರಿಕ್ಷಾ ಚಾಲಕ/ಮಾಲೀಕ,
ನಂ.ಕೆಎ-12/5838, ವಾಸ:442, 7 ನೇ ಕ್ರಾಸ್, ದಟ್ಟಗಲ್ಲಿ,
ಮೈಸೂರು ಸಿಟಿ.

ಪ್ರಕರಣದ ಮುಖ್ಯಾಂಶಗಳು

ದಿನಾಂಕ:28-12-2010 ರಂದು ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 12-00 ರವರೆಗಿನ ಸಮಯದಲ್ಲಿ ನಗುವನಹಳ್ಳಿ -ಚಂದಗಾಲು ಗ್ರಾಮದ ನಡುವೆ ಮಹದೇವಪುರ-ಮೈಸೂರು ರಸ್ತೆಯಲ್ಲಿ ಅಕ್ರಮವಾಗಿ 60.480 ಲೀ ಮದ್ಯವನ್ನು ಪ್ರಾಸಂಜರ್ ಆಟೋ ರಿಕ್ಷಾ ಸಂಖ್ಯೆ: ಕೆಎ-12/5838 ವಾಹನದಲ್ಲಿ ಹೊಂದಿ ಸಾಗಾಣಿಕೆ ಮಾಡುತ್ತಿದ್ದು ದನ್ನು ಪತ್ತೆಮಾಡಿದ ಪರ್ಯಾಯದಾರರು ಈ ಅಕ್ರಮವು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32 ಮತ್ತು 34 ರ ರೀತ್ಯಾ ಅಪರಾಧವಾದ್ದರಿಂದ ಈ ಬಗ್ಗೆ ಅಪರಾಧ ಸಂಖ್ಯೆ:690/2010 ರಂತೆ ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಜಪ್ತುಪಡಿಸಿದ ವಸ್ತುಗಳನ್ನು ತಮ್ಮದೆಂದು ಹಕ್ಕು ಸಾಧಿಸಲು ಯಾರು ಮುಂದೆ ಬಾರದೆ ಇರುವುದರಿಂದ ಮೇಲ್ಕಂಡ ಮಧ್ಯ, ವಾಹನ ಮತ್ತು ಇತರೇ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ದಿನಾಂಕ:28-02-2011ರ ಪತ್ರದ ಮೂಲಕ ಕೋರಿರುತ್ತಾರೆ.

ಈ ಮಧ್ಯೆ ಪ್ರಾಧಿಕಾರದಲ್ಲಿ ಮುಟ್ಟುಗೋಲು ನಡುವಳಿಗಳನ್ನು ಕೈಗೊಂಡಿದ್ದು ತನಿಖಾಧಿಕಾರಿಗಳ ಶಿಫಾರಸಿನ ಮೇರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 60480 ಲೀ ಮಧ್ಯ (ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಹೊರತುಪಡಿಸಿ) ಮತ್ತು ಇತರೇ ವಸ್ತುಗಳನ್ನು ತನ್ನದೆಂದು ಕೋರಿ ಯಾರು ಹಕ್ಕು ಸಾಧಿಸದ ಕಾರಣ ದಿನಾಂಕ:08-03-2011 ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀ ರಮೇಶ್ ಬಿನ್ ಶಿವನಂಜೇಗೌಡ ಇವರು ದಿನಾಂಕ:15-02-2011 ಮನವಿಯನ್ನು ಸಲ್ಲಿಸಿರುತ್ತಾರೆ. ಸದರಿ ಮನವಿಯ ಜೊತೆಯಲ್ಲಿ ಪ್ರಸ್ತಾಪಿತ ಪ್ಯಾಸೆಂಜರ್ ಆಟೋ ರಿಕ್ಷಾ ಸಂಖ್ಯೆ: ಕೆಎ-12/5838 ನ್ನು ಶ್ರೀ ಎನ್.ಆಶೋಕ ಬಿನ್ ಟಿ.ನಾಗರಾಜ್, ಬೃಂದಾವನ್ ಎಕ್ಸ್‌ಟೆನ್ಷನ್, ಕೆ.ಆರ್.ಎಸ್ ರೋಡ್, ಮೈಸೂರು ಇವರಿಂದ ದಿನಾಂಕ:11-01-2011 ರಂದು ವಾಹನವನ್ನು ಖರೀದಿಸಿರುವುದಾಗಿ ಸೇಲ್ ಡೀಡ್‌ನ ಪ್ರತಿಯನ್ನು ಸಲ್ಲಿಸಿ, ವಾಹನವನ್ನು ತಾತ್ಕಾಲಿಕ ಸುಪರ್ದಿಗೆ ಬಿಡುಗಡೆ ಮಾಡಿಕೊಡಲು ಕೋರಿರುತ್ತಾರೆ.

ಪ್ಯಾಸೆಂಜರ್ ಆಟೋ ರಿಕ್ಷಾ ಸಂಖ್ಯೆ: ಕೆಎ-12/5838 ವಾಹನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮೈಸೂರು ಇವರು ನೀಡಿರುವ "ಬಿ" ವಹಿಯ ಪರಿಶೀಲನೆಯಿಂದ ಶ್ರೀ ಎನ್.ಆಶೋಕ ಬಿನ್ ಟಿ. ನಾಗರಾಜ್, ನಂ.4/ಸಿ, ಬೃಂದಾವನ್ ಎಕ್ಸ್‌ಟೆನ್ಷನ್, 1 ನೇ ಹಂತ, ಕೆ.ಆರ್.ಎಸ್ ರೋಡ್, ಮೈಸೂರು - ಇವರು ವಾಹನದ ಮಾಲೀಕರೆಂಬುದು ತಿಳಿದು ಬಂದಿದ್ದು, ಸದರಿಯವರಿಗೆ ದಿನಾಂಕ:26-10-2011 ರಂದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಬಿ) ರನ್ವಯ ಕಾರಣ ಕೇಳುವ ನೋಟೀಸ್‌ನ್ನು ನೊಂದಣಿ ಅಂಚೆಯ ಮೂಲಕ ನೀಡಲಾಗಿತ್ತು. ಸದರಿ ಕಾರಣ ಕೇಳುವ ನೋಟೀಸ್ ವಾಹನದ ಮಾಲೀಕರ ವಿಳಾಸದಲ್ಲಿ ಸ್ವೀಕೃತಿಯಾಗಿರುತ್ತದೆ ಹಾಗೂ ಅಬಕಾರಿ ನಿರೀಕ್ಷಕರು, ಶ್ರೀರಂಗಪಟ್ಟಣ ವಲಯ ಇವರ ಮುಖಾಂತರ ಜಾರಿಯಾಗಿರುತ್ತದೆ. ಸದರಿಯವರು ದಿನಾಂಕ: 18-11-2011 ರ ಪತ್ರದ ಮೂಲಕ ಪ್ರಸ್ತಾಪಿತ ವಾಹನವನ್ನು ದಿನಾಂಕ:06-12-2010 ರಂದು ಶ್ರೀ ರಮೇಶ್ ಬಿನ್ ಶಿವನಂಜೇಗೌಡ, ನಂ.12, ನಾಗಯ್ಯನ ಹುಂಡಿ, ಶ್ರೀರಂಗಪಟ್ಟಣ ತಾಲ್ಲೂಕು ಇವರಿಗೆ ಮಾರಿರುವುದಾಗಿ ತಿಳಿಸಿ, ಮೇಲ್ಕಂಡ ಅಕ್ರಮಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ತಿಳಿಸಿ, ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಜರುಗಿಸಲು ಅಭ್ಯಂತರವಿರುವುದಿಲ್ಲವೆಂದು ತಿಳಿಸಿರುತ್ತಾರೆ.

ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಜಪ್ತುಪಡಿಸಿರುವ ಪ್ಯಾಸೆಂಜರ್ ಆಟೋ ರಿಕ್ಷಾ ಸಂಖ್ಯೆ: ಕೆಎ-12/5838 ವಾಹನದಲ್ಲಿ ಅಕ್ರಮವಾಗಿ ಮದ್ಯಸಾರಯುಕ್ತ ದ್ರವವನ್ನು ಹೊಂದಿ ಸಾಗಾಣಿಕೆ ಮಾಡಿರುವುದು ಮೇಲ್ಕೋಟಕ್ಕೆ ಸಾಬೀತಾಗಿರುತ್ತದೆ. ಅಲ್ಲದೇ ಪ್ರಕರಣದ ಆರೋಪಿಯು ಪ್ರಸ್ತಾಪಿತ ವಾಹನವನ್ನು ದಿನಾಂಕ:11-01-2011 ರಂದು ಖರೀದಿಸಿರುವುದಾಗಿ ದಾಖಲಾತಿ ಸಲ್ಲಿಸಿದ್ದು, ವಾಹನವನ್ನು ಅವರ ಹೆಸರಿಗೆ ವರ್ಗಾಯಿಸಿಕೊಂಡಿರುವ ಬಗ್ಗೆ ನಿಗದಿತ ದಾಖಲಾತಿಗಳನ್ನು ಸಲ್ಲಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿಯವರನ್ನು ವಾಹನದ ಮಾಲೀಕರೆಂದು ಒಪ್ಪಲು ಬರುವುದಿಲ್ಲ. ಅಲ್ಲದೇ ದಿನಾಂಕ:28-12-2010 ರಂದೇ ವಾಹನವನ್ನು ಜಪ್ತು ಪಡಿಸಲಾಗಿರುತ್ತದೆ. ಈ ಘಟನೆಯು ಸಂಭವಿಸಿದ ದಿನದಂದು ವಾಹನವು ಯಾರ ವಶದಲ್ಲಿತ್ತೋ ಅವರಿಗೆ ಅಥವಾ ವಾಹನದ ಮಾಲೀಕರಿಗೆ/ಏಜೆಂಟರ ಗಮನಕ್ಕೆ ಬಾರದೇ ಮತ್ತು ಅವರುಗಳು ಶಾಮೀಲಾಗದೇ ಹಾಗೂ ಅವರೆಲ್ಲರಿಗೂ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂಬುದನ್ನು ತೃಪ್ತಿಕರವಾಗಿ ಈ ಪ್ರಾಧಿಕಾರದಲ್ಲಿ ನಿರೂಪಿಸಿರುವುದಿಲ್ಲ. ವಾಹನವನ್ನು ಚಾಲನೆ ಯಿಲ್ಲದೇ ಹೆಚ್ಚು ಸಮಯ ಇಟ್ಟುಕೊಂಡಲ್ಲಿ ಹವಾಮಾನದ ವೈಪರೀತ್ಯಕ್ಕೆ ಹಾಳಾಗುವ ಮತ್ತು ಬಿಡಿ ಭಾಗಗಳು ತುಕ್ಕು ಹಿಡಿಯುವ ಸಂಭವವಿರುವುದರಿಂದ, ಸರ್ಕಾರದ ಆದಾಯದ ಹಿತದೃಷ್ಟಿಯಿಂದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಅಧಿಕಾರ ಪ್ರಾಧಿಕಾರಕ್ಕೆ ದತ್ತವಾಗಿರುವುದರಿಂದ ಶ್ರೀ ರಮೇಶ್ ಬಿನ್ ಶಿವನಂಜೇಗೌಡ ಇವರು ವಾಹನವನ್ನು ತಾತ್ಕಾಲಿಕ ಸುಪರ್ದಿಗೆ ನೀಡಬೇಕೆಂದು ಕೋರಿರುವ ಮನವಿಯನ್ನು ತಿರಸ್ಕರಿಸಿ ಏಕಪಕ್ಷೀಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟು ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ: ಡಿಟಿಆರ್/404/2010-11, ದಿನಾಂಕ:28-11-2011.

ಜೆ.ಎನ್.ಸೋಮೇಶ್ವರ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಮಂಡ್ಯ ಜಿಲ್ಲೆ, ಮಂಡ್ಯ ಆದ ನಾನು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 43 (ಸಿ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಆರಕ್ಷಕ ಉಪ ನಿರೀಕ್ಷಕರು, ಶ್ರೀರಂಗಪಟ್ಟಣ ಪೊಲೀಸ್ ಠಾಣೆ, ಶ್ರೀರಂಗಪಟ್ಟಣ ಇವರ ಅಪರಾಧ ಸಂಖ್ಯೆ: 690/2010, ದಿನಾಂಕ:28-12-2010 ರ ಪ್ರಕರಣದಲ್ಲಿ ಜಪ್ತುಪಡಿಸಿರುವ ಪ್ಯಾಸೆಂಜರ್ ಆಟೋ ಸಂಖ್ಯೆ: ಕೆಎ-12/ 5838 ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 2011 ನೇ ಇಸವಿ ನವೆಂಬರ್ ತಿಂಗಳ 28 ನೇ ತಾರೀಖಿನಂದು ವಿಷಯ ನಿರ್ವಾಹಕರಿಗೆ ಉಕ್ತ ಲೇಖನ ನೀಡಿ, ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪ್ರತಿಯಲ್ಲಿನ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,

ಮಂಡ್ಯ ಜಿಲ್ಲೆ, ಮಂಡ್ಯ.

ಕೃಷಿ ಮಾರಾಟ ಇಲಾಖೆ.

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ. 16, 11ನೇ ರಾಜಭವನ ರಸ್ತೆ, ಪಿ.ಬಿ. ನಂ. 5309, ಬೆಂಗಳೂರು

ಸಂಖ್ಯೆ : ಕೃಮಾಇ/03/ಚುನಾವಣೆ/2011, ಬೆಂಗಳೂರು ದಿನಾಂಕ : 22-12-2011.

ಅಧಿಸೂಚನೆ

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 11ರ ಉಪ ಪ್ರಕರಣ (1) (viii) ರಲ್ಲಿನ ಪ್ರದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾದ ವಿ.ಬಿ. ಪಾಟೀಲ್ ಆದ ನಾನು ಈ ಕೆಳಕಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಅಧಿಕಾರಿಗಳನ್ನು ಸದಸ್ಯರನ್ನಾಗಿ ನಾಮಕರಣ ಮಾಡಿದ್ದೇನೆ.

ಕ್ರ.ಸಂ	ಜಿಲ್ಲೆಯ ಹೆಸರು	ಕ್ರ. ಸಂ.	ಸಮಿತಿಯ ಹೆಸರು	ಸದಸ್ಯರನ್ನಾಗಿ ನಾಮಕರಣ ಮಾಡಲಾಗಿರುವ ಅಧಿಕಾರಿಗಳು
1	ಕೋಲಾರ	1	ಕೋಲಾರ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಕೋಲಾರ ಜಿಲ್ಲೆ, ಕೋಲಾರ
		2	ಮಾಲೂರು	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಕೋಲಾರ ಜಿಲ್ಲೆ, ಕೋಲಾರ
		3	ಬಂಗಾರಪೇಟೆ	ಹೆಚ್ಚುವರಿ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಂಗಳೂರು
		4	ಮುಳಬಾಗಲು	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಕೋಲಾರ ಜಿಲ್ಲೆ, ಕೋಲಾರ
		5	ಶ್ರೀನಿವಾಸಪುರ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಕೋಲಾರ ಜಿಲ್ಲೆ, ಕೋಲಾರ
		6	ಅರಸೀಕೆರೆ	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಹಾಸನ ಜಿಲ್ಲೆ, ಹಾಸನ.

ವಿ.ಬಿ. ಪಾಟೀಲ್

ಪಿ.ಆರ್. 1375

ನಿರ್ದೇಶಕರು.

ಕೃಷಿ ಮಾರಾಟ ಇಲಾಖೆ.

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ. 16, 11ನೇ ರಾಜಭವನ ರಸ್ತೆ, ಪಿ.ಬಿ. ನಂ. 5309, ಬೆಂಗಳೂರು

ಸಂಖ್ಯೆ : ಕೃಮಾಇ/03/ಚುನಾವಣೆ/2011, ಬೆಂಗಳೂರು ದಿನಾಂಕ : 22-12-2011.

ಅಧಿಸೂಚನೆ

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10(1)(viii)ರಲ್ಲಿನ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾದ ವಿ.ಬಿ. ಪಾಟೀಲ್ ಆದ ನಾನು ಈ ಕೆಳಕಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಅವುಗಳ ಮುಂದೆ ಕಾಣಿಸಿರುವ ಅಧಿಕಾರಿಗಳನ್ನು ಸದಸ್ಯರನ್ನಾಗಿ ನಾಮಕರಣ ಮಾಡಿದ್ದೇನೆ.

ಕ್ರ.ಸಂ	ಜಿಲ್ಲೆಯ ಹೆಸರು	ಸಮಿತಿಯ ಹೆಸರು	ಸದಸ್ಯರನ್ನಾಗಿ ನಾಮಕರಣ ಮಾಡಲಾಗಿರುವ ಅಧಿಕಾರಿಗಳು
1	ಗುಲ್ಬರ್ಗಾ	ಗುಲ್ಬರ್ಗಾ	ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ರಾಯಚೂರು.
		ಜೇವರ್ಗಿ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಗುಲ್ಬರ್ಗಾ ಜಿಲ್ಲೆ, ಗುಲ್ಬರ್ಗಾ.
2	ಬೆಂಗಳೂರು ಗ್ರಾಮಾಂತರ	ಮೊಡ್ಡಬಳ್ಳಾಪುರ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ, ಬೆಂಗಳೂರು.

		ಹೊಸಕೋಟೆ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ, ಬೆಂಗಳೂರು.
3	ಚಿತ್ರದುರ್ಗ	ಹೊಸದುರ್ಗ	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.
		ಹೊಳಲ್ಕೆರೆ	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.
4	ಚಿಕ್ಕಮಗಳೂರು	ಶೃಂಗೇರಿ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು

ವಿ.ಬಿ. ಪಾಟೀಲ್

ಪಿ.ಆರ್. 1376

ನಿರ್ದೇಶಕರು.

OFFICE OF THE DEPUTY COMMISSIONER & DISTRICT MAGISTRATE, KODAGU DISTRICT, MADIKERI

No. SECC/5/2011-12, Bangalore, Dated : 3-11-2011.

NOTIFICATION

In exercise of the powers delegated by Government in their Notification No. RD 29 SJY 2011 (A1) dated : 22-9-2011, the undersigned hereby appoints the Officers noted in column 3 as Charge Officers with designation noted in Column 4 for the Jurisdiction noted in column 5 of the table given below for the purpose Socio Economic and Caste Census-2011 (SECC-2011).

Sl. No.	Administrative Unit	Designation	To be appointed as	Jurisdiction
1	2	3	4	5
1	Madikeri City Municipal Council	Commissioner City Municipal Council Madikeri	Charge Office (CMC)	Entire City Municipal Council Madikeri and work in Co-ordination with District Census Officer under the Control of Principal Census Officer
2	Madikeri taluk	Tahsildar Madikeri-taluk Madikeri	Charge Officer (Rural)	Entire Madikeri taluk excluding Urban area
3	Virajpet taluk	Tahsildar Virajpet taluk Virajpet	Charge Officer (Rural)	Entire Virajpet taluk excluding Urban area
4	Somwarpet taluk	Tahsildar Somwarpet-taluk Somwarpet	charge officer (Rural)	Entire Somwarpet taluk excluding Urban area
5	Townpanchayath Virajpet	Chief Officer Town-panchayath Virajpet	Charge Officer (TP)	Entire Virajpet town panchayath jurisdiction
6	Townpanchayath Somwarpet	Chief Officer Town-panchayath Somwarpet	Charge Officer (TP)	Entire Somwarpet town panchayath jurisdiction
7	Townpanchayath Kushalnagar	Chief Officer Town-panchayath Kushalnagar	Charge Officer (TP)	Entire Kushalnagar townpanchayath jurisdiction
14	Gonicoppa Census Town	Tahsildar Virajpet Taluk	Charge-Officer (Rural)	Gonicoppa Town area

DR. N.V. PRASAD,

P.R. No. 1377

Principal SECC-2011 Officer &
Deputy Commissioner Kodagu District.

ಅಬಕಾರಿ ಆಯುಕ್ತರ ಕಛೇರಿ ಒಕ್ಕಲಿಗರ ಭವನ, ಕೆ.ಆರ್.ಸಿ. ವೃತ್ತ, ಬೆಂಗಳೂರು

ಸಂಖ್ಯೆ : ಇಸಿಇ/24/ಕ.ಮಾ.ಹ./2005, ಬೆಂಗಳೂರು ದಿನಾಂಕ : 9-12-2011.

ಅಧಿಸೂಚನೆ

ಈ ಕಛೇರಿಯ ಅಧಿಸೂಚನೆ ಸಂಖ್ಯೆ : ಇಸಿಇ/24/ಕೆಂ.ಮಾ.ಹ./2005, ದಿನಾಂಕ : 3-4-2009 ರಲ್ಲಿ ಅಬಕಾರಿ ಆಯುಕ್ತರ ಕಛೇರಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ, ಮತ್ತು ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಸದರಿ ಅಧಿಸೂಚನೆಯಂತೆ (1) ಶಿಸ್ತು ವಿಭಾಗ (2) ಆಸ್ತಿ ಮತ್ತು ಋಣಪಟ್ಟಿ ಹಾಗೂ ಕಾರ್ಯನಿರ್ವಹಣಾ ವರದಿ ವಿಭಾಗಗಳಿಗೆ ಸಂಬಂಧಿಸಿದಂತೆ ಕೋರುವ ಮಾಹಿತಿ ಒದಗಿಸಲು ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವ ಒಂದನೇ ಕೇಂದ್ರ ಸ್ಥಾನಿಕ ಸಹಾಯಕರನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. (1) ಶಿಸ್ತು ವಿಭಾಗ (2) ಆಸ್ತಿ ಮತ್ತು ಋಣಪಟ್ಟಿ ಹಾಗೂ ಕಾರ್ಯನಿರ್ವಹಣಾ ವರದಿ ವಿಭಾಗಗಳನ್ನು ಇದೇ ಕಛೇರಿಯ ಮತ್ತೊಬ್ಬರು ಅಬಕಾರಿ ಅಧೀಕ್ಷಕರು ನಿರ್ವಹಿಸುತ್ತಿರುವುದರಿಂದ ಈ ವಿಭಾಗಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರುವ ವ್ಯಕ್ತಿಗಳಿಗೆ ಅವರೇ ನೇರವಾಗಿ ಮಾಹಿತಿ ಒದಗಿಸಬಹುದಾಗಿರುತ್ತದೆ. ಅದರಂತೆ ಅಬಕಾರಿ ಆಯುಕ್ತರ ಕಛೇರಿಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಹಕ್ಕು ಅಧಿನಿಯಮ 2005ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಹಕ್ಕು ಅಧಿನಿಯಮ (central act-22 of 2005) ಸೆಕ್ಷನ್ 5(1), 5(2), 19(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಾಹಿತಿಯನ್ನು ಕೋರುವ ವ್ಯಕ್ತಿಗಳಿಗೆ ಮೇಲಿನ ಕಾಯ್ದೆಯನ್ವಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲು ಮತ್ತೊಬ್ಬರು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ ನೇಮಕ ಮಾಡಲಾಗಿದೆ.

ಕ್ರ. ಸಂ.	ಕಛೇರಿ ಹೆಸರು	ಮಾಹಿತಿ ಪಡೆಯುವ ಹಕ್ಕು ಕಾಯ್ದೆ-2005ರ ಸೆಕ್ಷನ್-5(1)ರ ಪ್ರಕಾರ ರಾಜ್ಯ ಮಟ್ಟದಲ್ಲಿ "ಸಾರ್ವಜನಿಕ ಮಾಹಿತಿ ಅಧಿಕಾರಿ"	ಮಾಹಿತಿ ಪಡೆಯುವ ಹಕ್ಕು ಕಾಯ್ದೆ-2005ರ ಸೆಕ್ಷನ್-5(2)ರ ಪ್ರಕಾರ ರಾಜ್ಯ ಮಟ್ಟದಲ್ಲಿ "ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ"	ಮಾಹಿತಿ ಪಡೆಯುವ ಹಕ್ಕು ಕಾಯ್ದೆ-2005ರ ಸೆಕ್ಷನ್-19(1)ರ ಪ್ರಕಾರ ರಾಜ್ಯ ಮಟ್ಟದಲ್ಲಿ "ಮೇಲ್ಮನವಿ ಪ್ರಾಧಿಕಾರಿ"
1	ಅಬಕಾರಿ ಆಯುಕ್ತರ ಕಛೇರಿ	ಅಬಕಾರಿ ಅಧೀಕ್ಷಕರು ಅಬಕಾರಿ ಆಯುಕ್ತರ ಕಛೇರಿ	1. ಅಬಕಾರಿ ಉಪ ಅಧೀಕ್ಷಕರು, (ಶಿಸ್ತು ವಿಭಾಗ ಮತ್ತು ಆಸ್ತಿ ಮತ್ತು ಋಣ ಪಟ್ಟಿ ವಿಭಾಗ ಹಾಗೂ ಕಾರ್ಯ ನಿರ್ವಹಣಾ ವರದಿ ವಿಭಾಗ) 2. ಅಬಕಾರಿ ಉಪ ಅಧೀಕ್ಷಕರು (ದೂರವಾಣಿ ಮತ್ತು ಕಟ್ಟಡ ವಿಭಾಗ)	ಅಬಕಾರಿ ಜಂಟಿ ಆಯುಕ್ತರು (ಆಡಳಿತ) ಅಬಕಾರಿ ಆಯುಕ್ತರ ಕಛೇರಿ

ಮೇಲ್ಕಂಡ ಪ್ರಾಧಿಕಾರಿಗಳು 2005 ರ ಮಾಹಿತಿ ಹಕ್ಕು ಕಾಯ್ದೆ (2005ರ ಕೇಂದ್ರ ಕಾಯ್ದೆ 22ರ) ಅನ್ವಯ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಪಿ.ಆರ್. 1378

ಅಬಕಾರಿ ಆಯುಕ್ತರು

5ನೇ ಎ.ಸಿ.ಎಂ.ಎಂ. ನ್ಯಾಯಾಲಯ ಬೆಂಗಳೂರು ನಗರ

ದಿನಾಂಕ: 23-12-2011.

ವಾಹನಗಳ ವಿವರಗಳು

Sl. No.	Crime and Cmiss No.	Make of the vehicle & No.	PF No. & date	Engine No.	Chassis No.
1	C Miss No. 285/11,	TVS Moped, Without No.	53/11, 18-3-11	ODIF-4116996	M621RD1541F 76361
2	C Miss No. 307/11	Bajaj CT-100, KA-03, EQ-7152	56/11 22-3-11	DUMBLJ-67683	DUFBLJ-68284

Sl. No.	Crime and Cmiss No.	Make of the vehicle & No.	PF No. & date	Engine No.	Chassis No.
3	Cmiss No. 350/11	Suzuki Samurai, CNO-6540	64/11 31-3-11	7111-M-143364	711-FO 88131
4	Cmiss No. 381/11	Honda Shine, KA-41, L-3991	70/11 10-4-11	JC-36E 9381446	ME4JC366D 9824754
5	Cmiss No. 401/11	Kinetic Nova, Without No.	77/11 17-4-11	NOF-UJ-022046	NOE-UJ-021880
6	Cmiss No. 704/11	Yamaha RX, Without No. Not in condition	137/11 15-7-11	ILI-039934	ILI-039934
7	Cmiss No. 704/11	Hero Puch without	137/11 15-7-11	EB-3636618	MD395JIBRSC- 366992

By Order of the Court

ಪಿ.ಆರ್. 1379

Shirestedar

Vth Addl. A.C.M.M. Court, Bangalore

ಸಹಕಾರ ಸಂಘಗಳ ಅಪರ ನಿಬಂಧಕರು (ಬಳಕೆ ಮತ್ತು ಮಾರಾಟ) ಕೇಂದ್ರ ಕಛೇರಿ, ಬೆಂಗಳೂರು ಇವರ ನಡವಳಿಕೆಗಳು

ವಿಷಯ: ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿ., ಮಂಡ್ಯ ಇದನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72ರ ಮೇರೆಗೆ ಸಮಾಪನೆಗೊಳಿಸುವ ಬಗ್ಗೆ.

- ಉಲ್ಲೇಖ:**
1. ಜಂಟಿ ನಿಬಂಧಕರು, ಮೈಸೂರು ಇವರ ಪತ್ರ ಸಂಖ್ಯೆ : ಜೆಆರ್‌ಎಂ/ಎಸ್-10/ಎಲ್‌ಕ್ಯೂಡಿ/48/2010-11, ದಿನಾಂಕ : 6-12-2010.
 2. ಈ ಕಛೇರಿ ಸಮ ಸಂಖ್ಯೆ : ಪತ್ರ ದಿನಾಂಕ : 23-12-10, 4-8-2011, 2-9-2011 ಹಾಗೂ 3-11-2011.
 3. ಜಂಟಿ ನಿಬಂಧಕರು, ಮೈಸೂರು ಇವರ ಪತ್ರ ಸಂಖ್ಯೆ : ಜೆಆರ್‌ಎಂ/ಎಸ್-10/ಸಮಾಪನೆ/ಸಿಆರ್/2011-12, ದಿನಾಂಕ : 24-11-2011.

ಪ್ರಸ್ತಾವನೆ :

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿ., ಮಂಡ್ಯ ಸಂಖ್ಯೆ : ಆರ್‌ಸಿಎಸ್/1056, ದಿನಾಂಕ : 24-2-1964 ರಲ್ಲಿ ನೋಂದಣಿ ಆಗಿರುತ್ತದೆ. ಇದರ ಕಾರ್ಯ ವ್ಯಾಪ್ತಿಯು ಜಿಲ್ಲಾ ಮಟ್ಟದ್ದಾಗಿರುತ್ತದೆ. ಸದರಿ ಸಂಘದ ಚುನಾವಣಾ ಪ್ರಕ್ರಿಯೆಗಳನ್ನು ನಿಯಮಾನುಸಾರ ಚುನಾವಣಾಧಿಕಾರಿ, ಕೈಗೊಂಡರೂ ಸಹ ಸಂಘದ ಬೈಲಾ ರೀತ್ಯಾ ಆಯ್ಕೆಯಾಗಬೇಕಾದ ನಿರ್ದೇಶಕರುಗಳ ಸ್ಥಾನಕ್ಕೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಸಂಘದ ಚುನಾವಣೆಯನ್ನು ನಿಯಮಾನುಸಾರ ನಡೆಸಿ ಆಡಳಿತ ಮಂಡಳಿಯನ್ನು ರಚಿಸಲು ಸಾಧ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಘವು ಕಾರ್ಯ ಚಟುವಟಿಕೆಗಳನ್ನು ನಡೆಸದೆ ಸ್ಥಗಿತಗೊಂಡಿರುತ್ತದೆ.

ಸದರಿ ಸಂಘದ ಲೆಕ್ಕ ಪರಿಶೋಧನೆಯು 2004-05 ನೇ ಸಾಲಿನವರೆಗೆ ನಡೆದಿರುತ್ತದೆ ಮತ್ತು ವಾರ್ಷಿಕ ಮಹಾಸಭೆಯು 2008-09ನೇ ಸಾಲಿನವರೆಗೆ ನಡೆದಿರುತ್ತದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸಂಘವನ್ನು ಸಮಾಪನೆಗೊಳಿಸುವ ಬಗ್ಗೆ ದಿನಾಂಕ : 25-10-2010 ರಂದು ಸಹಕಾರ ಸಂಘಗಳ ನಿರೀಕ್ಷಕರು, ಮಂಡ್ಯ ತಾ: ರವರು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿ, ಸಂಘವನ್ನು ಪುನಶ್ಚೇತನಗೊಳಿಸುವ ಬಗ್ಗೆ ಸಂಘದ ಸದಸ್ಯರಿಗೆ ಆಕ್ಷೇಪಣೆಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ ತಹಲೆವರೆವಿಗೂ ಸಂಘದ ಆಡಳಿತ ಮಂಡಳಿಯ ಸದಸ್ಯರಿಂದಾಗಲೀ ಅಥವಾ ಸಾಮಾನ್ಯ ಸದಸ್ಯರಿಂದಾಗಲೀ ಯಾವುದೇ ಆಕ್ಷೇಪಣೆ ಸ್ವೀಕೃತವಾಗದ ಹಿನ್ನೆಲೆಯಲ್ಲಿ ಯಾರಿಗೂ ಸಂಘದ ಬಗ್ಗೆ ಆಸಕ್ತಿ ಇಲ್ಲದಿರುವುದರಿಂದ ಸಂಘವನ್ನು ಯಥಾ ಸ್ಥಿತಿಯಲ್ಲಿಯೇ ಮುಂದುವರಿಸುವುದರಿಂದ ಸಂಘದ ಸದಸ್ಯರಿಗಾಗಲೀ ಸಾರ್ವಜನಿಕರಾಗಲೀ ಯಾವುದೇ ಪ್ರಯೋಜನ ಇಲ್ಲವೆಂದು ಆದ್ದರಿಂದ ಸಂಘವನ್ನು ಸಮಾಪನೆಗೊಳಿಸುವಂತೆ ಸಹಕಾರ ಸಂಘಗಳ ಉಪ ನಿಬಂಧಕರು, ಮಂಡ್ಯ ಜಿಲ್ಲೆ ರವರು ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಪ್ರಾಂತ ರವರಿಗೆ ಕೋರಿರುತ್ತಾರೆ.

ಸ್ಥಗಿತಗೊಂಡಿರುವ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ, ನಿ., ಮಂಡ್ಯ ಈ ಸಂಘದ ಬಗ್ಗೆ ಉಪ ನಿಬಂಧಕರು, ಮಂಡ್ಯ ಇವರ ಶಿಫಾರಸ್ಸನ್ನು ಪರಿಗಣಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 72ರ ಮೇರೆಗೆ ಸಮಾಪನೆಗೊಳಿಸಿ ಸಂಘಕ್ಕೆ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಡ್ಯ ಉಪ ವಿಭಾಗ, ಮಂಡ್ಯ ಇವರನ್ನು ನೇಮಿಸಲು ಕೋರಿ ಪ್ರಸ್ತಾವನೆಯನ್ನು ಉಲ್ಲೇಖ (1) ಮತ್ತು (2) ರಲ್ಲಿ ಶಿಫಾರಸ್ಸು ಮಾಡಿ ಸಲ್ಲಿಸಿರುತ್ತಾರೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸದರಿ ಸಂಘವನ್ನು ಕಲಂ 72(2) ರನ್ವಯ ಸಮಾಪನೆಗೊಳಿಸುವುದು ಸೂಕ್ತವೆಂದು ಮನಗಂಡು ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ : ಸಸಂನಿ/66/ಸಮಾಪನೆ/2010-11, ದಿನಾಂಕ : 24-12-2011.

ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳ ಆಧಾರದ ಮೇಲೆ ಕೆ.ಹೆಚ್. ತಿಮ್ಮಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು (ಬಳಕೆ ಮತ್ತು ಮಾರಾಟ) ಕೇಂದ್ರ ಕಛೇರಿ, ಬೆಂಗಳೂರು ಆದ ನಾನು ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಬಿ/139/ಸಿಎಲ್‌ಎಂ/2010, ದಿನಾಂಕ : 4-7-2011 ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 72(2) ರಲ್ಲಿ ದತ್ತವಾಗಿರುವ ಅಧಿಕಾರದನ್ವಯ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿ., ಮಂಡ್ಯ ಇದನ್ನು ಸಮಾಪನೆಗೊಳಿಸಿ ಆದೇಶ ಹೊರಡಿಸಿರುತ್ತೇನೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 73(1) ರನ್ವಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಡ್ಯ ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಕ ಮಾಡಿರುತ್ತೇನೆ. ಸಮಾಪನಾಧಿಕಾರಿಗಳು ಸಂಘದ ಪ್ರಭಾರವನ್ನು 15 ದಿನಗಳೊಳಗಾಗಿ ಪಡೆದುಕೊಂಡು ಪ್ರಭಾರ ಪಟ್ಟಿಯನ್ನು ಸಲ್ಲಿಸತಕ್ಕದ್ದು. ಅಲ್ಲದೆ ಸಂಘದ ಅಡಾವೆ ಪತ್ರದ ಆಧಾರದ ಮೇಲೆ ಆದ್ಯತಾ ಪಟ್ಟಿ ತಯಾರಿಸಿ ಈ ಕಛೇರಿಯಿಂದ ಅನುಮತಿ ಪಡೆದು ಆಸ್ತಿಯು ವಸೂಲಾದಂತೆ ಆದ್ಯತೆ ಮೇಲೆ ಜವಾಬ್ದಾರಿ ತೀರುವಳಿ ಮಾಡಿ ಸಂಘದ ನೊಂದಣಿ ರದ್ದತಿಗೆ ಅರವತ್ತು ದಿನಗಳೊಳಗೆ ಪ್ರಸ್ತಾವೆ ಸಲ್ಲಿಸಲು ಕ್ರಮ ಕೈಗೊಳ್ಳತಕ್ಕದ್ದು.

ಈ ಆದೇಶವನ್ನು ನನ್ನ ಹಸ್ತಾಕ್ಷರ ಹಾಗೂ ಈ ಕಛೇರಿ ಮೊಹರಿನೊಂದಿಗೆ ಈ ದಿನ ದಿನಾಂಕ : 24-12-2011 ರಂದು ಹೊರಡಿಸಲಾಗಿದೆ.

ಕೆ.ಹೆಚ್. ತಿಮ್ಮಯ್ಯ

ಪಿ.ಆರ್. 1380

ಸಹಕಾರ ಸಂಘಗಳ ಅಪರ ನಿಬಂಧಕರು,

(ಬಳಕೆ ಮತ್ತು ಮಾರಾಟ).